

# ಶ್ರೀ ವಿಜಯವಿಠಲ ಪ್ರತಿಮೆ



ಶ್ರೀ ವಿಜಯ ದಾಸರ ಉಪಾಸ್ಯಮಂತ್ರ. ಇದನ್ನೇ ತಮ್ಮ ಮನಕ್ಕೆ ಒಪ್ಪಿದ ಶಿಷ್ಯರಾದ, ಉತ್ತರಾರು ಶ್ರೀ ಗೋವಾಲ ದಾಸರಿಗೆ ಶ್ರೀವಿಜಯದಾಸರು ಅನುಗ್ರಹಿಸಿ ಕೊಟ್ಟಿದ್ದು. ಈ ಪ್ರತಿಮೆ ಅದಾಧ್ಯಾತ್ಮಿಕದಾಲ ಶ್ರೀ ವೆಂಕೋಬದಾಸರ ಮನೀಯಲ್ಲಿ ಪೂಜೆಗೊಳ್ಳುತ್ತದ್ದಾನೆ. ಶ್ರೀಗೋವಾಲದಾಸರು ಚಿತ್ರಿಸಿದವಿರಾಟರೂಪಿ ಪರಮಾತ್ಮನ ಪಟ್ಟಗಳು ಅದಾಧ್ಯಾತ್ಮಿಕ ಉತ್ತರಾರು ಶ್ರೀ ಸುಭಜ್ಞ ದಾಸರ ಮನೀಯಲ್ಲಿ ಪೂಜೆಗೊಳ್ಳುತ್ತಿನೆ ಭಕ್ತಾದಿಗಳ ದರ್ಶನಾರ್ಥಿವಾಗಿ ಈ ನಿಷಯ ತಿಳಿಸಿದೆ.

# ಶ್ರೀ ವಿಜಯದಾಸರ ಸ್ವೇಷ್ಟಿ ಪ್ರಕರಣ ಸುಭಾದಿಗಳು

ಪ್ರಕಾಶಕರು  
ಗೆರು ಮಧ್ಯ ರಾನ ಉಪಿ

ಜ್ಞಾನ ಪ್ರಸಾರ ಪ್ರಕಾಶನ  
ರಾಯಚೂರು

కు १ విజయ దాసర స్వామీ ప్రశ్నల సులాదిగెళు

ప్రథమ ముద్రణ :- కృతి. రథ్రాల

ప్రతిగళు :- १०००

బిలె :- ముఖంత్రు రహితాలింగేళు

*This Book is Published with the aid of T.T.D Tirupathi under the scheme of aid to publish Religious Books.*

ప్రకాశకరు

గురువుర్మధ్వరావ అప్పిల్  
జ్ఞాన ప్రకాశన మండిర  
శ్రీ సత్యనాథ కాలని, రాయచోరు

ప్రస్తుత దొరెయున స్థా

ఎన్. ఎస్. కిశోర

3-4-18, బాగలింగంవల్లి

డా॥ భూమణ్ణగల్లి, క్షేదరబాదు - 500027

ముద్రకరు

ఆసండ సింటిస్ట్

3-4-168, బాగలింగంవల్లి

క్షేదరబాద - 500027

॥ శ్రీ చింతలరాయ ప్రసమ్మానిభవ ॥

॥ శ్రీ కేషదాసవయుఁ గుర్బాఖీమ్రథవు ॥

— నాల్కు మాత్ర —

ఆశ్చర్య అభ్యాస మాడున బాలకనిగే మోదలు దేశ ఆశ్చర్య బలేదు ఆమేలీ కొ ఆశ్చర్యగలన్న బలేయలు కలియువంతి ప్రతిపాద్య ఉనాశజనిగే మోదలు సూటిల స్ఫ్రైయ అధ్యయఃసే, సంతర మాట్లాడు క్షమియ జ్ఞానవాగువదు స్వాభావిక. సరమాత్కుస ఆచండ్ల ఆచండ్లత, ఆసంత మాసినేగళ విజార తిలేయువల్ల మాదలసేయదే, విష్టే దాగూ ఆద్భుతవాద స్మృతి. వేద ఉన్నిషత్తు దాగూ శ్వరణ ఇతికాషగళల్లి విశేషవాగి సంక్షిత భాషేయల్లి తిలిసిద స్మృతి విజార గాళన్న కేంద్రీశరిసి, సరళ కన్నెడ భాషేయల్లి పేద దాగూ ముక్కాడి గళల్లి హరిదాశరు రజిసి మహోవేకార మాడియ్యారే.

శ్రీ కేషదాసవయుఁర సులాదిగళు, శ్రీ గోఽమాలదాశర సులాదిగళు, శ్రీ విజయదాసరే తారతమ్య సులాదిగళ ప్రకాశన సంతర ప్రస్తుత శ్రీ పిజయదాసరే స్మృతిప్రకరణ సులాదిగళ ప్రకాశన ఈ అల్పన ఉధాక్షరమింద ఆగుత్తిరువదు శ్రీ విజయదాశ, శ్రీ గోఽమాలదాశ దాశ దాగూ శ్రీ కేషదాశర అనుగ్రహమే. ఈ సంచోధించి ఉందు ముఖ్య మాతు మరీయువంతిల్ల. ఆదు యోవుదేందో, సులాదిగ సంగ్రహ ప్రశాశన మాడువవరెల్ల శ్రీ వరదేంద్ర హరిదాశ సాంఘిక నుండలి లింగసూగూరు సంచాలకరాగిచ్చ స్తోచ్య దివంగత శ్రీ గోఽమా బాళ హనుమంతరాయరన్న భక్తి ప్రసవక స్తోచ్య దివంగత శ్రీ గోఽమా దాసరాయర ప్రతి దాగూ శ్రీ కేషదాయ కృసీమాగువదేందు సన్న భావశి ఇద్దుదరింద ఆవరిగే ప్రభమతః ఆసంత నమస్కారగాన్న ఆసిసుపే.

శ్రీ వరదేంద్ర హరిదాశ సాంఘిక ముండలి లోగారూగులిసింద ప్రకాశితవాద స్మృతి ప్రకరణ సులాదిగళు, శ్రీ గోఽమాలదాశర పంతీశరాద ఉత్సవం శ్రీ సుబ్బణు దాసరల్లింద సంగ్రహ, గాచ్చలి

ಶ್ರೀ ವೆಂಕೋಬದಾಸರಲ್ಲಿ ದೊರೆತ ಕೈ ಬರಹದ ಹಳೆಯ ಸುಖಾದಿಗಳ ಸಂಗ್ರಹ ಹಾಗೂ ಭಿಗಮುದ್ರಿ ತಿಮ್ಮಪ್ಪದಾಸರ ಗ್ರಂಥ ಸಂಗ್ರಹಗಳಿಂದ ಈ “ಶ್ರೀ ವಿಜಯ ದಾಸರ ಸೃಷ್ಟಿ ಪ್ರಕರಣ ಸುಖಾದಿ” ಗ್ರಂಥವನ್ನು ಭಗವದ್ಭಕ್ತರಿಗೆ ನೀಡುವ ಸಾಹಸ ಮಾಡಿದ್ದೇನೆ. ಕೆಲವು ಸುಖಾದಿಗಳ ಬಗ್ಗೆ ವಿವರಣೆಯನ್ನು ನನ್ನ ಅಲ್ಪಮತಿಗೆ ತಿಳಿದಷ್ಟು ಕೊಟ್ಟಿದ್ದೇನೆ.

ಮುಖ್ಯವಾಗಿ ಶ್ರೀ ಗುರು ಜಗನ್ನಾಥದಾಸರ ವಂಶೀಕರಾದ ಶ್ರೀ ಕೆ. ಅಪ್ಪಣಾಚಾರ್ಯರ ಪ್ರೇತಾಹನೆ ಹಾಗೂ ಟಿ. ಟಿ. ಡಿ. ಇವರ ಧನ ಸಹಾಯದಿಂದ ಈ ಗ್ರಂಥ ಮುದ್ರಣಗೊಂಡು ಹೊರಬರುತ್ತಿದೆ. ಟಿ. ಟಿ. ಡಿ. ಅಧಿಕಾರಿಗಳಿಗೆ, ಶ್ರೀ ಕೆ. ಅಪ್ಪಣಾಚಾರ್ಯರಿಗೆ ನನ್ನ ಕೃತಜ್ಞತೆಗಳು. ಸೃಷ್ಟಿ ಪ್ರಕರಣ ಸುಖಾದಿಗಳು ಗಹನ ವಿಷಯಗಳನ್ನೊಳಗೊಂಡಿದ್ದು ಸುಲಭವಾಗಿ ಮನನಕ್ಕೆ ಎಟುಕುವದು ಕಷ್ಟ ನಿಜ, ಆದರೆ ಶ್ರದ್ಧೆಯಿಂದ ಪಾರಾಯಣ ಮಾಡಿದರೆ ದಾಸರಾಯರೇ ಪ್ರಮೇಯ ತಿಳಿಸಿ, ಹರಿ ಗುರುಗಳ ಅನುಗ್ರಹಕ್ಕೆ ಪಾತ್ರರಾಗುವಂತೆ ಕರುಣ ಮಾಡುವರೆಂದು ಹಿರಿಯರು ಹೇಳುತ್ತಾರೆ. ಈ ಮಾತುಗಳಲ್ಲಿ ನಂಬಿಗೆ ಇಟ್ಟು ಆಚರಣೆಗಳಲ್ಲಿ ತರಲು ನನ್ನ ಕಳಕಳಿಯ ವಿನಂತಿ. ಈ ಗ್ರಂಥದಲ್ಲಿ ಒಟ್ಟು ೬೦ ಸುಖಾದಿಗಳನ್ನು ಸಂಗ್ರಹಿಸಲಾಗಿದೆ.

ಇಂದ ನೇ ಪುಟದಲ್ಲಿ ‘ಅಲ ಸುಖಾದಿ ಎಂದು ತಪ್ಪಾಗಿ ಪ್ರಕಟವಾದ ದ್ವಿನ್ನು ‘ಸುಖಾದಿ ಇಂ’ ಎಂದು ನೋಡಬೇಕು.

ಈ ಗ್ರಂಥ ಹೊರಬರಲು ಅನೇಕ ಭಗವದ್ಭಕ್ತರ ಸಹಕಾರ ನನಗೆ ಸಿಕ್ಕಿದೆ. ಅವರಿಗಲ್ಲ ದಾಸರಾಯರು ಅನುಗ್ರಹಿಸಲಿ ಎಂದು ಕೊರುತ್ತಿದೆ. ನನಗೆ ವಿಶೇಷ ಸಹಕಾರ ಕೊಟ್ಟು ಅಂದವಾಗಿ ಮುದ್ರಿಸಿದ ಆನಂದ ಪ್ರಿಯರ ಮಾಲೀಕರಾದ ಶ್ರೀ ರಾಘವೇಂದ್ರಾಚಾರ್ಯ ಪುರಾಣಕರಿಗೆ ದಾಸರಾಯರು ಅನುಗ್ರಹಿಸಲಿ.

ರಾಯಚೌರು

೧೫—೩—೧೯೭೪

ದಾಸರ ಪಾದಧೂಳಿ

ಗುರು ಮಧ್ವರಾವ ಉಪ್ಪಿ

# ಅನುಕ್ತಾಂಶಿಕಾ

ಕ್ರಮ ಸंಖ್ಯೆ	ಸುಳಾದಿಗಳು	ಪ್ರಳಿ
೧	ಚಿನ್ನಮಯ ಮೂರುತಿ ಪ್ರಳಯ ಜಲಧಿಯೋಳು	೨
೨	ಪ್ರಳಯೋದಕದಲ್ಲಿ ವಟಪತ್ರಕಯನ ನಾಗಿದ್ವು	೩
೩	ಶ್ರೀ ಮನ್ಮಾರಾಯಣ ದೇವ ನೀನು ಶ್ರೀ ಲಕುಮಿಯ	೪
೪	ನಿನ್ನ ಬೊಮ್ಮು ಮೂರುತಿಗೆ ನಮೋನಪೋ	೧೦
೫	ಶ್ರೀಶಾಲ ಡಮರುಗ ಭಸಿತ ರುದ್ರಾಷ್ಟಿಯು	೧೧
೬	ನೀನೆ ಮುಖ್ಯಾಕಾರಣ ಆಕಾರಣರೋ	೧೨
೭	ಎಂಭತ್ತುನಾಲ್ಕು ಲಕ್ಷ್ಯಯೋನಿ ಮುಖಂಗಳಲ್ಲಿ	೧೩
೮	ವಿಷ್ಣುಭಕ್ತಿಯೋಗ್ಯ ತಾರತಮ್ಯಂಗಳು	೧೪
೯	ಮುಕುತಿ ಸುಖನೋಳು ಸರಮು ಸುಖನೇದಳಿಯದ	೧೫
೧೦	ಒಂದವರಾಧವೆ ಸಾಕಯ್ಯ	೧೬
೧೧	ವಿಶ್ವವಾಯಾಪಕ ಮೂರುತಿಯಾಗಿ ಅವಾಯಕೈತವನು	೧೭
೧೨	ಆದ ಮೂರುತಿಯಾಗಿ ಅವಾಯಕೈತಾಕಾಶದಲ್ಲಿ	೧೮
೧೩	ಆಣು ಮೂರುತಿಗಳು ನಿತ್ಯವಾಗಿ	೧೯
೧೪	ಅನಂತವೇದಗಳಿಂದ ನಿನ್ನ ತುತಿಸುವ ಅಜಗೆ	೨೦
೧೫	ಗಜದಲ್ಲಿ ಗಜರೂಪನಾಗಿ	೨೧
೧೬	ಪಾಹಿ ಪಂಕೇರು ಹೇಳ್ಣಣ ಸರ್ವ ಕಾಮದಾ	೨೨
೧೭	ಪ್ರಣವ ಮಂತ್ರವಗ್ರಹಿಸು	೨೩
೧೮	ಸತ್ಯ ಸಂಕಲ್ಪ ಸಿದ್ಧ ಅನಾದಿ ದೈವ	೨೪
೧೯	ಚಿಂತನೆ ಮಾಡುಮನವೆ ಚಿನ್ನೆಯ ದೇವನ್ನು	೨೫

೨೦	ಅಣುವ್ಯಾಯ ಪರಮಾಣು ಯುಂಥಾದೆತ್ತೆಯವಾಗೆ	೬೫
೨೧	ಸಂಧಿಕಾಲವೆ ತಿಳಿಯುಗ ಮನ್ಯೇತರ ಭೇದ	೬೬
೨೨	ಪರಮಾಣ್ಯಾದ್ವಿ ಪರಮಾಣು ಮಹಾಕಾಲಾಂತಾ	೬೭
೨೩	ತತ್ವವ ಮೂರುತಿ ಪರತತ್ವವ ಮೂರುತಿ	೬೮
೨೪	ಆದಿ ಮೂರುತಿ ಪುರುಷ ಪೂರ್ಣಗುಣಾಂಬುಧಿ	೬೯
೨೫	ಇಂದಿರಾ ದೇವಿ ಮತ್ತೆ ತಂಡೆ ವಿಶಲ	೭೦
೨೬	ಮುಕ್ತಿ ಲಿ ಹಂಚಭೇದ ಜಡಜೀವ ಪರಮಾತ್ಮ	೭೧
೨೭	ಅಂದು ಮಹಾಪ್ರಭಯ ರಾತ್ರಿಸಂಪೂರ್ಣೋಯ	೭೨
೨೮	ಖುಜುಗಣಸ್ಥರ ಪ್ರಕರಣವನ್ನು ಕೇಳಿನಿತ್ಯ	೮೦೦
೨೯	ಪ್ರಾಯೋದಕದಲ್ಲಿ ಯೇಕೊನ್ನಾರಾಯಣ	೮೦೯
೩೦	ಗುಣಕಾಲಾದೇಶಾತೀತವ್ಯಾಪ್ತ ಪ್ರಕೃತಿ ರಮಣ	೮೧೯
೩೧	ಸೀನಾದಿ ಮೂರುತಿಯಾಗಿ ಅವ್ಯಾಕೃತಾಕಾಶದಲ್ಲಿ	೮೨೮
೩೨	ಕೃತಿಕಾಂತ ಅರ್ಥನಾರಿ ರೂಪವ ಧರಿಸಿ	೮೩೫
೩೩	ಪರನ ಪರಿಯಂಕ (ಸಿಂದ) ಅಂಭೈಣಿ ಸ್ತುತಿಗೆ ಮೇಚ್ಚಿ	೮೪೮
೩೪	ಎತ್ತಣ ಭೂತಂಗಳೊ ಯೆಲ್ಲಿ ಪ್ರೋಕರೆ ಬಿಡುವು	೮೫೬
೩೫	ತತ್ವ ಪೂರ್ವದಲ್ಲಿಯನಗೆ ಹಿತವಾದ ಹಿಂಯರು	೮೫೮
೩೬	ಗುಣಭಾಗತ್ಯ ನಿತ್ಯ ಅನಾದಿಯಿಂದಲಿ	೮೬೫
೩೭	ನವ ಪಂಚ ಪಂಚ ಮೇಲೆ ಆರಂಗುಲಿ ಪ್ರಮಾಣ	೮೭೫
೩೮	ತಿಳಿವದನ್ನುಮಯಾದಿ ಕೊತ್ತಿಗಳನು	೮೮೧
೩೯	ಒಂದರೊಳೆಂಟಿ ಒಂದರೊಳೆಷಣ್ಯನ್ನೆರಡೆನೊ	೮೮೪
೪೦	ಚಿದ್ವೈಹಕಾರ ಆನಂದಮಯನಯ್ಯ	೮೯೬
೪೧	ಅತ್ಯಣು ಜೀವವಿದೆ ಅನಾದಿಯಿಂದ ಸಿದ್ಧಾ	೯೦೧
೪೨	ಜಡ ಕೇವಲತರ ಸೂಕ್ಷ್ಮಪ್ರಕೃತಿಯಿಂದ	೯೦೫

೭೯	ನರಜನ್ಮ ಬಂದುದಕೆ ಯೀವೈತ್ತು ಅರುಕಳಿ	೨೫೮
೮೦	ಮೂಲ ಮೂರುತಿಯಾಗಿ ಯೇಕಾಣವದೊಳಗೆ	೨೫೯
೮೧	ಗುಟಕಾಲ ದೇಶ ವೇದ ಜೀವಲಕುಮಿ ನಾರಾಯಣ	೨೬೦
೮೨	ಹರಿ ವಿಷ್ಣು ರೂಪಾತ್ಮಕ ಜತುರ ವಿಂಶತಿ ಶತ್ತು	೨೬೧
೮೩	ವಿರಾಟ ಮೂರೀ ಧ್ಯಾನಾ ಮಾಡುಯಿದೆ ಸ್ಥಾಪಿತ	೨೬೨
೮೪	ನೇರು ಪರವತ ಲಕ್ಷ್ಯಯೋಚನೋಳಿಸ್ತುತ ಹದಿ	೨೬೩
೮೫	ಸುಧಾಂಬಿಧಿ ಮಧ್ಯ ಈ ರೈದು ದಕಲಕ್ಷ್ಯ	೨೬೪
೮೦	ಜಲಜಲೋಚನ ಪ್ರಳಯಜಲಧಿಯೋಳಗೆ ಅಂದು	೨೬೫
೮೬	ರತ್ನವಿಚಿತ ಏಳುಸುತ್ತಿನ ಕೋಟಿ ಅಯುತ	೨೬೬
೮೭	ಅಪ್ಪಮಹಾಮಂತ್ರಗಳು ನಿಷ್ಪಯಿಂದಲಿ ಕ್ಷತು	೨೬೭
೮೮	ತೊಲಗಿ ಪೂರ್ಗುವೈದಲ್ಲ ತೊಂಡನಾದ ಕಾಲಕ್ಷಮ್ಯ	೨೬೮
೮೯	ಆಗರ ಸತಿ ಸುತ ಸೌಖ್ಯವೆಂದೆಂಬೋ ದುಃಖಿ	೨೬೯
೯೦	ಹತ್ತೀಗು ವಿಂಶತಿ ಮಾತ್ರಲೆರದು ಸಾವಿರ	೨೭೦
೯೧	ಭೋತಿ ಕಾತ್ತದೇಹ ಬಹುಜನ್ಮ ಕರ್ಮದಿಂದ	೨೭೧
೯೨	ಎಪ್ಪತ್ತಿರದು ಸಾವಿರ ನಾಡಿ ಅತೀಂದ್ರಿಯ	೨೭೨
೯೩	ವಾರಿಜ ಜಾಂಡದ ವಿಸ್ತಾರವು ಅಂತರ ಬಾಹೀರಿದಲಿ	೨೭೩
೯೪	ತೊಭನವೆಸ್ವಿರೆ ಶ್ರೀ ದೇವಿ ಅರಸಗೆ	೨೭೪
೯೦	ಜೋಡಿ ಜೋಡಿ ಕಂದಪರ ಕೋಟಿಲಾವಣ್ಯ	೨೭೫

॥ ಶ್ರೀ ಲಕ್ಷ್ಮೀ ಚಿಂತಲಸ್ವಾಮಿ ಪ್ರಸನ್ನ ॥

॥ ಶ್ರೀ ವಾಧ್ರಸಾರಥಿ ಸ್ವಾಮಿನೇ ನಮಃ ॥

॥ ಶ್ರೀ ಚಿಂತರೆಪುಲಭೀನೂತ್ತಕ ಶ್ರೀ ಭಾರತಿರಮಣ ಮುಖ್ಯವಾರಣಾಯನಮಃ ॥

॥ ಶ್ರೀ ಪುರಂದರ ವಿಜಯಾದಿಸಮಸ್ತ ದಾಸವರ್ಯಾಯನಮಃ ॥



ಸೃಷ್ಟಿಪ್ರಕರಣ ಸುಭಾದಿಗಳು

ಸಂಗ್ರಹಕಾರರು ಮತ್ತು ಪ್ರಕಾಶಕರು  
ಗುರುಮಂಧ್ಯರಾವ ಉಪಿ  
ತಾ॥ ಗದ್ವಾಲ ಜಿ॥ ಮಹಬೂಬನಗರ  
( ಅಂಧ್ರ ಪ್ರದೇಶ )

సంప్రీత్త సృష్టి ప్రశ్రణ

క్రిందయవదన ( క్రిందిరాజర ) కృతే

१) సులాది

రాగ : సావేరి

ధ్వనతాళ

చెనుముయ మూరుతి ప్రభయ జలధియోచు |

వసితి శ్రీ భూమి దుగ్ధయ రొడనే |

తనపుదరదల్లి లింగ వితిష్ట రాద |

ఇనితు జీవర హిడి తుంబా కేందు |

తనయన సూరు పరుష పరియంతది |

వనజాక్కు వటపత్ర శయననాగి |

జనరేల్ తమ్మ తమ్మ గతిగే తక్కు సా |

ధనవ సాధిసి కొళ్ళిల్సిందు కదుణి |

పునరసి శృష్టియ మాడువేసేందు లా |

లసిగి పుక్కతియ మమతీయిత్తు |

గుణ త్రయాత్క సూక్ష్మ తక్కురాతియ జీవ |

రను శృజసిద హయవదన ప్రభు |

॥.7॥

మట్టతాళ

మహాత్మవ శృజసి ( శృష్టిసి ) మరుత బ్రహ్మరిట్ట |

ఆంంకారది గరుడ శేష రుద్రరిట్ట |

ఆంకృత తృతియ భాగవనే మాడి |

త్రీ హయవదన భూతీంద్రియగళ మాడిద |

॥.8॥

### ರೂಪಕೆತಾಳ

ತಾಮಸದಿಂದ ಪಂಚಭೂತಂಗಳ ಸೃಜಿಸಿ |  
 ಯೋನ್ಯಾಂಶದಿ ಪಂಚದೇವರ ಕೂಡಿಸಿ |  
 ಆಮುನ್ಯೈ ಶೈಜಸದಿ ಸಾಧಿಸಿದ ದಶೇಂದ್ರಿಯ, |  
 ಸೋಮ ಸೂರ್ಯಾದಿ ದೇವತೆಗಳನೇ ನೆಲಸಿ |  
 ಶ್ರೀ ಮನೋಹರ ಹಯವದನ ಸ್ವೇಕಾರಿಕದಿ |  
 ಆ ಮನವ ದೇವತೆಗಳ ತನುವ ವಾಡಿದ |

||೬||

### ಶ್ರೀವಿದಿತಾಳ

ಇಂತೀ ತತ್ತ್ವವೇ ಸೃಷ್ಟಿಗೆ ಮೊದಲು |  
 ಶಾಂತಿಯರಷ್ಟಿ ಕೊಂಡಿಪ್ಪ ಶ್ರೀಕೃಷ್ಣ ತಾನೇ |  
 ಅಂತವಿಲ್ಲ ಸ್ವರೂಪವಿಲ್ಲ ವಿರೂಪನಲ್ಲಾ |  
 ನಂತ ಮೂರುತಿ ಸಿರಿ ಹಯವದನ

||೭||

### ರುಂಂಸಿತಾಳ (ಶೊಲ್ಲೀಕ)

ತಥಾ ಸುರಾಣಾಂ ನಿಶದಾಸುರಾಣಾಂ |  
 ರೂಪೇಣ ತೇಣಾಂ ಬಲವೀಯ ಚೋದಿತಾಂ |  
 ಪಂದೇ ಪರಂದೇವ ಗುಣೈಕ ವಿಷ್ಣೋಽಿ |  
 ದೇವೇನ ನಾಗೇಂದ್ರ ಮತಃ ಪರೇಣ

||೮||

### ಪದ

ತಥ ಬ್ರಹ್ಮ ರುದ್ರಾದಿ ಜೀವರ ಸೃಜಿಸಿ |  
 ತತ್ತ್ವ ಸ್ವರೂಪವ ಪೂರ್ವ ನಡಿಸಿದನು ಹಯವದನೆ

||೯||

### ಅಟ್ಟ

ಅದರಿಂದ ತತ್ತ್ವ ದೇವತೆಗಳಿಲ್ಲರು ಕೂಡಿ  
 ಮುದದಿ ಬ್ರಹ್ಮಾಂಡ ಮಾಡಲರಿಯದೇ ಸ್ವೋಗಿ |

ಪದುಮನಾಭನ ತುತ್ತಿಸಲು ಅವರೊಳು ಶೈಕ್ಷು |  
 ಅಡುಭೂತ ಬ್ರಹ್ಮಾಂಡವನು ರಚಿಸಿದನು |  
 ಅದರೊಳು ಬಂದು ಬಹುಕಾಲ ಪರಿಯಂತರ |  
 ಉದಕ ಶಾಯಿಯಾದ ಮುದದಿ ಹಯವದನ

||೫||

### ಅದಿತಾಳ

ಶಿಷ್ಟರನು ಶುಭ ವಧಕೆ ನಡೆಸಿ ವು |  
 ತ್ವಿಷ್ಟ ಸುಗತಿಯನು ಕಡಿಯಲ್ಲಿವನು |  
 ದುಷ್ಟರನ್ನು ದುರ್ಗತಿ ಯೈದಿಸುವನು |  
 (ದುಷ್ಟರನ್ನು ದುಷ್ಟಧಕೆ ನಡೆಸಿ ಕಷ್ಟಗತಿಯ ಕಡೆಯಲಿವನು)  
 ಹೃಷ್ಟ ಮೂರುತಿ ಶ್ರೀ ಹಯವದನ ಈ |  
 ಸೃಷ್ಟಿಯೊಳು ವರಧ್ಯಮರನು ಮಾಡಿದ ಯೇ |  
 ಭೃಷ್ಟ ನೈವಮ್ಯವಿಲ್ಲ ಚಾಣೀರೊ

||೬||

### ಜತಿ

ಇಂತೇ ತತ್ತ್ವ ಸೃಷ್ಟಿಯ ನೈನೆವ ಮಹತ್ತರ |  
 ಸಂತತ ಪೂರ್ವೇವ ಶ್ರೀಕಾಂತ ಹಯವದನ

||೭||



### ೨) ಸುಳಾದಿ

ಶ್ರೀ ಪುರಂದರ ವಿಶೇಷ

ರಾಗ : ಭೃತ್ಯರವಿ

ಧುವತಾಳ

ಪ್ರಾಯೋದಕದಲ್ಲಿ ವಟಪತ್ರಶಯನ ನಾಗಿದ್ದ ಶಾಲದಲ್ಲಿ |  
 ಶ್ರೀದೇವಿಯರು ಶ್ರೀ ಭೂ ದುರ್ಗಾರೂಪದಿ ನಿಂದು |  
 ದಕ್ಷತಾಯಜ್ಞ ನಾಮದಿಂದ ವೇದಗಳಿಂದ |  
 ಕೊಂಡಾಡುವ ಮುಖಾಭಿಮಾನಿಯಾಗಿ |  
 ವಣಾರ್ಥಕದಿಂದ ಸಿತ್ಯ ನಿಗಮಾಧರಗಳಿಂದ !

ತುತಿಸುವಳು ಆ ಆ ಆ ಶ್ರೀ ಪ್ರಕಾರ |  
 ಮಿತಿಯೇಂದು ಬೊಮ್ಮನ ನೂರೆಕೊಳೆಂಟು ಭಾಗ |  
 ದೊಕೊಂದು ಭಾಗವಿಲಕುಮಿದೇವಿಗೆ ತಾ ಪ್ರೇರಿಷಲಾಗಿ |  
 ತುತಿ ಸುವಂದದಿ ಪ್ರೇರಕನಾಗಿ ಪಾರಧನೆ ಕೈಕೊಂಡು |  
 ಶಮ ತಮ್ಮ ಸಾಧನಗಳು ಮಾಡಿಕೊಂಬಲ್ಲಿ |  
 ಸಿರೂಪಿಸಿದನು ಪುರಂದರ ವಿಶ್ವಲ ||೧||

### ಮಂಟ್ಪತಾಳ

ನೂರು ವರುಷಯಿಂದಾಯಿ ತೆನಲು |  
 ಖದಯ ಕಾಲದಿ ಚತುರ್ದಶ ಭುವನಾತ್ಮಕವಾದ ಕಮಲದಲ್ಲಿ |  
 ಚತುಮುರು ಬೊಮ್ಮನ ಪಡದೆ ಸೀನು |  
 ಒಮ್ಮೆ ಬಂದು ನಿನ್ನ ಪ್ರಳಯೋದಕವನು  
 ಧರಿಗಳ ನೋಡಿ ಯೇನು ಕಾಣದೆ ವೂಕ್ಕು ನಾಳದಲ್ಲಿ  
 ಮತ್ತೊಮ್ಮೆ ಬರಲು ನಿನ್ನ ಘೋರವಾದ |  
 ನಿನ್ನ ರೂಪವು ಕಂಡು ಅಂಜಿ ಮತ್ತೆ |  
 ನಿನ್ನ (ನನ್ನ) ಮನವೇನೇಂದು ಬಂದದ ಕಂಡು ಖದರ ಪ್ರವೇಶವಾದ |  
 ಒಂದು ಭಯವು ಎರಡು ಅಜ್ಞಾನವು |  
 ನಿನ್ನ ವಿಷಯದಲಿ ಉಂಟಾದಡಾಗಲಿ |  
 ಕಂತು ಜನಕ ನೀನೆ ತಪತಪನೆನಿಲಾಗ |  
 ತಪನನು ಮಾಡಿದ ಪುರಂದರ ವಿಶ್ವಲನ್ನು |  
 ಒಲಿಸಿ ಸೃಷ್ಟಿಯ ಮಾಡಿದ ಸರಸಿಜ ಸಂಭವನು ||೨||

### ರೂಪಕತಾಳ

ಸೂಕ್ತ ರೂಪವಾದ ಯಿಸ್ವತ್ತನಾಲ್ಯ ತತ್ಪರಾಗಳ ಹೊರಗೆ |  
 ಹಂಚಭೂತಗಳಿಗಭಿಮಾನಿಯಾದ |  
 ಗಣೇಶ ಮೋದಲಾದ ಹಂಚಭೂತಗಳ ಸೃಜಿಸಿದನಾಗ |  
 ಒಂದೊಂದು ವಣದ ಅಭಿಮಾನಿಗಳಿಂದ |

ಮಹತ್ತಪ್ಪಕೀರ್ತಿ ಅಹಂಕಾರಧಿಕೀಶನೆಂದು |  
ಬೊಮ್ಮಾರ್ಥದವ ನಿಮಾಣವ ಮಾಡಿ  
ಪ್ರಾರ್ಥಿಸಂತೆ ಆ ದೇವತೆಗಳ ಸೃಜಿಸಿ |  
ಬೊಮ್ಮಾರ್ಥದವ ವಾಧಾರವಾಗಿ ತನ್ನ |  
ದೇಹವ ಬೆಳೆಸಿದ ಚತುರ್ಮುಖಿನಾಗ |  
ಮೂಲರೂಪದಿಂದ ಪುರಂದರ ವಿಶಲ |  
ವಿರಾಟದಲ್ಲಿ ವಾಸವಾಗಿ ನಿಂದ ಜಗದಾಧಾರ

||೫||

### ರ್ಯಾಂಸಿತಾಳ

ಹಕ್ಕೆಯ ಬೊಮ್ಮಾಗ ಅಂದು ಅವಾಕ್ಯಕೃತದಲ್ಲಿ ವಿರಚಿಯಲಿ |  
ಮುಳುಗಿಸಿ ಉದರದಲ್ಲಿ ಪ್ರವೇಶ ಬೊಮ್ಮಾದಿ |  
ಗಳು ಯಿರಲು ಕೆಲವು ಲೋಕಂಗಳು ಸೃಷ್ಟಿಯಾದ |  
ಬಳಿಕ ಶ್ವೇತದ್ವಿಷದಲಿಯಿದ್ದ ಮೂರುತಿಯು |  
ದರುಶನದಿ ಮುಕುತರೆನೆಸಿಕೊಂಡು |  
ಷಾದಿದರು ಪುರಂದರ ವಿಶಲನ್ನ ಚರಣ ಕಮಲವ

||೬||

### ಶ್ರವಿಡಿತಾಳ

ಗಣನೆಯಿಲ್ಲದ ಅವಾರೆ ರೂಪಂಗಳಲ್ಲಿ |  
ಒಂದು ರೂಪದಿ ಚತುರ್ಮುಖನಿಗೆ |  
ಸವಾರಂಗ ಸಾಯುಜ್ಯ ವಿತ್ತ |  
ಮಂಗಳಾಂಗನು ಸಾಯುಜ್ಯವಿತ್ತ |  
ಪುರಂದರ ವಿಶಲ ಭಕುತ ರೋಡೆಯ ನೀನು |  
ಭಕುತರಧಿನ ನೀನು ಸಾಯುಜ್ಯವಿತ್ತ

||೭||

### ಅಟ್ಟಿತಾಳ

ಶ್ವೇತದ್ವಿಷವು ಸುತ್ತಿದ ಉದಕವು |  
ಬಯಲಾದ ಮೇಲೆ ಅಂಥ ತಮಸು |

ಪಳುಕೊಣಿ ಪರಿಮಿತವಾದ ಸರಕನು |  
 ಶುಕ್ಕ ಕೊಣಿತ ಮೂತ್ರ ಅಶುದ್ಧ ದಿಂದ !  
 ಮಿಶ್ರವಾದ ತಮಸಿನೊಳು ಪೂರ್ವ ಸಾಧನವನು |  
 ಮಾಡಿದ ಜನರಿಗೆ ಹಂಡ್ವೈಷ ಭಕ್ತ ರಲ್ಲಿ |  
 ಅನಾದಿ ಕಾಲದಿ ಮಾಡಿ ದುಃಖ ಭಾಜನರಾದ  
 ಪಾಸಿ ಚೀವರನು ವಾಯು ಭೃತ್ಯರಿಂದ ಪ್ರೇರಿಷಲಾಗ |  
 ಲಿಂಗಶರೀರವ ಹೊಳುಮಾಡಿ |  
 ಕೆಡಹಿತು ಆಂಧಂತಮಸಿನೊಳು  
 ಕ್ರಿಮಿ ಪಕ್ಕಿಗಳಿಂದ ಭಾಧೆಯಲ್ಲದೆ ಮೇಲೆ |  
 ಪರವತಂಗಳ ತಂದು ಬಿಸುಟ್ಟಿನರು  
 ಭೀಮನ ದೂತರಿಂದ ನೊಂದು |  
 ದುಃಖ ಭಾಜನರಾದ ಪಾಸಿಚೀವರಿಗೆ |  
 ಎಂತು ವಾಡಿದ ದದರಂಥ ಘಲವೀವ |  
 ಕಂತುಜನಕ ಪುರಂದರ ವಿಶ್ವಲರೇಯ

||೫||

### ಅದಿತಾಳ

ಇಂತು ಪ್ರಕೃತಿ ಸಮೃಂಥವಾದದೆ  
 ಚೊಮ್ಮೆ ರುದ್ರಯಿಂದ್ರ ದಿಕ್ಕಾಲಕರು ಮತ್ತೆ |  
 ದೇವತೀಗಳು ಮನು ಮುನಿಗಳು |  
 ಶರೀರದಲಿ ವಾಸವಾಗಿ ಪುರಂದರ ವಿಶಲ |  
 ಸ್ತುತಿ ಸ್ತುತಿಲಯಕೆ ಕಾರಣ

||೬||

### ಜತಿ

ಕಮ್ಮೆ ಜಣಂಡಗಳ ವಾಮ್ಮಗಳ ತಿಳಿದು ಘಲವೀವ  
 ನಿಮ್ಮಲ ಚರಿತ್ರ ಪುರಂದರ ವಿಶಲ

| ೭ ||

## ಇ) ಸಂಖಾದಿ

ರಾಗ

ಧ್ಯಾನತಾಳಿ

ಶ್ರೀಮಂನಾಂಶುರಾಯಣ ದೇವ ನೀನು ಶ್ರೀಲ |  
 ಕುಮಿಯ ಕೂಡ ಸುಖಿಸುತ್ತಿದ್ದು |  
 ಶ್ರೀಮಂನಾಂಶುರಾಯಣದೇವ ಶ್ರೀ ವಾಸುದೇವ |  
 ವ ಮಾಯಾದೇವಿ ಶ್ರೀ ಸಂಕರುಷಣ ದೇವ ಜಯಾದೇವಿ |  
 ಶ್ರೀ ಪ್ರದೃಷ್ಟಾನ್ಯ ದೇವ ಕೃತಿದೇವಿ |  
 ಶ್ರೀ ಅನಿರುದ್ಧ ದೇವ ಶಾಂತಿದೇವಿ |  
 ಶ್ರೀ ಮಂನಾಂಶುರಾಯಣ ದೇವ ಶ್ರೀ ವಾಸುದೇವ |  
 ವಾಯಾದೇವಿಯಲ್ಲಿ ಆ |  
 ಚೊಮ್ಮೆ ಕುಮಾರನ ಪಡೆದೆಯಲ್ಲಾ |  
 ಶ್ರೀ ಸಂಕರುಷಣ ದೇವ ಜಯದೇವಿಯಲ್ಲಿ |  
 ವಾಯು ಕುಮಾರನ ಪಡೆದೆಯಲ್ಲಾ |  
 ಶ್ರೀ ಪ್ರದೃಷ್ಟಾನ್ಯ ದೇವ ಕೃತಿ ದೇವಿಯಲ್ಲಿ |  
 ವಾಣಿ ಭಾರತಿ ಯರ ಪಡೆದೆಯಲ್ಲಾ |  
 ಶ್ರೀ ಅನಿರುದ್ಧ ದೇವ ಶಾಂತಿದೇವಿಯಲ್ಲಿ  
 ಚೊಮ್ಮೆ ಸರಸ್ವತಿಯರ ಪಡೆದೆಯಲ್ಲಾ |  
 ಆ ಕುವರರಿಗೆ ಈ ಕುವರಿಯರನೇ ಇತ್ತು |  
 ಮಾದುವಿಯ ಮಾಡಿದೆ ಪುರಂದರ ವಿಶ್ವಲಾ

||೭||

## ವುಟ್ಟಿತಾಳಿ

ವಾಸುದೇವ ನಿಮೋಳು ನೀನೇ ನೀನೆ |  
 ಕೂಡಲುಳ್ಳವರಾದಿರಿ ನಿಮೋಳು ನೀನೆ |  
 ಬೀಗರಾದಿರಿ ನಿಮೋಳು ನೀವು ಬಿಜ್ಜಣರಾದಿರಿ |  
 ನಿಮೋಳು ನೀನೇ ಬಿಜ್ಜಣಗರಿಗಳು |  
 ನಿಮೋಳು ನೀನೆ ಪುರಂದರ ನಿಧಲ

||೮||

### ಶ್ರೀನಿಡಿತಾಳ

ಬೊಮ್ಮೆ ಸರಸ್ವತಿ ಪಡದರಯಾಗ್ಯ ಶೇಷ |  
ಸುಪನ್ ಗಿರಿಶ ಮಹೇಂದ್ರರ |  
ವಾಯು ಭಾರತಿ ಪಡದರಯಾಗ್ಯ |  
ಪುತ್ರ ಪೌತ್ರ ಪರಂಪರೆಯಾಗಿಸ್ವೇ ಪುರಂದರ ವಿಶೇಷ ||

### ರೂಪಕತಾಳ

ಅದಿ ಸೃಷ್ಟಿಯಲ್ಲಿ ಜಯವಿಜಯ ರುದಿಸಿದರು |  
ಅವರಂದ ಅಮರರೆ ಅಧಿಕರಯಾಗ್ಯ ಅಯಾಗ್ಯ |  
ಅವರಂತರಂತರದಲ್ಲಿ ಅವರ ಸೋಡಯಾಗ್ಯ |  
ತಾರತಮ್ಯ ಅನಾದಿ ಸಿದ್ಧವಯಾಗ್ಯ |  
ಪುರಂದರ ವಿಶೇಷ ಸಂತತಿಯ ಸೋಡಯಾಗ್ಯ

||೫||

||೬||

### ರ್ಯಾಂಪಿತಾಳ

ಸಿರಿ ಚತುಮುಖಿ ಪೆಂಚ ಮುಖಾದಿ |  
ಸುರರು ಮನು ಮನು ಮನುಜೋತ್ತಮರು |  
ತಾರತಮ್ಯ ಯುಕ್ತರು ಪುರಂದರ ವಿಶೇಷ |  
ಚರಣ ಸೀವಕರು ಸಾ ದೇವರು

||೭||

### ಅಟ್ಟಿತಾಳ

ನಿತ್ಯ ಪತ್ತಿಭಾವ ಲಕ್ಷಮಿಗಯಾಗ್ಯ |  
ನಿತ್ಯ ಪುತ್ರಭಾವ ಬೊಮ್ಮೆ ಪಾರಣಾರಿಗಯಾಗ್ಯ |  
ನಿತ್ಯ ಪೌತ್ರಭಾವ ಸೈನತೀಯ ಶೇಷ ಗೀರಿಶಗಯಾಗ್ಯ |  
ನಿತ್ಯ ಜಾರಭಾವ ಅಪ್ಸರ ಸ್ತ್ರೀಯರಿಗೆ |  
ನಿತ್ಯ ಶ್ರೀ ಪುರಂದರ ವಿಶೇಷ ರೇಯಾ

||೮||

ఆదితాళ

సత్య స్వరూపనే సత్యనే మన్యే |  
 సత్య సంకల్పనే సత్కారమనే |  
 సత్య సద్గుణాధ్యానే సత్య కముఁనే  
 సత్య త్రీ పురందర విశల

||౨||

జతే

మన వజనగళల్లి కాయా కముగళల్లి ;  
 నీనే నీనే పురందర విత్తలా

||౩||

ఛ) సులాది

రాగ : సౌరాష్ట్ర

ధ్వనతాళ

నిన్న బొమ్మ మూరుతిగి నమో నమో |  
 నిన్న రుద్ర మూరుతిగి నమో నమో |  
 నిన్న జింద్ర మూరుతిగి నమో నమో |  
 నిన్న చంద్ర మూరుతిగి నమో నమో |  
 నిన్న సాయి మూరుతిగి నమో నమో |  
 నిన్న ఆగ్ని మూరుతిగి నమో నమో |  
 నిన్న సాధ పర మూరుతిగి నమో నమో |  
 నిన్న జంగమ మూరుతిగి నమో నమో |  
 నిన్న పురందర విత్తల నమో నమో

||౪||

మట్టతాళ

బొమ్మాండనే మంటివ జ్యోతి-త్యక్తవే దిహే |  
 మహమేరు సింహాసన మందాకిని మజ్జనే |

ಮಂದರ ಪಾರಿಜಾತ ಮಾಲೆ |  
ಪುರಂದರ ವಿಶ್ವಲಗೆ ಅಮೃತವೆ ಸ್ನೇಹೇದ್ಯ  
||೨||

### ಶ್ರೀವಿಡಿ ತಾಳ

ಅಲಯಾಂಬು ರಾಸಿಯಲ್ಲಿ ಅಲದೆಲೆ ಪ್ರೋಂದೊಟ್ಟಿಲು |  
ಅಂಗುಷ್ಠವೆ ಜೋಕಾಯಿ ಬಾಲ ಮುಕುಂದ ಶ್ರೀ |  
ಪುರಂದರ ವಿಶ್ವಲಗ ಅಲಯಾಂಬು  
||೩||

### ಅಟ್ಟಿತಾಳ

ಜಗವ ಪುಟ್ಟಿಸಿ ನೀನು ಜಗದೊಳಗಿರುವೆ |  
ಜಗದೊಳ ಹೊರಗೆ ನೀನೆ ಪೂಣ |  
ಜಗದನ್ಯನಾಗಿ ಜಗವ ಸಂಹರಿಸುವಿ |  
ಜಗದೊಳು ಹೊರಗೆ ನೀನೆ ಸ್ವಾತಂತ್ರು |  
ಜಗದೀಕ ವಸ್ತು ಪುರಂದರ ವಿಶಲ  
||೪||

### ಆದಿತಾಳ

ಬೊಮಾಂಡಕಟಹ ಪುಟ ಚಂಡೊ ಪುಟ ಚಂಡೊ |  
ಪುರಂದರ ವಿಶಲಗ ಬೊಮಾಂಡಕಟಹ  
||೫||

### ಜತೆ

ಜಯ ಜಯ ಜನಾದಿನ ಪುರಂದರ ವಿಶ್ವಲ |  
ಜಯ ಜಯ ಜಯ ಜಯ ಬಾಧವೋಹನ್ಸ  
||೬||



### ೭) ಸುಳಾದಿ

ರಾಗ

ಧುವತಾಳ

ಶ್ರೀಶೂಲ ಡಮರುಗ ಭಸಿತ ರುದ್ರಾಕ್ಷಿಯು |  
ಪಶು ವಾಹನನಾದ ದೊಂದೆ ಮೂರುತಿ |

ಸಮುದ್ರಾಚು ಸಿರಿನಾಮು ಶಂಖಿ ಚಕ್ರಗದೆ |  
 ಬಿಸಿಜ ಮಿತ್ರನಾದದೊಂದೇ ಮೂರುತಿಯು |  
 ಕುಶಲದಿ ಜಪಮಣಿ ಮಾಲೆ ಚತುಮುಖಿ |  
 ವಸುಧೀಯ ಸೃಜಿಸುವದೊಂದೆ ಮೂರುತಿ |  
 ಎಸೆನನಂತ ಕೋಟಿನೇದ ವಣಿಕಲು ಸಂ |  
 ತಷದಿ ನೋಡು ತಿಹುದೊಂದೆ ಮೂರುತಿ |  
 ಸನ್ನೋಹನ ಏಕಮೇನ ದ್ವಿತೀಯು |  
 ಎಂಬ ನಿಮುಖ ವಾಗಿಹದೊಂದೆ ಮೂರುತಿ |  
 ಸುಮೃನಷರಿಗೊನೆ ಸುಳುವು ತೋರುವ ಪಾರಾ |  
 ಭೋಮೃನೆಂದು ಕರೆಷುವದೊಂದೆ ಮೂರುತಿಯೂ |  
 ನಮೃದೇವ ನಿಮೃದೇವರಿಂದು ಜಂಬವಮಾಡೆ |  
 ಹಮೃಲಿಂದ ನೋಡು ತಿಹುದೊಂದೆ ಮೂರುತಿಯೂ |  
 ಅಮೃಮೃನುವ ಕರವ ಪಿಡಿದೆನೆಂದಾಡುವ |  
 ಒಮೋಹ್ಮೈ ಕುರುವಿಡಲು ಒಂದೆಯಾಗಿ ತೋರುವ |  
 ಪುರಂದರ ವಿಶಲನ್ನದೊಂದು ಮೂರುತಿಯೂ

||೮||

### ವುಟ್ಟಿತಾಳ

ಸತ್ಯ ರಚೋತವೋಗುಣದ ಸಕಲ ಮೂರುತಿ |  
 ಭೃತ್ಯರಂಗ ಸಂಗದಿಂದಲ್ಲಿ ನಲಿವ ಮೂರುತಿ |  
 ತತ್ವ ಪತಿಗಳೊಡನೆ ಇಪ್ಪದಿನ್ಯ ಮೂರುತಿ |  
 ಸತ್ಯ ಪುರಂದರ ನಿತ್ಯಲನು ಒಂದೇ ಮೂರುತಿ

||೯||

### ರುಂಂಹಿತಾಳ

ಸಾಸಿರ ನಾಮಕ್ಕ ಸಾಸಿರ ಮೂರುತಿ |  
 ವಾಸುಕಿ ಶಯನನಾದ ಅನಂತ ಮೂರುತಿ |  
 ಸಾಸಿರನಾಮ ದಿಂದೊಸ್ಯವ ಮೂರುತಿ |

ಶಾಸ್ತ್ರ ಸೇನೆನರ ಸೆಲಹುವ ಮೂರುತಿ |  
 ಯಂಕೋಡಿ (ಪ್ರೇ) ಹೊಲೆಪುಂಡ ನಮ್ಮ ಪುರಂದರ ವಿಶೇಷ |  
 ಅವನು ಕಾರುಣ್ಯ ಸಾಗರ ಮೂರುತಿ

||೭||

### ತ್ರಿವಿಕಿತಾಳ

ಅನಂತ ಮುಕುಟ ಅನಂತ ಶಿರಷ ಅನಂತ ಚಹ್ನು ;  
 ಅನಂತ ಕರಣ ಅನಂತ ನಾಶಿಕ ಅನಂತ ಕದವ್ಯ |  
 ಅನಂತ ಓಷ್ಣ ಅನಂತ ವದನ ಅನಂತ |  
 ಅನಂತ ಜಿಹ್ವೆ ಅನಂತ ಕಂಠ ಅನಂತ ಬಾಹು |  
 ಅನಂತ ನಕ್ಕ ಅನಂತ ಶ್ರೀ ತುಲಸಿ ವೈಜಯಂತಿ  
 ಮಾಲೆಯಿಂದೊಪ್ಪನ |  
 ಅನಂತನಾಭಿ ಅನಂತ ಖದರ ಅನಂತ ತ್ರಿವಳಿ |  
 ಅನಂತ ಕಟ್ಟಿಯು ಅನಂತ ಜಘನ ಅನಂತ ಖಾರು |  
 ಅನಂತ ಜಾನು ಅನಂತ ಜಂಧೆ ಅನಂತ ಗುಳ್ಳ ಅನಂತ ಪೇಂಡೆ |  
 ಅನಂತ ಚರಣ ಅನಂತ ಸಖಿವು  
 ಅನಂತ ಜಗರಳ ಒಳಗೆ ಹೊರೆಗೆ ಇವ್ವಾಸಾಸಿಧ್ಯ |  
 ಪುರಂದರ ವಿಶ್ವಲನೊಬ್ಬನೆ ಕಾಣಿರೊ

||೮||

### ರೋಪಕತಾಳ

ಅಣ ಮಹತ್ವಾಗಿ ತೋರುವ ಮೂರುತಿ |  
 ತೃಣ ಕಾಷ್ಟಗಳಲ್ಲಿ ಪರಿಪೂರ್ಣ ಮೂರುತಿ |  
 ಗಣನೆ ಇಲ್ಲದ ಮೂರುತಿ ಫಾನಗರುಡ ವಾಹನ ಮೂರುತಿ |  
 ಸನಕಾದಿಗಳಲ್ಲಿ ಸಾಸಿಧ್ಯ ಮೂರುತಿ |  
 ಮನುಜೋತ್ತಮರಲ್ಲಿ ಮಿನುಗುವ ಮೂರುತಿ  
 ಎನ್ನ ಸಾಪ್ತಮಿ ಪುರಂದರ ವಿಶ್ವಲ ಮೂರುತಿ

||೯||

### ಅಂಟಿತಾಳ

ಚೊಮ್ಮೆಗೆ ಸಿರಿರಂಗ ಮೂರುತಿ ।  
 ರುದ್ರಗೆ ನರಸಿಂಗ ಮೂರುತಿ ।  
 ಇಂದ್ರಗೆ ಉಪೇಂದ್ರ ಮೂರುತಿ ।  
 ಚಂದ್ರಗೆ ದಧಿನಾಮನ ಮೂರುತಿ ।  
 ಸೂರ್ಯಗೆ ನಾರಾಯಣ ಮೂರುತಿ ।  
 ಅಗ್ನಿಗೆ ಪರಶುರಾಮ ಮೂರುತಿ ।  
 ಸರ್ಕಲ ಚೊಮ್ಮಾಂಡ ಕೊಟಿಗಳಿಗೆ ಕಾಲ  
 ಪುರುಷ ಶ್ರೀ ವಿಷ್ಣು ಮೂರುತಿ ಎಮಗೆ ಮೂರುತಿ  
 ಪರಿ ಪೈಣಿ ಸಿರಿ ಪುರಂದರ ವಿಶ್ವಲ ಮೂರುತಿ

॥೬॥

### ಅದಿತಾಳ

ಏಕಾನೇಕ ಮೂರುತಿ ಲೋಕವೆಲ್ಲ ಜತನ ಮೂರುತಿ ।  
 ಗೋಪಾಳ ಗೋವಳ ಗೋವಿಂದ ಮೂರುತಿ ।  
 ಗೋಕುಲ ಗೋಪಾಲರನ್ನ ಕಾಯ್ದು ಮೂರುತಿ ।  
 ಏಕಮೇವಾ ಪುರಂದರ ವಿಶ್ವಲನೆಂಬೊ ಮೂರುತಿ ಏಕಾನೇಕ ಮೂರುತಿ ॥೭॥

### ಜತಿ

ಅನಂತ ಮೂರುತಿ ಅನಂತಕೀರುತಿ ।  
 ಅನಂತ ನಾಮ ಪುರಂದರ ವಿಶಲ ಮೂರುತಿ

॥೮॥

ಈ) ಸುಭಾದ್ರಿ

ಹೆರಿ ಸ್ವಾತಂತ್ರ್ಯ ಗಾಯತ್ರಿ

ರಾಗ ಸೌರಾಷ್ಟ್ರ

ಧೃನತಾಳ

ನೀನೇ ಮುಖ್ಯಕಾರಣ |  
 ಅಕಾರಣರೊ ಚೋಮಾಡಿಗಳು |  
 ನೀನೇನೇ ಕರ್ತು ಅಕರ್ತುಗಳವರು |  
 ಸರ್ವ ಸ್ವತಂತ್ರನೀನು ಆಸ್ವತಂತ್ರರವರು |  
 ಮೂಲ ನೀನು ಮಧ್ಯಮರವರು |  
 ಸಿತ್ಯನೆಂದೆನಿಸ ನೀನು ಲಯರಾಗುವರವರು |  
 ಭೋಕ್ತ್ವನೆಂದೆನಿಸುವೆ ಸರ್ವರಂತ ರಾತ್ಮಕನಾಗಿ |  
 ಸ್ವೀಕರಿಸುವ ಶಕ್ತಿ ನಿನಾಂಧಿನವಯಾಗ್ಯ |  
 ಅನಾದಿ ಕಾಲ ಕರ್ಮಗಂಭಿರನುಸರಿಸಿ |  
 ಘಲಗಳನುಣಿಸುವೆ ಪುರಂದರ ವಿಶ್ವಲಾ ||೧||

ಮಂಟ್ಪತಾಳ

ತನ್ನಿಂದೊಂದೆರಡು ಜ್ಞಾನ ಗುಣಧಿ ಕರೆ |  
 ಮೊದಲು ಮಾಡಿಕೊಂಡಬೋಮ್ಮನ ಪರಿಯಂತ |  
 ತಾರತಮ್ಯ ಪಂಚಭೇದ ಮಾಗಿವರಿತು |  
 ನವವಿಧ ಸದ್ಗುರು ಯುಕ್ತನಾಗಿ ನಿತ್ಯ |  
 ಜನನ ಮರಣ ದೂರ ಪುರಂದರ ವಿಶ್ವಲನ್ನ |  
 ಗುಣರೂಪ ಕ್ರಿಯವನ್ನೇ ತಿಳಿಯಬೇಕು

||೨||

ತ್ರಿವಿದಿತಾಳ

ಪುರುಷ ಸೂಕ್ತನೇ ಮೊದಲಾದ ವೇದಗಳಿಂದ |  
 ಮತ್ತೀ ಕೆಲವು ಉಪನಿಷದ್ವೀದ್ಯನು ನೀನೇ |

ಮಹಾಭಾರತ ಪುರಾಣಗಳಲ್ಲಿದ್ದ ರೂಪ |  
 ಗುಣ ಕ್ರಿಯಾಗಳು ಸಾರ್ಥಕಾಮ ಚೊಮ್ಮೆಬಲ್ಲ |  
 ಆತ್ಮಾಂದಲಿ ವಾಣಿ ಭಾರತೀಯಲ್ಲಿರು |  
 ವಾಣಿಯಿಂದಲಿ ಮಹಾದೇವ ತಾಬಲ್ಲನು |  
 ರುದ್ರನಿಂದಲ್ಲಿ ಉಪಾದೇವಿಯಾ ಬಲ್ಲಜು |  
 ಉನ್ಮೇಲ್ಯಿಂದ ಇಂದ್ರ ಕಾಮರು ಬಲ್ಲರು |  
 ಸಕಲ ದೇವತೆಗಳು ಪುರಂದರ ವಿಶ್ವಲನ |  
 ಬಲ್ಲರೆರಿಯರೋ ಸಾಕಲ್ಯಾದಿಂದ ||೫||

### ಆಟ್ಟಿತಾಳ

ಓಂಕಾರ ಪ್ರತಿ ಪಾದ್ಯ ವಾಹ್ಯತ್ವತಿ ಯೋಳಗಿದ್ದು |  
 ಗಾಯತ್ರಿ ಎನಿಸುವೆ ಪುರುಷಸೂಕ್ತಮೇಯ |  
 ಪಕ್ಷೋತ್ತರ ಹಂಚಾಶದ್ವರಣಗಳಲ್ಲಿ |  
 ವರಣ ಮಾನಿಗಳಿಂದ ವರಣೀಯನಾಗಿಪ್ಪೆ |  
 ವರ ಕಲ್ಪ ಕಲ್ಪಕ್ಕು ವರದ ಪುರಂದರ ವಿಶ್ವಲ |  
 ವಾಹ್ಯತಿ ಯೋಳಗಿದ್ದು ಗಾಯತ್ರಿ ಎನಿಸುವೆ ||೬||

### ಅದಿತಾಳ

ಓಂ ಅಶೇಷಗುಣಧಾರ ಇತಿ ನಾರಾಯಣಪ್ಯ ಸೋ  
 ಪುರಣೋ ಭೂತಿ ವರೋನಂತಗುಣೋ |  
 ಸುಖೋ ಯದವ್ಯಾಪ್ಯತ್ವತಿರಿತಾ |  
 ಗುಹ್ಯೈಸ್ತತಃ ಪ್ರಸವಿತಾ |  
 ವರಣೀಯಾನ್ ಗುಣೋನ್ತತಿ |  
 ಭಾರತಿ ಜ್ಞಾನರೂಪತ್ವತ್ವತ್ |  
 ಭಗೋಽಧೀಯೋತಿಖ್ಯಾಜಂಸ್ಯಃ |  
 ಪ್ರೇರಕಣಶೇಷ ಬುದ್ಧಿನಾಂ |

ಸಗಾಯತ್ರ್ಯಧ್ರ್ಯ ಜರಿತಃ ।  
ಪುರಂದರವಿಶ್ವಲ ಸವೇಷತ್ವಮ ಕಾಣಿರೋ

||೫||

ಜತಿ

ನಿನ್ನ ಮಹಿಮೆಗಳ ನೀನೆ ಬಲ್ಲೆಲ್ಲದೆ ।  
ಅನ್ಯರೇನು ಬಲ್ಲರು ಪುರಂದರ ವಿಶಲಾ

||೬||

## ಒ) ಸುಳಾದಿ ಸಾಧನ ವಿ|| ಪ್ರಾರ್ಥನಾ

ರಾಗ

ಧ್ವನತಾಳ

ಎಂಭಕ್ತುನಾಲ್ಯ ಲಕ್ಷ್ಯಯೋನಿ ಮುಖಂಗಳಲ್ಲಿ ಪುಟ್ಟಿ ಪುಟ್ಟಿ ।  
ಹೊಂದಿ ಹೊಂದಿ ಬಳಲಿದೆನಯ್ಯ ನಾನು ।  
ಸುಕೃತ ದುಷ್ಪತವೆಂಬೊ ಕರುಕೊಟಲೆಯಿಂದ ।  
ಆವಶ್ಯಯದಿ ಬೆಂದು ಬಳಲಿದೆನಯ್ಯ ನಾನು ।  
ಇಪ್ಪತ್ತಿಂಟುಕೊಟಿ ನಾಯಕ ನರಕಂಗಳಲ್ಲಿ ಕಾಲನವರಿಗೆ ಸಿಕ್ಕಿ ।  
ಕದುನೊಂದೆನಯ್ಯ ನಾನು ।  
ಎಂದಿಗೆ ಮಾನುಷ ಜನ್ಮದೊರಕೊದಯ್ಯ ಹರಿ ಹರಿ  
ಎಂದಿಗೆ ಸಿನ್ನವರಂಷ್ಟಿ ದೊರಕೊಡೆ ।  
ಇನ್ನ ಸಿನ್ನ ಬಿಟ್ಟಿ ಬಳಲಾರನಯ್ಯ ನಾನು ।  
ಮೊರೆ ಹೊಕ್ಕೆ ಪುರಂದರ ವಿಶ್ವಲರಾಯ ದಮ್ಮಯ್ಯ

||೭||

ಮಟ್ಟತಾಳ

ಅನಂತಾನಂತ ದೇವರ್ಪೀದರೆ ಅನಂತಾನಂತ ಕರುಗಳ್ಳಿದರೆ ।  
ಅನಂತಾನಂತ ಪರಿಯಲಿ ಅವರಾದಿಸಿ ಉಡಿಸಿಸೋಡಸೋಡಲಾಗದೆ ।  
ಅನಂತಾನಂತ ಪರಿಯಲಿ ಎನ್ನೊಬ್ಬನ ಸಂಸಾರಯ ಮಾಡದಿದ್ದರೆ  
ಕಡಿಮೆಯೆ ನಿನಗೆ ಪುರಂದರ ವಿಶ್ವಲ ಅನಂತಾನಂತ

||೮||

## ಅಟ್ಟಿತಾಳ

ಸಂಸಾರಿಗೆ ಮನಸೋತು ಮೆಚ್ಚಿದ ಹೇಣ್ಣು |  
 ಸಂಸಾರವನೀಂದು ಸಂತ ವಿಟ್ಟಿರಯಾಗ್ಯಾ |  
 ಕಂಸಾರಿಗೆ ಮನಸೋತೆ ಮಾಡುವಿಯರು |  
 ಸಂಸಾರವ ನೀಂತು ಸಂತವಿಟ್ಟಿರಯ್ಯಾ |  
 ಹಂಸ ಮೂರುತ್ತಿ ಪುರಂದರ ವಿಶ್ವಲನಲ್ಲಿ |  
 ಹಂಸಿ ಹತ್ತಿದ ಬಳಿಕನ್ಯವ ಸರಿಯರು

||೫||

## ರುಂಪೆತಾಳ

ಹರಿಯ ಭಕ್ತುತ್ತಿ ಸರಹರಿಯ ಭಕ್ತಿತ್ತಿ |  
 ಸಿರಿ ಹರಿಯ ಭಕ್ತುತ್ತಿ ಎಂಬ ಸುಧೆಯು ಸಾಗರವಿರೆ |  
 ಅರಿವರೆ ವಿಷಯು ವೆಂಬರೆ |  
 ಕೊಳಚೆಯ ಸೀರಾ ಎಲೆ ಎಲೆ ಮನವೆ |  
 ನೆಳಿನ ನಾಭನ ನೆನೆ ಎಲೆ ಎಲೆ ಮನವೆ |  
 ಜಲರುಹಾಕ್ಕನ ನೆನೆ ಮರಳ ಮರಳ ಬಹ ಸಂಸಾರವ |  
 ಗೆಲುವರೆ ಪುರಂದರ ವಿಶ್ವಲನ ಸೈಹ ಶಿಷ್ಯರನೆನೆ |

||೬||

## ಪಕತಾಳ

ಸಾದೃಷ್ಯ ದ್ಯುವವೆಂಬ ಸಾಸಿರ ಮಂದಿದ್ದಲ |  
 ವಾದಿಗಳ ಕಾಲ್ಪಿಡಿದು ಬದುಕಿರಯಾಗ್ಯಾ |  
 ವಿಶ್ವಲನೆಂಬಂತೆ ಕಾರಣ ಕಾಲ್ಪಿಡಿದು ಬದುಕಿರಯಾಗ್ಯಾ |  
 ಸೃಷ್ಟಿ ಸ್ಥಿತಿ ಲಯಕೆ ಪುರಂದರವಿಶ್ವಲ ನೊಬ್ಬನೆ ಕರ್ತೃಕಾಣರೊ ಜತೆ |  
 ಅಹಂಕಾರ ಮಮಕಾರ ಮಮತೆ ಉಂಬಾ |  
 ದಿಂದಿ ದಿಂದಿ ದಿಂದಿ ಪುರಂದರ ವಿಶ್ವಲ

||೭||

ಅ) ಸುಳಾದಿ  
ಆರೋಹಣ ತಾರತಮ್ಯ

ರಾಗ : ಗೌಳ

ಧ್ವನತಾಳ

ವಿನ್ನ ಭಕ್ತಿ ಯೋಗ್ಯ ತಾರತಮ್ಯಂಗಳು |  
ಸ್ತಾವರ ಜಂಗಮರ ಹೊದಲು ಮಾಡಿ |  
ಅವರಿಂದ ಸರ್ವಗುಣಾಧಿಕಾರಿಗಳು ಅವರಿಂದ |  
ದೇವ ಗಂಥರ್ವರು ಶತಗುಣಾಧಿಕರು |  
ಅವರಿಂದ ನೂರು ಎಂಟುನುಂದಿ ಅಲ್ಲದೆ |  
ನೂರು ಕೋಟಿ ಮುಖಿಗಳು ನೂರು ಗುಣಾಧಿಕರು |  
ಅವರಿಂದ ಚೆರಾಖ್ಯಾನಾವು ಸಿತ್ತೆಗಳು ಐವತ್ತು ಗುಣದಿಂದಧಿಕರು |  
ಅವರಿಂದ ಕೈಷ್ಟ ಭಕ್ತರಾದ ಅಪ್ಸರ ಸ್ತ್ರೀಯರು ಎರಡು ಗುಣಾಧಿಕರು |  
ಅವರಿಂದ ಅಜಾನಜ ದೇವತೀಯರು ಓಜಸರು ಎಂಬತ್ತು  
ಮುಖಿಗಳು ಮತ್ತು ಗಂಥರ್ವರು ತುಂಬರರು ಶತ |  
ಉರ್ವಶಿ ಹೊದಲಾದ ಶತಸ್ಥಿರು ಅಜಾನಜ ಎಂಬವರು |  
ಮತ್ತೆ ಅಗ್ನಿ ಪುತ್ರರಾದ ಕ್ರತ್ವದಿಗಳು ಅಜಾನಜ ದೇವ ಸಮರು |  
ಇವರು ಹದಿನಾರು ಸಹಸ್ರನೂರುನುಂದಿ  
ಸ್ತ್ರೀಯರು ಸರಿ ಗುರು ಪುರಂದರ ವಿತ್ತಲ

||೧||

ನುಟ್ಟಿತಾಳ

ಕಶ್ಯಪರುಗಳು ಯಶೋದಾದೇವಿ ಧರಾದೇವಿ  
ಅಜಾನಜ ದೇವತೀಯರಿಂದಧಿಕರು |  
ಅದಿತಿ ದೇವಿಕಿಂತ ಕಶ್ಯಪಸುತ್ತಮನು |  
ಅಜಾನಜರಿಂದ ಪುಷ್ಟಿ ಕರ್ಮಪಾಲಕನು ಅಧಿಕನು |  
ಅವರಿಂದ ಶಸ್ಯಿಶ್ಚರನಧಿಕ |

ಉಷಾದೇವಿ ದಶಗುಣಧಿಕಳು |  
 ಆಕೆಯಿಂದ ಬುಧನಧಿಕನು |  
 ಬುಧಸ್ಯಿಂದ ಸ್ವಾಹಾದೇವಿ ದಶಗುಣಧಿಕಳು |  
 ಸ್ವಾಹಾದೇವಿಯಿಂದ ಕೆಲವು ದೇವತೀಗಳಧಿಕರು |  
 ಅವರಿಂದ ಅನ್ನಪುಷ್ಟನ ಸ್ತ್ರಿ ಉಷಾಗಂಗಾ |  
 ಶಾಮಲಾ ಸಂಜಾಳಾದೇವಿ ರೋಹಿಣಿ |  
 ಹರ್ಷಣ್ಯ ಇವರು ದ್ವಿಗುಣಾಧಿಕರು |  
 ಗುರು ಪುರಂದರ ವಿಶ್ವಲನೇವಿಸಿದಾ ||೭||

### ಅದಿತಾಳ

ಇವರಿಂದ ಕರ್ಮಚ ದೇವತೀಗಳಧಿಕರು |  
 ಅವರಿಂದ ಕಾರ್ತಿಕೀಯ ಶತಿಬಿಂದು ಮಾಂಥಾತಾ |  
 ಭರತ ಸ್ರಿಯವೃತ ಪರಿಕ್ಷಿತ ಮೊದಲಾದ ಶತಪುಣ್ಯಶೈಲ್ಯೇಕರು |  
 ಬಲಿಚಕ್ರವರ್ತಿ ಮೊದಲಾದ ಸಪ್ತ ಇಂದ್ರರು |  
 ಮುನಿಗಳು ಹನೇಶ್ಯಂದು ಉಚತ್ತಾತ್ಮಿ ಚವನ ಮುಖಿಯು  
 ಗಂಥರ್ವರು ಎಂಟು ಸಿತ್ಯಗಳು ಸಪ್ತ |  
 ಪ್ರಲ್ಬಾದ ಪಾವಕನು | ಇವರು ಕರ್ಮಚ ದೇವತೆ ಸಮರು |  
 ಅಜಾನೆಚ ದೇವತೀಯಿಂದ ದಶಗುಣಾಧಿಕರ  
 ಮಾಡಿದ ಗುರು ಪುರಂದರ ವಿಶ್ವಲರೀಯಾ ||೮||

### ರೂಪಕ್ತಾಳ

ರುದ್ರರೀಕಾದಶ ವಸುಗಳಿಂಟು ದ್ವಾದಶಾದಿತ್ಯ ಮರುದ್ದಣರು  
 ಮಂಭುಗಣತ್ತರು ಒಂದು ಮಂಭು ಒಬ್ಬನಿತ್ಯದೇವ |  
 ಅಶ್ವನಿ ದೇವರಿಬ್ಬರು ಪೃಥ್ವಿಪತ್ರರು |  
 ಮುನ್ಮರು ಶತಕ್ಷಾರೋಜು ಇಂದ್ರ ನಿಶಾಪುಮಿತ್ರ |

ವರುಣ ರುದ್ರರೋಳು ಸದಾಶಿವನು |  
 ವಸುಗಳೊಳು ಅಗ್ನಿಯೊಬ್ಬ ಮರುತೆ |  
 ಅಹಂಕಾರಿಕ ಪ್ರಾಣ ಪ್ರವಹ ಮೂವರು |  
 ನವ ದೇವೋತ್ತಮರು ನನಕೋಟಿ ದೇವತೀಗಳು |  
 ವರುತಗಳೊಳು ಪೂರ್ಣಾಂಶಾನ ವ್ಯಾಸೋದಾನ ಸವಾನ ವಾಯು ಸ್ವಲ್ಪಧಿಕ |  
 ಗುರು ಪುರಂದರ ವಿಶ್ವಲನ ಪರಮ ಸ್ತುಯರು ||೭||

### ರ್ಯಂಷಿತಾಳೆ

ಇವರಿಂದ ವಿಷ್ವಕ್ಸೇನ ಧನವ ಗಣೇಶಾಧಿಕರು |  
 ಆವರಿಂದ ತಾರಾದೇವಿ ಮಿತ್ರನಿಖಿಳುತ್ತಿ ಯಮು |  
 ಹಜರ್ನ್ಯಕ್ಕಿಂತ ಎರಡು ಗುಣಾಧಿಕರು |  
 ಆವರಿಂದ ಮರಿಂಚಿ ಅತ್ಯಿ ಅಂಗೀರಷ ಪುಲಸ್ಯ ಪುಲಹಕ್ಕೆತು ವರಿಷ್ಟ |  
 ವಿಶ್ವಾಮಿತ್ರ ವೈವಷ್ಟತ ಒಂಬತ್ತು ಅಧಿಕರು |  
 ಇವರಿಂದ ಅಗ್ನಿ ಭೃಗು ಸ್ವಂತ್ಯತ್ತಮ ಮಿತ್ರಗಳು |  
 ಸೋಡಲು ಎರಡು ಗುಣಾಧಿಕರು |  
 ಇವರಿಂದ ನಾರದ ಉತ್ತಮ ವರುಣೋತ್ತಮ |  
 ಅಗ್ನಿದೇಶಿಯಿಂದ ವರುಣ ಸೋವಾದಿ |  
 ಅಧಿಕರು ಗುರು ಪುರಂದರ ವಿಶ್ವಲನ ಭಕ್ತರು ||೮||

### ಶ್ರೀಪುಟಿತಾಳೆ

ಯಮ ಚಂದ್ರ ಸೂರ್ಯ ಶತರೂಪಾದೇವಿ |  
 ಕ್ರಮದಿಂ ಅಥಾನಧರ್ಮ ಗುಣಾಧಿಕರು |  
 ಆವರಿಂದ ಸನಕಾದಿಗಳು ಉತ್ತಮರು |  
 ಆವರಿಂದ ಪ್ರವಹ ಉತ್ತಮ |  
 ಚಂದ್ರಸಿಂದ ದ್ವಿಗುಣಾಧಿಕನು |

ಪ್ರವಹಸಿಂದ ಸ್ವಾಯಂಭು ದ್ವೈ ಗುರುತೆಚಿರತಿ ಅನಿರುದ್ಧರು |  
 ಇವರು ಆರುಮಂದಿ ಪಂಚ ಗುಣಾಧಿಕರು |  
 ಅವರಿಂದ ಆಹಂಕಾರಿಕ ಪ್ರಾಣ ದಶಗುಣಾಧಿಕರು |  
 ಪ್ರವರ ಕಾಮೇಂದ್ರರು ಹತ್ತು ಗುಣಾಧಿಕರು |  
 ಇವರಿಂದ ಸೌಪರ್ಣಿ ವಾರುಸೆ ವಾರ್ಫತಿಯರು ದಶಗುಣಾಧಿಕರು  
 ನೀಲಾ ಮಿತ್ರ ವಿಂದೆ ಕಾಳಂದಿ ಲಕ್ಷ್ಮಣ ಜಂಬುವತಿ ದ್ವಿಗುಣಾಧಿಕರು |  
 ನೀಲಾದಿಗಳಿಂದ ಜಂಬುವತಿ ಅಧಿಕಳು |  
 ಉಮೇಯಿಂದ ಗರುಡ ಶೈವ ರುದ್ರರು ಹತ್ತು ಗುಣಾಧಿಕರು |  
 ಅವರಿಂದ ವಾಣಿ ಭಾರತಿ ಶತ ಗುಣಾಧಿಕರು |  
 ಅವರಿಂದ ಬ್ರಹ್ಮ ವಾಯು ಶತ ಗುಣಾಧಿಕರು |  
 ಸಿರಿ ಕೋಟಿ ಗುಣಾಧಿಕಳು |  
 ಸಿರಿಯಿಂದ ಅನಂತಾನಂತ ಗುಣಗಳೊಳಿಂದ |  
 ಗುರು ಪುರಂದರ ವಿಶಲ ಉತ್ತಮೋತ್ತಮನು |

### ಅಟ್ಟಿತಾಳ

ತ್ರಿವಿಧ ಜೀವನರ ಸಿಥಿಯು ಸಾತ್ವಿಕ ರಾಜಸ ತಾಮಸ |  
 ಇವರಲ್ಲಿ ಯೋಂದೊಂದು ಮೂರು ವಿಧವಾ |  
 ದವರು ತಾಮಸ ಸಾತ್ವಿಕರು ಮನುಷಾಧಮರಿ |  
 ಗವರು ತಾಮಸ ರಾಜಸರು ದೈತ್ಯ ಭೃತ್ಯರಿ |  
 ಗವರು ತಾಮಸದ ತಾಮಸರು ದೈತ್ಯರೊಳು ಶ್ರೀಷ್ಟರು |  
 ತ್ರಿವಿಧ ರಾಜಸರು ರಾಜಸ ತಾಮಸ ಅಷ್ಟ ಜನರು |  
 ಇವರಲ್ಲಿ ರಾಜಸ ರಾಜಸರು ಮೂರು ವಿಧ |  
 ಪ್ರವರ ರಾಜಸ ರಾಜಸ ಸಾತ್ವಿಕ ಮನುಷ್ಯರು |  
 ಇವರೊಳು ರಾಜಸ ರಾಜಸರಲ್ಲಿ ಬ್ರಹ್ಮಣ ರಿ |  
 ಗವರು ರಾಜಸ ರಾಜಸ ರಾಜ ಕೃತ್ಯಯ |

ರಿವರಿಗಧೆವರು ರಾಜಸ ರಾಜಸ ವೈಶ್ಯರಿ ।  
 ಗವರರು ರಾಜಸ ರಾಜತಾಮನಸರು ಚತುಧರು ।  
 ಶ್ರೀವಿಧವಾದ ರಾಜಸ ಸಾತ್ವಿಕಪರ ಸ್ವಲ್ಪ ಹಂಸರು ।  
 ಇವರೊಳು ಸಾತ್ವಿಕ ಭಾಗ ಯತ್ಸ್ಯಂಚಿಕ ರಾ ।  
 ದವರು ಹಂಸಾಧಿಕ ರಾಜಸ ಹಂಸರು ।  
 ಹನಣದಿ ರಚೋರಾಜಸ ಅಧಿಕ ಸಾತ್ವಿಕ ಭಾಗ ಯತ್ಸ್ಯಂಚಿದಧಿಕ ।  
 ರವರೆ ರಚೋರಾಜಸ ಸಾತ್ವಿಕ ಪರಮ ಹಂಸರು ।  
 ಇವರಲ್ಲಿ ಸಾತ್ವಿಕಭಾಗ ಯತ್ಸ್ಯಂಚಿದಧಿಕರೂ ।  
 ದವರು ಹಂಸರಧಿಕ ರಾಜ ಹಂಸರು ।  
 ಶ್ರೀವಿಧ ರಾಜಸ ರಾಜಸ ಅಧಿಕ ।  
 ರಿವರಲ್ಲಿ ಭಾಗ ಯತ್ಸ್ಯಂಚಿತ್ತ ಅಧಿಕರು ಈ  
 ಹಯಣದಿ ರಾಜಸಾಧಿಕ ಯುತ್ತರಾ ।  
 ದವರು ವಾನಪ್ರಸ್ಥಂಗೆಲ್ಲಿ ।  
 ಪ್ರವರರ ರಾಜಸಾಧಿಕರಾದ ಬ್ರಹ್ಮಚಾರಿಗಳು ।  
 ಇವರಿಂದ ರಾಜಸಗುಣಧಿಕ ಗೃಹಸ್ಥರು ।  
 ಶ್ರೀವಿಧ ಸಾತ್ವಿಕ ಪ್ರಭೇದವಾದ ಸಾತ್ವಿಕ ತಾಮನ ರಾ ।  
 ದವರೆ ಪಿತೃಗಂಧರ್ವ ಚಕ್ರವರ್ತಿಗಳು ।  
 ನವಿತುರ ಸಾತ್ವಿಕ ರಾಜಸರು ಅಧಿಕ ದೇವತೆಗಳಿಗೆ ।  
 ಪ್ರವರ ಸಾತ್ವಿಕ ಸಾತ್ವಿಕ ರಾಜಸ ಶಚಿ ರತಿ ಪತಿ ಇಂದ್ರಕಾಮರು ।  
 ಕವಳ ವಿಲ್ಲದ ಸಾತ್ವಿಕ ಸಾತ್ವಿಕ ಸಾತ್ವಿಕ ವಾಯು ಬ್ರಹ್ಮರಿ ।  
 ವರಿಂದ ವಂದ್ಯ ಗುರು ಪುರಂದರ ವಿಶೇ

12||

### ಶಿಕ್ಷತಾಳ

- ೧) ಜಯ ವಿಜಯ ಸೂರ್ಯ ಸಂಚಾರ ಪ್ರಾಣಚೈಷ್ಯತಿ ನಾಮ ।  
 ಭಾರತಿ ರಾಜ್ಯ ಯಿಂದ ಪ್ರೂರ್ವದ್ವಾರದಿ ಮನುಷೋತ್ತಮರು ।  
 ಶಾಂತಿ ಅನಿರುದ್ಧನ ಸೇವಿಸರು ।

- ೨) ಸಂದ ಸುನಂದನ ಶೈಲಿತ್ವಾಭಿನಾನಿ ಚಂದ್ರ ರೋಹಿಣಿ |  
ಅಪಾನ ದ್ಯುನಾಮು ಭಾರತಿ ಅಜ್ಞೇಯಿಂದ |  
ದ್ವಾಷಿಣ ದ್ವಾರದಿಂದಲಿ ಕರುಂಜ ದೇವತೆ |  
ಪಿತೃ ಸರ್ವರು ಕೃತಿ ಪ್ರದ್ಯುಮ್ಮನ ಪಾದ ಸೇವೆಯ ವಾಡುವರು |
- ೩) ಕುಮುದ ಕುಮುದಾಕರ ಅಗ್ನಿ ಸ್ವಾಹಾ ದೇವಿಯರ |  
ವಾಗ್ಯನ ವಾಯು ಪೃಥಿವೀ ಶ್ರದ್ಧೆ ಭಾರತಿ ದೇವಿಯರ ಆಜಾಳ್ಳಾ ಧಾರಕರಾಗಿ |  
ಗಂಥವ ತುಂಬರ ಕಿನ್ನರ ಕಿಂಪುರುಷರು |  
ವಶಿಷ್ಠ ಮಾದ್ವಾರದಿ ಬಂದು ಜಯದೇವಿ ಸಂಕರುಷಣನ ಧೇಸಿಪರು |
- ೪) ಬಲ ಪ್ರಬಲ ಇಂದ್ರ ಶಚಿ ಸಮಾನ ವಿದ್ಯುನ್ಮಾಮ |  
ಭಾರತಿ ಅನುಜ್ಞೇಯಲಿ ಶತಕೋಟಿ ಮುಖಿಗಳು |  
ಉತ್ತರ ಬಾಗಿಲಲ್ಲಿ ಬಂದು ವಾಸುದೇವನ ನಚಿಪರು |  
ಗಂಗಾ ಸಹ ವರುಣ ಉದಾನ ಆಶಾಶನಾಮು ಭಾರತಿ ಅಪ್ಯಂತೀಯಿಂದ |
- ೫) ಉದ್ವ್ರುದ್ವಾರದಿ ಬಂದು ಸರ್ವ ದೇವತೆಗಳು |  
ಲಕ್ಷ್ಮೀನಾರಾಯಣ ಗುರು ಪುರಂದರ ವಿಶಲ ಉಪಾಸ್ತಿಯನು  
ಮಾಡುವರು ||೮||

ಜತಿ

ಮುಕ್ತ ಮುಕ್ತ ರಿಂದ ಸೇವಿಪಚರಣ  
ಶ್ರಿಧಾಮದಲಿ ವಾಸವಾದ ಗುರು ಪುರಂದರ ವಿಶಲ

||೯||



ಮುಕ್ತರ ಸುಖಾನಂದ, ಮುಕ್ತರಾನಂದ ತಾರತಮ್ಯ

೬) ಸುಳಾದಿ

ರಾಗ : ಮೇಚ್ಚು ಬಹುಳ

ಧ್ವನತಾಳ

ಮುಕುತಿ ಸುಖೀಂದು ಪರಮ ಸುಖವೆಂದಳಿಯದ |

ಸರ್ವ ವಿಷಯ ಭೋಗಿಂಗಳು ಅಲ್ಲಿ ಅಪ್ರಾಕೃತವಾದ |

ಶುದ್ಧ ಸಾತ್ವಿಕರು ಕೃತಿ ಸಂಬಂಧ ದಿಂದಲಿಗೆ |

ಸೃಷ್ಟಿಯಿಂದ ನಿರ್ಮಾಣಿಸಿ ಸುಖ ಭೋಗಕೆಂತೊ |

ಅನುಭವವಾಗುವಂತೆ ಸರ್ವಜೀವರಿಗೆ ಮುಕುತಿ ಸುಖದೊಳು |

ಅತಿ ಸೂಕ್ತ ಜೀವರು ಅದರೊಳು ಮೂರು ಬಗೆಯಾದ |

ಉತ್ತಮರು ಮಧ್ಯಮರು ಅಧಮರು |

ಕಡಿಮೆ ಸೂಕ್ತಗಳುಳು, ಇವರಿಗೆ ಸೂಕ್ತದಲ್ಲಿ ಸುಖಾನುಭವವೆಂತೊ |

ದೇವತೆಗಳಲ್ಲದೆ ಕೆಲ ಮನು ಮನಿಗಳು ಮತ್ತೆ ಕೆಲವು

ಭೋಗ ಬೇಕೆಂದರೆ ಇದ್ದ ಸೃಷ್ಟಿಯಾದ ಶರೀರಗಳಿಂದ ಭೋಗಿವರು |

ನೀಂಚ ಜೀವರಿಗೆ ಶರೀರ ಯೋಗ್ಯತೆಯಿಲ್ಲ ದಿಷ್ಟರೆ |

ಅತಿ ಸೂಕ್ತವಾಗಿ ಯೆಂತು ಜೀವಕೆ ಭೋಗಾನುಕೂಲ |

ಅಂಥಿಯಿದ್ದ ಸೃಷ್ಟಿಯಿಂದ ಅನಾದಿ ಸುಖವಿತ್ತು |

ವಾಲಿಪ ಗುಂಡ ಪುರಂದರ ವಿಶಲರೇಯಾ |

ಮಂಟ್ಪತಾಳ

ಶ್ರವಿಧ ಕರ್ಮಂಗಳು ನಿನ್ನಾಧಿನವಾಗಿ |

ಅನಂತ ಕಾಲದಲ್ಲಿ ಪರ ಬೋಮಾತ್ಮಿಗಳು |

ನಿನ್ನ ದಾಸರೆಂಬ ತಾರತಮ್ಯದಿಂದ |

ಶ್ರವಣ ಮನನ ನಿಧಿಧಾತ್ರಸನಗಳನ್ನು |

ವಾಡುತಲಿರಲಾಗಮ ಸಂಚಿತಗಳ ಕಳೆದು |

ಪರಬ್ರಹ್ಮ ಭೋಗವು ಅನುಭವಿಸದಲ್ಲದೆ |

ಕೂಡದ ಲಕ್ಷಣ ಕಾರಣ ಸಂವತ್ಸರದ ಭೋಗವು |  
ಒಂದು ದಿನದಲ್ಲಿ ಕಡೆಗೈದು ವಂತೆ |  
ಶ್ವಾಸ ಶೂಕರಾದಿ ಜನ್ಮಂಗಳು ಕಲ್ಪಿಗೆ ಕಡಿಮಾಯಗದು |  
ಆಂದೆ ಪುಟ್ಟಿ ಅಂದೆ ಮೃತವಾಗಿ ಜನುಮು ನೀಗುವ ನಿನ್ನು |  
ಪರಮಾನುಗ್ರಹದಿಂದ ಸ್ವರೂಪ ಮಳಿವನ್ನು |  
ವ್ಯಕ್ತ ಮಾಡುವಲ್ಲಿ ನೀ ಕಾರಣನಾದ ಕಾರಣ |  
ಈರಿಯಲಿ ಕಡೆಗೈದಿಸುವೆ ಗುರ ಪುರಂದರ ನಿತಲ ಮುಕುತಿ ಪ್ರದ ಸೀನು॥೫॥

### ರೂಪಕತಾಳ

ಸಾಲೋಕ್ಯ ಸಾಮೀಪ್ಯ ಸಾಯುಜ್ಯ  
ಸಾಷ್ಟಿಯಂಗಳು ಯೋಗ್ಯ ಜೀವಂಗೆ ಆಲೋಕದಲಿಪ್ಪದು |  
ಸಾಲೋಕ್ಯವೆಂಬೋದು ಪಟ್ಟಣದ ಸಮೀಪದಲಿಪ್ಪದು |  
ಸಾಮಾಜ್ಯವೆಂಬೋದು ಶಂಖ ಚಕ್ರಗದೆ ಪದುವಧರನಾಗಿ ಸರ್ವರು |  
ಸಾಮಾಜ್ಯವೆಂಬೋದು ಮುಕುತಿ ಸಮ ವೃಹರಿಯ  
ವಾಯುಗಳಲ್ಲಿ ತತ್ವಭಿಮಾನಿ ದೇವತೆಗಳಿಗೆ |  
ಸಾಯುಜ್ಯವೆಂಬೊ ಮುಕುತಿಯು |  
ಹರಿ ಸರಾಂಗದಿ ಇಪ್ಪದು ಚತುಮುಖಗೆ |  
ಸಾರಿಷ್ಟಿ ಎಂಬೋದು ಹಂಚ ವಿಧ ಮುಕುತಿ |  
ಯಾಷಿ ಮನುಜೋತ್ತಮರು ಚತುಮುಖನಿಂದ ಕೂಡಿ |  
ಶ್ರೀ ವಾಸುದೇವ ಶ್ರೀತದ್ವಿಪವಾಸ ಸಂದರುಳನದಿಂದ |  
ಇದ್ದಾ ಪರಕಗಳ ಬಿಟ್ಟಿ ಸಮುದಾಯದಿಂದ ಕ್ರಮಭಾಗವಾಗಿ ||  
ಚತುಮುಖನಿಂದ ನಾರದ ಪರಿಯಂತಯಿಪ್ಪ ಆಪರಕವನಿಗೆ |  
ಮುಕುತರಾದರು ಮನುಜೋತ್ತಮ ರಿಂದ  
ಮೊದಲಾಗಿ ತ್ವಣಜೀವರಿಂದ ಕಡೆಯಾಗಿ |  
ಜೀವಾಚಾಷ್ಟಿದಕ ಪರಮಾಚಾಷ್ಟಿದಕವೆಂದು ಚೇರಿಪ್ಪದು |  
ಜೀವಾಚಾಷ್ಟಿದಕವನು ಸಂಹರಿಸಿ ಪರಮಾಚಾಷ್ಟಿದಕ |

ಕಡೆ ಕಡೆಗೊತ್ತಿ ಮುಕುತರ ಮಾಡುವೆ |

ಅನಾದಿ ಕಾಲದಿ ಮುಕುತಿದಾಯಕ ಗುರು ಪುರಂದರ ವಿಶಲ

ಅಲೋಕದಲಿಪ್ಪದು ||೨||

### ರ್ಯಂಪಿತಾಳ

ಕಾಲ ಚಕ್ರದಿಂದ ಬೆಳಗುತ್ತಿಸ್ತ ಚೊಮ್ಮಾಂಡದೊಳು |

ಚಕ್ರಧಾರವಾಗಿ ತಿರುಗುತ್ತ ಬರಲು |

ಅಪ್ರಾಕೃತವಾದ ಶೈತದ್ವಿಪವು ಅನೇಕ ಉನ್ನತವಾದ |

ಗೋಪುರ ಪರ್ಯಕ್ಷಾರದಿಂದ ಹೊಸ್ತವ ಪಟ್ಟಣಕ್ಕೆ |

ಸಂಬಂಧವಾಗುವ ಅಲ್ಲಿ ನಿನ್ನ |

ಇದ್ದ ಮಾತ್ರದಿ ಧಗಧಗನೆ ಉರಿಯುವ ಉಂಟೊಳು ಕಾಷ್ಟವ ತಿರುಗಿಸಿದಂತೆ |

ಅತಿ ವೇಗದಿಂದ ತಿರುಗುವ ಕಾಷ್ಟವಂತು |

ಲಗ್ನವಾಗುವದಿಲ್ಲ ಅಲ್ಲೆ ಅಪ್ರಾಕೃತ |

ತನ್ನ ಶ್ರೀ ಭಾಗದಿಂದ ಒಮ್ಮೆವದು ಸರ್ವವು ನಿನ್ನಾಧಿನೆ |

ನಿನ್ನ ಇಚ್ಛೆ ಬಂದಂತೆ ಸಿರಿ ಅಜ ಭವಾದಿಗಳು |

ಅನುಸರಿಸಿ ಕೊಂಡಿಪ್ಪರ್ಯ ಗುರು ಪರಂದರ ವಿಶಲಾ

||೪||

### ತ್ರಿಪುಟಿತಾಳ

ಇಲ್ಲೆಂಥ ಸುಖಗಳುಂಟು ಅಲ್ಲೆಂಥ ಸುಖಗಳುಂಟು |

ದುಃಖವಿಲ್ಲಲ್ಲಿ ಸರುವಾ ಸುಖ ಉಂಟು |

ಲೋಕಗಳಲ್ಲಿ ನಾಶಾಂಟು |

ದಿನಕೊಂಡು ಬಗೆ ಯಾಡಿಯಾಡಿ ಸುಖವಾಗಿ |

ನಾಶವಿಲ್ಲದೆ ಅಪ್ರಾಕೃತವಾದ ಸುಖವನನ್ನು ಭವಿಷುತ್ತ |

ಕ್ರಮದ ತಿರುಗುವ ಅಲ್ಲಿ ತನ್ನ ತನ್ನಯೆ |

ಚಾಮರಗಳಿಂದ ಪೀಠಾಂಬರ ಶಂಖ ಚಕ್ರಗಳಿಂದೊಪ್ಪವೆ |

ನಾಶವಿಲ್ಲದ ಪುಷ್ಟವಾಸನೆಯಿಂದ ಬಪ್ಪವ ಗುರು ಪುರಂದರ ವಿಶಲಾ ||೫||

### ಅಪ್ತಿತಾಳಿ

ಅಲ್ಲಿ ವನಗಳುಂಟು ಅಪ್ಪಾಕೃತವಾದ |  
ಫಲ ಪುಷ್ಟಿಗಳಿಂದ ಲೊಷ್ಟ್ವೆದು |  
ಪದ್ಮ ಜಾತಿಗಳು ಅತಿ ವಿಲಕ್ಷಣವಾದ ಮುಕುತಗು |  
ತಮ್ಮ ಜಾತಿಗಳಲ್ಲಿ ಸಮುದಾಯದಿಂದ ಸಾಮಗಾಯನವನ್ನು |  
ಖಿಲಿ ಖಿಲಿ ಶಬ್ದದಿಂ ರ (०) ಜಿಷುವ ನುಡಿಗಳು |  
ಮುಕ್ತರು ಬಂದು ಜಲಕ್ಕೀಡೆಯಂ ಮಾಡಿ ಕುಳಿಕುಳಿತು ಸುಖಿಪರು |  
ಇಂಥ ಸುಖಿಬೇಕಾದರೆ ನಿಜಗುಣವ ಬಿಟ್ಟು |  
ಹರಲೋಕ ಸುಖನಿವೇ ಗುರು ಪುರಂದರ ವಿಶೇಷ ಭೇಜಿಸುವಾ ||೬||

೧) ಅಂದು ಗೋಕುಲದಲ್ಲಿ ಗೋಪಾಲರಾದ | ಅನಿಮಿಷರು ಸಾರೂಪ್ಯವ ಪಡೆದರು |

೨) ಅಂದು ಗೋಪುಗಳಾಗಿ ಸಾಧನವನ್ನ ಮಾಡಿ |  
ಸಾಲೋಕ್ಯವೆಂಬ ಮುಕುತಿಯ ಪಡೆದರು |

೩) ಅಂದು ನಿನ್ನ ಕೂಡಾಡಿ ಕೆಲ ಕೆಲರು |  
ಸಾಮೀಕ್ಷ್ಯವೆಂಬ ಮುಕುತಿಯ ಪಡೆದರು |

೪) ಅಂಗ ಸಾಯುಜ್ಯ ಸರಾಂಗದಲ್ಲಿ ಅಜಗಿತ್ತಿ |

೫) ಸಾರಿಷ್ಟಿಯ ಒಂದೊಂದವರುವನಗಳಲ್ಲಿ |  
ತತ್ವಾಭಿನ್ಯಾನಿ ದೇವತೆಗಳಿಗೆ ಸಾಯುಜ್ಯವಿತ್ತು ಸಲಹಿದೆ |  
ಅನುವಮ ಗುಣ ನಿಧಿಯು ಗುರು ಪುರಂದರ ವಿಶೇಷ  
ಮುಕುತರ ಶಿರೋಮಣಿ ||೭||

### ಚತೀ

ಎಂದೆಂದು ಮುಕುತಿ ಬೇಕೆಂದವಗೇ |  
ಜೀವರ ತಾರತಮ್ಯ ತಿಳಿದು ಗುರು ಪುರಂದರ ವಿಶೇಷ ಮುಕುತಿಯು ಸೀವಾ ||೮||

ಉಪಾಸನೆ ಚಿಂಬಾರೋಕ್ಕು ವಿಧಾನ

೧೦) ಸುಳಾದಿ

ರಾಗ ಸೌರಾಷ್ಟ್ರ

ಧ್ವನೆತಾಳ

ಒಂದರಾಧನೆ ಸಾಕಯ್ಯಾ ಮ |

ತೊಂದರಾಧನು ದುಃಖ ವ್ಯಾಧಿಗೆ ಕಾರಣ |

ಮುಕ್ತಿಯೋಗ್ಯರಿಗೆ ಅಪರೋಕ್ಕು ನಂತರದಿ |

ವಾಡಿದ ಕರುಂವು ಶ್ರವಣ ಮನನಾದಿಗಳು |

ಸ್ವರೂಪಾನಂದ ವ್ಯಾಧಿಗೆ ತಂದಿಸ್ತವು

ಉತ್ತಮರಾದ ದೇವತೆಗಳಿಗೆ ಸ್ವರೂಪ ಮೀರಿ ಅಧಿಕವಾದದೆ |

ಒಂದರಾಧನೇ ಸಾಕಯ್ಯಾ ತ |

ನ್ಯೂಂದುತ್ತಮರಾದ ದೇವತೆಗಳ ದೋಹ |

ಸೋತ್ತಮ ರೆಂಬಾದು ರುದ್ರನಿಂದ ಪುಷ್ಟರ ಹರಿಯಂತವಾಗಿ

ವ್ಯಾಧಿಗೆ ನಾಶವು ಕ್ಷಮಿಸ್ತಿಗೆ ಹಂಸಿಯಿಲ್ಲ ಸೀಜರಾದವರು |

ಸೋತ್ತಮರ ದೋಹದಿಂದ ವ್ಯಾಧಿಯೋಳು ಹ್ಯಾಸ |

ಇಂಥಾ ವ್ಯಾಧಿ ಹ್ಯಾಸಗಳು ಇಂಥಾದೆ ಮುಕ್ತಿಗೆ ಅಂಥಾದೆ |

ತನೋ ಯೋಗ್ಯರಿಗೆ ಅರಿತು ಫಲವೀವ |

ಗುರು ಪುರಂದರ ವಿಶೇ ರೇಯಾ

||೧೧||

ಮಣಿತಾಳ

ಮಿಥ್ಯಾಜ್ಞಾನ ನೆಂಬದೊಂದಿ ಸಾಕು |

ಅಂಥ ತಮಸ್ಸಿಗೆ ಕಾರಣ ವಾಗುವಲ್ಲಿ |

ಚತುರ್ಭು ಅಪರಾಧ ಅಯೋಗ್ಯನಿಂದ ಉಪದೇಶನಾಗದೆ |

ಉಪದೇಶ ವಾಡದಿವ್ಯ ಆತನೆ ಸುಖಿ ಎಂದು ಹೇಳುವರು |

ಎರಡನೆ ಅಪರಾಧ ಅಂಥಂತಮಸಿಗೆ ಬೀಳುವ |

ಜೀವರಿಗೆ ದುಃಖಾಧಿಕವನ್ನು ತೆಂದಿಕ್ಕುವದು  
ಗುರು ಪುರಂದರ ವಿಶಲನ್ನಿಂತ್ವಾಗಿ ಅಂಥದ್ದೇ

||೨||

### ರೂಪಕ್ತತಾಳ'

ಇಂಥನೀಥ ದೈನ್ಯಲಾಗನ ಸಮಾವಂ ನಕ್ತುವಿಗಾಳುಭ್ರಂತಿ  
ಇಂಥದೀಂಥ ದೈನ್ಯಬಹುದು ಸರ್ವ ವಸ್ತುಗಳಿಂದ ಭಿನ್ನವಾದುದ |  
ಚೋಧಿತಮರ್ಯ ಕಾಂತಿಯಿಂದ |  
ದಿನ ದಿನ ವಿಚಿತ್ರ ವೈಚಿತ್ರಕನಾದ |  
ಹರಿಯ ಚರಿತ್ರೆಗಳು ನಿತ್ಯಾನಿತ್ಯ |  
ಗುರು ಪುರಂದರ ವಿಶಲ ನಿತ್ಯ

||೩||

### ರುಂನೆತಾಳ'

ಭಕ್ತಿಯಿಂದಲಿ ತನ್ನ ಒಮ್ಮೆ ನೆನೆದರೆ |  
ಪರಲೋಕ ಸುಖವಿನ ಅನಂತ ಜನ್ಮದೊಳು |  
ಒಂದೆ ಜನುಮದಲಿ ನಾನು ಸೀನೆಂಬುದು ಬಗೆದರೆ |  
ನಿತ್ಯ ನರಕವಸ್ತಿವ ಶಕ್ತಿ ಗುರುಪುರಂದರ ವಿಶಲ ಆನಾದಿ

ಮೂರ್ತಿ ಕಾಣೋ ||೪||

### ಶ್ರೀವಿಡಿ ತಾಳ'

ನಿಗಮಾಧಿಗಳಿಂದ ನಿನ್ನನು ಮನು ಮನಿ |  
ದೇವತೀಗಳು ಹೃದಯಾಂಬರ ಮಂದಿರದಿ |  
ಕಮಲದ ದಳದಲಿ ವಾಸವಾಗಿಪ್ಪ ಮುಖ್ಯಪಾಣರೂಪದಿಂದ | ಸೇವಿತನಾಗಿ  
ಜೀವನ ಸೂಳಲ ಅಂಗುಷ್ಠ ಪ್ರಮಾಣ ರೂಪ |  
ತತ್ತ್ವಮಾಣ ಷಡ್ಳಳ ಹೃಗಂಯ ಕಮಲನ್ |  
ಉಪ್ಪಮುಖ ಕರಣಿಕೆಯಲ್ಲಿ ಲಕುನೀ ಸಮೇತ |

ಮೂರ್ತಿಯನ್ನು ಸುಷುಪ್ತಾನ್ನಾಡಿಯಲ್ಲಿ |

ನಾಭಿಯಲ್ಲಿ ಪ್ರಪ್ರಿಯ ಕಂದನಾಳ |

ಅವ್ಯಾದಳ ಪದ್ಮ ಅಧೋಮುಖವಾಗೆ |

ಕೇಳಗೆ ಷಡ್ಡಳ ಪದ್ಮ ಕೇಸರ ಕಂದದಲ್ಲಿಪ್ಪ |

ಸಂಪುಟದಂತೆ ಅಲ್ಲಿ ಇಪ್ಪುದು |

ಅದೇ ಬಿಂಬಮೂರ್ತಿ ಅವಸ್ಥಾ ಪ್ರೀರಕನು |

॥ಸ್ತುತಿ ಪದ್ಮಕೋಶಂ ಪ್ರತಿ ಕಾಶಂ ಹೃದಯಂ ಚಾಪ್ಯಾಧೋಮುಖಂ |

ಅಧೋ ನಿಷಾಂತತಾಂತಿ ನಾಭ್ಯಮುಪರಿತಷ್ಟುತ್ತ ||೮||

ಹೃದಯಸ್ಥ ಹರೇಮೂರ್ತಿ ಜೀವೋಯತ್ತತ್ತಿ ಬಿಂಬಕಾ |

ಯದ್ವಸೇವತ್ತತೇಜಿವ ಸಾತುಜೀವಕಾಳಾಷ್ಟುತ್ತಾ |

॥೯॥

ಇತ್ಯಾದಿ ಓಂಕಾರ ಪೂರ್ವಕದಿಂದ |

ವಿಜ್ಞಾನ ರವಿಣಾ ಪ್ರಕಾಶ ನಂತರದಿ |

ಆವಾಹನೆ ಮಾಡಿ ಮಾನಸ ಸೂಚೆ ಮಾಡಿ |

ಸಿನ್ನ ಪಾದ ಕಮಲ ಸೇವಿಸುವರು ಸಕಲಾ |

ಸುರ ರೋಡಿಯ ಗುರು ಪುರಂದರ ವಿಶಲ |

ಸಿನ್ನ ಪಾದ ಕಮಲ ಸೇವಿಸುವರು

ಸಿನ್ನ ಅಮೃತವ ಸುರಿಯೆ ಅಧೋಮುಖಿ |

ವಾದ ಕಮಲ ವಿಕಸಿತವಾಗೆ ಬಿಂಬ ಮೂರುತಿಯನ್ನು

ಉಪನಿಷದ್ವಾಕ್ಯ ತಂತ್ರಸಾರ ಪೂರ್ವಕದಿಂದ ಸೃಜಿವರು

ಗುರು ಪುರಂದರ ವಿಶಲನ |

॥೧೦॥

### ಅಟ್ಟಿತಾಳ

ಅಪರೋಕ್ಷವೇಂಬೋದರಲ್ಲಿ ಬಾಹ್ಯ |

ರೂಪಗಳ ಕಂಡು ನಲಿವದಿದು ಅಪರೋಕ್ಷವೇ |

ಭಕ್ತಿಯಿಂದ ಮೆಚ್ಚಿ ಕಣ್ಣಿಂದ ಸೋಡುವಂಥ |  
 ಅಪರೋಕ್ಷ ಹೃದಯಾಂಬರದಲ್ಲಿ ಕಾಣೋದು |  
 ಅಪರೋಕ್ಷ ಕುಣಿವಾದು ಅಪರೋಕ್ಷಗಳಲ್ಲ |  
 ಬಿಂಬಾಪರೋಕ್ಷನೇ ಮುಕ್ತಿಗೆ ಸಾಧನ |  
 ಗುಣ ಸಿಂಧು ಗುರು ವೃತ್ತಂದರ ನಿಶಲನ್ನು |  
 ಬಿಂಬಾಪರೋಕ್ಷನೇ ಮುಕ್ತಿಗೆ ಕಾರಣ

||೬||

## ಆದಿತಾಳ

ವರ ಮೂರುತಿ ವರವನಿವಲ್ಲಿ ನಿನ್ನಸಮರುಂಟಿ ಸೀಸಿತ್ತು |  
 ವರಗಳು ಕೆಣ್ಣಿತ್ತಿ ಸೋಡುವರಿಲ್ಲ ಬೊಮ್ಮುರುದ್ರ |  
 ವರಗಳ ಹಿಂದು ಮುಂದು ನಾಡಿ |  
 ತಂದೊಟ್ಟಿ ಹುಯಲು ಎಬ್ಬಿಸನೆ |  
 ತಾವು ಕೊಡುವದಕೆ ನಿನ್ನಸೇವಿಸದ |  
 ಆಂಧಂತಮಸಿಗೆ ಬೀಳುವ ಜೀವರಿಗೆ ದುಷ್ಟ |  
 ವರಗಳನಿತ್ತ ನಿನ್ನ ಅಪಾರ ಬಲ ಕಂಡು ಶಂಕಿಸದೆ |  
 ವರವನಿವರು ರಾವಣ ಬಾಣರ ತರಿದೆ  
 ಸಂಕರುಷಣ ಗುರು ವೃತ್ತಂದರ ನಿಶಲನ ಸಂಖ್ಯ ಶಂ |  
 ಕೈ ರಾವಣ ಬಾಣರ ತರಿದೆ

||೭||

## ಜತೆ

ಆಧಿನರೆಲ್ಲರೂ ಸಾಮಾತಂತ್ರ ನೀನು ಗುಣಸಿಂಧು |  
 ಗುರು ವೃತ್ತಂದರ ನಿತ್ತಲರೇಯಾ

||೮||

ಅಪರೋಕ್ಷ ತಾರತಮ್ಯ ಪ್ರಮೇಯ  
೧೧) ಸುಳಾದಿ

ರಾಗ :

ಧೃವತಾಳ

ವಿಶ್ವವ್ಯಾಪಕ ಮೂರುತಿಯಾಗಿ ಅವ್ಯಾಕೃತವನು |  
ವ್ಯಾಸಿಸಿ ಸುಗಂಧ ವಾಸಿಸಿದಂತೆ ಬೊಮಾಂಡ ಅವ್ಯಾಕೃತವು  
ಬಿಗಿದಪ್ಪವ ಸಿನ್ನು |

ವಿಶ್ವಮೂರುತಿ ಒಂದಿಸ್ಟು ಸರ್ವಕಾಲದಲ್ಲಿ |  
ಬೊಮಾಂಡವೆಲ್ಲವೇ ಒಂದು ಫೋನ ಅಂಗುಷ್ಟವೇ ವ್ಯಾಪ್ತ |  
ಸರ್ವ ದೇಹಾಶವಾಗಿಪ್ಪ | ಅವ್ಯಾಕೃತವೇ ವಿಶ್ವ |  
ಈ ಮಹಾ ಮೂರುತಿಯಲ್ಲಿ ಒಂದನಂತವಾಗಿಪ್ಪ ಶ್ರೀಮೂರುತಿಗಳು |  
ಅದರಲ್ಲಿಪ್ಪವು ಒಂದೊಂದು ಮೂರುತಿಯಲ್ಲಿ ಸಹಸ್ರ ಬ್ರಹ್ಮಕಲ್ಪದ |  
ಜೀವರಲ್ಲಿರುವರು ರೋಮ ರೋಮ ಬೊಮಾಂಡಗಳೆಲ್ಲ ಕಾರಣ |  
ಈ ಮೂರುತಿ ವ್ಯಾಸ್ತಿಯಿಂದ |

ಲಕುಮಿದೇವಿ ಉವಾಸನೀಯ ಮಾಡುವೆನೆಂದು ಧ್ಯಾನಿವಳು

ಪ್ರತ್ಯೇಕವಾಗುವದು |

ಗುಣಗಳು ಕಡೆಗಾಣಲಾರದೆ ಸಾಕಲ್ಯವಾಗಿ  
ಲಕುಮಿದೇವಿ ಗುರು ಪುರಂದರ ನಿಶಲ ವಿಶ್ವಾ

ಮಂಟ್ಪತಾಳ

ಸಿರಿ ಸರಿಸಿಚೋದ್ಭವ ವಾಣಿ ಭಾರತಿಯರು !  
ಪರಶುಕ್ಲ ತ್ರಯರಿವರು ಮೂಲವಾಯು ಕೂಡಿ |  
ಲಕುಮಿ ಒಡೆಯನ ಗುಣಂಗಳನು ಇವರು ಕಡೆಗಾಣದೆ |  
ಮೂರುತಿಯಿಧ್ವನಿ ಸರಿಸಿಚೋದ್ಭವ ಮಹತಕ್ಷಮಿ ಕುಳಿತ ಪರಿಯಂತವು |  
ತನ್ನ ಭಿನ್ನಾನಿಯಲ್ಲಿಂದ ಅಲ್ಲಿ ಪರಿಯಂತ ಬಲ್ಲ ಕೆಲವುರೂಪ |

ಅವ್ಯಾಕ್ಷತದಲ್ಲಿ ವ್ಯಾಪ್ತವಾದುದಾ ತಾರಾಮಂಡಲದಂತೆ  
ಕಾಂಬ ಹಂಚಮುಖಿ |

ದೇವತೀಗಳು ಗರುಡ ಶೈವ ರುದ್ರ ತನ್ನ ಭಿಮಾನೆ |  
ಯಾಲ್ಲಿಳ ಅಲ್ಲಿ ಪರಿಯಂತ ಬಲ್ಲರು |  
ಕೆಲವು ರೂಪು ಮಹತ್ವದಲ್ಲಿ ವ್ಯಾಪ್ತವಾದುದಾ |  
ತಾರಾ ಮಂಡಲ ದಂತೆ ಕಾಂಬರು |  
ಮತ್ತೆ ದೇವತೀಗಳು ತಮ್ಮ ಸ್ವರೋಪದಂತಿಪ್ಪರು |  
ಅಳವಿಲಿ ಕೆಲರು ನಖಿನ ಕಾಂಬೊರು |  
ಇಂಥ ವ್ಯಾಪ್ತಿಗಳುಳ್ಳ ಮೂರತಿ ಯಾಗಿಪ್ಪ |  
ಗುರು ಪುರಂದರ ವಿಶಲನ್ನ ಮಹಿಮೆಗೆ ನಮೋ ನಮೋ | ||೫||

### ರೂಪಕತಾಳ

ಸ್ವಷ್ಟದಲ್ಲಿ ಭೇದಪುಳ್ಳ ಕಾರಣ |  
ಪರಿಮಾಣದೊಳು ಕೆಡಿಮೆಯುಳ್ಳ ಕಾರಣ |  
ಒಬ್ಬರಿಂದೊಬ್ಬರು ಉತ್ತೇಮರಾಗಿ ಸೇವಿಪರು |  
ನಿನ್ನಂಚರಣ ಕಮಲನ ಗುರು ಪುರಂದರ ವಿಶ್ವಲನ್ನ ತಮ್ಮೊಳ್ಳು ತಾವು | ||೬||

### ರುಣಂಪೆತಾಳ

ಅವಾರೆ ಮಹಿಮೆ ನೆರಹಿಕೊಂಡು ಅಪ್ರಮೇಯನಾಗಿ ನೀನು |  
ಸರ್ವ ದೇವತೀಗಳ ಒಂದೊಂದು ವ್ಯಾಪಾರದಲ್ಲಿಯಿಟ್ಟಿ |  
ಭೇಷಣಾಸ್ಯಾ ಎಂಬ ಶ್ರುತ್ಯಾಧಿಂದ ಭೂತವಾಯು ತನ್ನಿಂದ ಮಿಕ್ಕ ದೇವತೀಗಳ  
ವೈರಣೆ ಕರ್ಕಿದಿಂದ ಸೂತ್ರನಾಮಕನು ತಾ ಸರ್ವ ದೇವತೀಗಳೊಳು |  
ಒಬ್ಬ ಗಾಳಿಯಾಗುವ ಅಗ್ನಿಯಾಗಿ ದಹಿಸುವ ಒಬ್ಬ |  
ಅಗ್ನಿಯಾಗಿ ದಹಿಸುವ ಒಬ್ಬ ಸದಾ ಬೆಳಗುತ್ತಿಪ್ಪ ಒಬ್ಬ |  
ಸರ್ವರ ದಂಡಿಸುವ ಒಬ್ಬ ಶೀತಳವಾಗಿ |

ತನ್ನಿಂದಲನು ಸುಖವ ಜಗಕೆ ಎಂತು ವಾಡುವರು |  
 ಬಿಡದೆ ಮೃತ್ಯು ಬಂದು ಆರಸಿಕೊಳು ತಿಪ್ಪೆದು !  
 ಈ ಸರ್ವ ವ್ಯಾಪಾರವು ಹರಿಯ ಅಧೀನದಿಂದ ಚತುಮುಖಿನು |  
 ಅನಂತ ಚತುಮುಖರಿಂದ ಸೇವಿತ ಪಾದವುಳ್ಳ, |  
 ಪಟ್ಟದರಸು ಗುರು ಪುರಂದರ ವಿಶಲಯಾಗ್ಯ |

||೪||

### ಶ್ರೀಪುಟಿತಾಳ

ವಾರಣಾಸಿನ ವ್ಯಾಸೋದಾಸ ಸಮಾಸ ವಾಯು |  
 ನಾಮಕನಾಗಿ ಮುಖ್ಯಪ್ರಾಣ ಅವರಲ್ಲಿದ್ದೆ ಪ್ರೇರಿಸುವ |  
 ಮುಖ್ಯನೀತನು ಅಮುಖ್ಯರವರು |  
 ಪ್ರಾಣಸಿಂದ ನಿನ್ನ ರೂಪವು ಪ್ರಾಣ ಶಬ್ದವು ಮೂಲದಿಂದುಳ್ಳ, |  
 ಪರಮ ಸುಖನಿಧಿ ಮುಖ್ಯನೀತನು ವ್ಯಾಪ್ತನಾಗಿ ಪ್ರೇರಿಸುವ |  
 ಗುರು ಪುರಂದರ ವಿಶಲ ರೀಯನ ಅನಾದಿನಾಮಾ

||೫||

### ಅಟ್ಟಿತಾಳ

ಸಾಭಿದೇಶದಲ್ಲಿ ವಾಯುರೂಪದಲ್ಲಿ ವಾಯು ಬೀಜನಾಗಿ |  
 ವಾಯುವಂತಗ್ರತನಾಗಿ ಕೋಣಿಸುವಿ ದುಷ್ಪಮಿಯ |  
 ಹೃದಯ ಸ್ಥಳದಲ್ಲಿ ತ್ರಿದಳ ಮಂಡಲದಿ ಕಮಲದಲ್ಲಿ ಅಗ್ನಿಬೀಜನಾಗಿ |  
 ಆಗ್ನ್ಯಂತಗ್ರತನಾಗಿ ದಹಿಸುವಿ ಮತ್ತೆ ಕೆಲವು ಪಾಪವ |  
 ಶಿರೋ ಭಾಗದಲ್ಲಿ ವರುಣ ರೂಪದಲ್ಲಿ ವರುಣ ಬೀಜನಾಗಿ |  
 ವರುಣಾಂತರ್ಯಾಮಿಯಾಗಿ |  
 ಪೃಷ್ಟಿಯ ಸುರಿಸುವಿ ಅಮೃತವಾ |  
 ತತ್ತ್ವ ನಾಮಕನಾಗಿ ಸರ್ವ ಫಲವನೀವಿ ಕರ್ಮದ |  
 ಸುಖ ಗುರು ಪುರಂದರ ವಿಶಲಾ

||೬||

## ಪಕ್ಷತಾಳಿ

ಪ್ರಾರಂಭ ಸಂಚಿತ ಆಗಾಮಿಗಳಿಂದ ಅಧಿಕವಾದುದ ಮಹಾ |  
 ದುಷ್ಪರ್ವಗಳಿಗೆ ಮುಕುತಿ ಯೋಗ್ಯರಿಗೆ ಕರುಣೀದಯ ಮಾಡಿ |  
 ವಿರಿದ ದುಷ್ಪರ್ವ ಕಲಿಗಿಕ್ಕಿ, ತಮ್ಮ ಸ್ವರೂಪವ |  
 ವಿರಿ ಸುಕೃತವ ಮಾಡಿದರೆ ದೇವತೆಗಳಿಗೆ ಶನಿಯಾಗಿ |  
 ಎಂಥಾದರೆ ಸ್ವರೂಪ ಸುಖವಿಶ್ವ ಸಲಹುವ  
 ಆನುವನ ಗುಣ ಗುರು ಪುರಂದರ ವಿಶೇಷ |

||೬||

## ಜತಿ

ಸರ್ವಕರ್ಮಗಳ ಪ್ರಾಣಾಂತರ್ಯಾಮಿಯಾದ ಶ್ರೀಹರಿಗೆ |  
 ಒಂದೊಂದು ಅನಂತ ಫಲವಾಡಿ ತೊರುವ  
 ಗುರು ಪುರಂದರ ವಿಶೇಷಿಯನನು ಅನಾದಿಕಾಲದಲ್ಲಿ

||೭||

.....

ಸೃಷ್ಟಿ-ಅನಂತ ರೂಪಗಳ ಕಾರ್ಯ ಒಂದೇ ರೂಪದಲ್ಲಿ ಸಾಯುಜ್ಯದಿ ಮುಕ್ತಿ  
 ೧೨) ಸುಳಾದಿ

ರಾಗ : ಶಂಕರಾಭರಣ

ಧ್ಯಾನತಾಳಿ

ಆದಿ ಮೂರುತಿಯಾಗಿ ಅವ್ಯಾಕೃತಾಕಾಶದಲ್ಲಿ ಆ |  
 ನಾದಿ ನಿತ್ಯನೇನಿಸಿ ಸತ್ಯವಾದ ಜಗದೊಳು |  
 ಸುತ್ತಿ ನೀ ಅವತಾರಗಳ ಮಾಡುತ್ತಿಹೇ |  
 ಅನಾದಿ ಸ್ವಭಾವದಿಂದ ಸತ್ಯ ಸಂಕಲ್ಪನೇನಿಹೇ |  
 ನಿನ್ನಿಜ್ಞಯಿಂದಲಜ ಭವಾದಿ ಜೀವರ | ಸೃಜಿಸುವೆ ಆದಿಯಲ್ಲಿ

ಸೂಕ್ತವಾದ ಇವು ತುನಾಲ್ಯು ತತ್ವಂಗಳ |  
ಬೋವಾಂಡದವಳಿಗೆ ಇರಿಸಿ |  
ಗುಣತ್ರಯ ಖವಾದಾನ ಕಾರಣವನೆ ಮಾಡಿ |  
ಇಂತು ಲೋಕಂಗಳ | ಮಹ ತತ್ವಹಂಕಾರಗಳಿಂದ |  
ರಾಜಸ ತಾಮಸ ಸತ್ಯಯುಕ್ತ ಜಗವ |  
ನಿರ್ವಿಷಿದೆ ಗುರು ಪುರಂದರ ವಿಶೇಷಾ ಅನಾದಿಕಾಲದಲ್ಲಿ ||೧||

### ಮಂಟ್ಪತಾಳ

ಗೋವಿಂದ ನೇನಿಸಿ ನೀನು ವೇದ ಪ್ರತಿಪಾದ್ಯನಾಗಿ |  
ಶ್ವೇತ ದ್ವಿಪೇದಿ ನಾಸವ ಮಾಡಿದೆ |  
ಅನಂತ ನೇನಿಸಿ ನೀನು ಅನಂತ ಮೂರುತಿಗಳಿಗೆ ಭೇದವಿಲ್ಲದೆ |  
ಅನಂತಶಯನನಾದೆ | ನಾಶರಹಿತವಾದ ಆಚ್ಯತನೆಂಬೊ  
ನಾಮ ನಿನ್ನದು | ವೈಕುಂಠ ಪತಿಯೇ ಗುರು ಪುರಂದರ ವಿಶೇಷ ||೨||

### ಶ್ರೀವಿದಿತಾಳ

“ಯತೋ ವಾಚೋ ನಿವರ್ತಂತೆ ಅಪ್ರಾಪ್ಯ ಮನಸಾಸಹ”  
ಎಂದು ಶ್ರುತಿಗಳು ನಿನ್ನ ಅನಾದಿಯಿಂದ ತುತ್ತಿಸಿ |  
ಗುಣಗಳ ಕಡೆಗಾಣದಲ್ಲಿ ಮರುಳಾದವು |  
ಅನಂತ ವೇದಗಳಿಂದ ಭಾರತ ಪುರಾಣದಿಂದ |  
ಮತ್ತೆ ಕೆಲವು ಗುಣಕಾಂಬ ಚತುರುಂಬಿನು |  
ಇದರ ಅನಂತ ಮಡಿಯಿಂದ ಲಕುಮಿನಿನ್ನು  
ಅನಂದ ಗುಣಗಳು ತುತ್ತಿಸಿ ತುತ್ತಿಸಿ |  
ನಖಿದ ಬಣ್ಣ ಗಾಣದೆ ಅನಂದ ವಾರಿಧಿಯೋಳು ಮುಳುಗಿದಳು |  
ಮುಕ್ತಾ ಮುಕ್ತರಿಂದ ವಂದಿತ ಚರಣಾಭ್ರಾ |  
ಗುರು ಪುರಂದರ ವಿಶ್ವಲ ಆಗಾಧ ಮಹಿಮಾ ||೩||

### ಅಟ್ಟಿತಾಳೆ

ಅನಂತ ದೇಶದಲ್ಲಿ ಅನಂತ ಕಾಲದಲ್ಲಿ ।  
 ಅನಂತ ಗುಣಗಳಿಂದ ಆಪರಿಜ್ಞಿನವಾದ ।  
 ಸಮಾಖ್ಯಧಿಕ ನಿನ್ನಾನಂತ ರೂಪ ।  
 ರೋಮ ಕೂಪಗಳಲ್ಲಿ ಪ್ರತಿ ಪ್ರತಿ ಬೊಮ್ಮಾಂಡ ।  
 ದೊಳಗಜ ಭವಾದಿ ಸುರರು ತುತಿಸುತ್ತಿರೆ ।  
 ಮೇರೆ ಗಾಣದಲಿಪ್ಪ ನಿಬಿಡವಾದ ವಿಶ್ವ ।  
 ರೂಪನ ಕಂಡು ಅಚಿಂತ್ಯ ಮಹಿಮನೆಂದು  
 ಉಕುವಿ ಭೂಂತಳಾಗಿ ಕಡೆಗಾಣದೆ । ನಿಂದು ।  
 ಗುರು ಪುರಂದರ ವಿಶಲ ಸರ್ವೋತ್ತಮನೆಂದು ಧೇನಿಪಳ್ಳೊ ಮುಖಭರಿತಳಾಗಿ ॥೫॥

### ಅದಿತಾಳೆ ವಿಕತಾಳೆ

ಒಂದೊಂದವಯವದಲ್ಲಿ ಸಾಯುಜ್ಯವಿವ್ವದು ।  
 ಗರುಡ ಶೀಂಜ ಇಂದ್ರ ಕಾಮರಿಗೆ  
 ಚಂದ್ರ ಸೂರ್ಯ ಮೊದಲಾದಮರರು ಪ್ರತಿ ।  
 ಪ್ರತಿ ಅವಯವದೊಳು ಮುಕ್ತರೆನಿಸುವರೊ ।  
 ಅಟ್ಟಿನ್ನೆ ಭಕ್ತ ಮುಖ್ಯ ಸಾರಣಿಗೆ ಸರ್ವಾಂಗ  
 ಸಾಯುಜ್ಯ ಕೊಡುವೆ ಗುರು ಪುರಂದರ ವಿಶಲ  
 ಎಣಿಸಲಳವೆ ನಿನ್ನ ಗುಣಂಗಳನೊ

॥೬॥

### ಜತಿ

ಆದಿ ಮಧ್ಯಾಂತಗಳಿಲ್ಲದೆ ಆವಾರೆ ।  
 ಗುಣಪ್ರಾಣ ಗುರು ಪುರಂದರ ವಿಶಲರೇಯಾ

॥೭॥

೧೫) ಸುಭಾಷಿ

ರಾಗ :

ಧೃವತಾಳ

ಅಣು ಮೂರುತಿಗಳು ನಿತ್ಯವಾಗಿ |  
 ಒಂದಾನಂತ ನಿನ್ನಲ್ಲಿ ಇಪ್ಪವು ಗಡಾ |  
 ಮಹಾಮೂರುತಿಗಳು ನಿತ್ಯವಾಗಿ |  
 ಒಂದಾನಂತ ನಿನ್ನಲ್ಲಿಪ್ಪವು ಗಡಾ |  
 ಅಣು ಮಹಾಮೂರುತಿಗಳು ತಮ್ಮಾಳುಭೇದ |  
 ಇನಿತು ಯಿಲ್ಲದ ಪರಬೋಮ್ಮೆ ಗಡಾ |  
 ಎಂತೊಪ್ಪಿನದು ಭೂತವಾಗಿಪ್ಪಿನದು ಅನಂತಾನಂತ ಮಹಿಮಗಡಾ |  
 ಎಂತೊಪ್ಪಿ ಮೂರುತಿಯಾ |  
 ಒಂದಾದಡಿ ಒಮ್ಮೆ ಚಿಂತಿಸುವ ಭಕ್ತಿರಿಗೆಲ್ಲ |  
 ಸಂತತ ನಿನ್ನನೆ ಕೆತ್ತಿಯ್ಯಾ ಸುಲುಭಕೆ ಆ  
 ಅಂದೆಂತೊಫೈಶೋ ಗುರು ಪುರಂದರ ವಿಶೇಷ ||೧೫||

ಮಂಟ್ಪತಾಳ

ಸಕಲ ಸುರರು ತಮ್ಮ ಮತಿಯೊಳಲ ವಿನಲಿ |  
 ಸಕಲೇಶನ ಸ್ವರೂಪವರಿವರು ಮಹಾ |  
 ಸಕಲ ವೇದ ರಚಿಸುವ ಜತುಮುಖಿ |  
 ಹರಿಯ ಸ್ವರೂಪ ವರಿವನನು ಹಾಹಾ  
 ಸಕಲ ವೇದ ವರಿಯದನನ ಹಲವ |  
 ಲಕುಮಿ ಅರಿಯದದನಂತ ಸ್ವರೂಪ |  
 ನಿಕರ ಗುರು ಪುರಂದರ ವಿಶೇಷಗೆ ||೧೬||

### ರೂಪಕೆತಾಳೆ

ಸತ್ಯಲೋಕದಿಂದ ಮತ್ತೆ ಮೇಲಾದ |  
ಹನ್ನೆರಡು ಕೊಟೆ ಯೋಜನದಲ್ಲಿ ವೈಕುಂಠ ಪಟ್ಟಣದಲ್ಲಿ |  
ಶ್ರೀಭಾಗ ಭೂಭಾಗ ದುರ್ಗಾಭಾಗಂಗಳನ್ನೇ ಏರ್ವಡಿಸಿ |  
ಅದರೊಳು ಮುಕ್ತರ ಭಾಗ ಪಟ್ಟವನಾಳುವ ಅಜಗೆ |  
ವರಗಳಿವ ವಾಸುದೇವನು ಒಂದು ರೂಪನಾಗಿ |  
ಮುಕ್ತ ಭಾಗದಲ್ಲಿ ಉಳ್ಳ ರೂಪದಲ್ಲಿ ಸಾಯುಜ್ಯ  
ಕೊಟೆನು ಕೊಟೆ ಅನಂತಾನಂತ  
ಚೊಮ್ಮರನು ಒಂದೊಂದು ರೋಮು ಕೂಪದಲ್ಲಿ  
ಅವಿರಳ ಚೊಮ್ಮಾಂಡನಂತಿರಿಸಿರದ್ದುತ ಚರಿತ  
ಗುರು ಪುರಂದರ ವಿಶಲ ಮಹಮಹಿಮಾ ||೨||

### ಅಟ್ಟಿತಾಳೆ

ಅನಂತ ದೇಶದಲ್ಲಿ ಅನಂತ ಕಾಲದಲ್ಲಿ |  
ಅನೇಕ ಗುಣಗಳಿಂದ ಅಪರಿಚ್�ಿನ್ನನಾಗಿ |  
ಸಮಭ್ಯಧಿಕ ರಹಿತನಾಗಿ ಚೊಮ್ಮಾಂಡ |  
ಒಂದೊಂದು ರೋಮು ಕೂಪದಲ್ಲಿ ತುರಗಿಸ್ತೇ |  
ಪ್ರತಿ-ಚೊಮ್ಮಾಂಡಗಳಲ್ಲಿ ಅಜ ಭವಾದಿ ಸುರರು  
ಅನಂತ ಜೀವರಾಸಿಯಿಂದ ಭರಿತರಾಗಿ |  
ನಿನ್ನನಂತ ರೂಪಗಳ ನಿಬಿಡಿಯಾದ ವಿಶ್ವವ  
ನು ಕಂಡು ಭಾರ್ಯಾಂತಿಳಾಗಿ ಲಕುಮಿ ಚರಣಕಮ್ಮುವನ್ನು |  
ವಂದಿಸಿ ಗುರು ಪುರಂದರ ವಿಶಲ ಸವ್ಯಾರ್ಥತ್ವ ಮು |  
ಸೇಂದು ಧೇಸಿಸಬೇಂತೆ ಸುಖಿಭರಿತಳಾಗಿ ||೩||

### ಅದಿತಾಳ

ಶ್ರೀಭಾಗದಿ ಭೋ ಭಾಗದಿ ದುರ್ಗಾ ಭಾಗದಿ ತ್ರಯ ರೂಪೇಳಾಗಿ  
ಭೋ ದುರ್ಗಾಳೈನಿವ ಸಿರಿದೇವಿ ತನ್ನ ನಿಜರೂಪಗಳಿಂದ |  
ಮುಕ್ತ ಸರ ಸಿರಿದೇವಿಯರು ನಿಂತೋಲಗವನು ಮಾಡಲು ಲಕ್ಷಮಿ  
ಹರಿಯಂ ಪ್ರಾಜೆಯ ಮಾಳ್ಯಳು ಮುಕ್ತಿ-ದಾಯಕ  
ಗುರು ಪುರಂದರ ವಿಶಲ ತನ್ನ ಶರಣರಿಗೆ ನಿಜ ಮುಕ್ತಿ-ನಿವಾ ||೫||

### ಜತೆ

ಸೇವೆಯೋಳಧಿಕ ಲಕ್ಷಮಿ ದೇವಿಯಂತೆ ಮಾಳ್ಯರಿಲ್ಲಲ್ಲಿ |  
ಅದೆ ಪ್ರಸಾದದಿಂದ ಚತುಮೋಗ ಮೊದಲಾದ ಸುರರಿಗೆ |  
ನಮ್ಮ ಗುರು ಪುರಂದರ ವಿಶಲ ಸಲಹುವನಳ್ಳದೆ ಸರ್ವಕಾಲದಲ್ಲಿ ||೬||



ಜೀವರ ಸ್ವರೂಪ ತಡ್ಬಿಂಬ ಹರಿರೂಪ ಲಯ ಸೃಷ್ಟಿದಿ ವಿಸ್ತಾರ  
ಒಳಿ ಸುಳಾದಿ

ರಾಗ : ಶಂಕರಾಭರಣ

ಧ್ಯಾನತಾಳ

ಗಜದಲ್ಲಿ ಗಜರೂಪನಾಗಿ |  
ಅಶ್ವದಲ್ಲಿ ನೀನು ಅಶ್ವರೂಪನಾಗಿ |  
ದೇಹಾಂತಯಾರ್ಥಿ ದೇಹದಲ್ಲಿ |  
ಎಂಥ ಅವಯವಗಳಂಥಾ ರೂಪ |  
ಚಲನೆ ಶಕ್ತಿಯಲ್ಲಿ ದೇಹಪ್ರಮಾಣ |  
ಯೆಂಥದೂ ಅಂಥ ರೂಪನೆ ಗಜದಲ್ಲಿ |  
ಗಜರೂಪನಾಗಿ ಕಾಲನಾಮಕನಾಗಿ  
ಕಾಲಾಗ್ನಿ ಯೋವಾದಿಯಲ್ಲಿ |  
ನೀ ನುಂಗನವೆ ಭುವನಂಗಳ ತಡವಿಲ್ಲದಲ್ಲಿ |

### ಶ್ರವಿಡಿ ತಾಳ

ವಾಮನ ರೂಪನಾಗಿ ಪಾದದಲ್ಲಿ ಭೂಮಿನಿಯೋಳಿಡಿದ್ದು ಬಲಿಯರಿನೆ ಹಾಹಾ ।  
ಅನ್ನಿಯೋಳುಂಬ ಮುದ್ದು ಬಾಯೋಳು ಚೊಮ್ಮಾಂಡನಿದ್ದುದ್ದೇಕೊಡೆ  
ಅರಿಯಳೆ ಹಾಹಾ ।

ನಮ್ಮಗುರು ಪುರಂದರ ವಿಶಲನ್ನು ಮಹಿಯೋಳನುಭವ  
ಪ್ರಮಾಣವಲ್ಲವೆ ಹಾಹಾ

||೫||

### ಅಟ್ಟಿತಾಳ

ಹರಿ ಇಲ್ಲದಿರೆ ಜಗವಿರಲರಿಯೆದಾಗೀ ।  
ಹರಿ ಇಟ್ಟಿಯ ಮೀರಿ ಸ್ತುರಿಸಲರಿಯೆದಾಗಿ ।  
ಹರಿಯ ಸೋಚಿಗ ವೆಂದು ಭ್ರಮಿಸುವರು ಅಲ್ಲಿ ।  
ವಿರುದ್ಧ ಧರ್ಮವ ವಿಚಾರಿಸರು ವಂಪು ।  
ಹರಿಯೇ ಜಗ ಪರಾಧಿನೇ ಈ ಜಗವೆಲ್ಲವು ।  
ನಮ್ಮಗುರು ಪುರಂದರ ವಿಶಲ ಸ್ವಾತಂತ್ರು

||೬||

### ಅದಿತಾಳ

ಅರಿದಿಗರಿದು ಶ್ರಿಹರಿಯ ಮಹಿಮೆ ಇದ ।  
ಸರಿವಾರರು ಜಗದೊಳಗಿದೆ ನರಿವರಾರು ನಮ್ಮ ।  
ಗುರು ಪುರಂದರ ವಿಶಲನ್ನು ಮಹಿಮೆ ಇದನಮ್ಮ ।  
ಗುರು ಮಧ್ಯಮುಖಿಯೋ ಸೇವಕನಲ್ಲದೆ

||೭||

### ಜತೆ

ಅಂತಿಂಶ್ನೆಬಹುದೆ ಅಚಿಂತ್ಯೇ ।  
ಗುರು ಪುರಂದರ ವಿಶಲರೇಯಾ ಅಗಾಧಮಹಿಮಾ

||೮||

೧೪) ಸುಭಾದ್ರಿ

ರಾಗ

ಧ್ವನತಾಳ

ಅನಂತ ವೇದಗಳಿಂದ ನಿನ್ನ ತುಕಿಸುವ ಅಜಗೆ ।

ಅನಂತ ವೇದಗಳಿಂದ ಅಗೋಚರನಾಗಿ ।

ಅನಂತ ವೇದಗಳಲ್ಲವೇ ಮತ್ತಾಪಾರ ।

ಗುಣಂಗಳ ಬಲ್ಲ ಚತುಮುಖನಿಂದರಿಯದ ।

ಅಪರಿಮಿತ ಮಹಿಮೆಯ ।

ಎಲ್ಲೆಲ್ಲಿ ರೂಪ ಮತ್ತೆಲ್ಲಲ್ಲಿ ಗುಣಂಗಳು ।

ಸರ್ವ ರೂಪಗಳಲ್ಲಿ ವ್ಯಾಪ್ತಾಗೇ ।

ಲಕ್ಷಮಿ ತಾ ದೀಕ್ಷತಾ ಕಾಲತಾ ವ್ಯಾಪ್ತಾನಿವಳಿಲ್ಲದೆ ।

ಗುಣಂಗಳ ಕಡೆಗಾಳಿದ ಮಿತಿಯ ಪರಾಧೀನತೆ ಎಂಬಲ್ಲಿ ।

ಸರಸಿಜ ಸಂಭವನ ಸ್ತೋತ್ರದಂತೆ ವೇದಗಳು ।

ತದಾನುಸರವಾಗಿ ವತ್ತಿಸುವದಲ್ಲದೆ ।

ಇದು ಬೇರೆ ಆತನ ಸ್ತುತಿ- ಬೀರೆಲ್ಲ ।

ವೇದಾನುಸಾರವಾಗಿ ಪುರಾಣಂಗಳು | ವಿರಚಿಸಿದ ವ್ಯಾಸನೇನಿವ ।

ಗುರು ಪುರಂದರ ವಿಶಲರೇಯ ಅನಾದಿ ಕಾಲದಲ್ಲಿ

॥೧॥

ಮಟ್ಟಿತಾಳ

ಅಧಿಕಾರ ಪರವರಿತು ಅವರ ಸ್ವರೂಪದಿರೆವ ।

ಅನಾದಿ ಕಾಲದಿಂದ ಬಲ್ಲನಾಗೇ ।

ಸೋಮ ಸೂರ್ಯ ಇಂದ್ರಾದಿ ಪದಗಳ ನೀವಲ್ಲಿ ।

ಅನಾದಿ ಕಾಲದ ಗತಿಗಳ ಸೋಡಿ ।

ಕೊಡುವ ನೀತನೋ ಪರಮ ಮುಕುತಿ-ದಾಯಕ ।

ನಮ್ಮ ಗುರು ಪುರಂದರ ವಿಶಲ ಅನಂತಚರಿತಾ

॥೨॥

ಮಕ್ಕಳಾಟಿಕೆ ಮನೆಯಂತೆ ಯಿಚ್ಚಿಯಂದಲ್ಲಿ |  
 ಸೃಜಿಸುನೆ ಯೆಂದರೆ ಭಕ್ತರಾಧಿನನಾಗಿ |  
 ಪರಿ ಪರಿಯಲ್ಲಿ ಮತ್ತು ಮಾರುತಿ- |  
 ಗುರು ಪುರಂದರ ವಿಶಲರೇಯ

||೮||

### ಮಂಟ್ಪತಾಳ

ನಿಧಿ ಯೆನಗುಂಟಿಂದು ನಿಧಿಯೆನ್ನದೆಂಬರು |  
 ನಿಧಿಯ ನಿನ್ನೆ ಆಳುವೆ ನಿಧಿಯೆಂಬ ಜಡಪ್ರಕೃತಿ |  
 ಯೆಂದ ಸರಸಿಜ ಭವರಿಗೆ ಪರಿಮಿತವಾದ ಕಾಲದಲ್ಲಿ |  
 ನಿಧಿಯನ್ನಿಂದ ಕಾರಣ ನಿನ್ನು ಪ್ರೇರಣೆ |  
 ಯೆಂದ ಅಜಭವಯಿಂದ್ರವಸು ದಿಕ್ಷಾಲಕರಿಗೆ |  
 ನಿನ್ನ ಪ್ರೇರಣೆಯೆಂದ ಸ್ವರಮಣನು ನಿನ್ನು |  
 ಸುರರಿಗೆಯಿತ್ತು ಅವಾರಗುಣನಿಧಿ ಗುರು ಪುರಂದರ ವಿಶಲ

||೯||

### ಅದಿತಾಳ

ರತ್ನನಾಳಗಳುಂಟು ಪರಿಮಿತ ಪುಂಟು |  
 ಪರಾಧಿನೆತೆಪುಂಟು ನಿರುಪಾಧಿಕವಾಗಿ |  
 ಆ (ಆ)ಧಿನೆವಲ್ಲದ ಸರ್ವಥಾರ ನಿನ್ನು |  
 ಅಜನ ಶತಾಬ್ದಿ ಹನ್ನೆರಡುವರೆವರುವರೆ |  
 ಹಗಲೆ ಆರಂಭದಿ ಲಯದಿ ಮಾನುಷ ನೂರು ವರುಷ  
 ಆಧಿನ ವಲ್ಲದ ಸರ್ವಥಾರ ನಿನ್ನು  
 ಅನಾವೃಷ್ಟಿಯಿಂದ ಸಮಸ್ತ ಪತ್ರಣಿಕ್ಯಯೆಂಬು (೮)  
 ಅನಂತ ತೇಜದಿಂದ ಸೂರ್ಯ ಶತವಶ್ವರ ತಪಿಸೆ |  
 ವಾತಾಳದಲ್ಲಿದ್ದ ಶೀಷಮುಖಿದಿಂದ |  
 ಸಂವೃತಾಗ್ನಿ ಪ್ರೇರವಂಟು ಸಮಸ್ತವನು ದಹಿಸೆ (೯)

ಪ್ರಚಂಡವಾಯು ಶತವಶ್ವರ ಬೀಸೆ (೨)  
 ಸಂನೃತ ಮೇಘ ಶತವಶ್ವರ ಮಳೆಗರೆಯೆ |  
 ಕರಿಯ ಸೊಂಡಿಲ ಪ್ರೋಲ್ವ ಧಾರೆಯಿಂದ ಕೆಡಲು (೩)  
 ಸವಾರಧಾರಕ ಗುರು ಪುರಂದರ ವಿಶಲ |  
 ಸವಾರಧಾರ ನೀನು ಸಮೃದ್ಧ ಮಹಾಪ್ರಭಯ ವಿಭಾಗ ||೩||

### ರೂಪಕ್ತಾಳ

ಪೃಥಿವಿಗೆ ಅಪ್ಯಾ ಅಪ್ಯಾವಿಗೆ ತೇಜ |  
 ತೇಜಸ್ಸಿಗೆ ವಾಯು ಮರುತಗೆ ಆಕಾಶ |  
 ಆಕಾಶಲೆಂದ್ರಿಯ ರೂಪವಾದ |  
 ಮನಸು ವೈಕಾರಿಕ ಶೈಜಸ್ಯ ದೇವತೆಗಳು |  
 ಮನಸು ತತ್ವದ ಲಯವು |  
 ಮಹತತ್ವ ತ್ರಯೋದಶ ಭಾಗದಿ ಕೂಡಿಪ್ಪದು |  
 ದ್ವಾದಶ ರಜಸಿನೊಳು ದಶಸತ್ಯದಲ್ಲಿಪ್ಪದು |  
 ಒಂದು ರಜಸು ರಜಸಿನಲ್ಲಿ |  
 ಒಂದು ರಾಜಸ ತಾನುಸದಲ್ಲಿ |  
 ತಾನುಸ ವ್ರೋಂದು ಕೂಡಿ ಹದಿ |  
 ಮೂರುಭಾಗ ವಕ್ಸಸ್ಥಳದಲ್ಲಿಪ್ಪದು |  
 ಸಾಮಾಂತರಾವಸ್ಥೆಯಲ್ಲಿ ಸ್ಥಳಭಿಟ್ಟಿ ಮಹತತ್ವ ಕೂಡಿಹುದು |  
 ವಿಷಮಾಂತರಾವಸ್ಥೆ ಸ್ವಷ್ಟಿಯರಚಿಸುವ ಗುರು ಪುರಂದರ ವಿಶಲ ||೪||

### ರ್ಯಾಂಪಿತಾಳ

ಸಾತ್ವಿಕ ಭಾಗಗಳ ಮಾಡಿ ನೀನು ವ್ರೋಂದು ವರಹದ ತೂಕ |  
 ಸೂಕ್ಷ್ಮವನ್ನು ಪೇಳಿದ ಸಾಸಿರ ವರಹದ ತೂಕ !  
 ಸಾತ್ವಿಕ ವ್ರೋಂದು ವರಹದ ತೂಕ ತಾನುಸವು |

ತಾಮಸದ ಹತ್ತು ಮುಡಿ ರಾಜಸದಿಂದ |  
 ಬೊಮ್ಮನ ಶರೀರದಲ್ಲಿ ಯೀಹವು |  
 ಸಾತ್ವಿಕ ಭಾಗದೊಳು ಹತ್ತು ಮುಡಿಯೋಳಗೆ |  
 ಒಂದು ಭಾಗದಿ ನೂರು ಭಾಗದೊಳುಂದೊಂದು ಹತ್ತು ಮುಡಿ ರಾಜಸೆ |  
 ತಾಮಸಾವಸ್ಥೆಯಿಂತು ರುದ್ರನ ದೇಹಮೂಲಕೆಯಿದ್ದು !  
 ತಾಮಸ ಭಾಗವಂ ಮೂರು ಭಾಗವಂ ಮಾಡಿ |  
 ಒಂದು ಭಾಗದಿ ವಂಚ ಭೂತಗಳನ್ನು ದಶೀಂದ್ರಿಯಂಗಳನ್ನು ಸೃಜಿಸಿ |  
 ಇಂತು ತಾರತಮ್ಯಾನು ಸಾರದಿ |  
 ಗುಣಭಾಗವಂ ಮಾಡಿ ಮೇರೆವ |  
 ಗುರು ಪುರಂದರ ವಿಶಲಯ್ಯ

||೫||

### ಶ್ರೀವಿಜಿತಾಳ

ಉತ್ತಮರಲಿ ನೀಚರಲಯ |  
 ದೇವತೀಗಳಗೆ ಧನಪ ವಿಷಕಾಸೇನಗೆ ವರುಣ |  
 ವರುಣಗೆ ಚಂದ್ರ ಚಂದ್ರಗೆ ಅನಿರುದ್ಧ |  
 ಅನಿರುದ್ಧ ಸನ್ಕಾದಿಗಳಗೆ ಕಾಮ |  
 ಕಾಮಗೆ ವಾರುಣ ವಾರುಣಗೆ ಶೇಷ |  
 ಇದುಶೇಷ ಮಾರ್ಗವಿದು |  
 ಅವಶಿಷ್ಟ ದೇವತೀಗಿಗ್ಗೆ ಅಗ್ನಿಗೆ ಅದಿತ್ಯ |  
 ಸೂರ್ಯಗಾಕಾಶ ಪೃಥಿವಿಗಭಿಮಾನಿಗೆ ಗುರು (೮) |  
 ವಾನನುಷೋತ್ತಮರು ಸರ್ವಸಿತರು  
 ನಿಖುರುತ್ತಿಗೆ ಯಮನು ಯಮ ಕೆಲವು ಮನುಗಳು |  
 ಶ್ರಿಯವೈತನಿಗೆ ಸ್ವಾಯಂಭುವ (೨) ಭೃಗೂದಿಗೆ ದಕ್ಷ (೩) |  
 ಸ್ವಾಯಂಭು ದಕ್ಷ ಗುರು ಮರುತಗಳಿಗೆ (೪) ಯಿಂದ್ರ |  
 ಇಂದ್ರಗೆ ಸೌಪರಣಿ ಸೌಪರಣಿಗೆ ಗರುಡ ಗರುಡಮಾರ್ಗವಿದು |  
 ಗರುಡ ಶೇಷಗೆ ವಾಣಿ ವಾಣಿಗೆ ಚತುಮುಖನು | (೯)

ಆತಗೆ ಪುನಾಮಕ ಬೊಮ್ಮೆ ಆತಗೆ ಕಾಲಬೊಮ್ಮೆ | (೨)  
 ಪುನಾಮಕಗೆ ಸಿರಿದೇವಿ ಸಿರಿದೇವಿಗೆ |  
 ಅಚ್ಯುತನ ಅತಿ ಸಾಮಿಪ್ಯದಿ ಲಯವು |  
 ಬೊನಾಡಿಗಳನು ಅವ್ಯಾಕೃತದ ವಿರಚಿಯಲ್ಲಿ |  
 ಮುಖಗಿಸಿ ಲಿಂಗ ಶರೀರ ಭಂಗವನ್ನು ಮಾಡಿ |  
 ಉದರ ದೊಳಟ್ಟುಕೊಂಡು ಪ್ರಳಯೋದಕದಿ |  
 ಸಿರಿಯಾಗೆ ಭೂದೇವಿ ವಟಪತ್ರವಾಗೆ |  
 ಏಕುಕೊಣಿಂಬಿಂಬಿಜನಪುರಕ ಬಾಲಕನಾಗಿ ದುರ್ಗೆ ತಮ್ಮ ವಾಯಾಸಿನೆ  
 ಆಲದೆಲೆಯ ಮೇಲೆ ಗುರು ಪುರಂದರ ವಿಶೇಷ  
 ಸಕಲ ಜಗವೆಲ್ಲ ಸುಷುಪ್ತಿಯನ್ನೆಡಲು  
 ಮುಖ್ಯಪ್ರಾಣನೊಬ್ಬ ನೆಚ್ಚಿತಹನುಗಡ |  
 ಆರಾತ್ರಿಯ ನೂರುವರುಷ ಯಂಟನೆ |  
 ಭಾಗದೊಳಿಂದಿರೆ ದುರ್ಗೆ ಜಯ ಜಯವೆಂದು ಶುತ್ತಿಸಲು  
 ಸೃಷ್ಟಿಯ ಮಾಡಿಸೆಂದು ಯೆಚ್ಚತ್ತೆನು ||೬||

### ಅಟ್ಟತಾಳ

ಅನಾಲೋಚನೆಯಿಂದ ಲಕ್ಷ್ಮೀ ದೇವಿಯು  
 ಅಂಗ್ರೀಯ ಗೆರೆಯಂತೆ ಕಾಂಬೊಳು |  
 ಇಂತು ಬೊನಾಡಿದ ವೇಳಹೊರಗುಳ್ಳ |  
 ಗುಣಂಗಳ ಪ್ರವಹದಂದದಿ ಕಾಂಬಳಯ್ಯ |  
 ಆಲೋಚನೆಯಿಂದ ಮಹತತ್ವಗುಣತ್ರಯ |  
 ಮೂಲದಿಂದಕಾಂಬನು ಯಿದರೊಳೊಂದು |  
 ಲಕ್ಷ್ಮಿಮಿ ಕಂಡಂತೆ ಸಿದ್ಧಾಷ್ಟಿಂದ ಕಾಣುವಲ್ಲಿ ಭೇದ |  
 ಅನಾಲೋಚನೆಯಿಂದ ತೆರಿಮಾರೆಯಿಂದ |  
 ಕಾಣುವಂತೆ ಈಶ ಗರುಡ ಶೇಷ ಅನಂತಗುಣದಿಂದ |  
 ಬೊಮ್ಮೆ ನೀಂನ ಕಡಿಮೆ ಕಾಣುವರು |

ವಲ್ಲರಿಂದ ಧೇನಿಸಿ ಕೊಂಡು ಅಪ್ರಮೀಯನಾಗಿ |  
 ‘ಸೀತಿ’ ಎಂಬ ಶ್ರುತಿ- ಪ್ರತಿಪಾದ್ಯ |  
 ಗುರು ಪುರಂದರ ವಿಶೇಷ |  
 ಇಂತು ಚೊಮ್ಮಾಂಡ ಹೊರಗೊಳಿಗುಳ್ಳು |

### ಪಿಕತಾಳ

ಚತುಮುರ್ಚಿ ತನ್ನ ಸೃಷ್ಟಿ ನ್ಯಾಪಾರೆ ಕಾಲದಲ್ಲಿ |  
 ಅನಂತ ಮೂರುತಿಗಳ ಉಪಾಸನೆಯಿಂದ ಕಾಂಬನು |  
 ಧ್ಯಾನದಿ ಕುಳತು ಪರಿಮಿತವಾದ ಕಾಲದಲ್ಲಿ |  
 ಬಿಂಬ ಮೂರುತಿಯನು ಪ್ರವಾಹದಿಂದ ಕಾಂಬುವನು |  
 ಗಿರಿಶನು ಯೆಂಟರೊಳಿಂದು ಭಾಗದಿ |  
 ಪ್ರವಹ ದಂದಲಿ ಸೋಡುವನು |  
 ಜೀರ್ಣ ಪತ್ರ ತೀರೆಯಿಂದ ಕಾಂಬಂತೆ |  
 ಪ್ರವಾಹದಿಂದ ಯಿಂದಾದಿಗಳಿಗೆ ಇಂದ್ರಕಾಮು |  
 ಗರುಡ ಶೇಷ ರುದ್ರರ ಅಪರೋಕ್ಷಕಾಲ |  
 ಎಂಟು ಭಾಗವ ಮಾಡಲು ಹೇಂದು ಭಾಗದಿಂದ ಪ್ರವಾಹ  
 ಅಪರೋಕ್ಷ ದಿಂದ ಕಾಂಬುವರು ಸ್ವಷ್ಟಾರ್ಥದಲ್ಲಿ ಭೇದ |  
 ಗುರು ಪುರಂದರ ವಿಶೇಷ ಕೀರುತಿಯೇನಂಬೆ  
 ಧ್ಯಾನದಿ ಕುಳತು ಪರಿಮಿತ ಕಾಲದಲ್ಲಿ

### ಜತೆ

ಸನಕಾದಿಗಳು ಹಂಸೆಯಂತೆ ಕಮಲದಿನಲಿದ ಮೂರುತಿಯನು |  
 ಮನುಜೋತ್ತಮರೆಂಬ ಮನ ಅಂಬರದಲಿ ಕೋಲುಮಿಂಚಿನಂತೆ |  
 ಧ್ಯಾಧ್ಯಾಲಿಸುವ ಗುರು ಪುರಂದರ ವಿಶೇಷ ||೯||

ಟಿಂಕಾರೆ, ಮಂತ್ರವರ್ಣಗಳ ಉತ್ಪತ್ತಿ

(ತಂತ್ರಸಾರ) (ಪ್ರಕಾಶಸಂಹಿತೆ ಅಥವಾಯ ನ ರಲ್ಲಿರುವಂತೆ)

ಒತ್ತ, ಪದ

ರಾಗ : ಸಾನೇರಿ

ರ್ಯಂಂಸಿತಾಳೆ

ಪಾಹಿ ಹಂಕೇರು ಹೇಳುಣ ಸರ್ವ ಕಾಮದಾ |

ಪಾಹಿ ವದ್ಯಾಲಯ ನಿಕೇತನ ಸದಾ

||ಪಲ್ಲ||

ಜಯತು ಚತುರಾನನ ಭವೇಂದ್ರಾದಿ ವಿಭುದನುತ್ತ |

ಜಯತು ಚತುರಾನನ ರಮಾವಳಭಾ ||

ಜಯತು ಸುಖಪೂರ್ಣ ಜಿತ್ತುಖಮುಖ ಸುಗುಣ ನಿಲಯ |

ಜಯತು ಜನಾದಿ ಕಾರಣ ದೋಷಹ

||೧||

ಕಮಲಾಕ್ಷ ಪರಮ ಸಂಭ್ರಮದಿಂದ ಲಕ್ಷ್ಮಿಕರ |

ಕಮಲದಿಂ ಸೇವೆಗೊಳುತ್ತಿರಲು ಆಗ ||

ಅಮರ ನಿಕರಾರಾಧ್ಯ ಕಮಲಾಸನನು ಬಂದು |

ನಮಿಸಿ ಬಿನ್ನುಪ್ರಸಿದನು ತನ್ನ ಸಿತಗೆ

||೨||

ಆನ ಸರ್ವೋತ್ತಮನು ಆವಾನಗುಣಗಳಿಹ್ಯ |

ವಾವಾನ ಶಬ್ದ ವಾಚಾಯರಿತೆ ||

ಕು ವಿಚಾರನನು ಪೇಠಿನಲು ನಷುನಗುತ ರಾ |

ಜೀವ ಸಂಭವಗೆ ಯಿನಿತೆಂದು ನುಡಿದ

||೩||

ವನಜ ಸಂಭವ ಕೇಳು ನಾನೇ ಸರ್ವೋತ್ತಮನು |

ಯನಗೆ ನಂತಾನಂತ ಮಂಗಳಗುಣ ||

ಪ್ರಣವ ವಾಚ್ಯನು ನಾನೆ ಅಷ್ಟವರಹೊನೇತು |

ಪ್ರಣವ ವಿಚಾರಣನು ಹೇಳ್ತೆನಿನಗೆ  
ಸಾದರದಿ ಕೇಳಿನ್ನು ಕಾರುಕಾರ ಮಕಾರ |  
ನಾದಬಿಂದು ಫೋನ್ ಶಾಂತಶಿಶಾಂತವು |  
ಈ ದಿವ್ಯ ವರ್ಣದಲಿ ವಿಶ್ವತ್ವೀಜಸ ಪ್ರಾಜ್ಞ  
ಮೋದಮಯ ತುಯಾರತ್ತು ಅಂತರಾತ್ತು |

||೪||

ಪರಮಾತ್ಮ ಜ್ಞಾನಾತ್ಮ ಯೆಂಬಷ್ಟ ರೂಪದಿಂ |  
ದಿರುತಿಹನು ನೇದಾದಿಯಲಿ ಸರ್ವದ |  
ಪರಮ ಮುಸಿಗಳು ಈ ಮಹಮಂತ್ರ ಜಸಿಸೆನ್ನು |  
ಪುರವ ಸ್ಯೇದಿದರೊ ಸತ್ಯರ ದಿಂದಲಿ

||೫||

ವಾರಿರುಹ ಸಂಭವನೇ ಕೇಳಕಾರದಲಿ ಹದಿ |  
ನಾರು ಅಚ್ಚುಗಳು ಜನಿಸಿದವ್ರೋ ಕ್ರಮದಿ |  
ಚಾರು ಅಜ ಅನಂದ ಇಂದ್ರೀಶ ಮೋದಲಾದ |  
ಯಿಂದಿಂಟು ರೂಪಗಳು ವಿಶ್ವಜನಿತ  
ಉಮ ನಾದ ಬಿಂದು ಫೋನೆಗಳಿಂದ ಕಚ ಟತ್ತವ |  
ವಿನುಲ ವರ್ಗ ಗಳು ಪುಟ್ಟಿದವು ಇದು |  
ಕೆಮಲಭವ ಕೇಳು ತೀಜಸ ಪ್ರಾಜ್ಞಾತ್ಮೋಯ್ ಆ |  
ತುಮ ಅಂತರಾತ್ಮ ಮೂರ್ತಿಗಳಿಂದಲಿ

||೬||

ಪಂಚವಿಂಶತಿ ರೂಪ ಅಭಿವೃತ್ತವಾದವು ಏ |  
ರಂಚಿಕೇಳ್ಳ ಶಾಂತದಿಂ ಯರಲವ ಗಳು ||  
ಸಂಚಿಂತಿಸ್ಯೇತಿ ಶಾಂತದಿಂದ ಶಷಣಹಳ |  
ಪಂಚಾಕ್ಷರಗಳು ಜನಿಸಿದವ್ರೋಯಿಲ್ಲಿ  
ಪರಮಾತ್ಮ ಜ್ಞಾನಾತ್ಮ ರೂಪದಿಂದೊಭತ್ತು |  
ನಿರುಪಮ ಸ್ವಮೂರ್ತಿಗಳು ಶೋಭಿಸಿದವು ||  
ಪರಮೇಷ್ಠಿ ನಾರಾಯಣಾಕ್ಷರ ಮಂತ್ರ |  
ಪರನೇನಿನಗಾನು ಸಾಂಗೋಪಾಂಗದಿಂ

||೧೦||

( ನಾರಾಯಣ ಅಷ್ಟಾಕ್ಷರಮಂತ್ರ ಉಪ್ತ್ವತ್ತಿ )

ತಾರಗತ ಅಷ್ಟನಣಗಳಿಂದ ಓಂನಮೋ  
ನಾರಾಯಣ ಯೆಂಬೀ ಮಂತ್ರವೂ |  
ಚಾರು ಅಷ್ಟಾಣ ತದಾಪ್ತಚೈ ಮೂರ್ತಿಗಳಿಂಟೆ |  
ಸಾರವಿಶ್ವಾದಿ ಪ್ರಣವಸ್ಥಾ ಭಿನ್ನ |

॥೧೧॥

( ವಾಕ್ಯತ್ವಿಮಂತ್ರ ಉಪ್ತ್ವತ್ತಿ )

ಓಂ ಭೂಃ ಓಂ ಭೂವಃ ಓಂ ಸ್ತುತಃ |  
ಓಂ ಭೂಭೂರವಸುವಹ ಈ ವಾಕ್ಯತ್ತಿ |  
ಅಂಬುಜೋಽಧ್ವನ ಪ್ರಣವಾದಿ ನಾಲ್ಕುರಳಿಂ |  
ಸಂಭವಿಸಿತೀಮಂತ್ರ ಸುಲಭದಿಂದ

॥೧೨॥

ತನಯ ಕೇಳಿಮಂತ್ರ ಗತ ನಾಲ್ಕು ದೂಪಗಳು |  
ಅನಿರುದ್ಧ ಪ್ರದ್ಯಮ್ಮ ಸಂಕರುಷಣ |  
ಅನಘ ಶ್ರೀ ವಾಸುದೇವನ ಮೂರ್ತಿಗಳು ಚೆಂ |  
ತನೆ ಮಾಡು ಈ ವಾಕ್ಯತ್ವಿಯಲಿ ಬಿಡದೆ

( ವಾಸುದೇವ ದ್ವಾದಶಾಕ್ಷರ ಮಂತ್ರ )

ನಿಗಮಾದಿ ಮೊದಲು ನಾಲ್ಕುಣಿದಿಂ ಓಂ ನಮೋ ||  
ಭಗವತೀ ವಾಸುದೇವಾಯ ಯೆಂಬಾ |  
ಯುಗಳ ಅರಕ್ಕರಾತ್ಯಕ ಮಂತ್ರ ಪ್ರತಿಪಾದ್ಯ |  
ಭಗವದ್ವಾಪಗಳ ಪೇಠುವೆ ನಿನಗೆ ಕೇಳು |  
ಕೇಶವ ನಾರಾಯಣನು ಮಾಧವ ಗೋವಿಂದ |  
ಕೇಶ ನಾಶನ ವಿಷ್ಣು ಮಧುಸೂದನ ||  
ಶ್ರೀಶ ಶ್ರೀವಿಕ್ರಮನು ವಾಮನ ಶ್ರೀಧರ ಹೃಷಿ |  
ಕೇಶಾಂಬುರೂಪನಾಭ ದಾನಮೋದರ

॥೧೩॥

॥೧೪॥

## ( ಗಾಯತ್ರಿ ಮಂತ್ರ ಉಪಶಿಷ್ಟ )

ತ್ರೈತಿಯ ಆವರ್ತ್ತಿ ಅಷ್ಟಾಂಬದಿಂ ಮೂರು ವಾತ್ |

ಹೃತಿಯಿಂದ ದ್ವಿಷಡಕ್ಕರ ಯೆರಡಿಂದ |

ಚತುರಾಶ್ಯ ಕೇಳು ಗಾಯತ್ರಿ ಉಪಶಿಷ್ಟನ್ನ ವಾ |

ಯಿತು ಕೇಶವಾದಿ ಕೃಷ್ಣಾಂತರೂಪ |

||೧೬||

## ( ಪುರುಷಸೂಕ್ತ ಅಭಿವ್ಯಕ್ತಿ ಯಿಂದರಿಂ ವೇದಾದಿಗಳು )

ವಿತತವಾದನ್ಯ ಪುರುಷಸೂಕ್ತ ಗಾಯತ್ರಿಯಿಂ |

ದತುಳ ಈ ಪುರುಷಸೂಕ್ತದಲಿ ವೇದ ||

ತತಿಗಳುದಿಸಿದವು ನಿಗಮಾದಿ ಬ್ರಹ್ಮಸೂತ್ರ ಭಾ |

ರತ ಹಂಚರಾತ್ಮಾದಿ ಆಗಮಗಳು

||೧೭||

ಶತಕೋಟಿ ಮೂಲ ರಾಮಾಯಣ ಪುರಾಣಗಳು |

ಸ್ತುತಿ ಸಮೂಹಗಳುವ ಪುರಾಣಗಳು |

ಇತರ ನೇಡೊಕ್ತ ಸುಶಬ್ದಿ ಜನಿಸಿದವು ಸಂ

ತತ ವಾಚ್ಯನಾನೆ ಸಂದೇಹವಿಲ್ಲ

||೧೮||

## ( ಓಂ ಕಾರಾದಿ ಪ್ರತಿಪಾದ್ಯ ಭಗವದ್ಗೂಪಗಳ ವಣಿನೆ )

ಉದಯಿಸುವ ರವಿಯವೇಳೆ ಕಾಂತಿ ಜ್ಞಾನಾನಂದ |

ಮುದಮೋದ ದಿವ್ಯ ಗುಣಮಯ ಶರೀರ ||

ಸುದರುಶನ ದರ ಗದಾಂಬುಜಗಳಾಯುಥ ವೇನಗೆ |

ಶ್ರಿದಶಗಣಮಯನು ಸರ್ವೇಕಾನಾನು

||೧೯||

ಇದ್ವೈಸೆಯ ಲೈನ್ ಸೇವಿಪರು ಶ್ರೀ ಭೂದೇವಿ |

ಕೃಷ್ಣೇಳು ವಿಶ್ವ ಕೇಶವ ಮತ್ಸ್ಯದಿ ||

ಮದೂಪ ಗಣ ಮಧ್ಯಗನು ನಾನು ಬ್ರಹ್ಮಫಳಿ |

ವಾದ್ಯರತಿ ಭಕ್ತಿಸೇವ್ಯನು ಸಮಧಿ

||೨೦||

ಅರಿದರ ಪರಾಭಯಂಕಿತ ಚತುಭುಂಜನುನಾ |  
 ಲೈರಡು ರೂಪಂಗಳು ಪ್ರದೀಪವಣಾ |  
 ಸರುವಾಭರಣ ವಿಭೂಷಿತವಾದ ಮಹಾಪ |  
 ನಿರುತ ನೇಯವು ಮುಮುಕ್ಷುಗಳಿಂದಲಿ

॥೨೧॥

( ಉಪಸಂಹಾರ )

ತಾರ ನಾರಾಯಣಾಷ್ಟ್ಯಕ್ಷರವು ವಾಯ್ಯಹ್ಯತಿಯು |  
 ಈರಾರು ವಣ ಗಾಯತ್ರಿಮಂತ್ರ |  
 ಸಾರ ಮಾತೃಕ ಪುರುಷಸೂಕ್ತ ಸ್ನೇಷ್ಣ ವಗಳಿವು |  
 ನೀರಜಾಸನಕೇಳು ಮಹಮಂತ್ರವೇ

॥೨೨॥

( ಘಳಸ್ತುತಿ )

ಸಿತಾರಮಣ ಮೂಲರಾಮನೆತಿ ಹರುಷದಿ ವಿ |  
 ಧಾತಗುಪದೇತಿಸಿದ ಶತರಂತರದಲಿ |  
 ಸ್ತೋತ್ರಿಯಿಂದಲಿ ನಿರಂತರದಲಿಯಿದು ಪರಿಸೇ ಶೀ |  
 ಷಾತಪತ್ರನು ಕಾಮಿತಾಧ್ವರೀವ

॥೨೩॥

ಬಾಯಗವಾಟಿದರಂಗ ವ್ರೋಲಿದ ಶ್ರೀನರಸಿಂಹ |  
 ಭಾಗವತರುಣಗ ಶ್ರೀ ಜಗನ್ನಾಥದಾಸ |  
 ಬಾಗಿ ವಿಜಾಪುಸಲು ಕೃಕೋಂಡು ಪರಮಾನು  
 ರಾಗದಲಿ ಪೇಳಿದಿವು ತಂತ್ರಸಾರ

॥೨೪॥

ಕರುಣಾಭಿ ವಸುಧಿಂದ್ರರಾಯರ ಕೃಪಾಬಲದಿ |  
 ವಿರಚಿಸಿದೆ ವಿಗ್ರಹ ಪದ ರೂಪದಿ ||  
 ಅರಸಿಕನು ನಿಂದಿಸಲು ಕುಂದಾವದಿದಕೆ ಭಾ |  
 ಸ್ವರನುದಯ ಘೋಕ ನೂಷಿಸಿದ ತೆರವು

॥೨೫॥

ಧರ್ಮಾರ್ಥಕಾಮ ಮೋಕ್ಷಗಳಿವ ಗ್ರಂಥವಿದು |  
ನಿವಾರಣ ವಾಡಿಸಿದ ರಾಮಚಂದ್ರ |  
ಭರತಗಭರಗೆ ವ್ಯೇಲಿದು ಪೇಳಿದ ಮಹಾಮಂತ್ರ |  
ಮಹಾಗಳನರಿತು ಜಷಿಸುವನೆಧನ್ಯ |

॥೨೬॥

ವರದೇಂದ್ರ ಮುನಿರಚಿತ ಈ ತಂತ್ರ ಸಾರವನು |  
ಬರದೋದಿಕೇಳಿ ಮೋದಿಪನುಜನರ |  
ವರಮೂಲರಾಮ ವೇದವಾಗ್ಯಸರಿಹವರದಿ |  
ಕರುಣಿಪರು ಬೇಡಿದಿಷ್ಟಾರ್ಥಗಳನು |

॥೨೭॥

ಮಂಗಳ ರಮಾಪತಿಗೆ ಮಂಗಳ ದೃಹಿಣ ಪಿತಗೆ |  
ಮಂಗಳ ದಶಪ್ರಮತಿ ಮುನಿಮಾನ್ಯಗೆ |  
ಮಂಗಳ ಶಿವೇಂದ್ರಾದಿ ಸುರಸೀಕರ ಪೂಜ್ಯಗೆ |  
ಮಂಗಳ ಜಗದ್ವಿಲಖಣ ಮೂರ್ತಿಗೆ |

॥೨೮॥

ಇವ್ಯತ್ತ ರೋಂಭತ್ತು ಪದಗಳೆಂಬತಿವಿಮಲ |  
ಪುಷ್ಟಮಾಲಿಕೆ ಮೂಲರಾಮನಡಿಗೆ |  
ಅಸೀಂಹಿದೇವೀಸುಮನ ನಾಮವನುದಿನದಲ್ಲಿ |  
ಒಪ್ಪದಿಹ್ಯದೇ ಬುಧರ ಮಸ್ತಕದಲಿ

॥೨೯॥

ಪ್ರಣವ ಮಂತ್ರ—ಓಂಕಾರದಿಂದ ಆಗ ವರ್ಣಗಳ ಸ್ವಾಷಿ

೧೨) ಸುಳಾದಿ

ರಾಗ

ಧ್ಯಾನತಾಳಿ

ಪ್ರಣವ ಮಂತ್ರವ ಗ್ರಹಿಸು ಪ್ರಣಾಶನಾಗಿ ಸ |  
ಜ್ಞನರು ಪದೇಶದಿಂದ ಅನುಗ್ರಹ ಸೋಡುವದು |  
ಅನಾದಿಯಿಂದ ಬಂದ ಅನುಭವ ಸಿದ್ಧಜನಕೆ ಅಮೃತಾಶನ |  
ಪ್ರಣವತಾರಕ ತಾರ ಪ್ರಥಮವಾಗ್ಯಹೃತಿ ಶೀಷ |  
ಘನ ಓಂಕಾರ ಆದೊಂ೦ಚೈರಕೆ ಬೀಜ |  
ಯಿಸಿತಾಭಿಧಾನದಿಂದ ವ್ರೋಪ್ನತದಲೇ ನಿತ್ಯ |  
ಅನಂತ ವರ್ಣಾಶ್ರಮಕ ಜಡ ಪ್ರಭೇದ |  
ಮನುಜಾದಿ ವಿಡಿದು ಬ್ರಹ್ಮಸ್ವಿರಿತನ ಕಾಲೋ |  
ಜನೆ ವಾಡುವರು ಭಮ್ಮ ಯೋಗ್ಯತದನಿತು |  
ಪ್ರಣವ ಮಂತ್ರವೇ ಸರ್ವಮಂತ್ರ ತಂತ್ರಕ್ಕೆಯಿದೆ |  
ಜನಕವಾಗಿಪ್ನೇಧು ಕಲ್ಲುಕಲ್ಲು |  
ಪ್ರಣವಮಂತ್ರವೇಗ್ರಹಿಸು ಯಲೋಮನವೇ |  
ಗುಣಕಾಲ ಕರ್ಮ ವರ್ಣಾಶ್ರಮ ಧರ್ಮರೂಪ ಕ್ರೀಯ |  
ಮನೋನಾಚಕಾಯೆದಲ್ಲಿ ನಿರ್ಮಳನಾಗಿ |  
ಎಣಿಸಬೇಕು ಅನುಕ್ರಮ ದಿಂದಲಿ |  
ಪ್ರಣವ ಧ್ಯಾನವಮಾಣ ಯಿದರ ವಿಸ್ತಾರವ |  
ವನಜ ಸಂಭವನಿದಕೆ ಅಧಿಕಾರನೋ |  
ಗುಣತ್ಯಯ ಮೋದಲು ಮಾಡಿ ಧರತತ್ವಪರಿಯಂತ |  
ಕ್ಷೇತ್ರ ಬಿಡದೆ ಯೆಣಿವ ಬಹು ಅಂಶಿ ಅಂಶ |  
ತ್ಯಂಜಿವಾದಿ ವಿಡಿದು ಅಂತರ ಬಾಹಿರ |  
ಚಿನುಮಯ ಮೂರುತಿ ವಿಜಯವಿಶಲರೇಯ  
ಪ್ರಣವ ಪ್ರತಿಸಾಧ್ಯನೋ ಅಶೇಷಗುಣಧಾರಕ

## ಮಂಟ್ಪಿತಾಳ

ಆ ಉ ಮನಾದ ಬಿಂದು ಫೋನೆ ಶಾಂತತಿಶಾಂತ |  
 ಈ ವರಣಿಗುಂಟು ಪ್ರಮಾಣಾತ್ಮಕವೇನ್ನಿ |  
 ಈ ವಿಧವನೆ ತಿಳಿದು ಅಕಾರ ಅಷ್ಟರಲಿ |  
 ಅವರ್ಗವೆಯೆಂಟು ಉದುಭವಿಸಿದವೇನ್ನು |  
 ಕೊನೆದನಾಗಬೇಕೊ ತಿಳಕೊಂಡು ಮಾತ್ರ |  
 ಸಾವಿರ ಶಿರನಮ್ಮ ವಿಜಯ ವಿಶಲರೇಯನ |  
 ಭಾವದಲಿ ನಿಲಿಸಿ ವೇಲಿಸಿ ವಿಶ್ವಾದಿಗಳ ||೨೦||

## ಶ್ರೀವಿಡಿತಾಳ

ಅವರ್ಗ ಹದಿನಾರು ಕ ವ ವರ್ಗವೇ ಇದು |  
 ಈ ವಿಧ ಅಯಿದ್ದೆಡು ಯಿಸ್ತುತ್ತೆಡು |  
 ಯ ವರ್ಗ ನಾಲ್ಕು ಕ ವರ್ಗ ಹಂಚಕೂಡಿ |  
 ಈ ವರ್ಣಯೆಣಿಸಲು ದಶಪಂಚವ್ರೋ |  
 ಪಾವಿತ್ರವಾಗಿದೆ ಕ ಷ ಕೂಡಿಸಲಾಗಿ |  
 ಕ್ರೀ ವರಣವಾಯಿತು ವೇಂದ್ರೀವತ್ತು |  
 ಆ ವಿಶ್ವಗೇ ಹದಿನಾರು ತ್ಯೇಜಸಂತಹಾತ್ಮ |  
 ದೇವಗಳಿಗೆ ಯಿಸ್ತುತ್ತೆಡು ಸಿದ್ಧಿ |  
 ಪಾವನ ಪರಮಾತ್ಮ ಜಾಞ್ಜಾನಾತ್ಮಗೇ ವ್ರೋಂಭತ್ತು |  
 ಸೇವಿಸುವದು ಯಿವು ದ್ವಿತೀಯ ವರಣಾ |  
 ಯಾವತ್ತು ಸ್ವರವರಣ ವೇಂದೊಂದು ಬಗೆಯಿಂದ |  
 ಆವಾವ ಸ್ವರದಲ್ಲಿ ಕೂಡಿಸಲು  
 ಕವಗಾರದಿಗೆ ದೀಘರ್ಷ ಹೃಸ್ವ ಕಸ್ಸೆಮಾತ್ರ |  
 ವೇವತ್ತುಬಿಂದು ವಿಸಗರ್ದಿಂದ !  
 ಮೂರಾವತ್ತೆಪ್ಪ ದಕೆಕೇಕು ವೇಂದಕೆದ್ವಿಷಟ್ಟಾ ಪರಿಯು |  
 ಈ ವಿಧ ತಿಳಿವಿಂಶತಿಚತುರಶತ |

ದೇವದೇವೇಶ ನಮ್ಮ ವಿಜಯ ವಿಶಲರೀಯ |  
ಜೀವ್ಯೇತ್ತ ಮಸಿಂದ ಶ್ರೋಚೆಗೊಂಬಸಿಲ್ಲಿ

||೧೨||

### ಅಟ್ಟಿತಾಳ

ಆ ಓಂಕಾರ ಬೀಜ ಯೆಂಟರಿಂದಲಿ ಸತ್ಯ |  
ಈ ವರ್ತಮಾನಕ್ಕೆ ಅಭಿಪ್ರೇತಿಯಾಯಿತು |  
ಅವರ್ಗಮಿಗಿಲಾಗಿ ಯಂಟು ವರ್ಗಗಳ್ಯಿದು |  
ಕ್ಷಮ್ಮಣಿದು ಕೂಡಿಸೆ ಯೇರ್ ಪಂಚಾಶತಿ |  
ಸುವರ್ಣವಾಗಿ ಹೇಷ್ಟುತ್ತಿನೆಯಿನು ವಾಯಾಸ್ತಿ |  
ಶಾಖಾರಾವಿಲಿಪ್ಪಂಟು ಸ್ವರಂಜೋಗವಾಗೆ |  
ಮೂರತ್ತುಹತ್ತು ಮೇಲೆ ನೂರುಯಿಪ್ಪತ್ತು |  
ಈ ವರ್ಣಗಳ್ಲಿ ಗುಣಿತ ಮಾಡಲಾಗಿ |  
ಭಾವಿಸುವದು ವಕ್ಷೋರ್ ವರ್ಣಸಂಯೋಗ |  
ಕ ನೀಂದಕ್ಕೆ ನೋಡು ಮೂರತ್ತುದರೆಂತೆ |  
ಈ ವಿಚಾರ ಮಾತ್ರಕೆ ಎಣಿಸಾಲು ಹದಿನಾಲ್ಕು |  
ಸಾವಿರದೇಶು ನೂರು ಲೇಖ್ಯಾನನ್ನು |  
ಶ್ರೀ ವಲ್ಲಭ ನಮ್ಮ ವಿಜಯ ವಿಶಲರೀಯ |  
ಕಾವೃತಲಿಪ್ಪನು ಈಸರಿ ತಿಳಿದವನ

||೧೩||

### ಆದಿತಾಳ

ಯಿದರೊಳುಯಿನ್ನುನ್ನಾವುಂಟು ವಾದರ್ಥದಿವುಜಾರಣೆ |  
ಯಿದೆ ಅನೆಂತಾನಂತ ವರ್ಣಗಳಾಗೋಪ್ತಿ |  
ಯಿದರಲ್ಲಿ ಉಸ್ನಿಷತ್ತು ಸರ್ವವೇದಪುರಾಣ |  
ಮುದದಿಂದ ಪಂಚರಾತ್ರ ಬ್ರಹ್ಮತಕ್ಷೇರಾಮಾಯಣ |  
ಸುಧಿಖಾದ ಭಾಗವತ ಯೋಗಿಶಾಸ್ತಿಭಾರತे |

ಹದೊ ಹದಿಗೆ ಕನ್ವಾಭೇದ ವಿಂಶಾಂಸ ಸಕಲ ಶಿಳಾಯು ।  
 ಒದಗಿ ತುಂಬಿಹೆವು ಹೈದಿಕ ಲೋಕಿಕಶ್ಚಬ್ದಿ ।  
 ಯಿದರಿಂದ ಕಮಲಾಸನ ಹರಿಯಲ್ಲಿ ಸಮನ್ವಯ ।  
 ಉದಯಾಸ್ತಮಾನ ಬಿಡದೆ ದುಃಖಾಭಾತುಚಾಪ್ತಿ ।  
 ಮೊದಲಾದ ವಾಕ್ಯದಿಂದ ಮಾಡುವ ಮಹಾಜ್ಞಾನಿ ।  
 ಅದರಕಾರಣಹರಿ ಅಶೀಳವರಣಾತ್ಮಕ ।  
 ಸಿಧಿಯಾದ ಓಂಕಾರ ಪ್ರತಿಪಾದ್ಯನೇನಿಸುವ ।  
 ಹದುಮೇ ವಿರಂಚಿ ವಾಯು ಖಗ ಶೀಷ ರುದ್ರೇಂದ್ರ ।  
 ಮದನ ಸೂರ್ಯೇಂದು ಮಿಕ್ಕ ।  
 ಶ್ರೀದಶ ಮಹಾಮುನಿ ಸರ್ವಚೀತನಕೆ ಕೂಡೋದಯ್ಯ ।  
 ಉದಧಿ ದರ್ಶನದಂತೆ ಎಲ್ಲರಿಗೆ ಸಾಧ್ಯವೇನ್ನು ।  
 ಸದಮಲ ಮೂರುತಿ ವಿಜಯ ವಿಶಲರೇಯ ।  
 ಯಾದುಕುಲೊತ್ತುಮು ಕಾಣೊ ಭಕ್ತರ ಸಲಹುವ ।

||೨೫||

## ಜಡಿ

ತಾರ ವಿಚಾರ ವಿಚಾರತನದಲಿ ಗ್ರಹಿಸು ।  
 ಧಾರಕ ಶಕ್ತಿಯಾಂದ ವಿಜಯವಿಶಲ ಬಲ್ಲ

||೨೬||



ಓಂಕಾರದಿಂದ ಮಂತ್ರಗಳ ಸ್ವಷ್ಟಿ

ಒಳ) ಸುಳಾಡಿ

ಧ್ಯಾವತಾಳ

ಸತ್ಯ ಸಂಕಲ್ಪ ನಿದ್ವ ಅನಾದಿದ್ವೈ |

ಸತ್ಯ ಸತ್ಯವು ನಿನ್ನ ಮಹಿಮೆ ಪ್ರತಾಪ |

ಸತ್ಯವೇ ನಿನ್ನ ಗುಣಜ್ಞಾನ ಪರಿಪೂರ್ಣ |

ಸತ್ಯವೇ ನಿನ್ನ ಲೀಲೆ ಜಗವನೆಡಿಸುವದು |

ಸತ್ಯವೇ ನಿನ್ನಾನಂದ ಸರ್ಕಳ್ಯಾಯ |

ಸತ್ಯವೇ ನಿನ್ನ ಕವಟಿನಾಟಕತನವು |

ಸತ್ಯವೇ ನಿನ್ನ ವಾತ್ಸಲ್ಯಾಪ್ತಿ ಅಣೋರಣೀಯಲ್ಲಿ |

ಸತ್ಯ ಪರಾಕ್ರಮ ವಿಜಯ ವಿಶಲ ನಿನೇ |

ಸತ್ಯವಂತನಲ್ಲದೆ ಮತ್ತಾರವುಂಟೆ

ಇಂದ್ರಾ

ಮಂಟ್ಪತಾಳ

ವರಣ ಭೇದಿತದಲ್ಲಿ ವರಣ ನಾಥಮಕನಾಗಿ |

ವರಣಾಂತರಾಘವಿ ವರಣಾಮಕದಲ್ಲಿ |

ಕರಸಿಕೊಂಡೆ ಓಂಕಾರವೆಂಬೊ ಶಬ್ದಾ |

ಕೃರ ಮೂರರಿಂದ ಪರಿಮಿತವಾಗಿ |

ಪರತರ ದೂರ ವಿಜಯ ವಿಶಲ

ಹಿರಣ್ಯ ನಾಭನೇ ಸಿರಿದೇವಿಯರಸ |

ಸರುವೇತ್ತನು ಸಗುಣ ಸರ್ವೇತ್ತನು ಸಗುಣ

ಇಂ

ತ್ರಿವಿದಿತಾಳ

ಅರು ಅಕ್ಷರದಿಂದ ವ್ಯಾಪ್ತಿ ಮಂತ್ರ ಏ |

ಸ್ತುರವನು ಮಾಡಿ ಪ್ರಕಾಶಿಸಿದೆ |

ಸಾರವನುಹರಹಿ ಚತುರ ನಿಂಶೆತಿ ಆ |

ಕ್ಷೂರದಿಂದಲಿ ಸಾ ಗಾಯತ್ರಿ ಬೇಳಸಿ |

ಜೀರಿಂದಂತೆ ಪುರುಷಶಾಕ್ತ ರಚಿಸಿ ಆ |

ಧಾರವೆನಿಸಿದೆ ಅನಂತ ಶೃಂತಿಗೆ

ತಾರಕ ಬ್ರಹ್ಮಕೃತು ವಿಜಯ ವಿಶಲ ನೇಡ ಸಂಚರಿಸುತ್ತಿಪ್ಪೆ

||೩||

### ಅಟ್ಟತಾಳ

ನಾಶರಹಿತನಾಗಿ ಅಚ್ಯುತನೆನಿಸಿದೆ !

ಸಾಸಿರ ಸಂಖ್ಯಾ ನಿಗಮ ಪ್ರತಿಪಾದ್ಯ |

ಲೇಸಾಗಿ ಗೋವಿಂದನೆಂದು ಕರೆಸಿಕೊಂಡು

ಭಾಸಿತಾವಾನಂತರನಂತ ನೆನಿಸಿದೆ

ಉತ್ತಾದ್ಯರಿಗೆ ಈಶ ವಿಜಯ ವಿಶಲನೇ ಸ

ನೇರ್ವಶ ಶುದ್ಧ ದೈವನೆ ಅಪ್ರತಿ

|೪||

### ಆದಿತಾಳ

ರಜೋಗುಣಾತ್ಮಕವಾದ | ತ್ರಿಜಗವನ್ನು ಪುಟ್ಟಿಸಿ ವ |

ನಿಜ ನಾಭಿಯಲ್ಲಿಪ್ರೇತ್ತು | ಅಜನ ಪಡೆದ ತತ್ವ |

ವೃಜದಲ್ಲಿ ಅಭಿಪೂರ್ಣರ | ಸೃಜಿಸಿ ಶಂಘಟನೆಯಿಂದ

ಪ್ರಜಾಪತಿಗೆ ನೇಮಿಸಿ | ನಿಜ ತ್ರಧಾಮದಲ್ಲಿ ಪಂ |

ಕಜ ಹಾಲಿನೇವೆಯಿಂದಾಂ | ಗಜ ಕೊಟಿ ಲಾವಣ್ಯ |

ಪ್ರಜಾ ಪತ್ತಿಯೆಂಬನಾಮ | ವಿಜಯ ವಿಶಲರೇಯ |

ಅಜರಾಮರಣ ರಹಿತ | ಅಜಭುಜಗಾದಿದಾತ |

ಸುಜನೆರಮನೋವಾಸ | ಕುಜನಕ್ಕೆಲ ಕುಲಿತ

||೫||

### ಜತೆ

ಅಂತರ ಬಹಿರದೊಳು ವಾಪ್ಸಿಸಿವ್ಯಕ್ತ ದಲ್ಲಿ |

ತಂತು ವರ್ಧನಾ ವಿಜಯ ವಿಶಲ ನೀನೆದ್ದ್ವಿತ

||೬||

ಜಗ ಅಕ್ಷರ ವಿವರ ಅಲ್ಲಿಪ್ಪ ಹರಿರೂಪ

(೮) ಸುಭಾದ್ರಿ

ರಾಗ : ರೇಗೆಸ್ಟ್ರಿ

ಧ್ವನಿತಾಳ

ಚಿಂತನೆ ಮಾಡು ಮನವೆ ಚಿನ್ನೆಯ ದೇವನ್ನು ಯೇ |  
 ಕಾಂತದಲಿಯಿದ್ದು ಯೆಲ್ಲ ಕಾಲ |  
 ಸಂತರ ಪ್ರೇಡಗೂಡಿ ಸಾರಿಸಾರಿಗೆ ನಿನ್ನು |  
 ಅಂತರಂಗದಲ್ಲಿ ಅಲೋಚಿಸಿ |  
 ನಿಂತಲ್ಲಿ ಕುಳಿತಲ್ಲಿ ನಾನಾವಾಣಿಪಾರದಲ್ಲಿ |  
 ಚಿಂತಿಸು ಶ್ರೀಹರಿಯಾನಂತರೂಪ |  
 ಇಂತಿಂತು ನೋಡಿರದರಂತೆ ತೋರುತಲಿಪ್ಪೆ |  
 ಮಂತ್ರತಂತ್ರಕ್ಕೆ ಶಿಲುಕನು ಭಕ್ತಿಗೊಳಿಸೋ |  
 ಸಂತತ ನಿದೋಷ ಭಕ್ತವತ್ತಲ ಕರುಣೆ |  
 ಅಂತಕನಂತರವು ಉಭಯ ಜೀವಿಗಳಿಗೆ |  
 ಸಂತೋಷದಲಿ ಚರಿಯಾಮಾತ್ರ ಲೇಲಾ |  
 ಕಂತು ಕೋಟಿ ಲಾವಣ್ಯಮಿಗೆ ತೋಭಿಸುವ ಆ |  
 ದೃಂತ ಕಾಲರಹಿತ ಶ್ರೀಗುಣಾತೀತ |  
 ಸಂತಾಪಸಾರ ಪ್ರೇಣದಾರಂಭಿಸಿ ಕೊಂಡು |  
 ಸಂತ ಸೂರ್ಯಪ್ರಕಾಶ ತರತಮ್ಯದಿ |  
 ತಂತು ನಾಳದಲಿಂದ ದಿಗ್ಗಂತಿ ಬಿಡಸಿಕೊಂಡು |  
 ಸಿಂತಂತೆ ನಿಂತು ಕೊಂಡಿಪ್ಪ ಮುಹಿಮು |  
 ಎಂತು ಭಾವಿಸಲು ಪ್ರಪಾಸ್ತಿಯ ಕೊಡುವ ಶ್ರೀ  
 ಕಾಂತನು ಪ್ರಸಿದ್ಧಿದಿಂದ ತಾನೆ |  
 ಚಿಂತಾಯಕ ನಮ್ಮ ವಿಜಯ ವಿಶಲರೇಯ  
 ಮುಂತಿ (ತೆ) ನಲಿದಾಡುವ ಭಾಗ್ಯವಚೇಡು ನೋಡು

||८||

### ಮತ್ತೆತಾಳ

ಈ ನೋದಲು ಕ್ವಾ ಕಡೆ ಮೂನತ್ತೀಪ್ತದು  
 ಈ ಮಹಂತಂಗಕು ಯಿದರ ವಿವರ ತಿಳಿದು |  
 ಅ ಮರಿಯಾದಿಗಕು ಹದಿನಾರುವುಂಟು |  
 ಸ್ವೇಮು ವ್ಯಾಪಿಸಿದಂತೆ ಸರ್ವದ ವಣಂಗಕು |  
 ಸಾಮಸ್ತ ಬಗೆಯಿಂದ ವ್ಯಾಸ್ತವಾಗಿವೆ ಸೋಡಿ |  
 ಸಾಮ ವಿಗಿಳಾದ ಶಾಸ್ತ್ರ ಸ್ವೇದಿಕಶಬ್ದ |  
 ಭೂಮಿಯೊಳಗಾಡುವ ಲೌಕಿಕ ಶಬ್ದಗಳು |  
 ಈ ಮಹ ವಣದಲಿ ಪ್ರವರ್ತಕವಲ್ಲದಲಿ  
 ಕಾಮಿಸಿದರೆ ವೇಂದು ಪ್ರಯೋಗ (ಜನ) ವಿನ್ಯಾಸ |  
 ಭೂಮ ಭೂತೀಶ್ವರ ವಿಜಯ ವಿಶಲರೇಯನ |  
 ಸಾಮ ಮೂತ್ರಂಗಳಿಂದು ಚಿಂತಿಸು ಪ್ರಣವದಲಿ

॥೭॥

### ಶ್ರಿವಿಧಿತಾಳ

ಕಾವೇಂದು ಗುಣಸಿದರೆ ಹದಿನಾರು ಬಗೆವುಂಟು |  
 ಅವಾವ ಕಾಲಕ್ಕೆ ಸೋಡಿದರು |  
 ಭಾವಿಸು ಕ ಕೆ ಕು ಕೆ ಕೈ ಕೊ ಕೊ ಕಂ |  
 ಈ ವಿಧ ಹೃಸ್ವಯಿದರಂತೆ ದೀಘ್ರ್ಷ |  
 ಯಾವತ್ತ ಈ ಪರಿಯಿದರಂತೆ ಸಿಜವೆಂದು |  
 ಕೊ ವಿದಸಾಗಿ ಸೀ ತಿಳಿಯಚೇಕು |  
 ಈ ವರಣದ ರೂಪದಿ ಕಸೀಲಾದಿ ಹದಿನಾರು |  
 ಈ ಪ್ರೋಳಗಿನ ಹದಿನಾರು ರೂಪ |  
 ದೀವನ್ನ ನಾಮಗಳು ಅಜಾದಿಗಳ ಸಂಖ್ಯ |  
 ಮೂನತ್ತೀರಡು ಭಗವದ್ವಾಪಗಳು  
 ಪಾವನ ಮೂರುತಿ ವಿಜಯ ವಿಶಲರೇಯ  
 ಅವಾಗ ವಣಾರ್ಥಿಷ್ಟ್ವನದಲ್ಲಿ ಯಿಸ್ವ

॥೮॥

### ಆಟ್ಟಿತಾಳ

ಇದರ ವಿಹಿತ ಹೊಂದೊಂದು ವರಣಕ್ಕೆ ।  
 ಅದರಂತೆ ಕಂಚ ಪುತ ಪಯ ಶವ ।  
 ಗರ್ದಲ್ಲಿ ಯೆಣಿಸಿ ಕಷಮಿಳಿತವಾದ ।  
 ಇದನ್ನೆಲ್ಲ ಕೂಡಿಸಿ ಹಂಚ ತ್ರಿಂತತ ಯಾ ।  
 ದದು ಕಾಣೋ ಯಿದರೊಳು ಆ ಆ ಇಡಿ (ಇ) ಪುಂ ಎಂಬ  
 ಹದಿನಾರು ಯಿಡಲಾಗಿ ಕಂಃ ವಾದು ।  
 ಇದನ್ನೆಲ್ಲ ಹೊಂದೊಂದು ಯೇ ಕಾಕ್ಕರದಿಂದ ।  
 ಪದುಮು ನಾಭನು ಕರಸಿಕೊಂಬನು ಕೇಳಿ ।  
 ಅದೆ ಅದೆನಾಮು ಮತ್ತು ದೆ ಅದೆ ರೂಪದಿ ।  
 ಒದಗಿ ಯೆಣಿಸಲಾಗಿ ಮೂವತ್ತೆ ರಡುನಾಮು ।  
 ಸದಮಲವಾಗಿನೆ ಆರವತ್ತು ನಾಲಕು ।  
 ಮೊದಲಾರಂಭಿಸಿ ಮೂವತ್ತೆ ದಕ್ಕಿ ನೋಡು ।  
 ಮುದದಿಂದ ಗುಣಿಸಲು ಹೊಂದೊಂದು ವರ್ಣಕ್ಕೆ ।  
 ಅದೆ ಪ್ರಕಾರದಲ್ಲಿ ಆರವತ್ತು ನಾಲ್ಕು ಪುಂಟು ।  
 ಆಧಿಕಾರತನ ಭೇದ ಧ್ವನಿ ಮಾಡುವದಕ್ಕೆ ।  
 ಪಥುಮು ಗಭೇಸ್ಯೆಯ್ಯೆ ವಿಜಯ ವಿಶಲರೀಯ ।  
 ಸದವಿಯ ಕೊಡುವನು ಈಪರಿ ಕೊಂಡಾಡಿ

೬೪॥

### ಅದಿತಾಳ

ಅವನಾದರು ಹೆಳಯಲಿ ಖಗುಳಲಿ ।  
 ಅವನಾದರು ಬೈಯ್ಯಲಿ ಶಾಯಲಿ ।  
 ಅವನಾದರು ಹೊಡಿಯಲಿ ತಡಿಯಲಿ ।  
 ಅವನಾದರು ಹೊಗಳಲಿ ಅಟ್ಟಲಿ

ಆವನಾದರು ವುಣಿಸಲಿ ವುಡಿಸಲಿ |  
 ಆವನಾದರು ಭೀ ಭೀ ಯೆನಲಿ |  
 ಆವನಾದರು ಧೂಧೂ ಅನಲಿ ಆವನಾದರು ಭಂಗಿಸಲಿ ಮು |  
 ತ್ವಾವನಾದರು ಹಿಂಗಿಸಲಿ |  
 ಆವನಾದಮು ಯೇನೆನನಲಿ |  
 ಆವನಾದರು ಈ ವರ್ಣಗಳು ಭಗವನ್ನಾಮಗಳೊ |  
 ಜೀವನೆ ಮುಕ್ತನು ಈ ವಿಧಾದಿ ತಿಳಿದವನು |  
 ಸೋಽವು ಸೋಽಪ್ಯಗಳಲ್ಲಿ ವಾವನವಾದ ಭಕ್ತಿಯಲಿ ಸ್ವಾ |  
 ಭಾವಿತ ನಿನಾಗೋ ಜ್ಞಾನಿ ನಿನಾಗೋ |  
 ಯಾವಶ್ಚ ಯಿಂದಿಯಗಳ ವಾಪಾರ ಸೇವೆ ಶ್ರೀಹರಿಗೆನ್ನು  
 ಶ್ರೀಪಿಧ ಜೀವರು ಯಿದನೆ ತೊರೆದು ಮು |  
 ತ್ವಾವದು ಆದುವರೊ ವರ್ಣಗಳಿಲ್ಲದಲೇ |  
 ದೇವದೇವೇಶನ್ನು ಪ್ರಾಲಿಸಬೇಕಾದರೆ |  
 ಈ ವುಪಾಯವಚೇಕು ಯೆಲ್ಲಿದ್ದರು ಕೇಳು |  
 ಕಾವಜನಕನಮ್ಮ ವಿಜಯ ವಿಶೇಷದ್ದು |  
 ಆವಾವ ವರ್ಣಗಳಂತೆ ವೈಳಿಗಿದ್ದು |  
 ಕಾವನು ಶರ್ವಾರನು ಪ್ರಾಡನೊಡನೆ ಬರುವ

||೩||

## ಜತೆ

ಅಕ್ಷರಾಕ್ಷರದಿಂದ ಭಗವನ್ನಾಮವೆ ಚಿಂತಿಸು |  
 ಅಕ್ಷರಕ್ಕರ ಪುರುಷ ವಿಜಯ ವಿಶಲ ಸುಳಿವ

||೪||

ಶ್ರೀ ವಿಜಯ ವಿಶಲ ಕೃತ (ಕಾಲವಿವರಣೆ)  
 (ಪ್ರಕಾಶ ಸಂಹಿತಾ ಅಧ್ಯಾಯ ಇ ರಂತಿ )  
 ೨೦) ಕಾಲಾಖ್ಯ ಸುಭಾದ್ರಿ

ರಾಗ: ಭೃತ್ಯಾರ್ಥಿ

ಧ್ಯಾನತಾಳ

ಅಣುದ್ವಯ ಪರಮಾಣು ಯಿಂಥಾದೆ ತ್ರಯವಾಗೆ |  
 ತ್ರಣುಯೆಸಿಸಿ ಕೊಂಬೋದು ಯಿದೆ ತ್ಯಾಸರೇಣು |  
 ಮನುಛಾಗೋಚರವೆನ್ನು ಜಾಲಾಕ್ಷಕಿರಣಾದಲ್ಲಿ |  
 ಘನವಾಗಿ ಚರಿಸುವ ದೇಶಭೇದ |  
 ಇನಿತು ತ್ರಸರೇಣು ತ್ಯಾಟಿ ತ್ಯಾಟಿ ಮೂರುಯೆಂಬೋದು |  
 ಅನಿಸಿಕೊಳುತಲಿದೆ ಪ್ರೇಂದು ವೇಧ |  
 ತ್ರಣಿನೇಧನ್ಯೇಂದಲವ ಯಿಂಥವು ಮೂರಾಗೆ |  
 ಎಣಿಸು ನಿಮಿಷಾವೆಂದು ನಿಮಿಷ ಮೂರು |  
 ಕ್ಷಣವಾಗುವದು ಕೇಳಿ ಮರಳಿ ಜನ್ಮಾಗಿ ಇದು |  
 ಕ್ಷಣ ಕೂಡಿದರೆ ಪ್ರೇಂದು ಶಾಷ್ಟ್ಯಯೆಸ್ಸು |  
 ಅನುಮಾನವಾಡಸಲ್ಲ ಹದಿನ್ಯೇದು ಶಾಷ್ಟ್ಯಲೋ |  
 ಜನ್ಮಿಮಾಡುವೇಂದು ಲಫುವುಸಿದ್ಧ ಪಕ್ಕು |  
 ಗುಣಿಸು ಹದಿನ್ಯೇದು ಲಫುವುವೇಂದು ನಾಡಿಯೆಂದು |  
 ಇನಿತು ಆರೇಳುಯೆಂಟು ಪ್ರೇಂದುಯಾಣೂ |  
 ಎಣಿಕ್ಕೆಯೋ ಯಿಂಥಯಾಮ ಭತ್ತನ್ಯವಾಗೆ |  
 ದಿನಮಣಿ ಅಸ್ತ್ರೇಂಗತ ಹನ್ನೆರಡು ತಾಸು |  
 ಇನಿತು ಹನ್ನೆರಡಾಗೆ ಇರಣು ನಾಲ್ಕು ಚೂಂಪ |  
 ಎನಿಸುವದು ಪ್ರೇಂದುವಾಸರಕೆ |  
 ಗಣತಜ್ಞರು ಶೇಳುವರು ತಿಥಿ ತಾರ ಯೋಗ ಕರಣ |  
 ಮನುಜರಿಗೆ ವ್ರೂಂದು ದಿವಸಾಯಿತ್ತೋ ದೇವ  
 ಜನನ ಮಿಕ್ಕಾದ ಕಮಂಗಣಗೆ ಯೀಡೆ ಉಂಭೇ |  
 ನೇನಿಸು ಡತ್ತೀದು ದಿನಸ ವೆಂಬೋದೆ ಪಕ್ಕ |

ತಿಸಿತು ಈ ಪರಿಯಾಗೆ ಭಿನ್ನ ಪಕ್ಕ ನೇಂ |  
 ದೇನಿಸುವು ಶುಕ್ಲ ಕೃಷ್ಣ ಯೆಂಬೆಂದು ನಾಮು |  
 ಅನುವಾಗಿ ಯೆರಡು ಪಕ್ಕ ಕೂಡಿಸಲು ಮಾ |  
 ತನು ಕೇಳು ತಿಂಗಳೊಂದು ಇಂಥವೆರಡು |  
 ಅನುಸಂಧಿ ನಾಲ್ಕು ವ್ರೋಂದು ಮುತುವಾಹದು ಯಿನೆ ಆದು |  
 ಗುಣಿಸಲು ವ್ರೋಂದು ವರ್ಷ ವರ್ಷ ನೂರಾಗಲು |  
 ಮನುಜರಿಗೆ ಪೂಜಾರ್ಥಯು ಯೆಂದೆನಿಸುವದು ಯೋ |  
 ಚನೆ ಮಾಡು ಮಾನುಷ್ಯ ಮಾನದಲೆಕ್ಕೆ |  
 ಅನಿಮಿಷ ತತ್ತಿಗಳಿಗೆ ಮತ್ತೆ ಬಗೆವ್ರೋಂದು ವಶ್ವರ |  
 ದಿನವ್ರೋಂದು ಹಗಲಿರಳು ಆಗೋವೆಂದು |  
 ಎನಜಗಭ್ರಣ್ಯ ತನಕ ಈ ಪರಿಯಿಂದ ಯೆಣಿಸು |  
 ಗುಣಿಸಿ ತಿಳಿಯಬೇಕು ಕಾಲಪ್ರಭಾ |  
 ಅಣುಮಹತ್ತುರೂಪ ವಿಜಯ ವಿಶ್ವಲರೀಯ |  
 ಗುಣನಿಧಿ ಸರ್ವಕಾಲದೊಡನೆ ತಿರುಗುತ್ತವೆ

||೧||

### ಮಂಟ್ಪಿತಾಳ

ಮಾರ್ಗೊಂದು ಯುಗವುಂಟು ಮನುಜ ಮಾನದಲ್ಲಿ |  
 ಸಾರುವೆ ವರ್ಷಂಗಳು ವಿವರ ವಿವರವಾಗಿ |  
 ಆರಂಭ ಯುಗಕೆ ಹದಿಸ್ತೇಳು ಲಕ್ಷ್ಯ |  
 ಈಗ್ಯಿದು ಹತ್ತು ಯಂತು ಸಾವಿರವೆನ್ನು | (೮೩,೫೮೦೦)  
 ಕಾರು ದ್ವಿತೀಯ ಯುಗಕೆ ಲಕ್ಷ್ಯದಾಷ್ಟದಶ ತೊಂಭೆ |  
 ತ್ವಾರು ಸಾವಿರವೆಯ್ಯು | (೮೨,೬೯೦೦)  
 ಮಾರ್ಗನೆಯುಗಕೆ ಯೆಂಟು ಲಕ್ಷ್ಯಮಾತ್ರಲೇ |  
 ಈ ರೀರಡರವತ್ತು ಸಾವಿರ ವರುಷಗಳು | (೮,೬೪೦೦)  
 ಈ ರೀತಿ ಗ್ರಹಿಸು ನಾಲ್ಕನೆಯುಗಕೆ ಏ |

ಚಾರನಾಲ್ಕು ಲಕ್ಷ್ಮೀಶಂತಿ ದ್ವಾರ್ಯ ಸಹಸ್ರ | (೪,೫೫೦೦೦)

ಹಾರ್ಯೇಷು ಯೆಲ್ಲ ಕೂಡಿಗುಣಿಸೆ ನಿ |

ಸ್ತಾರವಾಗಿದೆ ನಾಲ್ಕು ಹತ್ತು |

ಮೂರಾಳಕ್ಕೆ ದಕ್ಷದಶ ಸಾಸಿರವೈ | (೪೫, ೧೦೦೦೦)

ಬ್ರಾಹ್ಮ ಬ್ರಾಹ್ಮ ಯುಗದ ಪೇಸರಂಗಳು ಶ್ರಿಂ |

ಗಾರದಿಂದಲಿಕೇಳಿ ಕೃತ ಶ್ರೀತ ದ್ವಾಪರ ಕಲಿ |

ಸಾರಹ್ಯದಯರೊಲಿದು ಸಂತತ ಕರುಣಾದಲಿ |

ಶ್ರೀರಮಾಣ ಸಮ್ಮಾನಿ ವಿಜಯ ವಿಶಲರೇಯ |

ಮೂರ್ಣಂದು ವಶ್ವರ ನಾಮಕ ಕಾಣೋ

| ೨ ||

### ರೂಪಕ ತಾಳ

ವರಕ್ತ್ರಯ (೮+೨=೧೦) ಪ್ರೇಮ್ಯೈ ತಿರುಗಿದರು ಮಹಯುಗ |

ನಾಕಮಾನದಲ್ಲಿ ದ್ವಾಪರ ಸಹಸ್ರವೈ | (೮,೦೦೦)

ಲೋಕದೊಳಿಗಿ ಸಿದ್ಧಯಿಂಥಮಹಯುಗ ಸಾವಿರ |

ಶ್ರೀ ಕಾಂತನಿಂದಲಿ ತಿರುಗಿದರು ಅಂದು |

ಲೋಕೇಶಗಾಗುವದು ವ್ರೋಂದು ಹಗಲು ಶಬ್ದ |

ವಾಕುಲಾಲಿಸಿ ನಾನೂರು ಮೂನತ್ತಿರದುಕೊಟ್ಟಿ

..... ..... ..... (೪,೫೫೦೦೦೦೦೦೦)

ಈ ಕಾಲದಂತೆ ಸಾವಿರಾವತೀ ತಿರುಗಿದರು |

ನೂಕಿ ಪ್ರೋಯಿತು ವ್ರೋಂದುಯಿರಳು ಕಮಲಾಸನಗೆ |

ನಾಲ್ಕುನೂರು ಮೂನತ್ತಿರದು ಕೂಟಿ |

ಶ್ರೀಲೋಕಾಧಿಕಾರಿದಿಂದಲಿಯಿತ್ತಂಡ ಕೂಡಿಸಿ |

ನಾಲ್ಕುರದು ಆರವತ್ತುನಾಲ್ಕು ಕೂಟಿಗುಣಿತ |

..... ..... (೮,೫೫,೦೦೦೦೦೦೦) ..... .....

ವಾಕೇಶ ಚತುರುಂಭಾಖಿಗಿ ನಿಜವ್ರೋಂದು ದಿವಸವೈ |

ಸಾಕಾರ ಮೂರ್ತಿಸಿರಿ ವಿಜಯ ವಿಶಲರೇಯ |

ಶ್ರೋಕ ಮಾನದಲ್ಲಿ ಯಿಷ್ಟುವರ್ಷಗ್ರೀದ

| ೩ ||

### ರ್ಯಾಂಪಿತಾಳ

ವನೆಜ ಸಂಭವನ ವ್ಯಾಂದು ದಿನ ರಾತ್ರಿಯೊಳು |  
 ಮನುಗೆಗು ಜತುರ್ವರ್ಶಿರು ತನ್ನ ಪದವಿ |  
 ಅನುಭವಿಸುವರು ಪ್ರತೀಕ ಪ್ರತೀಕವಾಗಿ |  
 ಗಣಣೆ ಮಾಡಲಿಬೇಕು ಯಿವರ ಕಾಲ |  
 ವನು ಹೈಬ್ರೂಗೆ ಎಷ್ಟುತ್ತೊಂದು ಮಹಾಯುಗದಶ  
 ಪರ ಗಧಾರಲಕ್ಷ್ಯಮೇಲೆ ಭೂತ್ತಿಕಾಲ |  
 ಎಣಿಕೆ ಮಾಡಲಿಬೇಕು ಯಿಸ್ಟುತ್ತೊಂದು ಮಹಾಯುಗ |  
 ವಿನಯದಿಂದಲಿ ವ್ಯೋಂದು ಮಹಾಯುಗದ ಲೆಖ್ಚಿ | ೪೩,೬೦,೦೦೦  
 ಇನಿತು ಯೆಸ್ಟುತ್ತೊಂದರಿಂದ ವೆಗ್ಗಳಾಸೆ |  
 ಮನಕೆ ಹೈಬ್ರೂವರು ಶ್ರಿಂಶತಿ ಕೊಟಿ ಅರವತ್ತು |  
 ಮುನಿಲಕ್ಷ್ಯ ಯಿಸ್ಟುತ್ತು ಸಾಸಿರ ವರುಷ | ೫೦,೬೬,೨೦,೦೦೦  
 ಮನು ಹೈಬ್ರೂಬ್ರಿಸಿಗೆ ವಹಯುಗ ಎಷ್ಟುತ್ತೊಂದು |  
 ಉಳಿಸಿ ಹೈದರವು ನೂಕೆ ಅದು ಸಂಖ್ಯಮಾಡೆ |  
 ಕ್ಷೇತ್ರ ಬಿಡದೆ ಹೈಬ್ರೂಬ್ರಿನೂರು ವ್ಯೋಂಭತ್ತು ನಾಲ್ಕು |  
 ವಿಃಘಾವರು ಮಹಾಯುಗ ಉಳಿದವಾರು ಈ |  
 ಜನಕೆ ಹಂಟಿಕೆಯುಂದ ನೋಡಲಿ ಬೇಕು |  
 ಎಣಿಸು ಹದಿಸೇಂಟ್ಯಾಲಕ್ಷ್ಯ ವಂದ್ಯೆವತ್ತು ಸಾವಿರ |  
 ವನೆಧಿ ಶಕಯಿಸ್ಟುತ್ತೊಂಟು ವರುಷಾರು ತಿಂಗಳು |  
 ದಿನ ಯೆಸ್ಟುತ್ತೆಲ್ಲದು ತಾಸು ಹದಿಸೇಳು ಲಘು ಖದು |  
 ಕೊನೆಮಾತ್ರ ವುಂಟು ಅದು ಅಲ್ಪ ವಿವಿಧ |  
 ಮನೋವರಸಿಗೆ ಕೇಳು ಕಾಲಕ್ಕೆ ಸ್ತಿ ಅಬ್ಜು |  
 ಮುನಿಗಳ ಸಮೃತವ್ಯು ಬಲ್ಲವರಿಗೆ....  
 (ಗಳ, ಆಗ, ಉತ್ತರ) ವರುಷ (೬) ತಿಂಗಳು (೩೫) ದಿನ  
 (೧೨) ತಾಸು (೫) ಲಘು (೫) ಕಾಷ್ಟು (೩) ಕ್ಷೇತ್ರ, ಈ ಪ್ರಕಾರದಲಿ

ଜୟତୁ ମୀକ୍ରମାଦେ ପ୍ରେସ୍ବୁମନୁଷ୍ଠିଗେ ଧା ।  
 ରୁଣେ ପତନାଗି ଯିନ୍ଦ୍ରଦୁ କେଇଲୋ ।  
 ଗୁଣ ହତ୍ତୁ କୋଣେ ଏଂଭାଲ୍ଟ୍ରୀମୁ ଲାକ୍ଷେ ମା ।  
 ଗ୍ରେଣ ଯୀରଦୁ ଶତି ମେଲିଚେଣିମୁ ସହସ୍ର ।  
 ପରଦି ବିଶତି ଅଷ୍ଟପରୁଷ ତଦୁ ପରିଯିନଦ ।  
 ଗୁଣେଚୁ ଯୁତା ମହାଯୁଗ ବିଭାଗଦି ।  
 ଜନନେ ମରଣ କୋଣ୍ଟ ଵିଜଯିନିତଳ ତାନେ ।  
 ମନୁଷ୍ଠିନେବାଳିଦ୍ରି ତ୍ରୈଲୋକମନୁ ଆଳାୟ

99

ಹದಿನಾಲ್ಕು ಮನುಗಳಿಗೆ ಎಪ್ಪತ್ತೊಂದು ಮಹಾಯುಗ ಪ್ರಕಾರ ಲೇಕ್ಕೆ  
ಮಾಡಲಾಗಿ,  $14 \times 20 = 280$  ಮಹಾಯುಗಗಳು, ಮನುಷ್ಯ ಮಾನದ  
ವರುಷಗಳು ವಂದು ಮಹಾಯುಗಕೆ  $(42,10,000)$  ನಾಲ್ಕುತ್ತು ಮೂರು—  
ಲಕ್ಷ ಯಿಸ್ಟತ್ತು ಸಾವಿರ ಪಾಂಕ, ಎಪ್ಪತ್ತೊಂದರಲ್ಲಿ ಹೆಚ್ಚು ಗುಣಿಸಿದರೆ ಒಬ್ಬ  
ಮನುವಿಗೆ  $42,10,000 \times 20 = 84,20,000$

೨೦,೬೭,೭೦,೦೦೦ ಇವಕ್ಕೆ ಗಳ ಮನುಗಳು ಗಳ ರಿಂದ ಗುಣಿಸಿದರೆ ಅತ್ಯಾಧಿಕಾರಿಗಳು ಈ ಮಹಾಯುಗಕೆ.

టెల్కెట్ 10000 లుల్ద ఆరు యుగశే, ఒట్టగే 1000 యుగగాలగి  
4,100000000 వరుషగళు.

బ్రహ్మదేవరిగె (१) హగలు అబ్బ, మూవత్తేరడు కోటి మనుజ  
మాన, వష, బ్రహ్మదేవర హగలిగే, ఇన్న ఒబ్బ మనువిగే కాల,  
క్షాగి గుణ హత్తు కోటి ఎంభత్తైనులక్క మాగ్రణ కం.లజ, బిలుతల  
వదువు, ఆరు తింగళు (౨) దిన (ఆ) ఫోలిగె (౧౯) లఫు (శ) కాష్ట  
(స) క్షేణ (౨) ఇదచే, గల రింద గుణిసే 4,90000000

### ತ್ರಿವಿಡಿತಾಳ

ಹದಿನಾಲ್ಕು ಮನುಗಳು ಯಿಂಪುರು ಸ್ವಾಯಂಭುವ !

ಇದರೊಳಗಾದಿ ಮನುವೆನಿಸಿಕೊಂಬ |

ಮುದದಿಂದ ತಿಳಿನದು ತಾಪಸಾಖ್ಯಮನು |

ಉದುಭವ ವಾಗಿಹ ನಾರೆಯೆಣ |

ಬಾಧರು ವಿವರಿಸಿ ಯಿನರ ಸಂಧಿಕಾಲದ ಕ್ಲಾಸ್ಟಿ |

ವ್ರೋದ್ಗಿ ಕೊಂಡಾಡುನದು ಪುಣ್ಯವಕ್ಕು |

ಪೊದಲು ಮನಸಿಗೆ ಎರಡು ಸಾವಿರ ವರುಷ ಹಯನ | ೨೦೦೦

ಆದರ ತರುವಾಯದಲಿ ಐದು ಮನುಗಳಿಗೆ |

ಹದಿನಾಲ್ಕುನೂರು ವತ್ಸರ ಪ್ರಕಾರ ೧೪೦೦ × ೫

ಯಿದನೆ ಗುಣಿಸಲಾಗಿ ಏಳು ಸಾವಿರ ವಾ |

೨೦೦೦

ದದು ಕಾಣೊ ಉಳಿದೆಂಟು ಮನುಗಳಸಂಧಿ |

ಹದಿಸ್ಯೆದು ಸೂರಭ್ಯದಂತೆ ಉಗ್ಗಿಡಿಸೆ ಹನ್ಸೈರದು |

ಸಾವಿರ ವಾದವೆನ್ನಿ...

೨೦೦೦

ಇದರಂತೆ ಆವರವರ ಸಂಧಿ ಕಾಲಗಳಿಗೆ |

ತ್ರಿದಶಗಣ ಬಲ್ಲರೆ ಕಾಲವಿವರ |

ಮದನ ಜನಕ ನಮ್ಮೀ ವಿಜಯ ವಿಶಲರೇಯ |

ಹೃದಯ ದೊಳಗೆ ಪ್ರೇರಿಸಿದಂತೆ ವಿವರ ನಿಶ್ಚಯವಾಡಿ

||೫||

(೨೨,೦೦೦ ಇಪ್ಪತ್ತೊಂದು ಸಾವಿರ ವರುಷ ೧೪ ಮನುಗಳ ಸಂಧಿಕಾಲ)

### ಇದರ ವಿವರ

೨೦೦೦ ಎರಡು ಸಾವಿರವರುಷ ಆದಿ, ಸ್ವಾಯಂಬು ಮನುವಿಗೆ |

೨೦೦೦ ಸ್ವಾರೋಚಿಷ, ಉತ್ತಮ, ತಾಪಸ, ರ್ಯೋವತ್, ಚಾಕ್ಷಸ,

ಮನುಗಳಿಗೆ ೧೪೦೦ ನೂರು ಪ್ರಕಾರ  $\times ೫ = ೨೦೦೦$  ಸಾವಿರ

ಗಳೊಂದು ಪೈನಪ್ಪೆತಮನ್ನಾಡಿ ಇಂದ್ರ ಸಾವಣೀತನಕಾ,  
ಅ ಜನಕ್ಕೆ ಇಗ ನೂರು ವರ್ಷಪ್ರಕಾರಕ್ಕೆ ಒಟ್ಟು ಅಂ,೦೦೦

### ಅಟ್ಟಿತಾಳ

ಇಂತು ಸಾವಿರ ಖ್ಯಾಸಿ ತಿರುಗಿದರೆ ದೇವ |  
ತಿಂತಿಂ ಪಿರಿಯಂಗೆ ಹಗಲಿರಳೊಂದೆ ಅಯ್ಯ |  
ಸಂತತೋ ಕಾಣೊಮುಂದೆ ಗಣತಿ ಚನ್ನಾಗಿ |  
ಚಿಂತಿಸು ಬೋಮ್ಮನ್ನಾ ವಂದೆ ತಿಂಗಳಿಗೆ ಆ |  
ದ್ಯಂತಕಾಲ ನೋಡಿ ಎರಡು ಆಬುಫದ ಘನೂರಾತೊಂ |  
ಭೃತ್ಯರಡು ಕೊಟ್ಟಿ ವತ್ತರ ಸಿದ್ಧ | (೨,೫೮೩೦೦೦೦೦೦೦೦)  
ಇಂಥನೆ ಹನ್ನೆರಡಾಗಿಪ್ಪೇಂದು ವರುಷ |  
ಮಂತ್ರೋಕ್ತ ದಿಂದಲಿ ಯಿವೆನೂರು ಬೋಮ್ಮಿಗೆ |  
ಕಂತು ಜನಕರಂಗ ಪಟಪತ್ರ ಶಯನನೊ |  
ಎಂತು ಪೇಳಲಿ ಹರಿಯ ಶಕ್ತಿಗೆ ಸರ್ವ ಸ್ವಾ :  
ತಂತ್ರನೊ ಅಜನಬ್ಬನೂರು ವರುಷ ವರಿ |  
ಯಂತ್ರ ಮಳಿಗಪ್ಪ ಲಕುಮಿಸಹಿತವಾಗಿ |  
ಚಿಂತತ ಫಲದಾಯ ವಿಜಯ ವಿಶಲರೇಯ |  
ಸೀತಿನ ಬೋಮ್ಮಿಗೆ ಯಿದರಂತ ಫಲಿಸಿದ

||೬||

### ಅದಿತಾಳ

ಕಾಲಾತೀತ ವಿಷ್ಣು ಅಂಬಹತ್ತುವಾದ |  
ಕಾಲ ಪ್ರೇರಕನಾಗಿ ಅನಾದಿಯಂದ ವಿಡಿದು |  
ಕಾಲನಾಮಾಕಾರೈನಿಸಿ ಸಮಸ್ತಜೀವಿಗಳ |  
ಕಾಲಪಾಶದಿ ಸಂಸಾರದೊಳಗಿಟ್ಟು |  
ಕಾಲಕಾಲಕೆ ಮಹಸುಳಿಯೊಳು ಸುತ್ತಿಸುವ |  
ಕಾಲ ಮೂರುತಿ ಈಕಣಬ್ಯಾಹಿಂದ ಜಡಜೀವರಃ |

ಕಾಲ ನೀಡಂತೆ ಸರ್ವ ತತ್ವದ ಕೊಡುವರು !  
 ಕಾಲ ದೊಡನೆಯಿಪ್ಪ ಕಾಲಕ್ಕೆತಿಗದಿಪ್ಪ !  
 ಕಾಲ ತ್ರಯದಲ್ಲಿ ಯಿನಿತೆಸಿದಮಾನವ |  
 ಕಾಲಚಾನಿಯಾಗುವ ಆವಾವ ದೇಹದಲ್ಲಿ |  
 ಕಾಲನ್ನು ಭೀತಿಯಿಲ್ಲದೆ ಸುಖಿಸುವ ಗೋತ್ರದೊಡನೆ |  
 ಕಾಲಕ್ಕೆ ದೋಷವಿಲ್ಲ ಸಮುಂಧದಿಂದ ದು |  
 ಷಾಶ್ವಲ ಆಕಾಲವೆಂದು |  
 ಕಾಲ ಕರೆಸಿಕೊಳ್ಳತಿಪ್ಪವು ನೋಡಿರೋ |  
 ಕಾಲ ಕಾಳ) ಕಂಧರವಿನುತ ವಿಜಯವಿಶಲ ಸರ್ವ |  
 ಕಾಲಕೆಗತಿಯಿನ್ನು ಕಡೆಮಾಡುಭವದಿಂದ | ॥८॥

ಜತೆ

ಕಾಲವಿವರ ತಿಳಿದು ವಿಜಯ ವಿಶಲರೇಯನ |  
 ಕಾಲಿಗೆಗೆ ಬದುಕು ಜ್ಞಾನ ಭಕ್ತಿಯಿಂದ

॥



### ೨೧) ಸುಭಾದ್ರಿ

ಮನುಗಳ ಸಂಧಿಕಾಲ ವಿವರ

ರಾಗ: ಭೃತೇವಿ

ಧ್ರುವತಾಳಿ

ಸಂಧಿಕಾಲವೆ ತಿಳಿ ಯುಗ ಮನ್ಯಂತರ ಭೀದ |  
 ಒಂದೊಂದು ಪ್ರಕಾರ ಗುಣತೆದಿಂದ |  
 ಎಂದೆಂದಿಗೆ ಯಿದು ಪ್ರವಾಹರೂಷದಾಗಿ |  
 ಒಂದರ ತಪ್ಪಾಯ ಪ್ರೇಂದು ಬರುತ್ತಿಪ್ಪವು |  
 ಮುಂದೊಲಿದು ಕೇಳಿಯುಗನಾಲ್ಯ ಮತ್ತೆ ಹ |  
 ಹೊಳ್ಳಿದು ಮಾರ್ಪು ಮನುಗಳ ಸಂಧಿಯಾ |

ಯಂದೆಂಬ ವರುಷಂಗೆಳು ಯಿದರೀಳಳು ವಿವರವುಂಟು  
 ಸಂಧಿಕಾಲ ಯಾವತ್ತು ಯಿಸ್ತು ಸಹಸ್ರ ಆ |  
 ರೊಂದು ಲಕ್ಷದ ವರುಷವಾಗುತ್ತಿದೆನೂ |  
 ಒಂದೊಂದು ಯುಗದ ಸಂಖ್ಯೆಯತ್ತಂಡದಲ್ಲಿ ಗ್ರಹಿಸು |  
 ಕುಂದದಲ್ಲಿ ಕಲಿ ಅಂತಕೃತಾದಿ ಭಾಗ |  
 ಸಂಧಿಕಾಲವೇಸರಿ ಯೆಂಭತ್ತು ಸಾವಿರ |  
 ಒಂದು ಲಕ್ಷವೇ ಸಿದ್ಧವು ಕೃತಾಂತ ಆದಿತ್ಯತ |  
 ಸಂಧಿ ಎರಡುಲಕ್ಷ ಪವತ್ತಿರಡು ಸಹಸ್ರ |  
 ಶ್ರೋಂದಿ ತ್ರೀತಾ ಅಂತ ದ್ವಾಪರಾದಿ ಭಾಗ |  
 ಒಂದು ಲಕ್ಷ ಯೆಂಭತ್ತು ಸಹಸ್ರ ವತ್ತಾರಕಾಣೋ |  
 ಸಂಧಿ ಶ್ರೋಯಿತು ದ್ವಾಪರಾಂತ ಕಲಿಯುಗದಿ |  
 ಒಂದು ಲಕ್ಷ ಯೆಂಟು ಸಾವಿರ ವರುಷವೇನ್ನು |  
 ಸಂಧಿಕಾಲ ಉಭಯ ವಿವರವು ಪ್ರಥಮದಲ್ಲಿ |

ಪ್ರಥಮದಲ್ಲಿ	ಕಲಿಯುಗದ ಅಂತ್ಯಭಾಗ	೫೫೦೦೦
೮,೮೦,೦೦೦	ಕೃತಾದಿ ಆದಿಭಾಗ	೮೪೪೦೦೦
೨,೫೨,೦೦೦	ದ್ವಿತೀಯದಲ್ಲಿ	.....
	ಕೃತಯುಗದ ಅಂತ್ಯಭಾಗ	೮೪೪೦೦೦
	ತ್ರೀತಾದಿ ಆದಿಭಾಗ	೮,೦೮೦೦೦
೮,೮೦,೦೦೦	ತ್ರೀತಿಯದಲ್ಲಿ	.....
	ತ್ರೀತಾದಿ ಆಂತ್ಯಭಾಗ	೮,೦೮೦೦೦
	ದ್ವಾಪರಾದಿ ಆದಿಭಾಗ	೨,೨೦೦೦೦
೮,೦೮,೦೦೦	ಚತುರ್ಥದಲ್ಲಿ	.....
	ದ್ವಾಪರಾದಿ ಅಂತ್ಯಭಾಗ	೨,೨೦೦೦೦
	ಕಲಿಯಾದಿ ಭಾಗ	೫೫೦೦೦
೫,೨೦,೦೦೦	.....	.....

ನಂದನ್ನು ನಂದ ವಿಜಯ ವಿಶ್ವಲರೇಯ ಆ  
ನಂದದಲಿ ಸರ್ವಕಾಲದಲ್ಲಿ ಯಿವ್ವು

||೧||

### ಮಹಿಳೆತಾಳ

ಖಳಿದ ವರ್ಷಂಗಳು ಅರವತ್ತು ಸಾವಿರ |  
ಶ್ರೀಲಕ್ಷ್ಮಿ ಸಿಜಕಾಲ ನಾಲ್ಕು ಯುಗಕ್ಕೆ ಲೆಖ್ತಿ | (೩,೬೦,೦೦೦)  
ಶಿಳಿದು ಈ ಪರಿಯಂದ ಕೊಂಡಾಡಲಿ ಚೇರು |  
ಒಲೆಸಿ ಚತುರ್ಥೀ ಮನುಗಳ ವೃತ್ತಾಂತ |  
ಸುಲಭ ಮನಸಿನಲ್ಲಿ ಭುಕ್ತಿ ಸಂಧಿಕಾಲ |  
ಇಳಿಯೋಳು ಚನ್ನಾಗಿ ಅವರವರ ಕ್ಷಮ್ಮತ್ವ |  
ಜಲಜನಯನ ನಮ್ಮ ವಿಜಯ ವಿಶಲರೇಯನ |  
ಒಲೆಪೆಯಂದಲೆ ಯಿದೆ ಧ್ಯಾನ ಮಾಡಲಿಬೇಕು

||೨||

### ಶ್ರೀವಿದಿತಾಳ

ಮನು ವ್ಯೋಮನಿಗೆ ಸೋಡು ಭೋಗಿಸುವ ಕಾಲ ಯೋ |  
ಜನೆ ಮಾಡು ಮಾನವ ಶ್ರಿಶಂತಿ ಕೋಟಿ ಮೇ |  
ಶೆಣಿಸು ಯೆಂಭತ್ತೀತ್ಯದು ಲಕ್ಷ್ಮಿ ಎಷ್ಟುತ್ತೊಂದು |  
ಗಣನೆ ಮಾಡು ಸಾವಿರ ನಾನೂರಿಷ್ಟತ್ತೊಂಟು ಹಾ |  
ಯನ ತಿಂಗಳಾರು ಆ ತರುವಾಯ ಯಿವ್ವತ್ತೀದು |  
ದಿನ ತಾಸು ಹದಿನೇಳು ಯಿವ್ವತ್ತೊಂದು ಪಳ | ( ವಿಫುಳಿಗೆ )  
ಇನಿತು ಸಿದ್ಧವೆನ್ನು ಯಿದರಂತೆ ಚತುರ್ಥೀ |  
ಮನುಗಳಿಗೆ ಲೆಖ್ತಿ ಮಾಡಬೇಕಯ್ಯ  
(೨೦, ಲ್ಕ, ಒ೮, ಅಲ ವರುಷ (೬) ಅರು ತಿಂಗಳು ದಿನ | (ಅಂ)  
ತಾಸು (೧೯) (೨೦).ಫುಳಿಗೆ )  
ಅನುಮಾನಯಿದಕಿಳ್ಳ ಮರಳೆ ಸಂಧಿಕಾಲ |

ಗುಣಿಸು ಯಿಂಗಡವಾಗಿ ಪ್ರತ್ಯೇಕೆದಿ |  
ಘನ ಮೂರುತ್ತಿ ನಮ್ಮ ವಿಜಯ ವಿಶಲರೇಯ |  
ಮನುಗಳೊಳಗೆ ತಾನೇ ತಾಪಸನಾಗಿಪ್ಪ

||೬||

### ಅಟ್ಟಿತಾಳ

ಮೊದಲು ಮನುವಿಗೆ ಯೆರಡು ಸಾವಿರ ವರುಷ	೩೦೦೦
ಇದೆಸಿದ್ದ ಸ್ವಾರೋಚಿಷ ಚಾಕ್ಕುಷ ತನಕ	
ಹದಿನಾಲ್ಕು ನೂರು ವತ್ಸರ ಐದು ಮಂದಿಗೆ	೨೦೦೦
ಇದರ ತರುವಾಯ ಪೈನಸ್ತತಮನು	
ಮುದದಿಂದ ದೇವಸಾವಣೀ ಪರಿಯಂತ	
ಹದಿಸ್ಯೆದು ನೂರು ಪ್ರಕಾರ ಯೆಂಟುಜನಕೆ	೮೩೦೦೦
ಹದಿನೆಂಟು ಮೂರು (೮೮+೫೨೭೧೬) ಸಾವಿರ ವತ್ಸರಾದವು (೩೦೦೧)	
ಇದೆ ಲೆಖ್ಯಾದಿಂದಲಿ ಆದಿ ಅಂತ್ಯ ಭಾ	
ಗದ ಸಂಧಿಕಾಲನೆ ತಿಳಿವುದು ನಿಸ್ತಾರವ	
ಮದನ ಲಾವಣ್ಯ ನಮ್ಮ ವಿಜಯ ವಿಶಲರೇಯ	
ಪದುಮಗಭೇನ ದಿವದಲಿ ಸೇವಿಸಿಯಿಷ್ಟ	೭

### ಉಭಯ ಸಂಧಿಕಾಲ ಅರ್ಥಧಾರ

ಮನು	ಅರ್ಥಧರ ಸಂಧಿಕಾಲ	ಮನು	ಅರ್ಥಧರ ಸಂಧಿಕಾಲ
೮	೮೦೦೧+೮೦೦೦=೧೬೦೧	೮	೬೫೦+೬೫೦=೧೩೦೦
೭	೬೦೦+೬೦೦=೧೨೦೦	೬	೬೫೦+೬೫೦=೧೩೦೦
೫	೬೦೦+೬೦೦=೧೨೦೦	೧೦	೬೫೦+೬೫೦=೧೩೦೦
೪	೬೦೦+೬೦೦=೧೨೦೦	೧೧	೬೫೦+೬೫೦=೧೩೦೦
೩	೬೦೦+೬೦೦=೧೨೦೦	೧೨	೬೫೦+೬೫೦=೧೩೦೦
೨	೬೦೦+೬೦೦=೧೨೦೦	೧೩	೬೫೦+೬೫೦=೧೩೦೦
೧	೬೫೦+೬೫೦=೧೩೦೦	೧೪	೬೫೦+೬೫೦=೧೩೦೦
		೧೫	೬೫೦+೬೫೦=೧೩೦೦

ಒಟ್ಟು ೩೫,೦೦೦ ಸಾವಿರ

## ಅದಿತಾಳ

ಇಂತು ಕೊಂಡಾಡುವದು ಭಕ್ತಿ ಮಾರ್ಗದಲ್ಲಿ ಮ |

ನಾಮಂತರ ಹದಿನಾಲ್ಕು ಪುನರಾವರ್ತಿ ಯೆಂಬೆಸು |

ಇಂತಿವರೋಳಗೆ ಹದಿನುಂಬರು (ನಾಲ್ಕು) ಇಂದ್ರರು ವುಂಟು |

ಕಂತುಸಿತನ ಅವತಾರಂಗಳು ವುಂಟು ಪ್ರತಿದಿನ |

ಚಿಂತಿಸು ಯಿವರಿವರ ಶಾಲದಲ್ಲಿ ಯಿದ್ದೀ |

ಸಂತರಾ (ನಾ) ಮನುಗಳ ಮುನಿಗಳ ತ್ರಿದಶ ಜನರ ಜೆಸರುಗಳ |

ಮುಂತೆ ಲಕುಮಿರಮಣನ್ನು ತಂದೆ ತಾಯಿ ಮಿಕ್ಕಾದ |

ಸಂತತಿಗಳ ಸೈನಸೆ ಯಿಹವರದಲಿ ಸೌಖ್ಯ |

ಎಂತೆಂತು ಹರಿಲೀಲೆ ಜಗದೋಳು ತುಂಬಿನೆ |

ಸಂತುಜನ ಸೈತ್ತಿತ್ರಮಾಡಿ ಧನ್ಯರಾಗಲಿ ಬೇಕು |

ಅಂತರಂಗದ ಸಾಮಾನ್ಯ ವಿಜಯ ವಿಶಲರೇಯು |

ಸಂತತ ಜ್ಞಾನವಂತರ ಶಾಪುತಲಿವ್ವನಯು

||೫೪||

## ಜಡ

ಸಂಧಿ ಶಾಲವೆ ತಿಳಿದು ಸತತ ಸಾಧನಮಾಡು |

ಮಂದರಾದಿರ್ಥರ ವಿಜಯ ವಿಶಲ ಸೇಲಿವ

ಕಾಲನಿಯಾಮಕ, ಕಾಲಪ್ರವರ್ತಕ

೨೧) ಸುಳಾದಿ

ರಾಗ: ಭ್ರೀರವಿ

ಧ್ಯಾವತಾಳ

ಪರಮಾಣ್ವ ದ್ವಿಪರಮಾಣ ಮಹಾಳಾಂತ ಕಾಲಸ್ತೇ |

ಸಿರುತ ತತ್ವಾಲ ಕ್ರೀಯ ಪ್ರವರ್ತಕ |

ಹರಿಯೆ ತತ್ವಾಳ್ವಾಚ್ಯ ಮಂಗಳ ಪುರುಷ |

ಇರುತಿಪ್ಪಾ ಉದಯ ಕಾಲಸ್ತಮಾನ |

ಪರಿಯಂತ ಇಂದೋಂದು ನಾಮಾಂತರದಿಂದ |

ಮೆರೆವ ವೈಭವಮೂರ್ತಿ ಪಾಪದೂರ |

ಇರಳು ಹಗಲುಯಿಂತು ನಮ್ಮ ರಕ್ಷಿಸುವ |

ಸರಿಗಣ ಈತನ ಕರುಣಾತನಕೆ

ಸಿಂಕ್ರಿಸು ಉದಯಕಾಲದಲ್ಲಿ ಕೌವೋದರ್ಕ |

ಧರ ಕೇಶವಸ್ತ್ವಮಿ ಸಂಗಮ (ವ) ಕಾಲ !

ಸೃಷ್ಟಿ ನೇಣುಧರ ಗೋವಿಂದಾತ್ಮನಲ್ಲಿ |

ಸಿರಿನಾರಾಯಣನಿಪ್ಪ ಪ್ರಾಣ ಕಾಲ |

ಅರಿವಾಣಿ ವಿಷ್ಣು ದೇವ ಮಧ್ಯದನ ಕಾಲಕ್ಕೆ |

ಶರುವಾಯ ಅವರಾನ್ನ ಕಾಲಕ್ಕೆ ಚಾನ |

ಧರ ಮಧುಷೂದನ ವಾಗಿಯಿಪ್ಪ ದಿನಾಂ |

ಶರಕೆ ಮಾಧವ ಮೂರ್ತಿ ಮಹವಿನೋದ |

ಪರಮ ಭಕ್ತಿಯಿಂದ ಕಾಲವ ಕಳೆಯುತ್ತ :

ಹರಿಯ ಮೂರ್ತಿಗಳನ್ನೇ ಸೈನಿಸಲಾಗಿ |

ಸುರರಾತಿಗಳು ವೈಲಿದು (ಸುರರಾಶು ವೈಲಿದು) ಶುಭವಾಗಿ ಪ್ರೇರಿಸಿ |

ಪೂರೆವು ತಿಕ್ಷೇರುಗತಿಗೆ ಅಭಿಯೋಗಮಾಡಿ

ಪರಮ ಪುರುಷನಮ್ಮ ವಿಜಯವಿಶಲ ತನ್ನ |

ಶರಣಾಗಿ ತಾನೆ ಕಾಲದೊಡನೆಯಿಪ್ಪ |

10||

### ಮುಟ್ಟಿತಾಳ

ದೇಹಾನುಕಾಳಿವಲ್ಲಿ ಹೈಮ್ಮಿಕೆತನೂ ತೀರ  
ಸೀತೀಧಿ ಅಧರಾತ್ರಿ ಕಾಲಹ್ಯಯಕೆ ಕಮೆ |  
ಲಾಜನನ ಪ್ರಪ್ರಿಸಿದ ವದ್ಯನಾಭಕಾಣೋ |  
ಬೆಸಂಜನೆ ಆವರಾತ್ರಕಾಲಕ್ಕೆ ತೀವಣ್ಣ |  
ಹಸನಾಗಿ ಗ್ರಹಿಷು ಕಾಲವಿಚಾರವನು |  
ಪಶುಪತಿ ಸ್ತ್ರೀಯದೇವ ವಿಜಯ ವಿಶ್ವಲರೀಯ  
ಕುಶಲನು ಕಾಣೋ ನಾನಾ ಬಗೆಯಿಂದ

||೭||

### ಶ್ರಿವಿಜಿತಾಳ

ಪಾರತುನ ಕಾಲದಲ್ಲಿ ದೇವ ಜನಾದರಣ |  
ತುತ್ತಿಪೆ ಅನುಸಂಧಾಯಿಕಾಲದಲ್ಲಿ ದಾಮೋದರ  
ಗತಪದನಕಾಲಕೆ ನಾರಾಯಣನೆನ್ನು |  
ಹಿತವಹದು ಪ್ರಭಾತದಲ್ಲಿ ವಿಶ್ವಾತ್ಮಕೆ |  
ಆತಮಪತಿ ಉದಯಕಾಲಕೆ ಮತ್ತು ಮುಖಾತೀರ |  
ಕ್ವಿತಿಪಾರಿಗಗನ ಶಾಸನ ಜೀಮೂತದುರ್ಗ |  
ಆತುಳಮತ್ತಾಷ್ಟಿ ವಾನುನ ತ್ರಿವಿಕ್ರಮ ಆ |  
ದ್ಯುತನಾರಸಿಂಹ ರಕ್ಷಿಸುತ್ತಿಪ್ಪನು |  
ತಿಕ್ಕಿಧರಣ ವಿಜಯ ವಿಶರಣೀಯ ಪರಮಾತ್ಮ |  
ಪ್ರತಿಕೂಲವಾಗದೆ ನಡಸಿಕೊಳ್ಳತ್ತಿಪ್ಪು |

||೮||

### ಅಟ್ಟಿತಾಳ

ಉದಯಾತ್ಮಾವದಲ್ಲಿ ಪತ್ತಾಧಾರಕ |  
ಪ್ರದ್ಯಮನಿಪ್ಪನು ವಾಸುದೇವ ಮೂರ್ತಿ |

ಉದಯ ಕಾಲದಲ್ಲಿ ಪರಿಸು ತ್ವಣಾಶ್ರಯ  
ತದುಪರಿಕಂಗನ ಕಾಲಪೇಕ್ಷಾಶ್ರಯ (?) |  
ಮುದಧಿಂದ ವರಹನು ಮಧ್ಯಾನ್ತ ಕಾಲಕ್ಕೆ |  
ಶ್ರಿದಶರಾಶ್ರಯಮಾತ್ರ ನಾರಾಯಣನೆನ್ನು |  
ತದನಂತರದ ಕಾಲದಲ್ಲಿ ಗಭಾರಶ್ರಯ |  
ಅಧಿಟ ಅನಿರುದ್ಧ ಗಭಾರತ್ ಪ್ರಜಾಪಾತ |  
ಇದನೆಚಿಂತಿಸು ದೊಽವಿಕಾಲದಲ್ಲಿ ಸ |  
ವರದ ಅರಣ್ಯಶ್ರಯ ನರಸಿಂಹದೇವನು |  
ವದನು ಬಂಧವ ಅಸ್ತಿನಾಗಲು ಕೊಂಡಾಡು |  
ವದು ಪಿತಾಶ್ರಯ ಸಂಕರುವಣನೆನ್ನು |  
ವದುನೆವಲ್ಲಭನಮ್ಮು ವಿಜಯ ವಿಶ್ವಲರೇಯ |  
ಹೃದಯದಲ್ಲಿ ಬಂದು ತಿಳುವುವ ಭಕ್ತರಿಗೆ

||೭||

### ಆದಿತಾಳ

ಪುರುಷ ಪುರುಷ ಪ್ರಕೃತಿ ಪ್ರಕೃತಿ ಪ್ರಕೃತಿಸರ್ವ |  
ವರಂಪರ್ಯದಲ್ಲಿ ವಾಪ್ಸಿ ಆವಾಪ್ಸಿಯೆನ್ನು |  
ಅರಿದು ಉದಯಸ್ತಮಾನ ಕಾಲಪ್ರವಾಹನೋಡಿ |  
ವರಕಬ್ದ ಪರಿಯಂತ ವಿಚಾರಿಸಿ ಅಲ್ಲಿದ್ದ |  
ಹರಿಮಾತ್ರಿಗಳನೆನೆದು ಧನ್ಯನಾಗಲಿಬೇಕು |  
ನಿರುತ ಸತ್ಯಮರವನು ಆವಾವ ಕಾಲದಲ್ಲಿ |  
ಚರಿಸುವಾಗಲೇ ಯಿದೆ ಅನುಭವಯಿರಬೇಕು  
ವರಮಾಣಿಕಾಲ ದೇಶ ಗುಣ ಕರ್ಮ ಶಂಭವಕ್ಕೂ |  
ದುರಿತ ರಾತ್ರಿಗಳೆಲ್ಲ ಪರಿಹಾರನೇ ಪ್ರಶ್ನಿಯೆಲ್ಲ |  
ತರುಣಿ ಮಂಡಲದಲ್ಲಿ ಪ್ರದ್ಯಮ್ಮಾವಾಸುದೇವ |  
ವರಹ ನಾರಾಯಣ ಅನಿರುದ್ಧ ಮಾರುತಿ |  
ನರಸಿಂಹ ಸಂಕರುಷಣ ಸಹ್ಯಮಾರುತಿಗಳು |

స్తురవాగి యిష్టవు ఈ ప్రకార చింతిసు ।  
 తరణీగి నాల్యవన్స్ కుభ్ర రక్త సీత ।  
 తరువాయి నిలవన్స్ ఈబగియ సూయస్ను ।  
 పరుపు భక్తియింద వన్స్భేదదల్లి భూ ।  
 సుర కైత్రు వృక్ష శూద్రజనరు ఆరాధిసువరు ।  
 నిరయ విషార నన్మ విజయ విశలరేయ ।  
 కరుణాంబుధికాణో కరవిడిదు సాకువ

||2||

## జకే

కాలాధిష్టానదల్లి కాలనావుకేనాద ।  
 శ్రీలోల విజయ విత్తలనే ధ్యానవ మాడు

||3||



సంప్రిష్ట అత్మస్మి, లకుమిస్మి, ముక్తరస్మి ముక్తరక్తిడా  
 ఏక) సులభాది

రాగ : మనదిచ్ఛై

ధ్యానతాళ

తకువ మారుతి పరతకువ మారుతి ।  
 సతువ మారుతి శుద్ధ సతువ మారుతి ।  
 తకువేతరొళగి ఆగతవాద మారుతి ।  
 తకుమావాదా తకు తకుమారుతి ।  
 అతథింభువన వ్యాపుతవాద మారుతి ।  
 క్షీతి స్ఫుగ్ సత్య పూర్తవాద మారుతి ।  
 ద్వ్యాతి పరావతిగి ఆత్రితవాద మారుతి ।

ಸಿತಾಸಿತ ಸೀತ ರಕುತ ವನ್‌ ಮೂರುತಿ ।  
 ಶ್ರುತಿ ಸ್ತುತಿಯಲ್ಲಿ ಭರಿತವಾದ ಮೂರುತಿ ।  
 ಚತುರಾಶತಿ ಚತುರವಿಂವಶತಿ ನಾಮ ಮೂರುತಿ ।  
 ಅತುಳ ಅಜಾದಿಯು ಶತ ಸಹಸ್ರ ಮೂರುತಿ ಆ ।  
 ಮಿತ ಮೂರುತಿ ಅಪರಿಮಿತವಾದ ಮೂರುತಿ ।  
 ಶತಿ (ತತಿ) ಆವಣ ಉತ್ಸತ್ತಿಗೈಸಿದ ಮೂರುತಿ ।  
 ದಿತಿಜ ಅದಿತಿಜ ಸಂತತಿಯಾಳುವ ಮೂರುತಿ ।  
 ಪ್ರತಿಯಿಲ್ಲೇಕನೇವ ಅದ್ವಿತಿಯ ಶ್ರೀಮೂರುತಿ ।  
 ಪ್ರತಿಚೋಮಾಂಡದಲಿ ಪ್ರಕೃತಿಯೊಡನೆ ಮೂರುತಿ ।  
 ಚಿತು ಸದಶಾತ್ವತ ವಿಜಯ ವಿಶ್ವಲರೇಯ ಅವಾರ್ ।  
 ಕೃತಕಾಯ ಕಾಲ ಅತಿತನಾದ ಉನ್ನತ ಮಹಿಮೆ ಗತಿಪ್ರದಾ

||೧||

### ಮಟ್ಟಿತಾಳ

ಪರನೇಷ್ಠಿಮಾನದಿಂದ ನೂರುವರುಷ ಪಯ್ಯಂ ।  
 ತರ ಲಯಕಾಲ ಎರಡೊಂದು ರೂಪದಲ್ಲಿ ।  
 ಸಿರಿ ಸೇವಿಯ ಮಾಡುತ್ತರಲು ನೀನೆಂದು ।  
 ಧರಿಸಿದ ಅವತಾರ ಪರಮರೂಪಗಳಿಂದ ।  
 ಮಿರಗುವ ತತ್ವನಿಯಾಮಕವಾದ ರೂಪಗಳಿಂದ ।  
 ಪರಮ ಪುರುಷ ನೀನೆ ಏಕೇಭೂತನಾಗಿ ।  
 ಜರಿಸಿದ ಅನಂತ ಚೀವರಾತಿಗಳನ್ನು ।  
 ದರದಲ್ಲಿ ಪೊಂದಿಟ್ಟು ಮೇರಿವದೇವರದೈವ ।  
 ವಿಜಯ ವಿಶಲರೇಯ ಶರಧಿಯೋಳಟ್ಟಂತೆ ಅಷ್ಟಿದ್ದಾಬೇಧಾಬ್ಯ

||೨||

### ಶ್ರಿವಿದಿತಾಳ

ದೀಸದಿಂದಲಿ ದಿಸಾ ದೀಪಾಂತರ ತೆರದಿ ಮೂಲ ।  
 ರೂಪದ ದೇಶಿಯಿಂದ ಮತ್ತೆ ಅವತಾರ ।

ರೂಪಗಳು ಪ್ರಾದುಭಾರವಿದಾತ್ಮ ಸೃಷ್ಟಿ |  
 ಈ ಪರಿ ತಿಳಿ ಈಶಗೆ ವಿಕಾರವಿಲ್ಲ |  
 ರೂಪವನಂತೆ ಲಕುಮಿ ತಾನೇನಗುತ್ತಾ ನೀಕೆ |  
 ರೂಪಾಧರಿಸುದು ಪರಾಧಿನ ವಿಶೇಷ |  
 ವ್ಯಾಪ್ತತಸ್ಯಾಸ್ಪಿ ಕೇವಲ ಹರಿಯಾಧಿನ |  
 ತಾ ಹೇಳಿಸುವಳು ಲಕುಮಿ ಶಾಲತ್ರಯದಲ್ಲಿ |  
 ಶಾಪಾನುಗ್ರಹಕ್ತ ವಿಜಯ ವಿಶಲರೇಯ |  
 ಅವಾರಸುಖಸಾಂದ್ರ ಅನಂತಲೀಲಾ

||೫||

### ಅಟ್ಟಿತಾಳ

ಮುಂದೆನಿತ್ಯವಸ್ತು ಬಾಹ್ಯವಸ್ತು ಕೆನ್ನ |  
 ಮೃಂಥವಾದರೆಯಿದು ಮಿಶ್ರಸೃಷ್ಟಿಯುಯೆಂ |  
 ತೆಂದು ಹೇಳುತ್ತಿದೆ ಕೇವಲಾಸೃಷ್ಟಿಯು |  
 ಹಿಂದೆಯಾಗುವ ವಸ್ತುಗಳಿಗೆ ಉತ್ಪತ್ತಿ |  
 ಎಂದಿಗೆಂದಿಗೆಯಿದು ಸಿದ್ಧವೇನ್ನಿರೊ ಮೂರು |  
 ರೂಂದು ಒಗೆ ಸೃಷ್ಟಿಮೆ(ನೇ)ರದು ಪರಮಾತ್ಮು |  
 ಒಂದಾದಿಂದಲ್ಲಿ ವಾಸುದೇವಾದಿರೂಪಗ |  
 ಇಂದ ಧರಿಸಿದವನು ಅಪರಿಮಿತರೂಪ |  
 ಇಂದಿರೆ ಮಾಯಾಜಯಾದಿ ನಾಮದಲ್ಲಿ |  
 ಅಂದವಾದರೂಪ ಅನಂತವಾದಳು |  
 ಅಂದು ಮುಕುತಾಜಾದಿ ಚೀವರಾತಿಗ |  
 ಇಂದ ಲಕುಮಿಯಿಂದ ಕ್ರೀಡನೆ ಆಡ ಬೇ |  
 ಕೆಂದು ಸ್ವಾಭಾವನೆ ಯಿಜ್ಞಿಮಾಡಿವ ಗೋ |  
 ವಿಂದನು ಅಪೂರ್ವ ಅತ್ಯವ್ಯವಸ್ಥಾ |  
 ಪೂರ್ವಿದವರಿಗೆ ಅಧಿಕಸುಖಾ |  
 ತಂದು ಕೊಡುವನು ತನಗೆ ಚೀಕಾದದ್ದು |

ಒಂದಾದರುಯಿಲ್ಲ ಚೇಸರಿಕೆಯವನಲ್ಲಾ |  
ಒಂದೇಸಮದ್ವೀವ ವಿಜಯ ವಿಶಲನಿಗೆ |  
ವಂದಿಸಲು ಭವಬಂಧನ ಪರಿಹಾರಾ

||೪||

### ಆದಿತಾಳ

ತತ್ತೋ ಚೌಡಾಧ್ಯಯೇಸಿ ಯೆಂಬ ಶ್ರುತಿ ವಚನ ಇದೆ ಅಥ  
ಪ್ರತಿ ದ್ವೀವ ತನ್ನನಿಜ | ಸತಿಯ ಸಂಗಡ ನಾನಾ |  
ರತವನ್ನು ಸುಖಿಸಿ ಸಂ | ತತ ಗೋಮತಿಗೆ ಬಲು |  
ನ್ನುತದ ಪ್ರೇಮವನೀವೇ | ಅತಿಶಯ ಹಾಗಿ ಅಬ್ಜು |  
ಸುತಸರ್ವಜನರ ಮು | ಕುತಿಯಲ್ಲಿ ಅವರವರ |  
ಹಿತದಂತೆ ಪ್ರೇರಿಸಿ ಭೇ | ಕುತಿ ಪೆಚ್ಚುವಂತೆ ಮಾಡಿ |  
ರಥ ಹಯ ಗಜಾಂದಣಕೆ | ರಥಿಕರಾವುತನು ಮಾ |  
ವೃತನಾಗಿ ಆದುವನು | ಚತುರತನದಿ ಮತ್ತೆ |  
ಮಿಥುನ ಭಾವಾನಲ್ಲಿ ಆ | ಚ್ಯಾತ ತನ್ನನರ ಕೂಡ |  
ಮಿತಿಯಿಲ್ಲದೆ ರಮಿಸಿ ನ | ಗುತಕ್ಕೇಡಿಯಾಡುವನು |  
ಕಥೆ ರಾಮಾಯಣ ಭಾರತ ಮುಂತಾದ ರಹಸ್ಯ |  
ಚತುರ ನೋಗಗೆ ಶಾ | ಶ್ರೀತವಾಗಿ ತಿಳಿಸಿ ಮು |  
ಕುತಿಲಿ ಸುಖಿಸುತ್ತಿಪ್ಪ | ಮತಿ ವಂತರ ಮನಕೆ ದೂರಾ |  
ರತಿ ಪತಿ ಸಿತ ನಮ್ಮ ವಿಜಯ ವಿಶಲಾ ಖಾ |  
ತ್ವತ್ಸಿಫ್ತಿಲಯಕರ್ತೆ | ಸ್ತುತಿಸೇ ಸಮಾವ ನಿಲುವ

||೫||

### ಜತೆ

ಮುಕ್ತೇಲಿ ಈಪರಿ ಶ್ರೀಡಿಯಾಡುವ ಸರ್ವ  
ಶಕ್ತಿಗಣಪೂರ್ಣ ವಿಜಯ ವಿಶಲ ಕಾಣೋ

||೬||

ಲಯಾನಂತರೆ ದುಗ್ಂಗಾರ್ಥಸೈತ್ಯ ಅರೆಂಭಿಸಿರಿ  
ಬ್ರಹ್ಮದೇವರೆ ಇಂ ವರ್ಷವರಿಗೆ ಸಂಪೂರ್ಣ ಸೃಷ್ಟಿ

೨೬) ಸುಳಾದಿ

ರಾಗ: ಭೃತ್ಯಾರ್ಥಿ

ಧ್ವನತಾಳಿ

ಅದಿ ಮೂರುತಿ ಪುರುಷ ಪೂರ್ಣಗುಣಾಂಬುಧಿ ಪುಳಿ ।  
ಯೋದಕಾತೀತ ವಟಪತ್ರಶಾಯಿ ।  
ಮೋದಾ ಪ್ರಮೋದಾಕಾಯ ತ್ರೀಭೂದುಗೇತ ಆ ।  
ನಾದಿ ಪ್ರಸಿದ್ಧ ಶುದ್ಧಾಂತಿ ಕಾಂತಿಕಾ ।  
ವೇದ ವೇದಾಂತಗಭ್ರ ಗಂಭೀರ ಮಹಿಮಾ ಮಧು ।  
ಸೂದನ ಪಾನಸೂದ ಸುಲಭಾಸುಹೃತ ।  
ಅದಿತ್ಯಾವನರ್ಕೊಟಿ ಅಪ್ರತಕ್ರಿ ಅಪ್ರತಿ ।  
ಅದಿವಣಾರ ಪ್ರತಿವಾದ್ಯ ಪುಣ್ಯತೋಽಕ ।  
ಪಾದ ತ್ರಿಪಾದ ಭಿನ್ನಾಭಿನ್ನಾವಂಶಾದೂಪಾ ಪ್ರ ।  
ಸಾದ ವಿಗ್ರಹ ದೈತ್ಯ ಕುಲಭಾಸ್ವರೀ ।  
ಪಾದವ ನಂಬಿದ ಜನರ ಯಾವತ್ತಂಶಯ ।  
ಭೇದಾಯಕಾ ಭೇತ್ರಾಧಿತ ಪ್ರಭುವೇ ।  
ಆ ದಾನಾದಿಕರ್ತ್ರ ಅಕ್ಷೀಷಸಾಕ್ಷಿ ವಿ ।  
ನೋದ ನಾ ನಾವತಾರ ವಿಷ್ಣು ತುಯ್ರ ।  
ಯಾದವ ಶಿರೋರನ್ ಅನ್ಯಾತಾರಾವಾ ಸಪ್ರಹ ।  
ಲಾಳಿದ ರಕ್ಷಕ ಗೋವ ತ್ರಾಣಪ್ರಾಣಾ ।  
ಪಾದೋದರ ಪರಿಯಂಕ ವಿಜಯ ವಿಶಲ ದಾ ।  
ಮೋದರ ಸರ್ವವಾಯಪ್ತಿನೆಂದು ಉಪಾಸನೆ ಮಾಡು

೧೬॥

### ಮಂಟಪ್ತಿ ತಾಳ

ಶೂನ್ಯನಾಮಕನಾಗಿ ಮಲಗುವ ಮಹಡ್ಯೆವ |  
 ಕನ್ಯಾಕಿರೋಮಣಿ ಲಕುಮಿಗೆ ಕೃಪೆಯಿಂದ |  
 ಉನ್ನತವಾಗಿದ್ದ ಸೌಭಾಗ್ಯವಕೊಟ್ಟು |  
 ತನ್ನಜ್ಞಿಯಿಂದ ಕ್ರೀಡಿಯಾಡುವನೆಂದು |  
 ಅನಂತ ಜೀವರಾಶಿಗಳನೋಡಿ |  
 ಪುಣ್ಯವಾಪವುಳ್ಳ ಬೀಜಕೆರ್ಮಣಿಂದ |  
 ಭಿನ್ನ ಲಿಂಗಗಳನ್ನ ಮಾಡುವೇನೆಂದು ಹೈ |  
 ಸನ್ನನಾದನು ಶಾಣೋ ಪ್ರಕೃತಿಯಮಾತಿಗೆ |  
 ಪನ್ನಗ ಶಾಯಿ ವಿಜಯ ವಿಶಲರೇಯ |  
 ಚಿನ್ನಾಣದಿಂದ ಮೇರೆವ ಮನ್ಧನಯಾಗ್ ||

### ಶ್ರೀವಿಡಿ ತಾಳ

ಆತ್ಮಸರ್ಗವನೂಡಿ ಮುಕ್ತರ ಸಂಗಡ |  
 ಆತ್ಮಂತಕ್ರೀಡಿಯಾ ನಾಡಿದಾ ಇರಳೂ |  
 ಮತ್ತೆ ಆ ತರುವಾಯಾ ಏಕೇಭೂತವಾಗಿ |  
 ಉತ್ತಮ ಶ್ಲೋಕನು ನಗುತ ನೇಗ |  
 ಹೊತ್ತು ಉಳಿದಿರಲಾಗಿ ಪ್ರಭಮ ವಾಸುದೇವ |  
 ವ್ಯಕ್ತಿಯಾದನು ಶಾಣೋ ಶೂನ್ಯನೀಂದ |  
 ಇತ್ತಾಲಾಲಿಸುವದು ಈತನೇ ಸರ್ವರ |  
 ಪೆತ್ತ ಪುರುಷಾ ದೇಹಾಧಾರಿಗಳ |  
 ಪ್ರತ್ಯೇಕ ರೂಪಗಳಧರಿಸಿ ಅಸಿರುದಾಢಾದಿ |  
 ಮಾತ್ರಣಿಯಿಂದ ಲಿಂಗೋವಾದಾನವೇ |  
 ಸತ್ಯವೇಸರಿಯಿದು ಮರಳಿಸರ್ವರನ್ನ ಮಾ |  
 ಮಾರುತ್ತನೀಂದಲಿ ಕೇಳಿ ಪದವಿಯಿತ್ತ |

ಚಿತ್ತದಲ್ಲಿ ತಿಳಿ ಪುರುಷಸೂಕ್ತದಿಂದ |  
ನೈತ್ಯಾತ್ಮ ಮಾಡಿಸಿಕೊಂಡ ಹಯಗ್ರೇವನೋ |  
ನಿತ್ಯಜತುರ ಮೂರ್ತಿ ವಂದಾಗಿ ಸರ್ವರಸ್ಯ |  
ತುತ್ತಮಾಡಿದ ಕಾಣೊ ಅರುಣೋದಯ |  
ಚಿತ್ತಕೃತಿಯ ತನ್ನ ದೇಹಾದಿಂದ |  
ಪುಟ್ಟಿಸಿದ ವಿರಜನಾಮಕ ವಾರಿಯಾ |  
ಸತ್ಯಜೀವಿಗಳಿಗೆ ಸ್ವಾನಾಮಾಡಿಸಿ ಲಿಂಗಾ |  
ಕೆತ್ತಿ ಪೂರ್ಗವಂತೆ ನಿಷ್ಕಾಸಿದ |  
ಸತ್ಯಸಂಕಲ್ಪನು ನಿಶ್ಚೇಷ್ಟವಾಗಿದ್ದ |  
ಚಿತ್ತಗಳಿಗೆ ಜಾಳಿಷ್ಟ ಪ್ರಯತ್ನ |  
ಇತ್ತಾನು ಸ್ವಸ್ವಯೋಗ್ಯತಾದಿನಿತು ಅಂತಾ |  
ರಾತುಮ ವಾಸುದೇವನು ಪ್ರಥಮದಲ್ಲಿ |  
ತತ್ವಕೇನೇಮಿಸಿದ ಒಬ್ಬಿಂಬಿಸುರರಿಗೆ |  
ಕರ್ತೃನಮಾತ್ರ ವಿಜಯವಿಶಲರೇಯ |  
ಕೆತ್ತಿ ಪುರುಷ ಇಂತು ವಲಿದಾನಂದದಿಂದಾ

||೧೧||

### ಅಟ್ಟಿತಾಳ

ಇತನಿಂದಲಿ ದೇವಾ ನಾರಾಯಣ ದೇವಾ |  
ಜಾತನಾದನು ಕಾಣೊ ಶ್ವೋಭಕಸರ್ವ |  
ತೀತಸಮಸ್ತ ವರ್ತಮಾನರಿಗೆ ಹ್ಯಾ |  
ತಾತುರ ಪಿಪಾಸ ಪುಟ್ಟಿಸಿದನು ಅಂದು |  
ಚೇತನರಾಶಿಯ ಉದ್ಘಾವಮಾಡಿ ಈ |  
ಗಾತುರಪೋದಲಾದ ಜೀವರಾಶಯ ದೇಹ |  
ತಾತೋರಿಸಿ ಕೊಟ್ಟು ಸರ್ವರನ ನರಾ |  
ಗಾತುರಾದೊಳು ಪ್ರವಿಷ್ಟಮಾಡಿಸಿ ತನ್ನ |  
ಗಾತುರದೊಳಗಿಟ್ಟು ಅಲ್ಲಿಂದ ಚತುರ ಮೂ |

ರೂತಿಯಾದನು ವಾಸುದೇವಾ ಸಂಕರುಷಣ |  
 ಶ್ರೀತ ಪ್ರದ್ಯಮ್ಮ ಆನಿರುಧ್ ನಾಮದಿಂದ |  
 ಸ್ವೇತರಕ್ತ ಸೀತ ಕೃಷ್ಣ ವರ್ಣದಿಂದ |  
 ಭೂತಿ ಉತ್ಸವನಯ್ಯ ಸಕಲರೂಪಸಮು |  
 ಮಾತ್ರ ಕಾಲಾವಾಗೆ ಭೇದಾ ಹೆಂಚೋದಿಲ್ಲ |  
 ಈ ತೆರದಲಿಕೇಲಿ ದ್ವಿತೀಯ ವಾಸುದೇವ |  
 ಪಾತ್ರಃ ಕಾಲದಲ್ಲಿ ಪುರುಷನಾಮಕ ಅಜಾ |  
 ಜಾತನ್ನ ಪಡೆದನು ಮಹಾಲಿಂಗೋಪಾದಾನಾ |  
 ಸೂತ್ರನಾಮಕ ಪ್ರಾಣನ್ನ ಸಂಕರುಷಣ |  
 ಪೂರ್ತ ಪೂರ್ತ ಮಾರುತಗಿತ (ಸೀತ) ಗೆಂಬರು |  
 ಮಾತು ಪುತಿಯಲ್ಲ ಪ್ರದುಮ್ಮದೇವರಿಗೆ |  
 ಜಾತರಾದರು ಕನ್ಯೆಯರು ಈರ್ವರು ನಿಜಾ |  
 ವಾತಧಾತಗೆ ರಾಣಿಯರು ಯೆಸಿಬಲು |  
 ಆತುರದಿಂದಲಿ ಸಂತಾನವಡದರು |  
 ನೀತಿಯನ್ನ ಸೋಡು ಪರಂಪರೆಸರ್ವ |  
 ಚಾತುಯರ ಪ್ರದ್ಯಮ್ಮ ಆರ್ಥನಾರಿರೂಪ |  
 ತಾತಾಳ ಸರ್ವಜೀವರ ನುಂಗಿ ತನ್ನಯ |  
 ಗಾತುರ ಎಡಬಲದಿಂದ ಪುಂ ಹೆಂಗಳಿ |  
 ಜಾತರಾತ್ರಮ ಪುಟ್ಟಿಸಿದನುಗಡ |  
 ಭೂತಳಾಧಿಪನಯ್ಯ ವಿಜಯ ವಿಶಲರೇಯಾ |  
 ದಾತಾನುಕಾಣೋ ಸರ್ವಜೀವರಿಗೆ

||೪||

### ಅದಿತಾಳ

ಆನಿರುಧ್ ದೇವನು ಸರ್ವರಿಗೆ ಲಿಂಗಂದಿಂದ |  
 ತನಪುವಾಲಿಸಿದನು ಅವರವರತಕ್ಕದ್ದು |  
 ಮನಸುನೊದಲಾಗಿ ಪ್ರಧನಿಪರಿಯಂತ |  
 ತನಪು ವಾಲಿಸಿದಾನು ಯಿಲ್ಲಿಗೆಲಿಂಗಾಸರ್ವ |

ಈನವಾಗಿ ತಿಳವದು ಹರಿಹಕ್ಕೂತನಾಗಿ !  
 ಪುನರಾವರ್ತಿ (ತಿ) ವ್ಯಕ್ತನಾದ ಚತುರರೂಪ !  
 ಗುಣ ಉಪಾದಾನದಿಂದ ಸರ್ವಜಿವರಿಗೆ ಸಾ |  
 ಧನಕರ್ಮ ಪಾಪವುಣ್ಣಭೋಗಾದೇಹವನಿತ್ತ |  
 ಜನನ ಮರಣ ರೋಗಕೆ ಕಾರಣ ನೇನಿಸಿ ಜೀ |  
 ವನ ರಾತ್ರಿಗಳದವರನ್ನು ಸುತ್ತಿಸಿಸುವ ವ್ಯೋಖಿದ್ದು |  
 ಅಣ್ಣೇರಣಿ ಮಹಾಪುರುಹ ಜಡತತ್ವದಿಂದಲಿ ಯೋ |  
 ಜನ ಇಲ್ಲದೇವೆ ಪಂಚಾಕೋಶಾವಣವೊಡಿ |  
 ಮಿನುಗುವಾ ಐದುರೂಪಕೇಳಿದ್ದೈವ ನಾರಾ |  
 ಯಣ ದ್ವಿತೀಯವಾಸುದೇವ ಸಂಕರುಷಣ ಪ್ರದ್ಯಮ್ಮು |  
 ಅನಿರುದ್ಧಾದಿಗಳಿವೆ ಅನಂದ ಮಯಾದಿಗಳೋ |  
 ನೇನಿಸಿ ಅವ್ಯಕ್ತಾ ತತ್ವಾದಿ ಚತುರ್ವಿಂಶತಿ  
 ವನಜಜಾಂಡಕೆಯಿದೇ ಅವಕರೂಪಾನೆನ್ನಿ |  
 ಅನಿಮಿಷಗಳವುಂಟು ತತ್ತಾಸಾಧನ ತರತಮ್ಯ |  
 ಗುಣವಂತ ಈಸರಿ ತಿಳದ್ದೈದು ರೂಪಗಳು |  
 ಮನದಲ್ಲಿನಿಲಿಸಿಕೊಂಡಾಡಲು ಅಪರೋಕ್ಷೆ |  
 ತೃಣಮಿಗಿಲಾದಲ್ಲಿ ಯಿದನೆಗ್ರಹಿಸುವದು |  
 ಅನುಭವವಾಗುವದು ಅದ್ಯಂತ ಕಾಲಜ್ಞಾನ |  
 ಮುನಿವೃಜವಂದ್ಯನಮ್ಮೆ ವಿಜಯ ವಿಶಲರೇಯ |  
 ದಿನ ರಾತ್ರಿಯಲ್ಲಿ ಒಡನೆತಿರಗುವಾ ಬಂದು |

॥೫॥

## ಜತೆ

ಇರಳು ಹೆಗಲು ಯಿದನೆ ಯೋಚಿಸು ಮನದಲ್ಲಿ |  
 ಕರುಣಾಕರಮೂರ್ತಿ ವಿಜಯ ವಿಶಲ ವೇಲಿವ

॥೬॥

ಶ್ರೀ ಮಹಾಲಕ್ಷ್ಮೀ ದೇವಿಯ ಪರಾಧಿನಾವಾಹ್ನ ಸೃಷ್ಟಿ

೨೫) ಸುಳಾದಿ

ರಾಗ:

ಧೃವತಾಳ

ಇಂದಿರಾದೇವಿ ಮತ್ತೆ ತಂದೆ ವಿಶಲ ನಾರಾ ।  
 ವಿಂದ ಚರಣಕೆನ್ನು ಅಂದಿಗೆ ಗಿಜ್ಜೆಯಾದ ।  
 ಹೊಂದಿಕೆಯಾದಉರು ಜಾನು ಕೈಯ್ಯಮೇಲೆ ।  
 ಭಂದದ ಸ್ವರೂಪ ಸೀತಾಂಬರೋಧ್ಯಾಜಾದೆ ।  
 ಮಂದರಧರ ಸ್ವೋಕ್ಷಸ್ಥಳದಲಿ ನೀನೀಂದು ।  
 ಕಂದರದಲಿ ಚಿತ್ರ ವೈಚಿತ್ರ ಪರಿ ।  
 ಗಂಥವು ಪದಕ ಹಾರಂಗಳು ಪ್ರವು ತುಲಸಿ ।  
 ಇಂದೊಪ್ಪುವ ಅಲಂಕಾರ ನಂದತೋಭಿತಳಾದೆ ।  
 ಒಂದೊಂದು ಹಕ್ಕುದಲ್ಲಿ ಅಯುಧಗಳಾದೆ ।  
 ಭಂದುಳ್ಳ ಕಡೆಯು ತೋಳ್ಳಂದಿ ಭಜಕೀರುತ್ತಿ ।  
 ಕುಂದುಯಿಲ್ಲದೆ ಕರ್ನಕುಂಡಲ ನಾನಾಪರಿ ।  
 ಅಂದವಾದರಳೆಲೆ ಸುಂದರ ಕೀರಿಷಿವು ।  
 ಸಂದಿ ಸಂದಿಗೆ ನಾನಾಭರಣಾಲಂಕರಳಾದೆ ।  
 ಇಂದಿರೀಶನ ಪ್ರತಿ ಆವಯವಗಳಿನ್ನು ।  
 ಇಂದಿರೆ ಪ್ರತಿ ಪ್ರತಿ ವಸ್ತುವಾದೆ ।  
 ಕಂದವಸ್ಯೇಯ್ಯನ ಆನಂದ ಬೆರೆದು ಸುಖಸುರಿದೆ ನೀ ।  
 ಒಂದರಫ್ಲಳಿಗೆ ಅಗಲಾದೆಯಿನ್ನು !  
 ಕಂದಾ ಬೋಮ್ಮನುಮತೆ ನಂದಿವಾಹನ ಅಮ ।  
 ರೇಂದ್ರ ಸನಕ ಸನಂದಾರಿಂದಲಿಯಿನ್ನು ।  
 ಕುಂದಿಲ್ಲದೋಲಗವ ನಂದಾದಿಕೊಳುತೆ ಮುಕ್ತ ।  
 ರಿಂದ ಸೀವಿತಳಾಗಿ ಯಂದೆಂದು ಬಿಡದಲೆ ।  
 ಸಂದೇಹ ವಿಲ್ಲದೆ ಗೋಪಾಲ ವಿಶಲನ್ನು ।  
 ಪೂಂದಿ ಸುಖದಲಿ ಭಂದದ ನೆರದೆ ।

||१||

### ಮುಟ್ಟಿತಾಳ

ಹರಿ ಅನಿರುದ್ಧನಾಗೆ ಸಿರಿ ಶಾಂತಿದೇವಿಯಾದೆ |  
 ಹರಿ ಪ್ರದ್ಯಮನಾಗೆ ಸಿರಿ ಕೃತಿದೇವಿಯಾದೆ |  
 ಹರಿ ಸಂಕರುಷಣನಾಗೆ ಸಿರಿ ಜಯದೇವಿಯಾದೆ |  
 ಹರಿ ವಾಸುದೇವನಾಗೆ ಸಿರಿ ಮಾಯಾದೇವಿಯಾದೆ |  
 ಎರಡೆರಡನತಾರಕೈ ಮರಳೆ ಮರಳೆ ಚೆ |  
 ತುರ ಅವತಾರಗಳು ಆದೆ |  
 ಪರಿ ಪರಿ ಅವತಾರಕೈ ಪರಿ ಪರಿ ರೂಪಗಳೆ ಆದೆ |  
 ಶರಣರ ಪಾಲಕ ಗೋಪಾಲ ವಿಶಲನ್ನ  
 ಚರಣ ಕಮಲವನ್ನ ಪರಿ ಪರಿ ಸೇವಿಸುತ್ತ

॥೭॥

### ತ್ರಿವಿದಿ ತಾಳ

ಧರಿಯ ರೂಪದಿ ಹರಿಗೆ ಕುಳ್ಳಿರಗದ್ದುಗೆ ಯಾದೆ |  
 ಮೇರವ ಅವ್ಯಾಕೃತಗಗನವೇ ಕೊಡಿಯಾದೆ |  
 ಎರಡೆರಡೊಂದು ರೂಪದಿ ಹರಿಯಿತ್ತಲು ರಮಾ |  
 ಮರಳೆ ಶ್ರೀ ರೂಪದಿ ಹರಿಯಿಂದ ಬೆರದು |  
 ಸ್ವರಮುಣಂ ರಮಿಸಿ ಯೋಗಿ ಸ್ವಿದ್ವೇಯ ಮಾಡಿ |  
 ಹರಿಯಾಜ್ಞಾದಿದ ಅಂಬ್ಯಳೆರೂಪಭಾದೆ |  
 ಪರಿಪರಿಶ್ರತಿಯಿಂದ ಸೃಷ್ಟಿಯ ರಚಿಸೆಂದು |  
 ಹರಿಯ ಕೊಂಡಾಡಿದೆ ಹರುಷದಿ ನಲಿದೆ |  
 ಹರಿಯನಾಭಿಯಲಿನ್ನ ಸರಸಿಜರೂಪದಿ |  
 ವಿರಿಂಚಿಯನೆ ಪಡೆದೆ ಕರುಣಾಕರಿಮತ್ತೆ |  
 ಅರಿವಂತಿ ಅಜಗಿನ್ನ ತವತಪವೆಂದು ಆ |  
 ಶರೀರ ಹಿತನುಡಿದೆ ಅವ್ಯಾಕೃತಕೆ ಆಭಿಮಾನಿ |  
 ಪರಿಪೂರ್ಣಗುಣಭರಿತ ಗೋಪಾಲ ವಿಶಲನ್ನ  
 ಕರುಣಾದಿಂದೆರಡೆರಡು ಸೃಷ್ಟಿಯರಚಿಸಿದೆ

॥೮॥

### ಅಟ್ಟಿತಾಳ

ಹರಿಯಾಜ್ಞೆ ಯಿಂದಲಿ ಜಡ ಪ್ರಕೃತಿದೇಶಿಯಿಂದ |  
 ವರ ಶ್ರಿಗುಣಾತ್ಮಕವಾದಂಥ ಮಹತತ್ವ ಆ |  
 ದರಿಂದ ವೈಕಾರಿಕ ತೈಜಸ ತಾಮಸವನ್ನು |  
 ಭರಿತವಾದಂಥ ಅಹಂಕಾರ ತತ್ವ |  
 ಪರಿಪರಿ ಸೃಷ್ಟಿಸಿದೆ ವರಮಾಯಾ ನೋವಿಲ್ಲದೆ |  
 ವರಮ ದಯಾಳು ಗೋಪಾಲ ವಿಶ್ವಲನು |  
 ಕರುಣೆಸುವನು ನೀ ಕರವಿಡಿದವರ  
||೭||

### ಆದಿತಾಳ

ಮಹತತ್ವದೇಶಿಯಿಂದ ಚೊಮ್ಮನ ಸೃಷ್ಟಿಸಿದೆ |  
 ಅಹಂಕಾರ ವೈಕಾರಿಕದಿಂದ ಮನಸು ಆ |  
 ಮಹ ಇಂದ್ರಿಯಗಳಿಗಿರುವಾನಿ ದೇವತೀಗಳನ್ನು |  
 ಅಹಂಕಾರ ಹಂಚತನಾತ್ಮಿಯನು ಸೃಷ್ಟಿಸಿದೆ |  
 ಅಹಂಕಾರ ತೈಜಸದಿಂದ ಚಕ್ಕರಾದಿ |  
 ಇಹ ಇಂದ್ರಿಯಗಳನೆಲ್ಲ ಸೃಷ್ಟಿಸಿದೆ |  
 ಅಹಂಕಾರ ತಾಮಸದಿಂದಲಿ ಹಂಚ |  
 ಮಹಭೂತಂಗಳ ಸೃಷ್ಟಿಸಿದೆ |  
 ಮೋಹದಿಂದ ಸಕಲ ತತ್ವೀಶ್ವರ ಸೃಷ್ಟಿಸಿದೆ |  
 ಆ ಹರಿ ಕರುಣಾಪೂರ್ಣಕರ್ಣಾಕ್ಷರಿ ಈ |  
 ಮಹ ಜಗತ್ತೆಲ್ಲ ಪ್ರೇಮದಿಂದ ಸಲಹಾವೆ |  
 ಮೋಹನ್ನ ಮೂರುತಿ ಗೋಪಾಲ ವಿಶಲನ್ನು |  
 ಸಹಸರಿಲ್ಲದೆ ರಹಸ್ಯ ಪೂಜಿಗೆ

### ಜತಿ

ನಮೋ ನಮೋ ನಿನ್ನಪಾದಕಮಲನೆ ಮೊರೆಹೊಕ್ಕೆ |  
 ಮಮತಿ ಪುಟ್ಟಿಸೆನಗೆ ಗೋಪಾಲ ವಿಶಲನಲ್ಲಿ

## ಸಂಪ್ರಾಪ್ತ ಪ್ರಳಯ ಸೃಷ್ಟಿ

ರಾಗ : ಭೃತ್ಯನಿ

ಧ್ವನೆತಾಳ

ಇ) ಸುಳಾದಿ

ಮುಕ್ತಿಲಿ ಸಂಚಬೀದ ಜಡಜೀವ ಪರಮಾತ್ಮ  
 ಶಕ್ತಿ ಈಶಾಕೋಟಿ ಗಣನೆ ನಿತ್ಯ  
 ಮುಕ್ತಳು ಚೊಮ್ಮೆ ವಾಯುಮುಂತಾದ ಸುರರಿಗೆ  
 ಮುಕ್ತಿಯ ಕೊಡುವಳು ಈಶಾವಶಳು  
 ಮುಕ್ತಾ ಮುಕ್ತಾರಾ ಪ್ರೋಡಿಯಾ ಪ್ರೇಕುಂಶನಾಮಕ  
 ಶಕ್ತಿನೊಬ್ಬನು ಕಾಣೋ ಶ್ರೀಲೋಕಕ್ಕೆ |  
 ಭಕ್ತಿ ಯೋಗ್ಯತವರಿತು ಭವಹರಿಸಿ ಚತುರವಿಧ |  
 ಮುಕ್ತಿಲಿ ಸುಖವಿನೇವ ಸುಂದರಾಂಗ |  
 ಸೂಕ್ತಾದಿಗೆ ನಿಲುಕನು ಮೂಲಾವಶತ್ತಾರಾಭಿನ್ನ |  
 ರಕ್ತಾದಿವರ್ಸ ರಾಜೀವಲೋಚನ ಶುಕ್ತ |  
 ರಕ್ತರಹಿತ ಪೂರ್ಣೇಂದು ವದನ !  
 ವ್ಯಕ್ತ ವ್ಯಕ್ತಾ ವ್ಯಾಖಾರ ಅಚಿಂತಾ ಮಹಾಮಹಿವಾ |  
 ಭಕ್ತವಶ್ವಲ ಕರುಣಿ ಸರ್ವಸಾರಾ |  
 ಭೋಕ್ತಾನು ಆದಿಮಧ್ಯಾಂತರಹಿತ ದ್ವೀಪ |  
 ಮರ್ಮಕ್ತಿಕಾಹಾರಾ ರತ್ನನಾದಿ ಭೂಪ  
 ಉಕ್ತ ತಾರತಮ್ಯ ತತ್ಪಕೆ ದೂರ ದೂರ |  
 ರಿಕ್ತರಿಗತಿ ಪ್ರೀಯಾ ಶ್ರೀಭೂದುಗಾಂಪತಿ ನಿ |  
 ರಕ್ತರ ಮನೋವಾಸ ವಿಜಯ ವಿಶಲಯನ್ನು |  
 ಉಕ್ತಗೆ ಸಹಯವಾಗು ದಾಸರಪ್ರಿಯಾ |

||ಗ||

### ಮಂಟ್ಪತಾಳಿ

ಹರಿ ಪರಂಚೋಡಿ ಹರಿ ಪರ ದೈವತಿ ।  
 ಹರಿ ಸರ್ವೋತ್ತಮ ಹರಿ ಪುರುಷೋತ್ತಮ ।  
 ಹರಿ ಪರಬೋಮೃ ಹರಿ ಜ್ಞಾನಗಮೃ ।  
 ಹರಿ ವಿಶ್ವಾಮಾತ್ರ ಹರಿ ಶಕ್ತಾವತ್ತಿ ।  
 ಹರಿ ಪರಂಧಾಮಾ ಹರಿ ಸಾಸಿರನಾಮಾ ।  
 ಹರಿ ಸಾರ್ವಭೂಮ ಹರಿಭಕ್ತರ ಪ್ರೇಮ ।  
 ಹರಿ ಪರಿಪೂರ್ಣ ಹರಿ ನಾನಾವನರ್ ।  
 ಹರಿ ಗುಣಗಳಾಂಬೋದಿ ಹರಿ ಸರ್ವಸಿದ್ಧಿ ।  
 ಹರಿ ಸರ್ವದ ವೀರಯ ಹರಿ ವಿಬುಧರೆವಯರ್ ।  
 ಹರಿ ಪಾವನಕಾಯ ಹರಿ ಭುವನಮಾಯ ।  
 ಹರಿ ಪರಮಾತ್ಮ ಹರಿ ಉತ್ತಮೋತ್ಮಾ ।  
 ಹರಿ ಪರತತ್ಪ ಹರಿ ನಿರುತ್ಸತ್ತಮ್ಮಾ ।  
 ಹರಿ ಸಿತಾರ್ಥನಂದಾ ಹರಿ ಸಿರಿಗೋವಿಂದ ।  
 ಹರಿ ನಿತಾರ್ಥತ್ಪತ್ತ ಹರಿ ಸಕಲ ವಾರ್ಥತ್ತ ।  
 ಹರಿ ವಿರಹಿತ ಜಾತ ಹರಿ ಜಗನ್ನಾಥ ।  
 ಹರಿ ಯೇಕಮೇವ ಹರಿ ಅಫುವನದಾವಾ ।  
 ಹರಿ ನಿಭಯ ಶೂರ ಹರಿ ನಾನಾವತಾರ ।  
 ಹರಿ ಬಹು ಲಾವಣ್ಯ ಹರಿ ಸದಾ ತಾರುಣ್ಯ ।  
 ಹರಿ ಯಲ್ಲದೆ ಮತ್ತೆ ಹರಿಯ ಬಲ್ಲವರುಂಟಿ ।  
 ಹರಿಯವತಾರ ಶ್ರೀ ವಿಜಯ ವಿಶೇಷಯ ।  
 ಹರಿಯೆ ಶ್ರೀಭುವನ ಧೋರೆಯೆಂದವಜ್ಞಾಂತಿ

॥೨॥

### ಶ್ರೀವಿದ್ಧಿ ತಾಳಿ

ಶೂನ್ಯ ನಾಮಕನಾಗಿ ಹರಿ ವಟದೆಲೆಯಲ್ಲಿ ।  
 ಸಣ್ಣ ವನೋವಾದಿ ಬೋನ್ನಾಂಡ ನಾಯಕ ।

ಕನಕ್ಕುರೆತುಸೂರ್ಯದ ಶ್ರೀಯೋಲಂಗನಿಯಿಂದೆ |  
 ತಸ್ಮೈ ಯೈ ಮುಲೆ ತಾನೇ ಪವಡಿಸಿದ್ದು |  
 ಮುನ್ನೈ ಬೆಂಮುಧ ಮಾನ ತುಂಬಿ ಬೀರುತಲೀರೆ |  
 ಕನ್ನೈರದು ವರೆ ವರುಷಾವಿರೆ |  
 ಮನ್ನೈನಂತೆ ತೊರಿ ನಾಂಟ್ಯವನಾಡಿ ಹಿ |  
 ರಣ್ಣ ಗಘಾದಿಗಳೂ ಉಳಿಯಾಗೊಡದೆ |  
 ಕನ್ನೈ ಒಂದು ಉರಿಕಿಡಿ ಉದರಿಸಿ ಸೀರದವಾ |  
 ರನ್ನೈ ಕನ್ನಮಾಡಿ ಭೂತಜಥರಿಸಿ |  
 ಅನ್ನೈರ ಸಂಚಾರ ಜಗದೊಳಿಲ್ಲ ದಂತೆ |  
 ಉನ್ನತ ಮುಹಿಮನು ವೇದವಾಲಾ |  
 ಅನಕ್ಕುಯಾ ವೇಸಿಸಾದೆ ಉತ್ತಮಿಸಿತಿ ಲಯ |  
 ವನ್ನೈ ಮಾಡುತಲಿಪೆ ವಿನಿಯಾದಲ್ಲಿ |  
 ಅನಂತಜೀವಿಗಳ ಒಡಲೊಡಗಿಸಿಯಷ್ಟು |  
 ಅಂಜೂರೈ ಯಂಚಾವ ವಿಜಯ ವಿಶಲರೇಯೆ |  
 ಮನ್ನೈ ಸಾಲಿಂಬಂದು ಸಸ್ನೈಧಿಯಾಗುವ

||೬||

### ಅಟ್ಟಿತಾಳ

ಪ್ರಭಯೋದಕದಲ್ಲಿ ಜಲಜನಾಭನು ನಿ |  
 ಕ್ಕೆಲ ವರ ಸೈಕುಂತ ಶೈಳಲಲ್ಲಿ ಶ್ರೀಭಾಗ |  
 ಸ್ಥಾದಲ್ಲಿ ಪವಳಿಸಿ ಬಲುವೇಗ ನಿದ್ರಾ |  
 ಉಲನೇ ಕೂಡಾಲಿರಿ ಚೆಳಗುವದಕೆ ಮೋ |  
 ಚಲು ವೇಳಿದಂತಿವೆ ತಿಳಿಸ್ತೋದು ಶುದ್ಧಾರು |  
 ಉಲಿತಾಂಗಿ ಅಂಭೃಣಿ ಪ್ರೇರಿಸಿ ವೇಗಾದಿಂದ |  
 ಸಲೆಸ್ತೋತ್ರವ ಮಾಡಿ ಪ್ರೇಲಿದು ಪುರುಷದೇವ |  
 ಸುಲಭದಿಂದಲಿ ತಮವುಳಿಯಾಲೀಸದೆ ನುಂಗಿ |  
 ಮಿಳತವಾಯಿತು ನಟಜಲ ಶ್ರೀ ಭೂತೇವಿಯ |

ಒಳಗೆ ಏಕೇಭೂತ ಮಳಲು ಗೂಡನು ಕಟ್ಟಲು ಹನ್ನಮಾಡಿದೆ |  
ತಲುವರಿಯಾನಂತೆ ಬಲು ಪ್ರಯಾಸಿಲ್ಲದೆ |  
ಬಲು ಹರುಷದಿಂದ ಸಲಿಸಿದ ತನ್ನಯು ಲಲನೇಯ ಬಿನ್ನಹೆ |  
ಚಲುವದೇವರ ದೇನ ವಿಜಯ ವಿಶಲರೇಯು |  
ನಲಿನಲಿಧಾಡುವ ಹಲವು ಕಾಲದ ದೈವಾ

॥೫॥

### ಆದಿತಾಳ

ಚತುರವಿಧ ಸ್ವಷ್ಟಿನೆನದು ಹಿತವಾಗಿ ತನ್ನ ನಿಜ |  
ಸತಿಮುಕ್ತಾರೋಡನೆ ಸಂತತ ಕ್ರೀಡಿಮಾಡುವಂಥೆ |  
ಚತುರ ನಾನಾಕಾ ಮಾರುತಿ ಯಾಗಿ ಬೆಳಗು ತಿಪ್ಪು |  
ತತುವ ನಿಯಾಮಕ ಸ್ವಭಾವಿತ ಕಾರ್ಯ ಅನುಪಮು |  
ದ್ವಿತೀಯಾ ನಿಗುಣಾ ಸಗುಣ ಸತುವಾದಿಗಣದಿ ಪ್ರು |  
ತ್ವತ್ಯಿಯಾಗುವಂತೆ ಹಂಚಾಶತ ಕೊಟೆಯೋಜನ ಪರಿ |  
ಮಿತ ಚೊಮ್ಮಾಂಡವ ರಚಿಸಿ ಚತುರನೊಗನು ಸುರ |  
ತತ್ತವಿಕ್ಯ ಜೀವರ ಪ್ರಕೃತಿಯಿಂದಾ ಪುಟ್ಟಿಸಿ ಭು |  
ರಿತ ವಾಗುವಂತೆ ಸಾರೆ |  
ಪತಿತ ಪಾವನ ರಂಗ ವಿಜಯ ವಿಶಲ ತನ್ನ  
ತುತ್ತಿಸಿದವರಿಗೆ ಸಂತತಿ ಕಾಣೋ ಇಹ ಪರಾ |

॥೬॥

### ಜತೆ

ಜಗತ್ತತ್ವಾ ಅನಿತ್ವಾ ರ್ಮೇಶಿಸುವದು ಕಡೆಗೆ |  
ಜಗದೈವ ವಿಜಯ ವಿಶಲನೇ ಎಂದಿಗೆ ಸತ್ಯಾ

॥೭॥

## ಬ್ರಹ್ಮ ದೇವರೆ ಸೃಷ್ಟಿ ಪ್ರಕರಣ

ರಾಗ : ಭೃತ್ಯರವಿ

ಧ್ವನಿತಾಳ

೨೨) ಸುಳಾದಿ

ಅಂದು ಮಹಾಪ್ರಾಯ ರಾತ್ರಿ ಸಂಪೂರ್ಣೋದಯ ।  
 ಸಂಧಿಸಿದ ಸಮಯದಲ್ಲಿ ವಿಪ್ರಜಾತಿ |  
 ಎಂದೆನಿಸುವ ವಾಸುದೇವ ಭಗವದ್ಗೂಪ ।  
 ದಿಂದ ಪುಟ್ಟಿದ ಪುರುಷನಾಮಾ ಬ್ರಹ್ಮ ।  
 ಗೊಂದು ಕರೀರವಿದು ಅದಿಯಲುಧ್ವನಿ |  
 ಶ್ವೇಂದಿದನಾದಿಲಿಂಗ ಕಾರಣವಿದಕೋ ।  
 ಸಿಂದಿಹ ಪುರುಷ ಬ್ರಹ್ಮ ಸೇ ತತ್ತ್ವದೇಹದಲ್ಲಿ |  
 ಮುಂದೆ ಮತ್ತೊಂದು ಗಾತ್ರಸಿಮಾಂಜಳಿವ್ರೋ ।  
 ಅಂದವಾಗಿದೆ ಭಾಗತ್ಯರುವಾದ ಯೀಕರಣವೇ ।  
 ದಿಂದ ಮೇರಿದ ಪ್ರಕೃತಿ ಶಬ್ದವಾಣೀ |  
 ಯಿಂದ ಪುಟ್ಟಿದನೊಂದು ಅಂಶದಿಂದ ವಿರಂಜಿ |  
 ಹಿಂದಣ ದೇಹದೊಳಗೆ ಅತಿ ಪ್ರಚೇಧ ।  
 ಸಂದೇಹ ವಿದಕ್ಕಿಲ್ಲ ಮನಚಿತ್ತಬುದ್ಧಿಯಂತಿ |  
 ಚಿಂದು ಪಾದಾನಾತಿಳ ತ್ರಯಗುಣಜೀವರು ।  
 ಇಂದಿಗೆ ಎಂಟುವರ್ಷ ಸವೆದು ಪ್ರೇದವೈಲೀ ।  
 ಇಂದು ವ್ಯಾಳಿಯ ಪೆತ್ತನಾತರುಪಾಯಾ |  
 ಒಂದೊಂದು ಸಂವಕ್ಷರ ಮಿಾರಿ ಪ್ರೋಗಲಲ್ಲಿಗೆ ।  
 ಸಂದಿ ಪ್ರೋಯಿತು ಅಜಗೆ ಹತು ಅಬ್ಬಾ (ವರ್ಷ) ।  
 ಮುಂದೆ ಅನಿರುದ್ಧ ದೇವ ಜನಿಸಿದ ಜೀವಿಗಳ |  
 ಭಂದದಿಂದಲಿ ಗಳ್ಳಿದೊಳು ತಾಳಿದ ।  
 ಮಂದಹಾಸದಿಂದ ಯೆಲ್ಲಿರಿಗೆ ತನ್ನಾಮಕ |  
 ವೆಂದೆಂಬ ದೇಹಚಿತ್ತ ತಾರತಮ್ಯದಿ ।

ಕಂದವರ್ ಸಿತ ನಮ್ಮ ವಿಜಯ ವಿಶಲ ಶತಾ |  
ನಂದಗೆ ಕರುಣಿಸಿದ ದೇಹಗಳಿಂಳಿಕೆ ಸೋಡೂ

॥೮॥

### ಮುಟ್ಟಿ ತಾಳ

ವಾರಿಜ ಸಂಭವಗೆ ಶ್ರಿಗುಣಾತ್ಮಕ ಲಿಂಗ  
ಶರೀರದಿಂದ ಬಂದಗಾತ್ರಗಳಿಂಳಿಕೆ |  
ಹಾರ್ಧಿಸು ಮೊದಲುವ್ಯಕ್ತ ತತ್ವ |  
ಮೂರೊಂದು ವಿಧ ಮಹಾನಹಂಕಾರಾ ಶ್ರಿವಿಧಾ |  
ವರಣ ಮನದಶಯಿಂದ್ರಿಯಂಗಳು  
ಸಾರತನಾತ್ಮಕ ನಭವಾಯು ವಂ |  
ಗಾರ ಉದಕ ಧರಣಿ ಈರಿತಿಯಲ್ಲಿ ಒಂದೊಂದು |  
ಶರೀರ ಬೀರಿಬೀರಿಯಕ್ಕು ಕವಚವ ಶೊಟ್ಟಿಂತೆ |  
ಚಾರು ಪ್ರಕಾಶದಲ್ಲಿ ಪ್ರಥಮ ಕಳೇ |  
ವರಕೆ ವಂದಾವರಣ ಈರನೆದೇಹಕ್ಕೆ ಅವ್ಯಕ್ತದ ಸಹಿತ |  
ಮೂರನೆ ಗಾತ್ರಕ್ಕು ಮಹತತ್ವದ ಕೂಡ |  
ಸಾರ ಪ್ರಮೇಯ ತಿಳಿ ಯಿದೆಯಿದೇ ಪ್ರಕಾರ |  
ಮೂರೆಂಟು ತತ್ವಗಳೊಂದಧಿಕೆ |  
ಕಾರಣ ಕಾರ್ಯಗಳು ಅಂತಿ ಅಂಶಯುತ್ತ |  
ಮಾರನಯ್ಯ ನಮ್ಮ ವಿಜಯ ವಿಶಲ ನಿ |  
ಸ್ತಾರ ಮಾಡಿದನಿನಿತು ಚೊಮ್ಮುಗೆ ದೇಹಗಳನು

॥೯॥

### ಶ್ರಿವಿಡಿ ತಾಳ

ಗುಣವಿಶಿಷ್ಟರಾತ್ರಿ ಭೂತ ಪ್ರಕೃತಿ ಸೂಕ್ತ |  
ವೇನಿಸುವಲಿಂಗ ಸೋಡತ ಕಳಾಭಾಗ |  
ಮಿಸುಗುವಂದೊಂದು ಪರಮಾಣು ಪುಂಜವ |  
ವಖ್ಯಣಿಸಬಲ್ಲನಾರು ತುಂಬಿಹನ್ನೇ |  
ಅನುಕೂಲ ಮುಂದೆಪುಟ್ಟಿನ ಅನಿರುದ್ಧಕ್ಕೆ !  
ಮನೋಹರ ವಾಗಿನೆ ಬ್ರಹ್ಮರಾಯಾ |

ತನವುತ್ತಿತ್ತೆನು ನೋಡು ಬೀಜಾಂಕುರದಂತೆ |  
 ಗಣನೇಯಿಲ್ಲದ ತತ್ವಸಂಖ್ಯೆಯಿಂದ ಜನಕे |  
 ಜನಕಭಾವ ಪರಮಾಣಗತಿ ಕಾ !  
 ರಣ ಕಾರ್ಯವೇನಿಸಿ ಪ್ರತಿ |  
 ತನವುಗಳಾದವು ಆವಕ್ಷಸಾಕಾರ |  
 ಅನಿರುದ್ಧ ನಿರ್ವಾರಣ ಮಾಡಿದನಯ್ಯಾ |  
 ವನಜ ಸಂಭವಗೇಕೊನೆತ್ತಿಂಶತಿ ದೇಹ ಲ |  
 ಕ್ವಾಳ ಪ್ರಾಣದಿಂದಲಿ ಚೆಳದವದಕೊ |  
 ಘನ ಮೂರುತಿ ನಮ್ಮ ವಿಜಯ ವಿಶಲರೇಯ |  
 ಗುಣಪೂರ್ಣ ಶಾಂತಿಯಿಂದಲಿನಿತು ಪ್ರಪ್ರಸಿದ  
 ಅಟ್ಟಿತಾಳ

ವಕದ್ದಯತ್ತರು ಚತುಃ ಹಂಚ್ ಷಟ್ ಸವ್ತ  
 ಈ ಕ್ರಮಕ್ಕೆ ಕಾರ್ಯ ಚರಮ ಪರಿಯಂತ |  
 ಲೋಕೇಶಗೆ ಇವ್ವತ್ತಿಂಟು ಭಿನ್ನಾಂಶದಲ್ಲಿ |  
 ವಾಕು ವ್ಯವಹಾರ ಜಗದೊಳು ಪಾದಾನಾದಾ |  
 ಪ್ರಕೃತಿಗಳೆಲ್ಲ ಲಿಂಗ ಸಮುಂಧವ್ಯೋ |  
 ಆಕಾರವೇನ್ನಿ ಸೂಕ್ಷ್ಣೋಡಲು ಸೂಕ್ಷ್ಣಾಲ |  
 ವಾಕು ವಿಚಾರಿಸಿ ದ್ವಿತೀಯ ಶರೀರವು |  
 ಶೋಕವಿನಾಶನ ವಿಜಯ ವಿಶಲರೇಯ |  
 ಚೇಕಾದ ವರವಿನ ಈ ಪರಿಕೊಂಡಾಡೆ |

ಆದಿತಾಳ

ವಿಷಮಾನಸ್ಥಿ ಯಾಗದ ತತ್ವಾವದಲ್ಲಿಯಿದೆ |  
 ಪುತಿಯಲ್ಲ ವನಿರುದ್ಧ ದೇಹಪ್ರಾಪ್ತಿ |  
 ಬಿಸಿಜ ಭವಾಂಡ ಬಾಹ್ಯ ಪ್ರಥಮಾವರಣತತ್ವ |  
 ವಸುಮತಿ ಪರಿಯಂತ ಯೆಣಿಸು ಮೂಲ ಪ್ರಕೃತಿ |  
 ವಶನಾಂದಷ್ಟಕ್ ಮಹಗುಣತ್ಯಯಾತ್ಮಕಹಂಕಾ |

ರೆಸನ ಮನ ಜ್ಞಾನ ಕರು ಮಾತ್ರ ಭೂತಪಂಚ |  
 ವಿಸುಳಿಯಿಂದಂದಿ ದೇಹವನ್ನು ವಿಂಶತಿ ರಾ |  
 ಜೀಸುತ್ತಿವುವು ಸೋಡು ಯಿದೆಯಿದರೊಳು ಲಿಂಗ |  
 ದೇಶಯಿಂದ ಪಲ್ಲೆಪ್ಪಿಡ ಅನಿರುಧ್ಧದೇಹ ಪ್ರಜ |  
 ಸಿಸಿದವು ಭಿನ್ನವಾಗಿ ತತ್ವ ತತ್ವದೇಹ |  
 ಬಿಸಿಜ ಸಂಭವಗೆ ದ್ವಿವಿಧ ಪ್ರಕೃತಿಯಿಂದ |  
 ದಶ ಪಂಚಮೀಲಾರು ಸಿದ್ಧವಾದವು ಪು |  
 ರುಷಗಾತ್ರಯಿದರಂತೆ ತಿಳಿದು ಕೂಡಿಸುವದು |  
 ಅಸಂಭಾವಿತವಲ್ಲ ಯಿದರವಿನಾಯಿನ್ನು |  
 ಎಸಳು ಶರೀರ ವುಂಟು ವಿಜ್ಞಾನ ಜಿತ್ತುಬುದ್ಧಿ |  
 ಅಶ್ರದ್ಧ ವೈರಾಗ್ಯ ಬಲ ವೀರ್ಯ ಲೋಕಮಂತ್ರ |  
 ವೇಸರನ್ನ ತವ ಕರು ಕಲಾದಿಯಲ್ಕುಂಟು |  
 ಹಸನಾಗಿ ಯಿವುಯೆಲ್ಲ ಸವ್ವಾವಕ್ಷದೊಳಗೆನ್ನು |  
 ಶ್ರೀಸರದಗುಣದಕಾರ್ಯ ಚತುರಮಂಶತ್ವ ತತ್ವ |  
 ಮಿಸರಿಯಾದಮೀಲೆ ವಿರಾಟ್ ಪ್ರತ್ಯೇಕಿ |  
 ವಸುಧಿಗೆ ನಾಭಿಗಿರಿ ಸ್ವರ್ಗ ಭೂಭೂವರಾದಿ |  
 ದಶದಿಕ್ಷೆ ಸೋಳಿಗೆ ತುಪರಿ ರೂಪಾಂತರ ರೂಪ |  
 ಕುಶಲ ಸರ್ವದಕಾಣ್ಣೊ ಪರಮಾಣು ಪ್ರದೇಶ |  
 ವಸತಿ ಯಾಗಿವುನು ಅಂತಿ ಅಂಶಾನಂತ |  
 ಜೆಸಸಬಲ್ಲವರಾರೊ ಈತನ ಮಹಿಮೆ ಮಾ |  
 ಘಸದಲ್ಲಿ ನಿಜರಾದಿಗಳ ಯೆಣಿಸಲಾರದು |  
 ಅಸುರಸಂಹರ ವಿಜಯ ವಿಶಲರೇಯ |  
 ಪಶುಪತಿ ಸುರಿಗೆ ಉತ್ತಮನು ಮಾಡಿದ

ಜತೆ

ಚತುರಮುರು ಧರಿಸಿದ ಶರೀರಯಿನಿತಯಾಗ್ಯ |  
 ಚತುರ ಮೂರುತಿ ತುರ್ಯ ವಿಜಯ ವಿಶಲಸ್ವಿಂದ

||೫||

||೬||

## ಹುಜುಗಳನ್ನರ ಸೃಷ್ಟಿ ಪ್ರಕರಣ

ಅಲ್ಲಿ ಸುಳಾದಿ

ರಾಗ: ಭ್ರೀರವಿ

ದ್ವಿವತಾಳೆ

ಹುಜುಗಳನ್ನರ ಪ್ರಕರಣವನ್ನು ಕೇಳಿಸಿತ್ತು ।  
 ಸುಜನರಿಗೆ ಬಲು ಸುಜನರಯಾಗ್ಯಾ ।  
 ಕುಜನ ಮಾರ್ಗದರವರ ವಾಯವಾರಯಿವರಿಗಿಲ್ಲ ।  
 ರಚೋಗುಳಿಂದ ಮಹಸತ್ಸವರಸಿ ।  
 ತ್ರಿಜಗದೊಳಗೆ ಹೈಂಡೊಂದಂಗವಧರಿಸಿ ವಾ ।  
 ರಿಜಕಲ್ಪ ಪರಿಯಂತ ಚರಿಸುವರು ।  
 ಅಜನ ಪಟ್ಟಕ್ಕೆಸಾರೆ ಚರಮದೇಹ ಚತು ।  
 ಭುಂಜ ಯುಕ್ತ ಜಪಮಾಲೆ ಕಮಂಡಾಲ ।  
 ಧ್ವಿಜಗಮನ ವಾಣಿಪತಿ ಸರ್ವಚೀವಿಗಳನ್ನು ।  
 ಸೃಜಸುನ ಮಹಾಯೋಗ ಜತುರವದನ್ ।  
 ಭುಜಗೇಶ ಭೋಗತಲ್ಪ ಈತನಿಗೆ ಸ್ವಬಿಂಬ ।  
 ನಿಜ ವಾಶದೇವಸೇಂಬೋ ನಾಮವುಂಟು ।  
 ಭಜನೆ ಮಾಡುವ ತನ್ನಕಾರದಂತೆ ।  
 ವೃಜಗುಳ ರೂಪಕ್ಕೀಯ ಭೀದಿಂದ ।  
 ರಜದೂರನಾಗಿ ಹೈಂದರೊಳನಂತಕಾಣತ್ತ ।  
 ಗಜ ಮೊದಲಾದ ತನ್ನ ದೇಹವಿಡಿದು ।  
 ರಜ ಮಾತುರನಲ್ಲ ಸರ್ವವು ವಿಸ್ತಾರ ಹಂ ।  
 ಕಜ ಪಾಣಿಗಿಂತನೊಡಾನಂತ ಕಡಿಮೆ ।  
 ಎಜಮಾನ ಸೀತನಯಾಗ್ಯ ಮುಕ್ತಿ ಲಿ ಸಂಕರುತ್ ।  
 ಇಜ ರೂಪದಿಂದ ಚರಿಯವಿಲ್ಲ ಇತ್ತ ।  
 ಪ್ರಜಗಳಿಗೆ ಯೆವರು ಮುಖ್ಯ ಪ್ರೇರಕರು ವಾ ।

ರಿಜ ನಾಭನೆ ತರುವಾಯದಲ್ಲಿ ಬಿಡದೆ |  
 ಯಜನಾದಿ ಕರ್ಮಂಗಳಿಗೆ ಪೂರ್ಣಫಲಕೇ ಹಾತ್ರರು |  
 ಪ್ರಜಗಳು ಮಾಡಿದ ಪುಣ್ಯಯಿವರಿಗಕ್ಕೂ |  
 ದ್ವಿಜಜಾತಿಯಲ್ಲಿ ಶ್ರೀಷ್ವನಾಗಿಪ್ಪ ಹರಿಯಾ ಮು |  
 ಅಜನಾಗಿ ಜನಿಸಿ ವಿರಾಟದಲ್ಲಿ |  
 ಬಿಜಯಂ ಗೈವನು ಯಿದೇ ದೇಹದಲ್ಲಿ ವಿ |  
 ರಜೆಯಲ್ಲಿ ಮುಣಾಗಿ ವಿಲಿಂಗನಾಗಿ ಸಾ |  
 ಹಜಗತಿ ಘದುವ ಸರ್ವಾಂಗ ಸಾಯುಜ್ಯ |  
 ರಜನಿ ಚರಾದಿ ವಾಸುದೇವಾನಲ್ಲಿ |  
 ಭಜನೆ ಯಿಲ್ಲವು ಶಾಣೋ ಯಿಾತನು ತ |  
 ನುಜ ನಿತ್ತ ಶಾವವನ್ನು ಮನ್ನಿಸಿದ |  
 ವಿಜಯ ಸಾರಥಿ ನಮ್ಮ ವಿಜಯ ವಿಶಲನ ವಾ |  
 ರಿಜ ಪಾದ ಸಂತತ ಮನದಲ್ಲಿಟ್ಟು ಗುರುವೆ

॥೧॥

### ಮಂಟ್ಟತಾಳ

ತೊಂಭತ್ತೀಂಟುಮಂದಿ ಲಾತವ್ಯರು ಶಾಣೋ |  
 ಎಂಬುದು ನಿಜವೇಸ್ವಿ ಪ್ರಾಣಿಗೆ ನನ ಪದವಿ |  
 ಅಂಬುಜ ಸಂಭವಗೆ ಸತ್ಯಲೋಕದ ಪದವಿ |  
 ಉಂಟೋರು ಪ್ರಾರಬ್ಧ ಶತಸ್ಥರೋಂದೆ ಗಣ |  
 ಒಂಭತ್ತು ವಿಧಭಕುತಿ ಇವರಲ್ಲಿ ನಿತ್ಯಾ |  
 ತುಂಬಿ ಕೊಂಡಿಹದು ಅನಾರಬ್ಧ ಕಾಲಕ್ಕೆ |  
 ಬಿಂಬ ನೋಷ್ಟದುಮತ್ತೆ ಕಾಲ ವ್ಯವಧಾನ |  
 ಕುಂಭಿಣಿಯೋಳಗಿವರು ಪುಟ್ಟದಕಾಲಕ್ಕೂ |  
 ಡಂಭಕತನ ನಡತೆ ಸಲ್ಲದು ಸರ್ವರಲಿ |  
 ಅಂಬುಜ ಪತಿ ನಮ್ಮಾ ವಿಜಯ ವಿಶಲ ನಂಭಿ  
 ಚಂಬಿಡದೇ ನೋಡಿ ನಲಿ ನಲಿದಾಡುವರು

॥೨॥

## ರೂಪಕ್ತತಾಳಿ

ಪದಮನ ಜಾಂಡಾವರಣ ಪುಟ್ಟಿದ ಶ್ರೀನಂದಲಿ  
 ಸದಮಲವಾಗಿದ್ದ ಲಾತವ್ಯಜನರೆಲ್ಲ |  
 ಉದುಭೇವಿಸಿದರಂದು ಸೂಕ್ತೇಶ್ವರಿರದಲಿ !  
 ಒದಗಿ ಇವ್ಯತ್ಯೋಂದು ಮೇಲೆ ಮೂರರೆಕೂಡಿ |  
 ಅದುಭೂತವಾಗಿದ್ದ ಅನಿರುದ್ಧನಿಂದಲಿ |  
 ಮುದನಾರಿತಕ್ವ ಆರಂಭಿಸಿ ಕೊಂಡು |  
 ಇದೆಯಿದೆ ಗಾತ್ರದಲಿ ಅಭಿವಾಣಿಗಳಹುದು |  
 ಅಧಿಷ್ಠಾನರಾಗಿ ಅಲ್ಲಿಗಲಿಗೆ ಯಿದ್ದ |  
 ಮುದದಿಂದಲಿ ತಮ್ಮಸಾಧನ ಮಾಡುವರು |  
 ಎದುರಿಲ್ಲ ಈ ಜನಕೆ ಸೂಲದೇಹ ಬರುವ ||  
 ದದುಕಾಣೊ ಮನೋಮಯ ಮುಖ್ಯಪಾಣ |  
 ವಿಧಿಗಳಿಂದಲಿಸಿದ್ದ ವಿಶೇಷಜ್ಞಾನಿಗಳು |  
 ಪದೋಪದಿಗೆ ಅಯತಾಭಸಂಶಯ ವಿಲ್ಲ |  
 ಮಧು ವೈರಿಯ ಕರುಣ ನತ್ಯಂತ ಯಿವರಲ್ಲಿ |  
 ಪದವಿ ಯೇದುವದಕ್ಕೆ ತರತ್ಯಮ್ಮ ವೇಳಂದುಂಟು |  
 ನಿಧಿ ಪ್ರಥಾನ ಹರಿ ವಿಜಯ ವಿಶಲನಲ್ಲಿ |  
 ವಿಧ ಬಹು ವಿಧದಿಂದ ಚಿತ್ತ ಪೂಂದಿಸಿಯಿವ್ಯರೋ

॥೫॥

## ರ್ಯಾಂಸಿತಾಳಿ

ವಾಸುದೇವನಿಂದ ಒಂದು ಸೂಕ್ತದೇಹ |  
 ಲೇಸಾಗಿ ಬರುವದು ಪ್ರಥಮದಲ್ಲಿ |  
 ಭಾಸುರ ಅನಿರಃದ್ಧ ದೇವನಿಂದಲಿ ಪ್ರ |  
 ಕಾಶಿಸುವಗಾತ್ರ ಮೂರೋಂದು ಮೂರು |  
 ಈ ಮು ಕೆಳೆದು ಮುಂದೆ ಇವ್ಯತ್ಯೋಂದು ಮುಂದೆ |

ಕೊರೆಗಳು ಶೇರಿದವು ವಾಟೀಕಗೆ |  
 ತೋಷದಿಂದಲಿ ಸೋಡಿ ಅನಿರುಧ್ಧನಿಂದ ಅಜ |  
 ಗಾ ಶರೀರಗಳು ಅಪ್ಪಿನಿಂಶತಿ |  
 ವಾಸುದೇವನ ದೇಹ ವಂದುಗೂಡಿಸಿ ಯೆ |  
 ಉಸಿದರೆ ವಂದು ಕಡಿಮೆ ಮೂವತ್ತು |  
 ಭೂಷಣ ವಾಗಿಹವು ಪ್ರತ್ಯೇಕ ಪ್ರತ್ಯೇಕ |  
 ಲೀಕ ಬಿಡದಲೆ ಸೂಕ್ತ ಲಿಂಗೋವಾಧಿ |  
 ಆ ಸತ್ಯ ರಾಜಸ ತಾಮಸದಲ್ಲಿ ವೋಂದೊಂದು |  
 ಮೋಸವಿಲ್ಲದೆ ಮಹದಲ್ಲಿ ವಂದು ತೈ |  
 ಜಸ ಹೈಕಾರಿಕ ತಾಮಸ ಕೂಡಿದಲ್ಲಿ |  
 ಸೂಸು ತಿಪ್ಪಿನು ಮೂರರಲ್ಲಿ ಮೂರು |  
 ಶಾತ್ಮಿತವಾಗಿ ಮನಸಹಿತ ಇಪ್ಪತ್ತೊಂದು |  
 ಆಸಮಸ್ತ ಚತುರ್ವಿಂಶ ತತ್ವದಲಿ |  
 ವಾಸವಾಗಿ ಇಪ್ಪತ್ತೊಂಟು ದೇಹದಿಂದ |  
 ಹಾಸ ವೃದ್ಧಿಗಳಲ್ಲ ಅಯಿತಾಫಜಾನ |  
 ಆ ಶರೀರಂಗಳು ಭೇದಮಾತ್ರವೇ |  
 ಕೇಶವಾಚ್ಚತನಂತ ವಿಜಯ ವಿಶಲ ರೇಯನ |  
 ರಾಶಿ ಗುಣಗಳನು ಎಣಿಸುವನು ವೇದೋಕ್ತದಲಿ

॥೭॥

### ಶ್ರೀವಿಡಿ ತಾಳ

ಮೊದಲು ಪುಟ್ಟಿದದೇಹ ಮಹತತ್ವತ್ತಕ ವೆನ್ನಿ !  
 ಅದರ ತರುವಾಯ ಮಹಾಂಕಾರವೇ !  
 ಇದೆಯಿದೆ ಪ್ರಕಾರ ಒಂದರ ಮೇಲೆ ವೋಂದು |  
 ಒದಗಿ ಕೊಂಡಿಸ್ತವು ಸೂಕ್ತವಾಗೇ |  
 ಅದು ಭೂತ ಅಂಶಿ ಅಂಶಗಳಿಂದ ಯಿನಿತು |  
 ಅದದು ಕಾಣೋ ತತ್ವ ಪುಟ್ಟಿದ ಮುನ್ನವೇ !

ವಿಧಗೆ ಈ ಪರಿಯುಂಟು ಸೃಧಿತ ತತ್ವದ ತನಕ |  
 ವಿಧಿ ನಿಸೇಧ ಯಿವರಿಗೆ ಯಿಲ್ಲವೇ |  
 ಮುದಿಂದ ಕರ್ಮಗಳು ಮಾಡುವರು ಹರಿಯ ವಾ |  
 ದದ ಧ್ಯಾನ ಪ್ರವಾಹ ರೂಪದಲಿ |  
 ಹಮುಳನೆ ಕೇಳಿಸರಿ ಯೆಂದಿಂದಿಗಾದರು |  
 ಚದರಿ ಪೋಗದು ಜಿಞ್ಣನ ಸಂಸಾರದೀ |  
 ಉದರಕೊಳ್ಳೇಷುಗ ಪದವಿ ಬೇಡುವರಲ್ಲ ಮು |  
 ತ್ತದಕೋ ಹರಿ ಪ್ರೀತ್ಯಧರ ಬಯಸುವರು |  
 ಮಧುರ ಪುರದರಾಯ ವಿಜಯ ವಿಶಲ ರಂಗನೆ |  
 ಸುಧೀಯಲ್ಲಿ ನೆನೆಸುವ ಬ್ರಹ್ಮಾನಂತರೂಪ  
||೨೫|

### ಅಟ್ಟಿ ತಾಳ

ಜಿಞ್ಣನ ಪ್ರಾನ್ಯತ್ತರ ಬ್ರಹ್ಮನ ಸಾಧನ |  
 ಆಸಂದ ವಾಗಿದೆ ಯಿಷ್ಟಾನಿಷ್ಟವೆಂದು |  
 ಏನಂಬೆನಯ್ಯಾ ಈತನಿಗೆ ನಿಷ್ಠಾಮುಕ |  
 ನಾನಾ ಸಂಕಲ್ಪವು ಮುಖ್ಯ ಹರಿಯ ಗು |  
 ಜಾನು ಸಾರವಾಗಿ ಅಸ್ಯ ಪ್ರೇರಣ ಸಲ್ಲ |  
 ದಾನವರಿಗೆ ಭೀತಿ ಬಟ್ಟದ್ದು ಭಯ ಆ |  
 ಜಿಞ್ಣನಾ ಶೋಕಂಗಳು ತೋರಿದುದೆಲ್ಲ |  
 ಭಾನು ಮಧ್ಯಗತವಾಗಿ ತೋರಿದಂತೆ |  
 ಮಾನವರಿಗೆ ಕಾಣಿಸುವದು ನೋಡಲು |  
 ವಾಣಿಯರಸನಿಗೆ ದೋಷಲೇಶವಿಲ್ಲ |  
 ಏನಂಬೆ ಜೀವಕೋಟಿಗಳಲ್ಲಿ ಮೂರೊಂದು |  
 ಅನನನಿಗೆ ಲಿಂಗವಿರಲು ವಿಲಕ್ಷಣ |  
 ಜಿಞ್ಣನ ಕಾರ್ಯಪ್ರೇಯ ಆವಾವಕಾಲಕ್ಕೆ |  
 ಮಾನಿತನಾಗಿ ಮುಕ್ತಾರೋಳಗಿರುತ್ತವು |  
 ಶ್ರೀನಾಥ ವಿಜಯ ವಿಶಲನ ಪಾದಪದ್ಮ |  
 ಧ್ಯಾನವ ಮಾಡುವ ಸರ್ವಚೀವಾದಿಯಲ್ಲಿ |

ಅದಿತಾಳ

ಚೊಮ್ಮಾಂಡ ವ್ಯಾಪ್ತರೂಪ ಚೊಮ್ಮಾಂಡಂತರ ರೂಪ |  
 ರಮೇಶ್ಯರಸನ್ನ ನಾಭಿಯಿಂದ ಬಂದರೂಪ |  
 ಸುಮೃಷ್ಟಿಸರ ವಿಡಿದು ತ್ವಣಿವಾದಿಗಳಲ್ಲಿ |  
 ಸಮಾನವಾಗಿಪ್ಪ ಸತ್ಯಲೋಕದರೂಪ |  
 ಕ್ರಮಾನುಸಾರ ಶೇಶಾದ್ಯರನು ಪುಟ್ಟಿಸಿದನು |  
 ಅಮೃಮೃ ಈತನ ಶಕ್ತಿ ಕೊಂಡಾಡಲೋಕನೆ |  
 ಅಮೃಹಾತತ್ವವಿಡಿದು ಸೂಕ್ಷ್ಮಾಧಿಲ ಸತ್ಯತ (ಸಮೇತ)  
 ಸಂಮೃಂಥವಾಗಿ ತಾನೆ ವ್ಯಾಪಿಸಿ ಕೊಂಡಿಪ್ಪ |  
 ರಮ್ಮವಾದ ಪ್ರಕೃತಿ ತನಕಭಾಗನ ಅನೇಲೆ |  
 ಅಮೃಪಿಸಿ ತಿಳಿ ನೂರುಮಡಿ ವ್ಯಾಪ್ತತ್ವ |  
 ಹಮ್ಮನ ದ್ವೇವ ಸಿರಿ ವಿಜಯ ವಿಶಲರೇಯ |  
 ಚೊಮ್ಮವಾಯು ಲಾತವ್ಯ ಮಿಕ್ಕಾದ ಖುಜಗಳಕಾವಾ

||೭||

ಜತಿ

ಎಲ್ಲಿಂದುದ್ಭವರೆಲ್ಲಾ ಅಲ್ಲಿಗಭಿಮಾನಿಗಳು |  
 ಬಲ್ಲಿದ ವಿಜಯ ವಿಶ್ವಲನು ಬಲ್ಲನು ಕಾಣೋ

||೮||



ಸೂತ್ರ ಸೃಷ್ಟಿ

ಕೇವಲ ಪ್ರಳಯಾಷ್ಟು ಮಲ ಲಲ ವರ್ಣದ ರಾತ್ರಿ ಕಡೆಭಾಗ ಆರೆಂಬಿಸಿ  
ಅಜನೆ (೧೦) ವರ್ಣ ಪರಿಯಂತ ಸೂತ್ರ ಸೃಷ್ಟಿ ವಿಸ್ತಾರೆ ವಿಚಾರ

### ೨೯) ಸುಳಾಡಿ

ರಾಗ:

ಧ್ವನತಾಳ

ಪ್ರಳಯೋದಕದಲ್ಲಿ ಯೇಕೋ ನಾರಾಯಣ ।  
ಮಲಗಿದಾ ತನ್ನಯಾ ಲಲನೆ ಸಹಿತ ।  
ಜಲಜಾ ಮಿತ್ರನ್ನ ಬಳಯಾಕಳಸಿಧಿಯಿದ್ದಂತೆ ।  
ನೆಳಿನನಾಭನ್ನ ಬಿಗದಪ್ಪಿ ಆ ತನ್ನ ತೋಳ ।  
ಕೆಳಗೆಯಿಪ್ಪಳುಲಕುಮಿ ಪ್ರೋಳಯಾದಲೆ ।  
ಸಲಭಾ ಪರಮ ಮಂಗಳನಾದಾ ಆಗಣತಾಂ ।  
ಬಳುತಾ ದೊಂಷಗಂಧದೂರ ಸುಗುಣ ।  
ಜಲದಿ ಶ್ರೀಬ್ರಹ್ಮಾದಿ ಚೇತನ ರಾಶಿಗೆ ನಿ ।  
ಜ್ಯೇಷ್ಠ ನಿರವಧಿಕಾ ಸಪ್ತೋತ್ತಮ ।  
ಬಲುಜೋಗಾತನು ಸ್ವಪ್ನದರಲ್ಲಿ ನಾಭಿವಾಮಾ ।  
ಬಲಭಾಗ ವಿಡಿದು ಮುಕ್ತಾ ಮುಕ್ತರ ।  
ನಿಲಿಸಿ ಕೊಂಡುನೆಲಿವಾ ಶ್ರೀವಿಧಜೀವಿಗಳನ್ನು ।  
ಧಳಧಳಿಸುತ ಸಣ್ಣಬಾಲಕನಂತೆ ।  
ಹಲವು ಮಾತೇನು ಕೇಳಿ ಪರಶಬ್ದ ವಾಚ್ಯವರುಷ ।  
ಗಳ ಪರಿಯಂತ ಕೇವಲ ಪ್ರಳಯಾ ।  
ತೆಳಿವಾ (ದವ) ದಾರೋಳಗೆ ಅಷ್ಟವು ಭಾಗಾಮುಂದೆ ।  
ಚೆಳಗುವದಕ್ಕೆ ಯಿರೆ ಶ್ರೀಸ್ತುತಿಸೆ ।  
ಮಲಗಿದವನು ಎಚ್ಚಲ್ಲೊಪಾದಿಯಲಿ ಸ ।  
ಕೆಲ ಭಾಗ್ಯವಂತ ಸೃಷ್ಟಿಕಾಲಾನೋಡಿ ।

ಕಲಕಾಲ ಅವ್ಯಾಕೃತಾಗಗನೆ ಏಕಾಪಂಚಾ |  
 ಶಲೆ ಪ್ರೇಗಲಾಗಿ ಅದಕೆ ವ್ಯಾತ್ಸಮಾ |  
 ಉಳಿದ್ದನಾಮಾವರ್ಣ ಮೂಲಜಡ ಪ್ರಕೃತಿ |  
 ಅಳಿಯಾದಿಪ್ರಾಪ್ತ ಕಾಲಾವೇದಾಷಹಿತೆ |  
 ಅಲವಾಮೂರುತ್ತಿ ಸಿರಿ ವಿಜಯ ವಿಶೇಷ ಯಿ |  
 ರಳು ಕ್ರೀಡೆಯಾಡಿದ ಸಲೆ ಮುಕ್ತರೆ ಸಂಗದಲ್ಲಿ

॥೮॥

### ಮಂಟ್ಟತಾಳ

ಚತುರ ಚತುರ ವಿಂಶತಿ ದಶರೂಪ |  
 ಶತಸಾಸಿರದೂಪ ಹಿತದಿಂದಲಿ ಶ್ರೀ |  
 ಪತಿ ಯಾಗೆ ಈ ಲಕ್ಷ್ಮಿ ಅತಿಶಯದಲಿ ಆ |  
 ಪ್ರತಿ ರೂಪಗಳನಿತ್ಯ ಚತುರೆಧರಿಸಿ ಆ |  
 ಚ್ಯಾತನು ಹಯನಾಗೆ ರತ್ನನಾಕರನಸುತ್ತೆಯಿದೆ ಧೈನಿಸಿದಳು |  
 ಮಿತಿಯಿಲ್ಲದೆ ದೇವತಿ ಗಂಥವರು ಅತ್ಯಾಳರಾಕ್ಷಸಯಕ್ಕೆ |  
 ಮತಿ ಗುಂಪ್ಯಕ ಸಂತತಿಸಿದ್ಧರು ಮುನಿ |  
 ಖತಿ ಗೊಳಿದಾಸ್ತರ ಸತಿಯಾರು ನೋದಲಾಗಿ |  
 ಚಿತು ಶರೀರಗಳು ಶತಾನಂದ ತಮ್ಮತಮ್ಮೆ |  
 ಸತಿ ಸಮೈಳವಾಗಿ ಮಿತಿಯಿಲ್ಲದ ರೂಪಾ |  
 ಧೃತರಾಗಲು ಯಿತ್ತೆ ಕೃತಲೀಲಾನಮ್ಮೆ ವಿಜಯ ವಿಶೇಷ ಆ |  
 ದ್ವಿತೀ ಶಕ್ತಿತುತ್ತಿಪರಿಗೆ ಹ್ರೇಸದೊೇ

॥೯॥

### ರೂಪಕತಾಳ

ಹರಿಯಿಚಾಷ್ನನುಸಾರ ಸುರರಾದಿಗಳು ರೂಪ |  
 ಧರಿಸಿದ ತರುವಾಯಾ ಹರಿಶುದ್ಧಸತ್ಯದಲ್ಲಿ |  
 ಸರಿತ ಪರ್ವತ ವೃಕ್ಷ ರತ್ನನಾ ಹೇಮಾರಜತ |  
 ಧರುಣಿ ನಾನಾಸ್ವರ್ಗ ಶರಧಿ ನೋದಲಾಗಿ |

ವಿರಚಿಸಿಯದರೊಳು ಹರಿತಾನೆಸಿರಿಸಹಿತ ಜಲ |  
 ಚರ ರೂಪಗಳು ಕಿರುನೆಗೆಯಿಂದಲಿ |  
 ಕರುಣಾಕರ ದೇವ ಧರಿಸಲು ಬೋಮಾಡಿ ಮು |  
 ಕ್ರಿರುಧರಿಸಿದರು ತರುವಾಯ ಶಿಲ್ಪ ಶಾಸ್ತ್ರವನು ತನ್ನ |  
 ವರಿಗೆ ಅರುಹಿದಾಕ್ಷೇಣದಲ್ಲಿ ಗ್ರಾಮಾರಣ್ಯ ಪಶು |  
 ಅರಷು ಸಾಮಂತ ರೂಪಗಳೆಲ್ಲ ಧರಿಸಿದ |  
 ಹರಿತಾನೆ ಬೋಮ್ಮನೆ ಪ್ರಥಾನಿಯ ಮಾಡಿ |  
 ಪರಮವುತ್ತಮರ ಪ್ರಜೆಗಳಂತೆ ಕಲ್ಪಿಸಿ |  
 ಸಿರುತ ತಮಸಿನಲ್ಲಿ ಬಿದ್ದ ಮುಷ್ಟ ದೈ |  
 ತ್ಯಾರ ಕಳ್ಳರನಮಾಡಿ ಅವರವರಿಗೆ ಸಿ |  
 ಮ್ಮಾರವನ್ನು ಹಚ್ಚಿಸಿ ಖಳರ ಸದೆ ಬಡಿದು |  
 ನೆರೆದಾ ವಾಣಿಷ್ಟ ಮಿಕ್ಕಾದ ಕರ್ಮಗಳಲ್ಲಿ |  
 ಕರುಣಾಸಾಗರಹರಿ ಅನೇಕ ಶ್ರೀ (ಸ್ತ್ರೀ) ರೂಪ |  
 ಧರಿಸಿದಾ ಸರರೆಲ್ಲಾ ಅದರಂತೆ ಯಾದರು |  
 ಪರಿ ಪರಿ ರೂಪಗಳು ಪುನರಪಿ ಅಡಗಿಸಿ |  
 ಪುರುಷ ರೂಪನಾದ ಭಕ್ತರವೈಜಗಾಡಿ |  
 ವರಯಾಗಾಧ್ಯಾಯನ ಇತಿಹಾಸಾ ಪೌರಾಣಾ |  
 ಸರಿ ಸರಿ ಬಂದಂತೆ ಹರಿಯೇ ಸೇವಿಸಿ ಯೆಲ್ಲ |  
 ಪರಮ ಭಾಗವತರ ಸ್ತ್ರೀಯ ವಿಜಯ ವಿಶಲ |  
 ಮರಿಯಾದೆ ಯಿಲ್ಲದ ಚಿತ್ರ ವೈಚಿತ್ರೆ |  
॥५॥

### ರ್ಯಾಂಪಿತಾಳ

ರಾತ್ರಿಕಡೀ ಭಾಗದಲ್ಲಿ ವೇದಾಭಿಮಾನಿ ದುರ್ಗೆ |  
 ಸೈತ್ಯತ್ರ ಮಾಡಿದಳು ಪುನರಪಿಯಲ್ಲಿ |  
 ವಾತ್ರ ಅವಾತ್ರ ಜೀವರ ಸೋಡಿ ಅವರಿಗೆ |  
 ಗಾತ್ರವನು ತಂದಿತ್ತು ಮಾಡಿವದೆಂದೂ |

ಫಾತ್ರಲಘುಕಮ್ರ ಯಿದ್ದರೆ ವಿಸಾರ್ತ  
 ಧಾತ್ರಿಯೊಳುಹರಹಿ ಸ್ವಜಿಸಿನಲು |  
 ಸತ್ರಾಣತಾನಹುದೊ ಸತ್ಯಸಂಕಲ್ಪ ಪ |  
 ವಿತ್ರಭಕ್ತರ ಮ್ಯಾಲೆ ದಯವ ನೇನದೂ |  
 ಈ ತ್ರಿವಿಧಿಜೀವರ ಸ್ವರೂಪ ಪ್ರಕಟಿಸಿ |  
 ಮಾತ್ರಕಾಲಾ ಪ್ರಭೇಧದಿಂದ ನಡಿಸಿ |  
 ಮೃತ್ಯತನದಲಿ ಶೂರದು ಅವರವರ ಕಮ್ರ ಕಂ |  
 ಸ್ಯತ್ರ ವಾಗೋಡಿಸೆಂದು ವೈಹಿಸಿ (ವಹಿಸಿ) |  
 ಸೂತ್ರನಾಮಕ ಮರುತ ನಿಸ್ಯೇಸಿದಂತೆ ಸ |  
 ವರ್ತ್ರರನು ಕರುಣೆಸುವ ಕವಟಿಲೀಲಾ |  
 ಸೂತ್ರಧಾರಿನಮ್ಮ ವಿಜಯ ವಿಶಲ ಲೋ |  
 ಕತ್ತಯದಲ್ಲಿ ಪ್ರಾಣನಾವಶ ವಾಗಿಯಷ್ಟು

||೪||

### ತ್ರಿವಿಧಿತಾಳ

ಹರಿಯಾ ರೂಪೆಗಳ ಅಭಿವೃತ್ತಿ ಆತುಮಸ್ಸಿಪ್ಪಿ |  
 ಸಿರಿಯಾಗುವುದು ಯರಡಾನೇಸ್ಯಷ್ಟಿ |  
 ಮೂರನೇ ಜಿವರಿಗೆ ಸ್ಥಾಲದೇಹ ಕೊಡುವದು |  
 ಎರಡೊಂದು ಸ್ಯಷ್ಟಿ ಮಿಶ್ರಾಯೆನಿಮುವದು |  
 ಅರಿವದು ಘಟಾದಿಗಳ ಸ್ಯಷ್ಟಿನಾಲಕನೇಡು |  
 ಕರಣಿ ಕೊಳ್ಳುತ್ತಲಿದೆ ಕೇವಾಲಾಯೆಂದು |  
 ಪುರುಷ ರೂಪಾಗುತಲೆ ವಾಸದೇವ ಸಂ |  
 ಕರುವಣ ಪ್ರದ್ಯಮ್ಮ ಆನಿರುಧ್ನನು |  
 ಮಿರಗುವ ನಾಲ್ಕು ಮೂರುತ್ಯ ವ್ಯಾಪಾರ ಏ |  
 ಸ್ತ್ರಿಸನ್ನೆ ಗತಿ ಕತ್ತರಿ ಉತ್ಸತ್ತಿ ಸಿಂಹ ಸಂ |  
 ಹೃದಕೆ ಒಡೆಯರಾಗಿ ಜಗವೆಲ್ಲತುಂಬಿ ಸಾ |  
 ಚರಾ ಚರದಲಿ ಬಿಡದೆ ನಡಿಸುವರು |

ಎರಡೆಂಟು ಕಳೆವುಕ್ಕು ದೇಹಕೆ ಕಾರಣ |  
 ವಿರಜಾನದಿಯ ಪಡೆದಾ ವಾಸುದೇವ |  
 ಶರೀರ ಬೆವರಿಂದ ಸಿದ್ಧ ಸಾಧನ ಜೀ |  
 ವರಿಗೆ ಉಪಕಾರ ಪ್ರೇಲಿದು ಕೇಳಿ |  
 ಹರಿತಾನೆ ಒತ್ತುಮೂತ್ರ ಯಾಗಲು ಪದ್ಭವುಂ |  
 ದಿರೆ ಮಾಯಾ ಜಯಾಕೃತಿ ಶಾಂತಿ ರೂಪ |  
 ಧರಿಸಿ ಪ್ರಥಂಕುರಾಗಿ ತನ್ನ ಗಂಡನ ಕೂಡ |  
 ನೇರದು ಸಂತಾನ ಪಡದಳಂದು |  
 ಪುರುಷನಾಮಕ ಬ್ರಹ್ಮ ಸೂತ್ರಾಖ್ಯವಾಯು ಮಿಗಿ |  
 ಲಾರನ ಪೆತ್ತ ಇಯ್ಯ ಕ್ರಮದಿಂದಲಿ |  
 ಸರಸ್ವತಿ ಯೆಂದೆಂಬೊ ಪ್ರಕೃತಿ ಮತ್ತೆ ಶ್ರದ್ಧ  
 ವರ ಕನ್ನಿಕಿಗಳ ಕೃತಿಯಾಗಿ ಪಡೆದೆ |  
 ಜರಿತೆ ಏನಂಬಿನೊ ಅವರವರಿಗೆ ಮದುವೆ |  
 ಸರಸದಿಂದಲಿ ಮಾಡಿ ನಿಮ್ಮೋಳು ನೀವೇ |  
 ಸರಿಯಾಗಿ ಬೀಯಾ ಬಿಜ್ಞರ ತೆರದಿಂದ |  
 ಪರಿ ಪರಿ ಲೀಲೆಯ ತೊರುತಲಿ |  
 ತರುಳಂಬಾಗಿಯಿವ್ವ ವಿಜಯ ವಿಶಲನಿಗೆ |  
 ಸರಿಯಾದ ಧೋರಿಗಳ ನಾನೆಲ್ಲಿ ಕಾಣೆ

||೫||

### ಅಟ್ಟಿ ತಾಳಿ

ಪುರುಷನಾಮಕ ಬೊಮ್ಮಾ ಪುಟ್ಟಿದ ಎರಡನೆ |  
 ವರಷಕೆ ಪ್ರಥಾನಮಾರುತ ಪುಟ್ಟಿದನಯಾಗ್ಯ |  
 ಮರಕೆ ಬೊನ್ನುನ ರಾಣಿ ಶ್ರದ್ಧಾದೇವಿ ಈ |  
 ವರು ತ್ರಯ ವರುಷಕೆ ಜನಿಸಿದರು ನಾ |  
 ಲ್ವಾರು ತತ್ತ್ವಭಿಮಾನಿಗಳು ಕಾಣೊ |  
 ಸರಸ್ವತಿ ಪುಟ್ಟಿದ ಎರಡನೆ ವರುಷಕೆ

ಉರುಗಾಕಾರ ಜೀವ ಕಾಲನಾಮಕನೇಂಬೊ |  
 ಗರುಡನುದ್ವಿನಿಸಿದ ರಜ ವಾಯುವಿನಿಂದ |  
 ಸರಿಯಿಲ್ಲದೆ ವಾಸುದೇವನ್ನು ತನುಜಗೆ |  
 ವರುಷ ಏಳಾದವು ಅಹಂಕಾರ ತತ್ವಕೆ |  
 ಕರಸಿಕೊಂಡರು ಅಭಿವಾನಿಗಳುಯೆಂದು |  
 ಹರಿಗೆ ಹಾಸಿಕೆ ವಾಹನರಾಗಿ ಜಗದೊಳು |  
 ಮೆರದಾರು ಯಿತ್ತಲೊಂದು ಚರಿತೆಪುಂಟು |  
 ಪುರುಷಾಖ್ಯನೇಂಬಜನಿಂದ ಬಲಾತ್ಮಕೆ |  
 ಮರುತ ಸೂತ್ರನು ಭಾರತಿ ಜನಿಸಿದರು |  
 ಮರಕೆ ಯಿನರಿಗೆ ಗರುಡ ಶೈಷ ಪುಟ್ಟಿ |  
 ದರು ಇವರಿವಾರರು ಪ್ರೋಂದು ದೇಶಿಯಲ್ಲಿ |  
 ಪರಮ ಪುರುಷನಾದ ವಿಜಯ ವಿಶಲ ಹರಿಯ |  
 ಪರಿ ಪರಿ ಸೋಚಿಗದ ಯೆಣಿಸಾರಾಲಳವೆ

॥५॥

### ಅದಿತಾಳ

ಖಗ ಶೈಷರುತ್ಪತ್ಯವಾದ ಒಂದು ಪರುಷಕೆ |  
 ಜಗದಿಕೆ ಹರಿ ಯಿಂಜಿಯಿಂದ ಆದ್ವ ಬೊಮ್ಮು |  
 ಮಗನಾದನು ಪ್ರದ್ಯಮುಗೆ ಪ್ರಸರಣಿ |  
 ಶ್ರೀಗಣಾಭಿಮಾನಿಯು ವಾಣಿಯಲ್ಲಿ ತಾಸೆ |  
 ಮಗನಾದ ಸೂತ್ರನಾಮಕ ವಾಯುಸಮುತ್ತ |  
 ಶ್ರೀಗುಣದಲ್ಲಿ ಒಂದೊಂದು ಬಾಗರೆ ಬಾಗರೆ ಮುಂದು |  
 ಒಗೆ ರೂಪಾದನು ರುದ್ರವೈಕಾರಿಕ |  
 ಮಿಗೆ ಶೈಜಸ ಅಹಂಕಾರನು ಯೆಂದೆಂಬೊ |  
 ಪ್ರೋಗಳಾಲಳವೆ ತನ್ನಸ್ತ್ರೀಸಹ ಪುಟ್ಟಿದ ಪ |  
 ನ್ನಗ ಜೀವ ಮುಖ್ಯಪಾರಣಾ ಪುರುಷ ನಾಮಕ ಚೊಮ್ಮಾತ್ತ | ನಾಲ್ಕು  
 ಹೊಗನೀಂದ ಕ್ರಮವಿಡಿದು ಒಂದೊಂದು ಗುಣಧರಿಸಿ |

ಅಗಣಿತ ಲೀಲೆಯನ್ನು ತೋರಿದ ಮಧ್ಯದಲ್ಲಿ |  
 ವಿಗಡ ವಿಷವನುಂಡ ನೂಲವಾಯ ಮತ್ತೆ  
 ಖಗಣೆಂಬೊ ಕಾಲನಿಂದ ವಿಷ್ಪನ್ನೇನ ಜಯಾ  
 ದಿಗಳು ಪಾಷಾದರು ಪುಟ್ಟಿದರಿಯಾಗಿ ಜೀ |  
 ವಿಗಳು ಸೂತ್ರಲದೇಹ ಯಿಚ್ಚಿತ್ತಸುವರಾಗಿ |  
 ನಿಗಮ ವಿನುತ ಶ್ರೀ ಹರಿಯ ಅನುಷ್ಠಾದಿಂದ |  
 ಅಗಣಿತ ಜೀವರು ತಮ್ಮ ತಮ್ಮ ಅಂಶವಿಂದ |  
 ಸೊಗಸಾಗ ಪ್ರದ್ಯಮ್ಮ ದೇವರ ವುದರವ |  
 ಶೆಗುತ ಪ್ರವೇಶವಾದರದು ವೇಳುವರಾರು |  
 ಭೃಗುಮುಸಿ ಬಲ್ಲಾನಮಾತ್ರ ವಿಜಯ ವಿಶಲರೀಯ |  
 ಯುಗ ಯುಗದಲ್ಲಿ ಸಿಜ ಭಕ್ತರ ಹರಿಸಾಲಿವ

||೭||

ಜತೆ

ಸೂಕ್ತ ಸೃಷ್ಟಿಯೆನ್ನೀ ಅಜಗೆ ಹತ್ತನೆ ವರುಷ |  
 ಈ ಕ್ಷಮಾಧರದೇವಾ ವಿಜಯ ವಿಶಲರೀಯಾ

||೮||



30) ಸುಳಾದಿ

ರಾಗ : ಕಾಂಚೋಡಿ

ಧುವತಾಳ

ಗುಣಕಾಲಾದೇಶಾತೀತ ವ್ಯಾಪ್ತ ಪ್ರಕೃತಿ ರಮಣ |  
 ಪ್ರಣವ ಮೂರುತಿ ಬ್ರಹ್ಮಾಭಿದಾ |  
 ಗಣ ರಹಿತಾನಂದ ಸಾಂದ್ರ ವಟಿಕತ್ತ ಶಾಯಿ ನಾರಾ |  
 ಯಂ ಯೇಕಮೇವ ಮೇಲುದೇವ |  
 ಅಣಾಮಹತ್ತ ಯುಗಪದಿ ರೂಪಾನಂತರೂಪ |  
 ಪ್ರಣಾತಾರ್ಥಿದೂರ ಪ್ರಭವೆ ಸುಶುಭೆ |  
 ಜನಮು ಮೃತ್ಯುಂಜಯಾರಾತಿ ಸಂ |  
 ಪೂರ್ವೀಶ್ವಯರ್ಥಾನ ರುಗೃಶುಭ್ರ ರಕ್ತಪೀತ ನೀಲಾ |  
 ಇನಶಶಿ ಅಗ್ನಿನಾನಾವರ್ನ ವಾರಿಜನಯನ |  
 ತೃಣಜೀವ ಪರಿಯಂತ ಚೇಪ್ಪುಪ್ರವದ (ಪ್ರದ)  
 ಅನುಕಂಪನಾ ಅದಿ ಅನಾದಿಸ್ವಾತಂತ್ರು |  
 ತನು ರೂಹಸರ್ವಗಾನಂದ ಪರಮಾ |  
 ಮಣಿಗಣ ಬೂಷ ನಾನಾವಸ್ತುಭಿನ್ನಾ ನಿದೋಷೇ |  
 ಆನಿಮಿತ್ಯ ಬಂಧು ನಿಮಿತ್ತದೇವ |  
 ಮಣಿದುನಮಿವೆನಿನ್ನ ಮಹಶಕ್ತಿ ಲೀಲಿಗೆ |  
 ಮನದೊಳಗಾಡುವ ತತ್ವಾಧೀಶಾ |  
 ವನಜ ಸಂಭವಸ್ಯೇಯ್ಯ ವಿಜಯ ವಿಶಲರೀಯ  
 ಎಣಿಸಿ ವೇಳುವರಾರು ನಿನ್ನ ಉನ್ನತಕ್ಕೀಯ

॥८॥

ಮ ಟ್ಟ ತಾ ಳ

ಸರಸಿಜ ಸಂಭವನ ಮಾನದಿಂದಲಿ ಯೇಳು |  
 ವರೀಪರುಷಮಾಯಲೆ ಎಂಭತ್ತುಹಿಂದಾಗೆ |  
 ಇರಳು ವಂದುಯಾವು ಉಳಿದಿರೆದುಗಾರ ಈ |

ಹರಿಯಾಸ್ತು ತಿಯ ಮಾಡಿ ಬಿನ್ನಪಕ್ಕೆಕೊಂಡು |  
 ತರುಣೀಯಸಂಶ್ಯಾಸಿ ತವಕದಿಂದಲಿಯೆದ್ದು |  
 ಪುರುಷರೂಪವನ್ನು ಪ್ರಫಮದಿಂದಲಿತಾನೆ |  
 ಧರಿಸಿದ ನೀತನೇ ವಾಸುದೇವನೆಂದು |  
 ಕರಿಷಿದನಾದಿಯಲ್ಲಿ ತಮ ಪರಿಹರಿಸಿದನು |  
 ಧೂರೆಯಂದೆನಿಸಿದ ಸೂಕ್ತ ಅವ್ಯಕ್ತಕ್ಕೆ |  
 ಮರುಳೆ ಈವಾಸುದೇವ ಚತುರತನದಲ್ಲಿ |  
 ಎರಡೆರಡೆಂದು ರೂಪವನೆಧರಿಸಿ |  
 ಜರಿಯ ತೋರಿದ ಸೋಡಿ ಗುಣಕ್ಕೊಭಕೆ ರೂಪ |  
 ಸಿರಿ ನಾರಾಯಣದೈವ ನಾಮಕನೆಂದು ಸರುವದ ಶ್ರಾಗಳುವರು |  
 ಪುರುಷ ಪ್ರದಾನೇಶಾ ವಿಜಯ ವಿಶಲರೇಯ |  
 ಪರಿ ಪರಿ ಸರ್ಗವನು ಮಾಡಿದ ಲಿಂಗದಿಂದ

॥೨॥

### ಶ್ರೀವಿಧಿ ತಾಳೆ

ಜೀವಾವರಣ ಪ್ರಕೃತಿ ಸಾಮ್ಯವನೇ ಬಿಡಿಸಿ |  
 ದೇವನಾರಾಯಣ ವೈಷಣಿವ |  
 ಶ್ರೀವಿಧ ಪರಮಾಣ ಪುಂಜಗಳೊಂದಿಸಿ |  
 ಮೂವತ್ತಾರು ತತ್ವನಾಮದಿಂದ |  
 ಆವಾವಾಬಗೆಯಿಂದ ಸತ್ಯ ರಾಜಸ ತಾಮಸ |  
 ಭಾವಿಸುವದು ದ್ವಾದಶ ಹತ್ತು ಪ್ರೇಣಂದು |  
 ಆ ವಿರಂಚಿಗೆ ಯಿದ ಅವ್ಯಕ್ತದೇಹ ಗು |  
 ಇಂದ್ರ ವೈಷಣಿದಿಂದ ಪ್ರಫಮಾವಕಾರ |  
 ದೃಷ್ಟಿ ನಾರಾಯಣ ಯಿನಿತು ರಚಿಸಿ ದ್ವಿತೀಯ |  
 ಶ್ರೀ ವಾಸುದೇವನ್ನು ಕೈಗೆ ಕೊಡಲು |  
 ಪಾವನ್ನು ಮೂರೂತಿ ತನ್ನ ಹೆಂಡತಿ ಮಾಯಾ |  
 ದೇವಿಯಲ್ಲಿ ಏಯಂಥಿಭ್ರಂತಿ ಮಾಡಿ |

ಕೋವಿದ ಬುಹ್ಯನ ಪಡೆದ ಈತಗೆ ಪೇಕರು |  
 ತಾ ಪುಂಭಾಯಿತು ಮಹಾತತ್ಪತ್ತಿಕ |  
 ಈ ವಿಧಾತಗೆ ಪುರುಷನೆಂಬೊ ನಾಮವೆ ಪುಂಟು |  
 ದೇವಾರೋಧಿಕನು ದ್ವಿತೀಯಾವರಣಾಮೂರ್ತಿ ಸೂ |  
 ಶ್ರವಾತನ ಪೆತ್ತಾಜಯ ಸತಿಯಿಂದ |  
 ದೇವಿ ಪ್ರಕೃತಿ ಶ್ವದ ರೀರ್ವರ ಪಡೆದ ಕೃತಿ |  
 ದೇವಿಯಾಸೆರದು ಪ್ರದೃಷ್ಣಮ್ಮು ಮೂರ್ತಿ |  
 ಈ ವಿಚಾರನೆ ತಿಳಿ ಅಜ ಪಾರ್ವಾರಿಶುದ್ಧಿ |  
 ಪಾವಿತ್ರ ಜನ ನಾಲ್ಕುರ ಸರ್ವಕಾಣೋ |  
 ಭೂವಿನಲ್ಲಭ ನಮ್ಮು ವಿಜಯ ವಿಶಲರೇಯ |  
 ಲಾವಣ್ಯ ಮೂರುತಿ ನಾನಾ ರೂಪವ ಧರಿವ

||೩||

### ರುಂಪವೆತಾಳ

ಸರಸಿಜ ಸಂಭವಗೆ ಮೌದಲು ಬಂದದೆ |  
 ಪುರುಷ ತತ್ಪತ್ತಿಕ ಯಿದೇ ಮಹವೆಸರಿಲಿ |  
 ಕರಸಿ ಕೊಂಬುವದಯಾಗ್ಯ ಯಿತ್ತ ಲಾಯಿದೆ |  
 ಪರಮಾಣು ಲಿಂಗಗಳ ಸಂಮೃಂಥ ಪ್ರತ್ಯೇಕ |  
 ಭರಿತ ವಾಗಿನೆ ನೋಡು ಅನಂತ ಪರಿಯಾಗಿ |  
 ತರುವಾಯ ಅಲ್ಲಿಂದ ಅನಿರುದ್ಧ ದೇವನು |  
 ಧರಿಸಿದನು ಬುಹ್ಯಾದಿ ಜೀವರ ಪುದರದಲ್ಲಿ |  
 ಮರಳಿ ಸರ್ವರಿಗೆ ತನ್ನಾಮಕ ದೇಹವನು |  
 ಕರುಣಿಸಿದಸಂದು ತತ್ಪತ್ಪರ್ಯದ ಮುನ್ನಾಗ್ಯ |  
 ಶರೀರಗಳಾದವು ಗುಣಿತ ನೋಡು |  
 ಪರಮೇಷ್ಠಿಗೆ ಅವ್ಯಕ್ತ ಪರಜ್ಞೀದ ಮೂರು ಗಾ |  
 ತುರ ನೇಮಿಸಿದನು ಪುರುಷ ದೇಹದಮ್ಮಾಲೆ |  
 ತಿರುಗಿಯಿದರ ಮ್ಮಾಲೆ ಮಹತತ್ಪತ್ತಿಕಾಯ |

ವಿರಚಿಸಿದನು ಯಿದರಂತೆ ಸರ್ವವೇಂ |  
ಇರತ್ಕುವಾದವು ಕ್ರಮೇಣ ಉತ್ಪತ್ತಿ |  
ಪರಮ ವೃರುಷರಂಗ ವಿಜಯ ವಿಶಲರೇಯ |  
ಸಿರುತ ಪ್ರಜಾಸರ್ಗ ಮಾಡುವ ಮುದದಿಂದ

| ೭೪ |

### ರೂಪಕೆತಾಳೆ

ಅನಿರುದ್ಧ ದೇವನು ಸರ್ವಜೀವರ ತನ್ನ |  
ತನುವಿನೊಳಗೆ ಯಿಟ್ಟು ಕೊಂಡು ಲಿಂಗ |  
ತನುವಿನಿಂದಲಿ ಪ್ರತ್ಯೇಕ ಪ್ರತ್ಯೇಕ |  
ಎಣಕೆಯಿಂದಲಿ ಕೊಟ್ಟು ಉಪಚಯದಲ್ಲಿ |  
ವನಜ ಸಂಭವಗೆ ಇವ್ವತ್ತಿಂಟು ಗಾತುರ |  
ಅನುವಾಗಿ ಬರದವೈಯಾಗ್ಯ ತುಯಾನಿಂದ |  
ಗುರೋಸು ಒಂದಾವಕ್ಕವೇ ಹೊದಲು ದೇಹವೆನ್ನು |  
ಮಿನುಗುತ್ತಿಪ್ಪದು ಮಹಾಕಾಂತಿಯಿಂದ |  
ಇನಿತು ಗ್ರಹಿಸುಮುಂದೆ ಕ್ರಮೇಣಾವಕ್ರ ಬ್ರಿ |  
ಹೈನಿಗೆ ದ್ವಿತೀಯ ತೃತೀಯ ಚತುರ್ಥ ಪಂಚ |  
ಮನಸು ಮಿಕ್ಕಾದ ತತ್ವವರಮಾಡುವ |  
ಖಿಣಲಿಬೇಕು ರೂಪಾಂತರಕರು |  
ತನವು ಮಾತ್ರವೆಭೇಧ ಆವಾವಕಾಲ ಸಾ |  
ಧನ ಜ್ಞಾನವ್ಯಾಂದೆ ಸಮಕಾಯದಲಿ |  
ಅನಿಮಿಷರ ಪರಿಪಾಲ ವಿಜಯ ವಿಶಲರೇಯ ||  
ಗುಣವೈಷಮ್ಯ ಯಿಲ್ಲದಮುನ್ನ ಇತ್ತ

|| ೭೫ ||

### ಅಟ್ಟಿತಾಳೆ

ಗರುಡಾಹಿಕೆಶಾ ಮಂಬರ ವಿಜಾರವು |  
ಪರಮೇಷ್ಠಿ ಪುರಷಾಣಿಂದಲಿ ಜೀವನಾವಕ

ಉರಗ್ಗೇಂದ್ರಗೆಗಾತುರ ಖಗದೇವಗೆ ।  
 ಮರುತಸೂತ್ರನಿಂದ ಈರ್ವರುಧ್ವನರ್ಮೀಯ್ಯ ।  
 ಹರಿಗೆ ಮಂರುದೇಹ ಬ್ರಹ್ಮ ಪವಮಾನ ।  
 ಉರಗಾನಿಂದಲಿ ಸತ್ಯರಚೋತಾಮಸಭಾಗ ।  
 ಅರಿವದು ಯಿದರೊಳು ಶೇಷಗರುಡರಿಗೆ  
 ಶರೀರಾನೆ ವ್ರಾಂದೊಂದು ವ್ರಾಪ್ತವಾಯಿತುಕೇಳ ।  
 ಎರಡೊಂದು ಶರೀರ ಗರುಡಾಹಿಶರಿಗೆನ್ನು ।  
 ತರುವಾಯ ಅನಿರುದ್ಧ ದೇವನು ಸರ್ವಚೇ  
 ವರನು ತನ್ನದರಾಚೋಳಟ್ಟ ಪ್ರಥಮವಾಗಿ ।  
 ಪರಮೇಷ್ಠಿ ಮೊದಲಾದ ಸರ್ವಚೇತನಕೆ ಸ  
 ತ್ಯರುಣದಿಂದಲಿ ಯಿಸ್ವತ್ತೆಂಟು ಯಿಸ್ವತನಾಲ್ಪು ಇಸ್ವತ್ತೊಂದು ।  
 ಶರೀರವ ಕರುಣಿಸಿ ಸರ್ವವ ಮಾಡಿದ ।  
 ಪರಮ ಪ್ರರುಷ ನಮ್ಮ ವಿಜಯ ವಿಶಲರೀಯ ।  
 ಸಿರುತ ಬಾಲಕ್ಕೆಡೆಯಾದುವ ಸ್ವಭಾವ  
 ಆದಿತಾಳ

॥೩॥

ಹರಿನಿವಿತ್ಯ ಕಾರಣ ಗುಣ ಉಪಾದಾನದಿಂದ ।  
 ಹರಿ ಹರಿ ಜೀವಿಗಳ ಪುಟ್ಟಿಸುವನು ನೋಡಿ ।  
 ಭರದಿಂದ ಅನಿರುದ್ಧ ದೇಹವನಿತ್ತು ।  
 ತರುವಾಯ ಪ್ರಕೃತಿಯಿಂದ ಸೂಧಾ ಲದೇಹವನಿತ್ತು  
 ನರರು ಈ ಪರಿಯಿಂದ ಚಿಂತಿಸಿ ಮನಮೊಳು ।  
 ಹರಿಯನ್ನ ಕಾಣಬೇಕು ತತ್ತಸ್ಥಾನದಲ್ಲಿ  
 ಸಿರುತ ಸಂಪೂರ್ಣವ್ಯಾಪ್ತ ವಿಜಯ ವಿಶಲರೀಯನ್ ।  
 ಚರಣವ ನೇರಿನಂಬಿ ಧ್ಯಾನವ ಮಾಡುವದು

॥೪॥

ಜತಿ

ದ್ವಿವಿಧ ಸರ್ವವ ತಿಳಿದು ಯೋಚಿಸು ನಿನ್ನೊಳಗೆ ।  
 ಭವದೂರ ವಿಜಯವಿಶಲರೀಯನೆ ಬರುವ

॥೫॥

ಬಹಿಬ್ರಹ್ಮಾಂಡ ಸಂಕ್ಷಿಪ್ತ ಸೃಷ್ಟಿ ಬ್ರಹ್ಮಾಂಡಾವರಣವರಗೆ  
ಆವ್ಯಾಕೃತಾಕಾಶಮಾರಿದ ಅವರಿಜ್ಞಿನ್ನಹರಿಯು ಪ್ರಳಿಂಯೋಽದಕ್ಕಿ  
ವರ್ಣವತ್ತರಾಯಿಯಾಗಿ ಏಳುಕೊಂಡಿಯೋಽಜನ ಬಾಲರೂಪದೇಹ  
ಧರನ ಮಹಿಮೆ — ಮುಂದೆ ಸವಿಸ್ತರ ಸೃಷ್ಟಿ ವಿವರ

### ಇಗ) ಸುಭಾಷಿ

ರಾಗ: ಭೂಪಾಲಿ

ಧುವತಾಳ

ಸೀನಾದಿಮೂರುತ್ಯಾಗಿ ಆವ್ಯಾಕೃತಾಕಾಶದಲ್ಲಿ |  
ಸ್ವಾನ್ಯಂದಾತಿಕರುವಾಗಿ ಪ್ರಕೃತಿಮಿರಿ |  
ನಾನಾ ವ್ಯಾಪಾರದಿಂದ ಪೂರ್ಣವರಬೊಮ್ಮೆ |  
ಜ್ಞಾನ ಸ್ವರೂಪರೂಪ ವಿಶ್ವರೂಪ |  
ಮಾನವನೊದಲಾದ ನೇನೆವಧರಿಸಿ ಸು |  
ಮಾತೃನದಿಂದಲಿ ಕ್ರೀಡಿಯಾಡುತ್ತಿವೆ |  
ಸೀನೆ ಸರ್ವಕರ್ತ್ರ ತ್ರಿಗುಣವ ಮನೆಮಾಡಿ |  
ಅನಾದಿಯಂದ ಬಿಡದೆ ಲೀಲಾಮಾತ್ರ |  
ಅನಂತಾನಂತ ಶಾರಣ ಕಾರ್ಯದಿಂದಲಿ |  
ವನಂಬೆ ಜತುರಾಸ್ಯ ವಿಕ್ಷ್ಯತತ್ವ |  
ಮಾಣದೆ ನಿಮಾರಣವ ಮಾಡಿದೆ ಚಮತ್ವಾರೆ |  
ಮೇಣು ಬಳ್ಳಿ ಪರಾರು ಗುಣಿಸಿಗುಣಿಸಿ  
ಆ ನಾವದು ನಿನ್ನ ಮಾಯವ ನೋಡಿ ಕಡೆ  
ಗಾಣ್ಯನೋ ಸರ್ವದ ಅವರಿಜ್ಞಿನ್ನು |  
ಸೀನೆ ಅಂತರಬಾಹಿರಸೋಬ್ಜನೆಂಬೋದೆ ಉ |  
ತಾತ್ತುನುಪಾದಿ ನೋಡಬಲ್ಲ ತಪಸ್ಸಿನಲ್ಲಿ |

ಸ್ತುಣವದನ ಸೇತ್ರ ಕನ್ರ ರಷನ ನಾಸ |  
 ಜಾನು ಜಂಫೆ ಚರಣ ಉದರ ನಾಭಿ |  
 ಪಾಣಿ ಕಂಧರ ಬಾಹುರೋಮು ಸರ್ವಶರೀರ |  
 ಎಣಿಕೆಗೆ ಭಿನ್ನ ಅಚ್ಯಾಪುದಕೆ |  
 ಪಾರಣ ಮಾಳ್ವಾಯಾವಾರ ರೋಮಾದಿಗಳಿಗುಂಟು  
 ಸಾಫ್ಣನ ಸಾಫ್ಣಕೆ ನಿನಗೆ ಐಕ್ಯವಹದು |  
 ನೀನಂದು ಕೃಷ್ಣನಾಗಿ ಜನಿಸಿದ್ದ ರೋಮವೇದು |  
 ಆ ನಿಜರಗಣ ಹೇಳುತ್ತಿದಕೊ |  
 ದಾನವಾಂತಕ ನಿನ್ನ ಕನ್ರ ಮಾಡೊವಿವರ |  
 ಪಾಣಿನಬಾದಿಗಳು ಮಾಳ್ವವಯ್ಯ |  
 ಈ ನಾಡಿನೋಳಗೆ ನಿನಗೊಬ್ಬಿಗೆ ಸಲ್ಲಿವದು |  
 ಯೋನಿಜರಿಗೆ ಯಿದೆ ಒಪ್ಪದೇನೋ |  
 ಆ ನೀರೋಳು ವಟಪತ್ರಕಯನನಾದ |  
 ಶ್ರೀ ನಾರಾಯಣ ಯೋಗನಿದ್ರ,  
 ನೀನೇಬಾಲಕನಾಗಿ ಯೋಳುಕೊಟಿ ಯೋ |  
 ಜಾನ (ಜನ) ಪ್ರಮಾಣದಿನಿತು ನಲಿದಾಡುವೆ |  
 ಅನಂತಾನಂತಕಾಯ ರೂಪಕ್ಕೆಯಿದೆ ಪ್ರ |  
 ಧಾನ ಮೂರುತಿ ಕಾಣೊಯಿದಕೆಮಿಗಿಲು |  
 ತಾನೆ ತಾನಾಗಿಯಿವ್ವ ಅಮಿಶ್ರವಾಯಷ್ಟುನೆಂದು |  
 ಶ್ರೀ ನಾರಿ ನೋಡುವಳು ಬೆರಗಾಗುತ |  
 ವಾಣಿಯ ತಗ್ಗಿ ಸಿ ತನಗೆಗೋಽಚರನೆಂದು |  
 ಅನಂತಾನಂತಮಂಡಿ ವೇದಾನುಕ್ತ |  
 ಧೇನಿಸಿಮನೋವಾಕ ಕಾಯದಿಂದಲೀ ಬಳು |  
 ಗಾನವನು ಮಾಡಿ ನೆಲೆಗಾಣಳು |  
 ಹೇನು ಯಿರುವುನೋಣ ಜಲಚರ ಪಕ್ಷಿಗಳು |  
 ಆನೆ ಶಾದೂರಲ ಸಿಂಹ ಶರಭ ಸರ್ವ |

ಮಾನವ ಯಹು ರಹೆಗಂಧೇವೆ ಸಿದ್ಧ ಸಾಧ್ಯ |  
 ದಾನವಾಮರ ತಾತ್ಪ್ರಕರ ವಿಾರಿ |  
 ಆ ನೀರೆಚಮಂದಿರ ಸೋಡಲಾಗಿ ಮೇಲು |  
 ಸಿನೇ ಘನ್ಯ ಘನ್ಯ ಘನ ಘನ ಮಹ ಘನ್ಯ |  
 ಈ ನುಡಿಯಂತೆ ಅಳುತ್ತೆ ತಿಳಿದು ಆಂತಾ |  
 ಘಾನೆ ಮಾಡಿದವನು ಸತತದಲ್ಲಿ |  
 ಜ್ಞಾನಿಗಳೊಳು ಶ್ರೀಷ್ಟ ಹರಿಯರಡು ಕಡೆಯಲ್ಲಿ |  
 ನೀನಲ್ಲಿದೆ ಅನ್ಯರಾರಿಲ್ಲ ನಿತ್ಯ |  
 ಫೇನುವಿಸಿಂದಬೇಡಿ ದಾಭರವ ಕೊಡಿಸುವ ಸ |  
 ತ್ರಾಣನೆ ನಿನಗಿದಾತ್ಮಯರವಲ್ಲ |  
 ಅನಾಧ ಬಂಧುವೆ ಏಕಮೇವದ್ವಿತಿಯೂ |  
 ಅನಂದ ಬೊಮ್ಮಮಯ ಅನಂತಾತ್ಮ |  
 ಅನಾದಿಲೀಂಗಬದ್ಧ ಜೀವಿಗಳ ಮುಖ್ಯ |  
 ಪಾರಣಿಂದಲಿ ಕೈಕೊಂಡವರ |  
 ಶೋಣಿತ ಶುಕ್ಲ ಸಮಂಧಿಗಳನ್ನು ಮಾಹ್ಯ |  
 ಜಾಣತನವನ್ನು ವೃಕ್ತಮಾಡಿ |  
 ಶ್ರೀಣಿ ಕರ್ಮಗಳನ್ನು ಸೋಡಿದೆ ಜೀವರ ಆ |  
 ಧೀನದಲಿ ಕಾಯತಂದು ಕೊಡುವ |  
 ವಾಣಿಯರಸನ್ಯೇಯ ವಿಜಯ ವಿಶಲರೇಯ |  
 ಸೀನಾಡುವಲಿಲೇ ತಿಳಿಯದವರಿಗೆ ಕರಿಣ

||೧||

### ವಂಟಿತಾಳ

ಜಗವೆಲ್ಲತರಸ ಜಗವೆಲ್ಲ ಘಾಲ ಜಗವೆಲ್ಲನಯನ |  
 ಜಗವೆಲ್ಲಕರಸ ಜಗವೆಲ್ಲನಾಸ ಜಗವೆಲ್ಲವದನ |  
 ಜಗವೆಲ್ಲರಸನ ಜಗವೆಲ್ಲರದನ ಜಗವೆಲ್ಲಕಂತ |  
 ಜಗವೆಲ್ಲಬಾಹು ಜಗವೆಲ್ಲಹಸ್ತ ಜಗವೆಲ್ಲವಕ್ಕು |

ಜಗವೆಲ್ಲಳುದರ ಜಗವೆಲ್ಲನಾಭಿ ಜಗವೆಲ್ಲಕೆಟಿ |  
 ಜಗವೆಲ್ಲಳೂರು ಜಗವೆಲ್ಲಜಾನು ಜಗವೆಲ್ಲಜಂಫೇ |  
 ಜಗವೆಲ್ಲಪರುಡು ಜಗವೆಲ್ಲಪಾದ |  
 ಜಗವೆಲ್ಲಬೆರಳು ಜಗವೆಲ್ಲಸಖಿ |  
 ಜಗವೆಲ್ಲಯಿನಿತು ಬಗೆಕುಂಬಿದೆ ನೋಡಿ |  
 ಜಗವಪುಟ್ಟಿಸಿದವನೆ ಜಗದಾಧಿಷ್ಟನೆ ಜಗದಾಧಾರನೆ |  
 ಜಗಸ್ತಾಯನ್ಯಯನೆ ಜಗತ್ತಿನ ಭೇದನೆ |  
 ಜಗದಂತಯಾರ್ಥಿ ವಿಜಯಶಲನೆಂದು |  
 ಪ್ರೋಗಳಿದವರನತೊಲಗದೆ ಸಾಕುವದ್ವೈನ |

||೨||

### ಶ್ರೀನಿಡಿತಾಳ

ಶ್ರೀ ವಾಸುದೇವ ಸಂಕರುಷಣ ಪ್ರದ್ಯಮ್ಮ |  
 ದೇವ ಅನಿರುದ್ಧ ಚತುರ ಮೂರುತಿಯಾಗಿ |  
 ಜವಿಧ ಹರಿ ಸೀನೆ ರೂಪವ ಧೀಸಲು |  
 ದೇವಿ ಲಕುಮಿತಾನೆ ಮಾಯಾ ಜಯಾಕೃತಿ |  
 ಜೀವರ ಪಡೆದ ಶಾಂತಿ ಯೆಂಬೊ ಪೆಸರಿಲಿ |  
 ಪೂರ್ವನ ಮಗನನ್ಮ ವಾಸುದೇವ ಪೆತ್ತೆ |  
 ಭೂವನ ಜೀವನ ಸೇಗಲಿ ಧರಸ್ಯಯಾಗ್ಯ |  
 ಆವಾಣಿ ಭಾರತಿ ಯಿಬ್ಬರನ್ನ ಪ್ರದ್ಯಮ್ಮ |  
 ಮೂನರಿಂದಲಿ ಯಿನಿತು ಪಡೆದನಂದು |  
 ವಿವಾಹ ಮಾಡಿದ ಅಜ ಸರಸ್ವತಿಗೆ ಮು |  
 ತಾತ್ವಾಯು ಭಕ್ತಾತ್ಮಿಭಿವಾನಿನಿಗೆ |  
 ಕೊನೆವಿದರಾಯನು ತನಗಿ ತಾನೇ ಬೀಗೆ |  
 ವಾವಿಲಿ ಸಡಕೊಂಡು ಸುಖಿಸುವನೊ |  
 ಸಾವಿಲ್ಲದ ದೈವ ವಿಜಯ ವಿಶಲರೀಯೆ |  
 ಆವೃಗಳ ಕಾಯ್ದು ಅಣುವೆ ಕೊಂಡಾಡಿದಣುವೆ

||೩||

## ಆಟ್ಟಿತಾಳ

ಇವರಿಂದಲಿ ಯಿವರು ಪುಟ್ಟಿದರು ಮ |  
ಶ್ರೀ ವರಿಂದ ಸರ್ವ ದೇವತೆಗಳು ಉಧ್ಘಾತ |  
ಅವರ ಹೆಚರು ನೋಡು ಖಗರಾಜ ಉರಗೀಂದ್ರ |  
ಶಿವ ಮೊದಲಾದಂಥ ದಿವಿಜಾದ್ಯರು ಪುಟ್ಟಿದ |  
ರವರಿಂದ ರವರಂದು ಉಚ್ಚೋಚ್ಚಾಭಾವದಿ |  
ಭವದಲ್ಲಿ ಯಿವರನ್ನು ಯಿಟ್ಟ ಮರಳು ಮಾ |  
ಡುವ ಮಹಮಾಹತ್ತೈ ನಿನಗೇಣಿ ಆವಾವ |  
ಭುವನದೊಳಗೆ ಕಾಣೆ ಯೆಂದೆಂದಿಗೂ |  
ಶ್ರೀವಿಧಾತ್ಮಕವಾದ ಗುಣದಿಂದ ಸರ್ವತ |  
ತ್ವಪವನು ನಿಷ್ಕೃಷಿದ ಪ್ರಭುವೆ ಪ್ರಭಯದೂರ |  
ನವನವ ಗುಣವ್ಯಾಪ್ತ ವಿಜಯ ವಿಶಲರೇಯ |  
ನವವಿಧ ಭಕುತ್ತಿಯ ಕರುಣಿಸೊ ಯೆನಗೆ

||೬||

## ಆದಿತಾಳ

ಮೊದಲು ಗುಣತ್ವಯ ಆಮೇಲೆ ಮಹತ್ತೈ |  
ಅಧರ ತರುವಾಯ ಅಹಂಕಾರ ಆಕಾಶ |  
ಇದರಿಂದತ್ತವಾಯು ಆನಳೋದಕ ತತ್ವ |  
ತದನಂತರದಲ್ಲಿ ಪೃಥಿವಿ ಬೊಮ್ಮಾಂಡ ಖರ್ವ |  
ರದಕೆ ಲೆಖ್ವನೆನ್ನಿತುದಿಯಲ್ಲಿ ಯಿಪ್ಪದೆಂದು |  
ಅಧಿಕಾರಿಕ ತಿಳಿಯದೆ ನೀ ಚಕ್ರಮಾನು ವಂ |  
ದದಕೆ ಕರ್ಮದು ಮಾಡಿ ಕಡಿಮೆ ಯಾಗಿಪ್ಪದೆಂದು |  
ಪದುಮ ಜಾಂಡದೊಡಿಯ ವಿಜಯ ವಿಶಲ ಮುಂದೆ |  
ಅದು ಭೂತಮಾಳ್ಫನೆಂದು ಸ್ತುತಿ ಸಚೀಕು ನಿನ್ನ

ಜತಿ

ಸಕಲಕ್ಕೂ ಕಾರಣ ಕಾರ್ಯರೂಪನು ನೀನೇ |  
ಲಕುಮಿ ವಲ್ಲಭ ನಮ್ಮ ವಿಜಯ ವಿಶಲರೇಯ

||೭||

ವಿಷ್ಣು ರೇಹಸ್ಯ ಅಥಾಯವು (೨೫)

ಗುಣಬಿಂದು ಸೃಷ್ಟಿ, ಪ್ರದೃಷ್ಯಮ್ಮ ದೇವರು ಅರ್ಥನಾರಿ ವೇಷ  
ದಿಂದ ಬ್ರಹ್ಮದೇವರ ಗಂ ನೇ ವರ್ಷ ಆರಂಭಿಸಿ ೨೦ ವರುಷ(ದ)  
ವರಿಗೆ ಗೀರುವರ್ಷ ದೇವತೆಗಳ (೪) ಜಾತಿ-ಗಳ ವಿಭಾಗಗೈದ ಮೇಲೆ  
ಅನೇ ವರುಷ ಅನಿರುದ್ಧ ಗುಣಬಿಂದುಗಳ ವೈಷಮ್ಯದೂಡನೆ  
ಮಾಡಿದ ಸೃಷ್ಟಿ

ಸುಖಾದಿ ೩೨

ರಾಗ : ಬೈರನಿ

ಧ್ರುವತಾಳ

ಕೃತಿ ಕಾಂತ ಅರ್ಥನಾರಿ ರೂಪವ ಧರಿಸಿ ನ |  
ಗುತ ಯೋಗಸರ್ಗ ಮಾಡಿದ ಸಿತ ಮಹನ್ನ |  
ಶತವತ್ಸರ್ದ ಹರಿಯಂತ ವಣಾರ್ಕಮಾಚಾರ |  
ಹಿತದಿಂದ ರಚಿಸಿದನು ಪ್ರತೀಕದಿ |  
ಸತತ ಸರ್ವಜೀವರನು ಬೀಜಾಂಕುರದಂತೆ |  
ಆತಿ ಶಯಿದಿಂದಲಿ ಗೈಸಿ ಮುಂದೆ |  
ಗತಿ ಸಾದನಕ್ಕೆ ಕೇಳಿ ಗುಣತ್ಯಯದ ಗ್ರಾತ ಉ |  
ಶ್ವತ್ಯಿಯಾಗುವದಕ್ಕೆ ಅನಿರುದ್ಧ ದೇವ |  
ಪತಿ ಕರಿಸಿ ತನ್ನ ಉದರದಿಂದಲಿ ನಿಜ |  
ಸತಿ ಶಾಂತಿಯಲ್ಲಿಯಿಟ್ಟ ಅಭಿಮುಖದಿಂದ |  
ಮತಿ ಪಂತರು ಕೇಳಿ ಬ್ರಹ್ಮನೆ ಯೇಕ ವಿಂ |  
ಶತಿ ಅಬ್ದ ಪ್ರಥಮಾದಿ ದಿವಸದಲ್ಲಿ ಯೆನ್ನಿ |  
ಚ್ಯಾತ ದೂರ ಅನಿರುದ್ಧ ಮಾಡಿದ ಸೃಷ್ಟಿ ಕೇಳಿ |  
ಸಿತ ಮೂಲ ಪ್ರಕೃತಿ ನಾಮ ಕಳಿಂದಲಿ |

ತೃತೀಯಾಗುಣಾಭಿಮಾನಿ ನಿಯಾಮಕನಾಗಿ |  
 ಸತುವ ರಚ್ಯೋತ್ತಮ ಪರಮಾಣುರೂಪ |  
 ಮತಿಯಲ್ಲದ ಲೋಂದೊಂದು ಸಾವಯವಂಗಳ ಸ |  
 ಹಿತವಾಗಿ ಕಾಲಾದಿಯಂತೆ ನಿತ್ಯ ವಾಗ್ಯ |  
 ಪುತ ವಾಗಿಯಿಪ್ಪುದು ಮಿಶ್ರವಾಗಿ ಉ |  
 ತಮಹಿಮೇ ಯೇನೇಂಬೆ ವಿಚಾರಿಸಿ |  
 ಸ್ಥಿತಿ ಯಿಂತು ವುಂಟು ಮೂಲಜಡ ಪ್ರಕೃತಿ-ಯಿಂದ |  
 ಪ್ರತಿ ಪ್ರತಿ ಚೊಮ್ಮಾಂಡ ಪುಟ್ಟುವದಿದಕ್ಕೊ |  
 ಗತಿಯ ಲಾಲಿಸುವದು ಆರಂಭದಲ್ಲಿ ಉ |  
 ತ್ವತಿಗೆ ತಿಗೆದು ಕೊಂಡು ಪ್ರಕೃತಿ ಗಣಿತ |  
 ಸತುವ ರಾಜಸ ತನೊ ಗುಣವೇಂದೊಂದಕ್ಕೆಕಡಿಮೆ |  
 ಜತುರ (ಉ) ದ್ವಿ (ಇ) ಯೇಕ (ಗ) ಮುಷ್ಟಿಸರಿಮಿತಮನಕೆ |  
 ಸತುವ ಗುಣರಾಶಿ ಸೃಷ್ಟಿಸಲ್ಪದು ಮು |  
 ಕುತವಂತರ ಕೀಡಿಗೆ ಅನುಕೂಲನ್ನೂ |  
 ಇತರ ಎರಡುರಾಶಿ ಸೃಷ್ಟಿಗೆ ಕಾರಣ |  
 ಮಿತವಾಗಿ ವ್ಯೋಂದೊಂದು ರಾಶಿಯೋಳಗೆ |  
 ಪ್ರಥಿಕು ಪ್ರಥಿಕುವಾಗಿ ಭಾಗವಿತಿಷ್ಟ ನಿ |  
 ಹಿತ ರಚ್ಯೋರಾಶಿ ಮೂರು ಮೂರು ವುಂಟು |  
 ಜತೆ ವ್ಯೋಂದು (ಗ) ಮಡಿತಮನು ಆದರ ನೂಮರಡಿ (ಗ೦೦) ರ  
 ಕುತ ಆದರ ನೂಮರಡಿ (೧೦,೧೦೦) ಸತ್ಯವೇನ್ನು |  
 ಪ್ರತಿ ನಿಧಿಯಾದ ತಮಕೆ ವಿಶಿಷ್ಟಭಾಗ ಗು  
 ಣಿತ ಮಾಡುವ್ಯೋಂದುನುಡಿ ರಚನು ಆಮ್ಯಾಲೆ ಆದರ |  
 ಶತ (೧೦೦) ಮಡಿತಮನು ಆದರದಶ (೧೦) ಮಡಿ (೧೦೦೦) |  
 ಸತುವ ಈ ವಿಧದಿಂದ ಎರಡು ರಾಶಿಗಳು ಮಿ |  
 ಇತ ವಾಗಿಯಿಪ್ಪುದು ಶ್ರೀ (ಇ) ಪ್ರಕಾರ |  
 ಪತಿ ತ ಪಾವನ ರಂಗ ವಿಜಯ ವಿಶಲರೇಯನೆ |  
 ತುತ ಸಿ ಕೆಂಡಾಹುವದು ಪ್ರಕೃತಿ ವಿಚಾರ ತಿಳಿದು

## ಮಹಿಳೆಗಳ

ಒಂದು (ಗ) ಶತಾಯುತ (೧೦೦) (೧೦,೧೦೦) ವಿಶ್ವರಾತಿರಚೋ  
 ಒಂದೆಂಬೊಭಾಗ ಮೂರು ಪರಿಯೋಳಗಿ |  
 ಪೂಂಡಿಸ್ತವುಕೇಳಿ ತನೋ ರಾಜನ ಸತ್ಯ |  
 ಒಂದೊಂದರ ಮದ್ಧತ್ತಸಮಾಗಿ ಪೋಳವುತ್ತು !  
 ಒಂದು ಮಾಡಿ ತಮಂಜುಯಿದಕೆ ವಿನರ ಸಂ |  
 ಮೃಂಧ ತನೋ ತನೋ ರಜ ತನೋ ಸತ್ಯ |  
 ಮುಂದೆ ನೂರುಮಾಡಿ ರಾಜಸಕೆಯಿದ |  
 ರಂದದಿ ರಚೋತಮ ರಚೋರಜ ರಜಸತ್ಯ |  
 ಸಂದಿದೆ ಅಯುತ ಮಡಿಸತ್ಯಕೆ ಸತ್ಯತಮು |  
 ವೆಂದು ಸತ್ಯರಜಸಿನ ಸತ್ಯಸತ್ಯಗುಣ |  
 ದಿಂದ ರಚೋರಾತಿಭಾಗ ವಿಶಿಷ್ಟದಲಿ |  
 ಎಂದೆಂದಿಗೆ ಕರಸಿ ಕೊಂಬುನದುಯಿದೆ |  
 ಸಂದೆಹವಿಲ್ಲ ಅಂತರಗಭಿರವ್ಯೋ |  
 ಮುಂದೆ ತನೋಗುಣ ವಿಶಿಷ್ಟರಾತಿಯ ಭಾಗ |  
 ಒಂದುಮಾಡಿ ರಜನ ಹತ್ತುಮಾಡಿ ತಮನು |  
 ಅಂದವಾಗಿ ನೂರು ಮಾಡಿ ಸತ್ಯ ಲೆಖ್ವಿ |  
 ದಿಂದ ತನೋಗುಣ ಯಿದರೊಳು ವಿಭಾಗ |  
 ಒಂದೊಂದು ಮಡಿಯೋಳಗಿ ಶ್ರವಿಧ ಗುಣವುಂಟು |  
 ಒಂದು ಮಡಿರಕ್ತಕೆ ರಚೋರಜ ರಚೋತಮಸ |  
 ಸಂದು ರಚೋಸತ್ಯ ಅಮಾಯಲೆ ಹತ್ತುಮಾಡಿ |  
 ಪೂಂದಿದೆ ತಮ್ಮನಲ್ಲಿ ತನೋ ತನೋ ತಮ ರಾಜನ |  
 ಭಂದದ ತಮಸತ್ಯ ಬೆರದಿದೆ ಮಿಗೆಯಿತ್ತು |  
 ಲಂದ ನೂರುಮಾಡಿ ಸತ್ಯದೊಳಗಿ ಕೇಳಿ |  
 ಸಂದಿರದೆ ಸತ್ಯತಮು ಸತ್ಯರಚೋ |

ಮುಂದೆ ಸತ್ಯಸತ್ಯಯಿನಿತು ನೋಡಿ ಮನಕೆ |  
 ತಂದು ತಿಳಿದುಯಿದೆ ಶವೋಗುಣದರಾಶಿ |  
 ಹಂದೆ ವಿಸ್ತೃತಿಸಿದ್ಧ ರಚೊಗುಣದರಾಶಿ |  
 ಒಂದೊಂದು ರಾಶಿ ವಿಶಿಷ್ಟ ಭಾಗದವು |  
 ಕುಂದದೆ ಎರಡರಲ್ಲಿ ಮೂರರ ಪ್ರಕಾರ |  
 ದಿಂದ ವಿಭಾಗಗುಣ ಸಿದ್ಧವಾಗಿವೆ ಮೂಲ |  
 ಸುಂದರಾಂಗ ಸಿರಿ ವಿಜಯ ವಿಶಲನಂಷಿ |  
 ದ್ವಾಂದ ಘಾರ್ಯನೆನ ಚೂಡಿ ಯೋಚನೆ ಯೋಗಾಗು

||೬||

### ಶ್ರಿವಿಂದಿ ತಾಳ

ಅಜನ ಪ್ರಳಯದಲ್ಲಿ ಗುಣ ಸಾಮ್ಯವಾಗುವ |  
 ರಚೊರಾಶಿ ವಿಶಿಷ್ಟ ಭಾಗಾಂತರ |  
 ರಚೊಮಡಿ ನೂರರೊಳು ವಿಭಾಗತ್ರಯ ವೇನ್ನಿ !  
 ರಚೊತನು ರಚೊರಜ ರಜಸತ್ಯವೇ |  
 ಸಿಜವಾಗಿಯಿದರೊಳು ಹನ್ನೆರಡು (೧೨) ಬಿಂದು |  
 ಶ್ರೀಜಗವಾರ್ಯಪಿಸಿಯಿಸ್ತೆದು ಅಂಶದಿಂದ |  
 ಪ್ರಜಸರ್ವವೋದಲಾದ ತತ್ವಕೆ ಉಪಾದಾನ |  
 ರಜಸತ್ಯ ಪ್ರೇಂದಿದ ವಿಭಾಗವೇ |  
 ತೆಚಿಮು ಸತ್ಯ ಅಯುತ ಮಡಿವೈಂದು ಮಡಿತಮಸು |  
 ಸ್ವಜಿಸಿಕೊಳ್ಳುದು ಕಾಣೊ ಬ್ರಹ್ಮಾಂಡಕೆ |  
 ರಜಸತ್ಯಬಿಂದು ಹನ್ನೆರಡು ವಿಭಾಗದಲಿ |  
 ಅಜ ತತ್ವಪುಟ್ಟಿತು ತಿಳಿವಿಕೇಣ |  
 ರಚೊರಾಶಿಯೋಳಗಿನ ಸತ್ಯಮಡಿಯೋಳಗೆ |  
 ಭೂಚಿಮು ಸತ್ಯಸತ್ಯ ಬಿಂದು ಹತ್ತು |  
 ರಜಸತ್ಯ ಕೂಡಿದರೆ ಅದರಂತೆ ವೈಸ್ಪಿದವು |

ಭುಜಗ ತಲ್ಪಿಸಿರಿ ವಿಜಯ ವಿಶರೇಯ |  
ಎಜಮಾನ ತಾನಾಗಿ ಗುಣಕಾಯ್ಫಂಗಳ ಮಾಡುವ ||೨||

### ರೂಪಕತಾಳ

ರಾತ್ರಿ ಭೂತವಾದ ತನೊದೊಳಗಿನ ವಿ |  
ಶೇಷ ಹತ್ತುಮುಡಿ ತನೊಭಾಗದೊಳಗುಕ್ಕು |  
ಶೇಸು ತನೊತಮ ಗುಣದ ಬಿಂದುವುಂದು |  
ಭೂಷಣದಲ್ಲಿ ಒಂದು ರಚಸತ್ಯಕೂಡೆ ಸ್ವ |  
ರಾತ್ರಿ ಮಥ್ಯದಲ್ಲಿಂದ ವೈಂದು ಬಿಂದು ಸಹಿತ |  
ದೇಶ ತಾಗವಮಾಡಿ ತೆರಳಲಾಗಂದು ಯೋ |  
ಚಿಸಲು ಮಂಜರುಭಾಗಾದವು ಕೇಳಿ |  
ರಾತ್ರಿ ಭೂತ ಮೂಲರಜಭಾಗ ವಿರಳ |  
ಅಸತ್ಯ ಸತ್ಯಾಂಶ ಮಿಲಿತವಾದದು ಯೇಕೆ |  
ರಾತ್ರಿಯಿಸಿಸುವದು ಅವೃತ್ತದಿಂದ ಪ್ರ |  
ಕಾಶವಾಯಿತುಕೇಳಿ ಎರಡಿತತ್ವ |  
ವಾಸದೇವಾತ್ಮಕಾ ವಿಜಯ ವಿಶಲರೇಯ |  
ಅತಿಯಿಲ್ಲದೆ ಸರ್ವ ಸಿಮಾರಣ ಮಾಡುವ ||೩||

### ರುಂಪಿತಾಳ

ಕೇಶವಾದಿ ಮೂರ್ತಿಗಳ ಸೂರ್ಯ ಪ್ರ |  
ಶಾಕವರ್ಣವು ದಿದ್ಗೇಶ ಕೃತ್ಯವು

||೪||

ಈ ಸುಳಾದಿ ಅಧರವೇ ಇದೆ, ಮುಂದಿನ ಭಾಗ ಎಲ್ಲಿಯಾಸಿಕ್ಕಿಲ್ಲ.  
ಇದರ ವಿಚಾರ ಗ್ರಂಥಗಳ ಆಧಾರ ಮೇಲಿಂದ ಪರಿಶಿಷ್ಟಭಾಗದಲ್ಲಿ ಕಾಣಿಸಿದೆ.

ಚಿಪ್ಪೆಗಿರಿ ಹಕ್ಕಿ ಪುಸ್ತಕದಲ್ಲಿ ಗುಣತ್ವಯ ವಿವರ

೦

೨

೩

ಇದರ (೧೦) ಮುದಿ ತಮ್ಮ

೪ ಸತ್ಯ	೧ ತಮೊತಮ್ಮ	೧ ರಜತಮ್ಮ
೨ ರಜೋ	೧ ತಮೊರಜ	೧ ರಜೋರಜ
<u>೧ ತಮಸು</u>	<u>೧ ತಮೊಸತ್ಯ</u>	<u>೧ ರಜಃಸತ್ಯ</u>
೩ ಭಾಗ	೨	೨
೪	ಇದೆಂಳಿಗೆ ತಮೊಗುಣ ವಿಚಾರ ಅಂತರ ಗುಣತ್ವಯ	ತಮೊಗುಣದ ದ್ವಿಗುಣ ರಜೋಃ ಭಾಗ ವಿವರ
೧ ಸತ್ಯತಮ್ಮ	೧ ಭಾಗ ರಜೋ	೧ ತಮಸ್ಸು
೧ ಸತ್ಯರಜ	೧೦ ಭಾಗ ತಮ್ಮ	೧೦೦ ರಜಸ್ಸು
<u>೧ ಸತ್ಯಸತ್ಯ</u>	<u>೧೦೦ ಭಾಗ ಸತ್ಯ</u>	<u>೧೦,೦೦೦ ಸತ್ಯ</u>
೨	೧೧೧	೧ ಪ್ರಕಾರ ೧೦,೧೦೧ ಬಿಂದುಗೆಳು
ಇದರ ಪ್ರಭೇದಗುಣ ತ್ವಯ ವಿವರ	ಒಂದು ಮುದಿ ತಮ್ಮ	ರಜದ ೧೦೦ ಮುದಿ
೧ ರಜೋರಜ	ದೊಳಿಗೆ ಗುಣ ವಿಭಾಗ	(೧೦,೦೦೦) ಇದರ
೧ ರಜೋತಮ್ಮ	೧ ತಮೊತಮ್ಮ	ವಿವರ ತಮೊಗುಣದೊಳಿಗೆ
<u>೧ ರಜೋಸತ್ಯ</u>	<u>೧ ತಮೊರಜ</u>	ತಮೊಗುಣದ ಹತ್ಯು ಮುದಿ
೨	೨	ಸತ್ಯ ೧೦೦.
		೧ ಸತ್ಯತಮ್ಮ
		೧ ಸತ್ಯರಜ
		<u>೧ ಸತ್ಯಸತ್ಯ</u>
		೨

ತಮುದ (೧೦೦) ಮುದಿ ರಜೋ  
ಗುಣ ಇದರ ಅಂತರ ಪ್ರಭೇದ ಗುಣತ್ವಯ

ಲಯ ನಿವರೆ, ಬಾಹ್ಯಾಂಡ ಸೃಷ್ಟಿಕ್ರಮು ಗಂ ವರ್ಷ ಸವಿಸ್ತಾರೆ.  
ಈ ಸೃಷ್ಟಿ ನಂತರ ಸಂಪ್ರಿಪ್ತವಾಗಿ ಗಂ ವರ್ಷದಿಂದ ಬ್ರಹ್ಮದೇವರೆ  
(ಉಂ-ಉಂ) ವರ್ಷ ತನಕಾ ಸೃಷ್ಟಿ

### (೧೫) ಸುಳಾದಿ

ರಾಗ: ಭೃತ್ಯಾ

ಧ್ವನತಾಳ

ಪರನ ಪರಿಯಂಕ (ನಿಂದ) ಅಂಭೃತೆ ಸ್ತುತಿಗೆ ಮೆಚ್ಚಿ |  
ಪುರುಷನಾಮಕ ದೇವ ಜನಿಸಿದನು |  
ತರುವಾಯ ಯಿವನಿಂದ ವಾಸುದೇವ ಮೂರ್ತಿ ಸಂ |  
ಕರುಷಣ ಪ್ರದ್ಯಮು ಅನಿರುಧ್ಧನು |  
ವರವಾಸುದೇವನಿಂದ ವಾಯಾದೇವಿಯಲ್ಲಿ |  
ಪುರುಷನಾಮಕ ವಿರಂಚಿ ಜನಿಸಿದನು |  
ನುರುಳಿ ಈತನೆ ನಾನಾ ಆಂಶಂಗಳ ಚನ್ನಾಗಿ |  
ಧರಿಸಿದನು ದಿವ್ಯರೂಪಂಗಳ |  
ವರಣಾತ್ಮಕವೇದ ಕಾಲ ಮೂಲಕೃತಿ |  
ಇರದೆ ಆಕಾಶಲಿಂಗ ಕಳಿಗಳಿಗೆ |  
ಮಿರುಗುತ್ತಿಸ್ತು ವಿರಂಚಿ ಅಭಿಮಾನಿಯಾದನು |  
ಸ್ತುರಿಸಿ ಅತಿ ಸೂಕ್ತತರತಮು ಕಾಯ ನೋ |  
ಪುರುಷನಾಮಕನಾಗಿ ಪುಟ್ಟಿದ ಬ್ರಹ್ಮನು |  
ಸರುವ ಜಿವರಿಗೆ ಅಭಿಮಾನಿಯಾದ |  
ಭರದಿ ಪ್ರಭಯದಲ್ಲಿ ವ್ಯಾತ್ಯಾಮದಿಂದ ಲಯವು |  
ಪುರುಷಕಾಲದಲ್ಲಿ ವಿಲಯನಾಗುವನೀತ |  
ವರಮಾಯಾ ದ್ವಾರದಿಂದ ವಾಸುದೇವನಲ್ಲಿ |

ಇರುತ್ತಿಪ್ಪ ಕಾಲನಾಮಕ ಬ್ರಹ್ಮರಾಯಾ |  
 ಪರಿಮಿತ ಉಂಟು ಮೊದಲು ಸರ್ಗಕ್ರಮದಲ್ಲಿ |  
 ಪುರುಷ ಪುಟ್ಟಿವ ಪ್ರಳಯದಲ್ಲಿ ವಾಸಾ |  
 ಸರುವ ಅಂಶಗಳೆಲ್ಲ ಮಿಳಿತವಾಗಿದ್ದ ಅವಾಂ |  
 ತರ ಪುರುಷ ವಿರಂಚಿಯ ನುಂಗುವನು |  
 ಪರಮ ಚಾಳಿನಿಗಳು ಈ ಕಾಲನಾಮಕ ಅಜನೆ |  
 ಅರಿತು ಕೊಂಡಾಡಬೇಕು ಪ್ರಳಯಸರ್ಗ |  
 ಗುರುತುಪೇಳುವೆ ನಿದಕೆ ಮೂಲಮರುತನ್ನಾ ಅಂಶಾ |  
 ಹರಿಕಂಡಾ ಹನುಮ ಭೀಮ ಮಧ್ಯರಾಯಾ |  
 ಎರಡೆಂದು ಸಿದ್ಧವೇನ್ನಿ ಯುಗಗಳಲ್ಲಿ ಅವ |  
 ತರಿಸಿದನು ಹನುಮಾನ್ ಮೊದಲು ದ್ವಿತೀಯ ಭೀಮ |  
 ಮರುಳೇ ಪ್ರಳಯದಲ್ಲಿ ಭೀಮನೊಳಗೆ ಹನುಮ |  
 ಇರುತ್ತಿಪ್ಪದೇನು ಹೇಳಿ ಅಂಶಯಿನಿತು |  
 ಸರಿ ಬಂದಂತೆ ಯೆಲ್ಲಾದೆ ಹರಿಜಣ್ಣಿ ಅಂಥಾದೆ |  
 ನರರು ಎಣಿಸಿದರೆ ಸಿಗಬಲ್ಲದೇ |  
 ವರಮೂರ್ತಿಮೋದ ನಮ್ಮ ವಿಜಯ ವಿಶಲರೇಯ |  
 ಕರುಣಾದಿಂದಲಿ ಪ್ರಜಸರ್ಗವ ಮಾಡಿದನು

|೮||

### ಮಟ್ಟಿ ತಾ ಳ

ಜಯ ಸಂಕರುಷಣಗೆ ಸೂತ್ರನಾಮಕ ತ |  
 ನಯನಾದನು ಕಾಣೋ ಮುಂದಣಾಗಮ ಕೇಳಿ |  
 ಭಯರಹಿತ ಪ್ರದ್ಯಮ ದೇವನ್ನಿಂದ |  
 ತ್ರಯಗುಣದಭಿಮಾನಿ ಪ್ರಧಾನ ಪ್ರಕೃತಿ ನಿ |  
 ರಯ ದೂರೆ ಶ್ರದ್ಧ ಎಂದೆಂಬೋನಾಮ |  
 ದಯವಂತರೀವ ಜನ ಪುಟ್ಟಿದರು ಯೇಕ |  
 ಭಯನ್ನಿವಾರಣ ನಮ್ಮ ವಿಜಯವಿಶಲರೇಯ |  
 ಸ್ರಿಯನಾಗಿ ತನ್ನ ಭಕ್ತರನ ಪೋರೆವ

ಶ್ರೀವಿಧಿತಾಳ

ಪುರುಷನಾಮಕ ಬ್ರಹ್ಮ ಪ್ರಕೃತಿ ನಾಮಕಳಾದ |  
 ಸರಸ್ವತಿಯಲಿ ಜೀವನಾಮಕ ಸರ್ವ |  
 ಮರುತ ಸೂತ್ರ ಶ್ರದ್ಧೆ ಳಿಂಚೊ ಭಾರತಿಯಲ್ಲಿ |  
 ಗರುಡನು ಜನಿಸಿದ ಜೀವ ಕಾಲನಾಮಕನೇಂದು |  
 ಮರಳಿ ಪ್ರಮೇಯ ತಿಳಿ ಪುರುಷನಾಮಕ ವಿರಂಜಿ |  
 ಸರಸ್ವತಿ ದೇವಿಗೆ ಪುಟ್ಟಿದ ಬಲಾಖ್ಯಾದಲಿ |  
 ಮರುತು ದೇವನು ತನ್ನ ಅಧಾರಂಗಿನಿ ಸಹಿತ |  
 ಚರಿಯಾದಲ್ಲಿ ಮೇರದ ಬಲನೇಂಚೊ ಮಾರುತಗೆ |  
 ತಿರುಗಿ ಪುಟ್ಟಿದ ಜೀವ ಅಜನಿಂದ ಪುಟ್ಟಿದವ |  
 ಅರಿತು ಪೂಜಿಯ ಮಾಡಿ ಈತನೆ ಘಣೀರಾಜ |  
 ವರ ವಾಸುದೇವನಲಿ ಪುಟ್ಟಿದ ಬ್ರಹ್ಮ !  
 ಹರಿ ರೂಪ ಪ್ರಮೃಷ್ಣು ಕೃತಿಗೆ ಕುವರನಾದ |  
 ಪರಮ ರಹಸ್ಯವೇ ಇದೆ ಬ್ರಹ್ಮನಿಜತೆಳೋ |  
 ದರಿಯಾದ ಸಾವಿತ್ರಿಯು ಸರಸ್ವತಿ ಯೆಂದೆಂಚೊ |  
 ಎರಡೊಂದು ರೂಪವ ಧರಿಸಿರೆ ಅಮೋಫೋವಿಯರ್ ವಿಟ್ಟು |  
 ಎರಡೊಂದು ರೂಪವ ನೊಂದೆಯಾಗಿ ನಿಂದು |  
 ಹೆರಡಾಳಿ ಚೊಮ್ಮು ವಾಯು ಗಳೀವರ್ರ |  
 ಚರಿಯ ತೋರಿದ ತನ್ನ ಹೆಂಡತಿ ಯಲಿ ತಾನೆ |  
 ತರುಳನಾಗಿ ಪುಟ್ಟಿ ಮೇರದ ಮಹಿಮ |  
 ಕುರುಹು ತಿಳಿಯಬೇಕು ತನಗೆ ತಾನೆ ಜನಿಸಿದ |  
 ಸುರಜೇಷ್ಠ ತನ್ನ ಹೆಂಡತಿ ಗಾಯತ್ರಿ |  
 ಸೀರೆದು ಪಾರಣಿಂದ ಪುಟ್ಟಿದ ಜೀವನಾಮಕ |  
 ಉರಗೇಂದ್ರ ಮತ್ತೆ ವೈಕಾರಿಕರುದ್ರ |

ಸರಿಯಾಗಿ ಜನಿಸಿದರು ತಮ್ಮ ಹೆಂಡರೆ ಸಹಿತೆ |  
 ಸ್ಥಿರವೇನ್ನು ಬ್ರಹ್ಮನಿಗೆ ಪುಟ್ಟಿದೆ ಬಲನಿಂದ |  
 ಗರುಡನೆಂಬೊಕಾಲ ತೈಜಸ ರುದ್ರನು |  
 ತರುಣೀರೆ ಪ್ರೇಡಗೂಡಿ ಉಧ್ಬವರಾದರು |  
 ಸರಸಿಜೋಧ್ವನಿ ನಿಂದ ಪುಟ್ಟಿದೆ ಜೀವನಾಮಕ |  
 ಉರಗನ್ನಿಂದಲಿ ತಾಮಸರುದ್ರ ಪಾರ್ವತಿ |  
 ಭರದಿಂದ ಜನಿಸಿದರು ಅಂತಿ ಅಂಶಗಳಿಂದ |  
 ಇರುತ್ತಿಪ್ಪೆವು ಅವರವರ ರೂಪಂಗಳ |  
 ಪರಮೇಷ್ಠಿಗೆ ಮೂರು ಮರುತಗೆಯಿದರಂತೆ |  
 ಗರುಡ ಶೇಷಗೆ ಈವಿಧ ತಿಳಿವೇದು |  
 ಹರಗೆ ಕಮಲಾಸನ ವಾರಣ ಪನ್ನಗನಿಂದ |  
 ಎರಡೊಂದು ದೂಪಗಳಾದವದಕ್ಕೋ |  
 ಕರಸಿ ಕೊಂಡವು ವೈಕಾರಿಕ ತೈಜಸ ತಾಮಸವೆಂದು |  
 ಸಿರುತ ಕೃತುಭೋಕ್ತು ವಿಜಯ ವಿಶಲರೇಯ ತಾನೆ ಉತ್ತೇ |  
 ತಿರಹಿತ ಸರ್ವವನು ಮಾಡಿದಕೇಳಿ

||೩||

### ಅರ್ಪ ತಾಳ

ತಿವನು ತ್ರಿರೂಪ ಧರಿಸಿದ ವಿಷ್ಣು ಕಂಜೋ |  
 ಧ್ವನಿ ಬ್ರಹ್ಮೋಶಾಸೆಂದು ಗುಣವಾರಿಜುಯುದರುದ್ರ |  
 ಕುವರರ ಪಡೆದನು ಬುದ್ಧಿಗಭಿಮಾನಿ |  
 ಯುವತಿಯ ಸಂಗಡರಮಿಸಿ ಪ್ರೇಮದಿಂದ |  
 ದಿವಿಚೇತ ಮನುಮಥ ಆಹಂಕಾರಿಕ ವಾರಣ |  
 ದಿವಿಜ ಕುಲಾಜಾಯ್ ಶಚಿ ಕುಕ್ರ ಆನಿರುಧ್ |  
 ಪವಮಾನ ಸಖಿ ನಿಖಿಲತಿ ಗಣಪತಿ ವೈ |  
 ಶ್ರವ ರುದ್ರರು ಸ್ವಹಷ್ವಧಾ ಬುಧ ಅವಿರುಧ್ ಕಮರ್ಪ |  
 ಆವಸ್ಯಾ ಸಿತ್ಯರು ಗಂಧರ್ವ ಸಮಾಷ್ಟಿ |

ಪ್ರವರ ಜೀವರ ಮುಕ್ತಿ ಯೋಗ್ಯರ ಪಡೆದ ವಿಷ್ಣುನೇಂ |  
 ಬವರುದ್ರ ಪ್ರತೀಕವಾಗಿ ಜನಿಸಿದರು |  
 ಪವನಸೂತ್ರನಾಮ ಭಾರತಿಯಲಿ ಸಂ |  
 ಭವಿಸಿದರು ನುತ್ತಿ ಗರುಡ ಇಂದ್ರಾಧ್ಯರು |  
 ಪವಿತ್ರವಾದಂಥ ಯಾಗಾಭಿಮಾನಿನಿ ಲೋಕ |  
 ಥವಳಾಸ್ಯ ಸೌಪರಣಿದೇವಿಗೆ ಹರಿಯದ್ವಾರ |  
 ದವರು ಜಯಾಧ್ಯರು ವಿಷ ಪ್ರಕ್ಷೇನ ಮಿಕಾಂ |  
 ದುವರೆ ಮಕ್ಕಳಾಗಿ ಸಮಸ್ತರು ವ್ಯವೈ |  
 ಸದಮ ಪ್ರೋದವು ಹತ್ತು ಅಜನ ಅಬ್ದಯಿಲ್ಲಿಗೆ |  
 ವಿನರವ ತಿಳಿವದು ಚಕುರಾನನ ಖ  
 ದ್ವಿವಿಸಿದ ಎರಡು ಸಂವತ್ಸರ ಪ್ರೋಗಲು  
 ಪವಮಾನ ಪುಟ್ಟಿದ ಸೀತ ಪುಟ್ಟಿದ ಮಾತ್ರ |  
 ಲಿವರು ಸರಸ್ವತಿ ಭಾರತಿ ದೇವೇರು |  
 ದ್ವಿವ ವಾದರು ಕೇಳಿ ಯೆರಡೊಂದು ವರಷಕ್ಕೆ |  
 ಇವರ ತರುವಾಯ ಜೀವಕಾಲಾಖ್ಯರು |  
 ಲವಲವಿಕೆಯಿಂದ ಯೆರಡು ವತ್ಸರಕೆ ದೇ |  
 ಹವ ಧರಿಸಿದರೆಂದು ತದನಂತರದಲ್ಲಿ ತ್ರಿ |  
 ಭುವನ ಶ್ರೀಷ್ಟನು ಪ್ರದ್ಯಮನ್ಯ ಕೃತಿಗೆ ಮತ್ತೆ ;  
 ಕುವರನಾದನು ಪ್ರೇಂದು ವತ್ಸರಕೆ ವೇಗ |  
 ಅವಸರವಾಗಿದೆ ಯಿಲ್ಲಿಂದಿತ್ತಲು ಕೇಳು |  
 ತ್ರಿವಿಧ ಅಹಂಕಾರ ಉತ್ಪತ್ತಿ ಜೀವಾಧ್ಯರು |  
 ಶಿವನು ಪ್ರಕಾರಿಕ (ವಿಷ್ಣು) ರೂಪಧರಿಸಿ ಕ್ರಿಡೆಯಿಂದ |  
 ದಿವಿಜೀಶ ವಿಡಿದು ಗಂಧನ ಪರಿಯಂತ |  
 ಪವಮಾನನಿಂದ ಪುಟ್ಟಿದ ಯಿಂದ್ರಾಧ್ಯರು |  
 ಕವಿಯಿಂದ ನೋಡಲು ಜೀವಕಾಲಾಖ್ಯರು |  
 ದ್ವಿವಿಸಿದ ಯೆರಡು ವತ್ಸರಕೆ ಯೀವರು ಕಾಣೋ |

ವಿನರಿಸೆ ಹತ್ತು ವರೆನು ಲೇಖ್ಯಾ ದಿಂದಲಿ |  
ನವನವ ಮೋಹನ್ಯ ವಿಜಯ ವಿಶಲನ್ಯ |  
ಸ್ತುವನ ಮಾಡುವರು ತಮ್ಮ ಸಾಧನದಿಂದ |

||೭||

## ಅದಿತಾಳ

ಸ್ವಾಮಿ ಪ್ರದ್ಯಮ್ಯ ಮೂರತಿ ಅರ್ಥನಾರಿವೇಷ |  
ಪ್ರೇಮದಿಂದಲಿ ಧರಿಸಿದ ವರ್ಣಭೇದದಿಂದ |  
ತಾಮರಸ ಪೀಠ ವರುಣ ಅನೆಲ ಮರೀಚಾಯಾದಿ |  
ಆ ಮಾರುತ ಶಂಭು ಯಿಂದ್ರ ಚಂದ್ರಾದಿಗಳು |  
ಸೇವ ದಿಂದಲಿ ರುದ್ರವಸುಗಳು ಮಿಗಿಲಾದವರು |  
ಭೂ ಮೃತ್ಯು ನಿಖಿಲತ್ತಿ ಕಾಲಾಧ್ಯರನ್ಯ ದಕ್ಷಣ |  
ವಾಮ ಭಾಗದಿಂದ ಹೆತ್ತುನು ಯಿಲ್ಲಿಗೆ |  
ಭೂಮಿಸುರ ಭೂಭೂಜಾ ಪೈಶ್ಯ ಶಾದ್ರರಾದರು |  
ಕಾಮಿಸು ಹತ್ತು ವರುಣಾ ಸಂದಿಪ್ಪೇಯಿತುನೋಡು |  
ಸಾಮಾತ್ಮ ಜೀವಿಗಳು ಉತ್ಕತ್ತಿಕ್ರಮ ಗ್ರಹಿಸು |  
ಕೊಂಬಳಾಂಗರು ಶತಿಸೂಕ್ಷ್ಮ ಗಾತುರದಿಂದ |  
ಈ ಮರಿಯಾದಿಯಲ್ಲಿ ಜಸಿತವಾದರು ಮುಂದೆ |  
ನೀಮನಸುಮಾಡು ಬೊಮ್ಮಗೆ ಹತ್ತು ವರುವ  
ತಾವಿಂದ ಪ್ರೋದಷು ಪೂರ್ವಾರಭ್ಯವೇ ವಿಡಿದು |  
ಈ ಮೂಲ ಪ್ರಕೃತಿ ಗುಣಸಾಮ್ಯ ಪೈಷಮ್ಯ |  
ಆಮಹ ಅಹಂಕಾರ ಮನಸು ಸರ್ವೇಂದ್ರಿಯಗಳು |  
ಪೈಷಮಾದಿ ಮೋದಲಾದ ಸರ್ವ ವರ್ಣಗಳು |  
ಈ ಮಧ್ಯದಲ್ಲಿ ರುದ್ರನ್ಯ ಸೃಷ್ಟಿ ಹದಿನಾಲ್ಕು ವರುವ |  
ತಾಮಸ ತೈಜಸ ಪೈಕಾರಿಕದಿಂದ |  
ಸಾಮನಸರ ಪಡೆದ ಮೂರು ವಿಕಾರದಲ್ಲಿ |

ಸಾಮರ್ಥನಾಹೆದು ಕಾಣೋ ವ್ಯೋಂದುವರುಷ ತಪವಂಗ್ಯಾದ |

ಈ ಮಾತ್ರಲೇ ಬೊಮಾತ್ರಂಡ ಆವರಣ ಹತ್ತು ವರುಷ |

ಜೇಮು ಕಾಂತಿಯಂತೆ ಸಿಮಾರಣ ವಾಯಿತು |

ಶ್ರೀ ಮನೋಹರ ನಮ್ಮ ವಿಜಯ ವಿಶಲ ಸುರಂಗೆ |

ಧಾಮನ ಮಾಡಿಕೊಟ್ಟ ಬೊಮಾತ್ರಂಡದಲ್ಲಿ ಹೊಗಿಸಿ

॥೫॥

### ಜತೆ

ಬಾಹ್ಯಾಂಡ ಸರ್ಗ ಸೂಕ್ತ ಸೂಧಾ ಲವೆ ತಿಳಿದು |

ದೇಹ ದೊಳಗಿದ್ದ ವಿಜಯ ವಿಶಲನ ಸೋಡು

॥೬॥



ಪಂಚಮಹಾ ಭೂತಗಳ ಮೈಭವ ಮತ್ತು ಸೃಷ್ಟಿ ಸಂಕ್ಷಿಪ್ತ  
ವರ್ಣನಾಪೂರ್ವಕ (ಮಹಿಂದಾ ವರ್ಜನ)

೩೪) ಸುಳಾದಿ

ರಾಗ : ರೇಗಸ್ತಿ

ಧುನತಾಳ

ಎತ್ತಣ ಭೂತಂಗಕೊ ಯೆಲ್ಲಿ ಶ್ವೇಕ್ಷರೆ ಬಿಡವು |  
ಹತ್ತಿ ಕೊಂಡಿಪ್ಪವು ನಾನಾ ಜನುಮು |  
ಸುತ್ತಿದ ಕಾಲಕ್ಕು ತೊಲಗದೆ ವಾಯವ್ತವಾಗಿ |  
ಅತ್ತಲಿತ್ತ ಪ್ರೋಗದೆ ಯಿರುತ್ತಿಪ್ಪವು |  
ಮೃತ್ತಕೆ ನೀರು ಬೆಳಕೆ ಫೂಲಿ ಬಯಲು ಯೆಂಬೊ |  
ಮತ್ತೆ ನಾಮುಗಳಿದಕೆ ಸರ್ವಕಾಲ  
ಉತ್ತರೋತ್ತರದಿಂದ ಗುಣಗಳು ಅಧಿಕವೆಂಬು |  
ಜತ್ತಾಗಿಪ್ಪವು ಒಂದನ್ನೊಂದು ಬಿಡದೆ |  
ಹೊತ್ತು ಹೂತ್ತಿಗೆ ಲೋಕ ಹೇಳವ ದಾಡುವದು  
ಬಿತ್ತುವದು ಬೆಳಿಯುವದು ಜರಿಸುವದು |  
ತುತ್ತು ಮಿಕ್ಕಾದ ಜೀಷ್ಟೆ ಈ ಭೂತಗಳಿಂದ |  
ನಿತ್ಯದಲಿ ಯಾಗುವದು ಚೊಮ್ಮಾಂಡದಿ |  
ಮುತ್ತು ನೂಜಿಕ ಹೇಮ ರಜತ ನಾನಾದ್ರವ್ಯ |  
ಹೊತ್ತಂಗಳಲ್ಲಿ ಈ ಭೂತಂಗಳು |  
ಸುತ್ತಿಕೊಂಡಿಪ್ಪವು ಬ್ರಹ್ಮಾಂಡ ಬಾಹಿರಕ್ಕು |  
ಹತ್ತು ಹತ್ತು ಮಡಿ ಆವರ್ಕದಿ |  
ಕೆತ್ತಿ ಬಿಷಟಾಲಳವೆ ರುದ್ರಾದ್ಯರಿಗಾದರು |  
ಬತ್ತದಯ್ಯ ಕರ್ಮವುಳ್ಳ ತನಕ |  
ಉತ್ತನೋತ್ತಮ ಮರಿದಕೆ ಅಶ್ರಯ ವಾಗಿಪ್ಪರು |

ಪ್ರತ್ಯೇಕ ಗುಣ ತಾರತಮ್ಯ ದಿಂದ |  
ಅತ್ಯಂತ ಜಗದ್ವರಿತ ವಿಜಯ ವಿಶಲರೇಯ |  
ಕರ್ತನಾಗಿ ಪಂಚಭೂತಗಳ ಪ್ರಾಂದಿಸಿಪ್ಪ |

||೧||

### ಮಟ್ಟಿತಾಳೆ

ಈ ಭೂತಗಳಿಂದ ಸ್ವೇಭವ ವಾಗುವದು |  
ಈ ಭೂತಗಳಿಂದ ಸ್ವೇಭೋಗ ದೇಶರಕುವದು |  
ಈ ಭೂತಗಳಿಂದ ಶೋಭನ ಪ್ರೇದಗುವದು |  
ಈ ಭೂತಗಳಿಂದ ಲಾಭನೆ ಬರುವದು |  
ಈ ಭೂತಗಳಿಂದ ಸೌಭಾಗ್ಯ ತುಳುಕುವದು  
ಈ ಭೂತಗಳಿಂದ ಭೂ ಬೂಷಣಕಾಣೊ |  
ಈ ಭೂತಗಳಿಂದ ಪ್ರಭಾವ ಹೇಳಿಸುವ |  
ಈ ಭೂತಗಳಾಫ ಪ್ರಭಾವ ಯಿರಲಾಗಿ |  
ಶೋಭಿಸುವರು ವಿಪ್ರಭೂಭುಜ ಮಿಕ್ಕವರು |  
ಈ ಭೂತಗಳಿಂದ ಸಾಭಿವಾನವೆ ವುಂಟು |  
ಈ ಭೂತಗಳಿಂದ ಲೋಕಕ್ಕೆ ಕಾರಣ |  
ವಿಭೂತಿವಂತ ವಿಜಯ ವಿಶಲರೇಯ |  
ಈ ಭೂತಗಳಿಂದ ಭೂಭಾರ ಯಿಳುಹುವ

||೨||

### ಶ್ರೀವಿಡಿ ತಾಳೆ

ಒಬ್ಬಗ್ರೀದು ಭೂತ ಹೊಡಿದಿರಲು ಆವನ |  
ಉಬ್ಬಿಸಿ ವತ್ತೀಗ್ರೀದು ಭೂತಂಗಳ |  
ಅಬ್ಬರಧಲಿ ತಂದು ಕಟ್ಟಿಹಾಕಲು ನೆರದ |  
ನಿಬ್ಬಣದ ಭೂತಂಗಳು ಪ್ರಾಂದಾಗಿ |  
ಗಬ್ಬನಲಿ ಯಿದ್ದ್ವಾ (ತ್ವಾ) ಕೆಲವುಕಾಲಕೆ ಮದದ |

ಗಬ್ಬು ತಾಕಲು ಹತ್ತು ಭೂತಾಕೂಡೆ ।  
 ಇಬ್ಬಗೆಯಿಂದ ಒಂದೊಂದು ಕೂಡಲು ।  
 ಹಬ್ಬಿತು ಭೂತದ ಬಳಗ ಸಂಖ್ಯೆ ।  
 ನಿಬ್ಬಿಡಿ ಕೃತವಾದ ಭೂತದೊಳಗೆ ಬಿದ್ದು ।  
 ಕಬ್ಬಿಬಾಯಲಿ ಕಚ್ಚೆ ಜಂಬುಕನು ।  
 ಉಬ್ಬನ ಬಟ್ಟಂತೆ ಭೂತಗಳ ಮೋಹ ।  
 ಯಿಬ್ಬಗೆಯನು ನೋಡಿ ಹೀನ (ವದು) ವಾದೆ ।  
 ಮಬ್ಬಿನ ಕಡೆಗೆ ಈ ಭೂತಗಳಟ್ಟಿದೆ ।  
 ಕಬ್ಬಿಲ ದಾಟುವ ವುಪಾಯ ಹರಿಜರ ।  
 ಜಾಬ್ಬ ಕೊಂಡಾಡಿ ಕೊಳುತಲಿವೆ ।  
 ಒಬ್ಬರ ಮನೆಯಲ್ಲಿ ದ್ರವ್ಯ ಕದ್ದವನಲ್ಲ ।  
 ಒಬ್ಬರ ವಸ್ತ್ರ ಕೇವೋಗೆಲಿಲ್ಲ ।  
 ಉಬ್ಬಿಗ ಉತ್ತಮರ ಸರಿಯಿಂದು ಹಿಗ್ಗುತ ।  
 ಚೊಬ್ಬಾಟ್ಟದಲಿ ಪೇಳಿಕೊಳ್ಳಲಿಲ್ಲವೇ ।  
 ಕಬ್ಬಿನಾಲಿಯ ಬಳಿಯ ಕುಲತು ಮಲಕೆ ಮಿಾರಿದ ।  
 ಅಬ್ಬು ಕುಡಿವರಾಷ್ಟೊ ಮಾನವರು ।  
 ಒಬ್ಬರ ಶ್ರೀಯಸ್ಸು ನೋಡಿ ಧರಿಸಲಾರದೆ ।  
 ಹಬ್ಬದಲ್ಲಿಪವಾಸ ಬಿದ್ದವನಂತೆ ।  
 ಹುಬ್ಬಿನ ಗೋಡಗ ಕಣ್ಣ ತೆಗೆಸಿಕೊಂಡು ।  
 ದೊಬ್ಬಿಸಿ ಕೊಳುತ್ತಾ ತಾ ಬದುಕಿದಂತೆ ।  
 ಇಬ್ಬಳ ಮಣಿಕೊಟ್ಟು ತಿಸ್ಸಿಮೇಲಿನ ಬೂದಿ ।  
 ಚೊಬ್ಬಿಳಿ ಗಿಡಕೊಯ್ದ ಹರಹಿದಂತೆ ।  
 ಒಬ್ಬರ ಪ್ರೋಗಲಾಡುವದೇನು ನೀರಿನ ।  
 ಚೊಬ್ಬಿಳಿ ಸಮಕಾಣೋ ಈ ಶರೀರ ।  
 ಶಬ್ದದಿಂದಲಿ ಪುಣ್ಯ ಪ್ರೋಗುವದು ವಾವೆ ।

ದಬ್ಧಿ ಯೋಳಗೆ ಮುಣಾಗಿ ಪ್ರೋರಗಾಗರು |  
ಅಬ್ಧಿ ಶಯನ ನಮ್ಮ ನಿಜಯ ವಿಶಲನಂಫ್ಯಿ |  
ದಭ್ಯವಾದರು ಭಜಿಸುವೆನೆಂಬವ ಧನ್ಯ |

ತ್ವಿ||

### ಅಟ್ಟಿ ತಾಳ

ಒಂದು ಪೈಶಾಚಿ ಹಿಡದವ ಮನಸಿಗೆ |  
ಬಂದಂತೆ ಪ್ರೋರಲುವ ಕಂಡಲ್ಲಿ ತಿರುಗುತ್ತೇ |  
ಒಂದಲ್ಲಿ ಎರಡಲ್ಲಿ ಏದು ಭೂತಂಗಳು |  
ಒಂದೇ ಪ್ರಕಾರವು ಅನಾದಿ ಕಾಲದ |  
ಲಿಂದ ಹಿಡಿದರೆ (ಹಿಡದಿರೆ) ತಮ್ಮ ಪುಣಕೆ ಯೇ |  
ನೆಂದದೆ ಸರಿ ಪ್ರತಿಕೂಲರಾಗುವರು |  
ಬಾಂಧವ ತಾಸಾಗಿ ಹರಿ ಪ್ರೋಲಿದು ನಿತ್ಯ |  
ಗಂಧವಾದರು ತನ್ನ ಪರವಾದ ಸೊತ್ತುಗ |  
ಳಿಂದವಾಗಲಿ ಮತ್ತಾಗದೆ ಪ್ರೋಗಲಿ |  
ಸಂಧಿಸಿ ಕೊಂಡಿದ್ದು ಭೂತಗಳೊಳು ತಾನೆ |  
ನಿಂದು ಈ ಪರಿಯಿಂದ ನುಡಿಸಿದ ಯಿದರಿಂದ |  
ನಂದ ವಾದರೆಯೇನು ಆಗದಿದ್ದ ರೆಯೇನು |  
ಮಂದಿಗವನ ಚಿಂತೆ ವೈಘರ್ಣ ಹಚ್ಚಿಕೊಂಡು |  
ನಿಂದಿಸುವ ಆವಗತಿ ಮಾಗರ್ |  
ಮುಂದೆ ಕಾಣದೆ ಪ್ರೋಗಿ ಮೂರ್ಖರಾಗುವರು |  
ಎಂದಿಗಾದರು ಯಮರಾಯನ ಸಭೆಯಲ್ಲಿ  
ಬಂದು ಯಿವನ ಕರ್ಮಕೆ ಆಡ್ಡಬಾಹನೆ |  
ಶಿಂದನ್ನ ಮೈಗೆ ಹತ್ತುದಂತೆ ಯಿಪ್ಪದು |

ಭಂದವಲ್ಲವಿದು ಶಿಳಿದ ಸ್ತುಪ್ಪಾರಿಗೆ |  
 ಕಂದು ಗೊರಕ್ಷಿತ ವಿಜಯ ವಿಶಲರೀಯೆ |  
 ಬಂಧಾನ ದೊಳಗಿಡುವ ಭಕ್ತರಿಗಂದವನ್ನು

||೪||

### ಆದಿತಾಳ

ನಿದೋಽಣ ಹರಿಯೊಬ್ಬ ಆ ತರುವಾಯೆ ಸಿರಿ |  
 ತದಾ ಸರು ಬ್ರಹ್ಮವಾಯು ಭಾರತಿ |  
 ಶುದ್ಧರಿವರು ಕಾಣೊ ಪುಳದಾದವರು ಮಹ |  
 ರುದ್ರಾದ್ಯಲ್ಲರು ಸದೊಽಂಗಳು ಕಾಣೊ |  
 ವಿದ್ಯವಂತರಹುದು ನಮಗಿಂದಧಿಕರು |  
 ಪದ್ಮಬಾಂಧವರ ನೋಡಿ ಇವರು ನೀಚರಾದರು |  
 ಬುದ್ಧಿಯ ಹಳಯರು ಹೊರ ಬೀಸ ಬಿಸಾಟರು  
 ಇದ್ದ ಮಾನವರಿನ್ನು ಸಮೃದ್ಧಿರದೆ ನಿತ್ಯ  
 ಪೂರ್ವಿದ ಸುಕೃತ ಪೂರ್ಗಲಾಡಿ ಕೊಂಬರು |  
 ಸದ್ಗುಣ ಸಂಸಾರವೆಂಬ ಮಾಯಾವಾದ ಪಾಶಾ |  
 ಬದ್ಧರಲ್ಲಿ ಶೀಲ್ಯ ಚರಿಸುವ ನೂನವರು |  
 ದುದೋಽಂಗಳು ಕಾಣೊ ಗುಣವ ಹೇಳುವದೇನು |  
 ಕದ್ದ ತಂದವನಲ್ಲ ಅನ್ಯರ ಮನೇಸೇರಿ |  
 ಸುದ್ದಿಗಳಾಡಿ ಕೊಂಡು ಪೂರ್ಣಿ ಪೂರದವನಲ್ಲ |  
 ಸಿದ್ಧವಾದ ಮತ ಸಚ್ಚನರ ಸಮೃತ  
 ಇದ್ದದೆ ಭೂತಂಗಳು ಹೇಳುತ್ತಲಿವೆ ಕೇಳು |  
 ಕೃಧವ ತಾಳಿ ಜನರು ಪ್ರತಿಕೂಲವಾಗಿ ಅವ |  
 ಶಬ್ದ ಸುಡಿದರೆ ಯಿತರ ಜನರಿಗೇನು |  
 ರದ್ಧರಿಯೋಳಗಿದ್ದ ಭೂತವಾದರು ಬಂದು |  
 ಶೂರ್ವಿದ ರೇನಯ್ಯಾ ಹರಿನಾಮ ಸುಡಿವದು |

ಹ್ಯಾದ್ರ ವೃತ್ತಿಯ ಪೋಗಿ ಕುಲಗೇಡಿ ಯಾಗಿದ್ದರೆ |  
 ಒದ್ದು ಬಿಡಲಿಬೇಕು ಗುಣವಂತರಾದವರು |  
 ಸಿದ್ಧ ಮಹಿಮು ನಮ್ಮ ವಿಜಯ ವಿಶಲರೇಯು |  
 ಭದ್ರಕೊಡುತ್ತಿಪ್ಪ ಭೂತವುಳ್ಳವನಿಗೆ |

॥೫॥

### ಜತೆ

ಎಲ್ಲ ಭೂತಗಳೊಡೆಯು ವಿಜಯ ವಿಶಲನೊಬ್ಬ |  
 ಬಲ್ಲಿದ ನೇಲಿದಿರೆ ಅನ್ಯ ಭೂತಗಳೆಲ್ಲ

॥೬॥



೨೭ ತತ್ವಗಳ ವೈಭವಾದಿ ಲಕ್ಷ್ಮಣ, ಅವುಗಳ  
 ಉಪಚಯಾತ್ಮಕ ಸೃಷ್ಟಿ ವಿವರ

ಇಂ) ಸುಳಾದಿ

ರಾಗ : ರೇಗಸ್ಪಿತ್ತ

ಧ್ರುವತಾಳ

ತತ್ತು ಪೂರ್ವದಲ್ಲಿ ಯನಗೆ ಹಿತವಾದ ಹಿರಿಯರು |  
 ಪ್ರತಿ ಯಿಲ್ಲದ ಧನ ಸಾಫಿಸಿರಲು |  
 ಶೈತಿಯ ಶೋಧಿಸಲಿಲ್ಲ ಕಂಡ ಕಡೆ ತಿರುಗಿ |  
 ಮತಿ ಭ್ರಮಣನಾಗಿ ಅರಸಲಿಲ್ಲ |  
 ಸಥಿ ಯಿಲ್ಲಿಟ್ಟಂತೆ ಬರುತಲೆ ಗುರುತು ಕಂಡೆ |  
 ಮಿತಿಯಾವುದು ಯೆನ್ನ ಅತಿಶಯಕೆ |  
 ಚತುರ ಬಾಹು ನಾಮ ವಿಜಯ ವಿಶಲನ್ನು |  
 ಸುತಿಸುವ ಭಾಗ್ಯ ಸುಕೃತ ಧನವೆಂತೂ

॥೭॥

### ನುಟ್ಟೆ ತಾಳ

ಜತುರ ನಿಂವಶಿ ಹಳೆ ನಾಣ್ಯಗಳಯ್ಯ |  
 ಪ್ರತಿ ಪ್ರತಿ ಪೇಸರುಗಳು ಪ್ರೋಂದು ಪ್ರೋಂದರ ಮಾಯಲೆ |  
 ಪ್ರಥಾವಿಗೆ ನೂತನದ ಶುದ್ಧ ಮುದ್ರೆಪಡಿ  
 ಶ್ರುತಿಯಲ್ಲಿ ಶೋಧಿಸಲು ಅದಿಯಲ್ಲಿ ಪುಂಟು |  
 ಜತುರ ಮಾರುತಿ ನಾಮ ವಿಜಯ ವಿಶಲನ್ನು |  
 ಸತಜನಾಶ್ರಯವೇ ಎನ್ನ ಪುಣ್ಯಭಾಗ್ಯವೇ ||೩||

### ರೂಪಕ ತಾಳ

ಬಣ್ಣ ಸೊಡಲು ಸೊಡತ ಬಣ್ಣ ಧಿಕಾನೇಕ |  
 ಚೈನ್ಯವಾದರು ವರೆಗಲ್ಲಿಲಿ ಸೊಡಲಿ ಸಲ್ಲ |  
 ಚಿನ್ನಿವಾದರು ಯಿವಕೆ ಚೆಲೆಕಟ್ಟಲಾರರು |  
 ಕಣ್ಣಿಂದ ನೀಕ್ಕಿಸೆ ಪರ ಪರ ವನ್ನೆಗಳು |  
 ತನ್ನಿಂದ ತಾನೆ ಉದ್ಧವವಾದದಲ್ಲದೆ |  
 ಅನ್ಯರಿಂದಲಿ ನಾಣ್ಯ ಕಲ್ಪತ ವಾದುದಲ್ಲ |  
 ಜನ್ಮ ಸವನ್ನ ವನ್ನ ವಿಜಯ ವಿಶಲ |  
 ಚಿನ್ನಿವಾರನೆ ಯಿದರ ಮೂಲಾಗ್ರವನು ಬಲ್ಲ ||೪||

### ದ್ವಿಂಧಿ ತಾಳ

ಕಾಸುವದಲ್ಲ ಕಂಡವರು ಆಲ್ಪಿರಿದರೆ |  
 ಕಾಶಿನಮ್ಮೆ ಕಡಿಮು ಕೊಡುವದಲ್ಲ |  
 ಕಾಶಿ ರಾಮೇಶ್ವರ ದೇಶವನು ತಿರುಗಿದರೆ |  
 ಬಾಗ್ಯಸತ್ತು ಹೊರಲಾರೆ ನೆಂಬೊದಲ್ಲ |  
 ಏಸುದಿನ ಯಿದ್ದರು ಭಾರ ಕೆಂಚಿತುಯಿಲ್ಲ |

ಬೀಸ ಬಿಸುಟ್ಟರೆ ಕೆಳಗೆ ಬೀಳುವದಲ್ಲ |  
ವಿಶೋಧನನಾಮ ವಿಜಯವಿಶಲನ್ನು |  
ಪ್ರೇರಿಸುವಿ ನೀ ನಾಣ್ಯ ಸೇರಿದವರ

॥೪॥

### ಶ್ರವಿಡಿತಾಳ

ಒಂದು ನಾಣ್ಯದಿಂದ ಯಿಂದಾಗ್ರಾದಿ ನಿಜರರೆ |  
ಮಂದಿರ ಸಹಿತ ಬೆಲೆಗೊಳಿಬಹುದು |  
ಹಿಂದೆ ಮುಂದಿನ್ನೆ ನೂರೊಂದು ಕುಲದವರಿಗೆ |  
ಒಂದೆ ದೋಷ ದಾರಿದ್ರ ಕಳೆಯ ಬಹುದು |  
ಮಂದಮತಿ ಯೆಂಬೊ ಬಡತನ ಬಿ(ಬ)ಡದಿರೆ |  
ಒಂದು ಕ್ಷೇತ್ರದಲ್ಲಿ ಬಿಡಿಸಬಹುದು |  
ಸಂದೇಹ ವಿದಕ್ತಿಲ್ಲ ಸಮ ವಿಜಯವಿಶಲ |  
ಒಂಧು ಬಾಂಧವನಾಗುವ ಯಿದರ ದೇಶಯಿಂದ

॥೫॥

### ಅಟ್ಟಿತಾಳ

ನೈವತಿಚೋರ ವಾವಕನ ಭಯವೆ ಯಿಲ್ಲ |  
ಸ್ವಪನದಲ್ಲಾಗ್ಯದರು ತೊಲಗಿ ಪೂರ್ಗವದಲ್ಲ |  
ತಪತಿಗೆ ಯಾಬರು ವೇಗ ಶಿಗುವದಿಲ್ಲ |  
ಜಪಸಿದ ಹಾಗೆಲ್ಲ ಸಾಧ್ಯವೆ ಪುತಿಯಲ್ಲ |  
ತಪಿಸುವ ದುರಿತಾನಳಕೆ ಶಾಂತನಾಗಿ |  
ಉಪಕಾರವೆಂಬೊ ಸೋನೆ ಗರುವುದು |  
ಸ್ವಪನ ನಾಮ ವಿಜಯವಿಶಲನ ಚರಣ ಸೇ  
ವಿನ ಮನುಜರಿಗೆ ಸಮಾಪದಲ್ಲಿಪ್ಪುದು

॥೬॥

## ಅದಿತಾಳ

ಸಂಚಿತಾರ್ಥ ಪುಣ್ಯದಿಂದ ವಂಚನೆಯಿಲ್ಲದಹಾಗೆ |  
 ಸಂಚಿತಾದ ಮಂಗಳಧನ ಕೊಂಚೆಯಾಗದಂತೆ ಮನಕೆ |  
 ಹಂಚಿಕೆ ಬೇಡುವರಿಳ್ಳ ಪಂಚರಾತ್ರಿಯನಸಲ್ಲ |  
 ಅಂಚೆ ಅಂಚೆ ಜನುಮಾಕ್ಕೆ ಪ್ರಾಪಂಚ ಬಿಡದಲ್ಲಿಪ್ಪುದು |  
 ಮುಂಚೆಯಿದ್ದಲ್ಲಿದರ ಮಹಿನೆ ಕೆಂಚಿತಾದರು ತಿಳಿಯ ದಿದ್ದೆ |  
 ಹಿಂಚಿನ ಸುಕ್ಕತದಿಂದ ಸಂಕಾರ ಫಲಿಸಿತು |  
 ಪಂಚನೋಗ (ದವನ) ವದನ ವಿಷ್ಣು ವಿಜಯ ವಿಶಲನ್ನು |  
 ಪಂಚ್ಯಯಲ್ಲಿ ಸೇರುವಂಥ ಚಂಚಲ ಘನವಾಯಿತು

||೭||

## ಜತೆ

ಕುಕ್ಕಿಯೋಳು ಸಾಫಿಸಿ ಈ ಸ್ವೀತಿಯೋಳು ಬೀರಿ |  
 ಅಕ್ಕಯಾ ವಿಜಯವಿಶಲಗೆ (ನು) ಬಡ್ಡಿಗೆ ಯಿವೆ

||೮||



ಪಂಚ ಭೂತಾತ್ಮಕ, ಬ್ರಹ್ಮಾಂಡ ಬಹಿರಾವರೇಣ ಸೃಷ್ಟಿ ವಿಚಾರ  
ಇಂದ ವರ್ಷ ದಿಂದ ಇಂದ ವರ್ಷ ವರಿಗೆ

ಇಂ) ಸುಳಾದಿ

ರಾಗ: ಭೃರವಿ

ಧ್ವನತಾಳ

ಗುಣಭಾಗತ್ಯಯ ನಿತ್ಯ ಅನಾದಿಯಿಂದಲಿ ।  
ಎಣಿಸಿ ಸತ್ಯ ರಾಜನ ತಮ್ಮ ವೇಷರು ।  
ಗಣನೆ ಯಿಲ್ಲದೆ ಪುಂಟು ಅಂತಿ ಅಂಶಗಳಾಲೋ ।  
ಚನೆ ಮಾಡಿದರೆ ಮಂದಾನಂತಾನಂತ ।  
ಎಣಿಕೆ ಮಾಡುವದಕ್ಕೆ ಅಂತುಗಂಡವರಾರು ।  
ಮನಕೆ ತೋರದು ವಟಿ ಚೀಜವಂತಿ ।  
ಇನಿತು ಪೇಳುವದೇನು ಯಿದರೊಳು ಜತುರ ವಿಂಶತಿ ।  
ಫಿನ ತತ್ತ್ವ ಸೂಕ್ತ ರಾತಿತರಯಿಷ್ಟ್ವೋಪ್ಯೋ ।  
ಗುಣಶಿಧಿ ಸತ್ಯ ಶಬ್ದ ಪದ್ಮ ರಾಗ ರಾಜನ ತಮ್ಮ ।  
ಮಿನಗುವ ಸೀಲವಣ ಈಬಗೆ ಅಕ್ಷ್ಯ ।  
ತೃಣ ಸೂಕ್ತರಾತಿ ಭೂತಜಗಕೆ ಉಪಾದಾನ ।  
ಕಣರಾತಿಯಿಂದ ಪರಿಣಾಮೇಯಿಸಿ ವಲಯ ।  
ಅನಿರುದ್ಧ ದೇವನಿಂದ ಯಿಂತು ಪಲ್ಲೆಸುವದು ।  
ವನಜಚಾಂಡಕ್ಕೆ ಅವರಣ ಭೂತ ।  
ಮಣಿಪ್ರಕಾಶದಂತಿ ಯೋಕೇಕ ವರ್ಣಸ್ವಜ್ಞ ।  
ಅಣುಮಾತ್ರ ದೋಷವಿಲ್ಲ ಧೂಮಾದಿಯು ।  
ಕೊನೆ ಮೊದಲು ಸೋಡಿದರೆ ವೈಂದಕ್ಕೆ ವೈಂದು ಸೂಳಿಲ ।  
ಗುಣತ್ರಯದಿಂದಲಿ ಪೃಥಿವಿ ತನಕ ।  
ಅನುದಿನ ಅವಕಾಶಕೊಡುತ್ತಿದೆ ಸೋಳ್ಯಂಗಿ ।  
ಸೆನೆದು ಸೆನೆದು ಜಾಳಿಸಿ ಸಂಖ್ಯಮಾಪ್ಯ ।

ಗುಣಸತ್ಯ ವಿಶಿಷ್ಟರಾತಿ ವಿರಳವನ್ನು ।  
 ಕ್ಷಣದೊಳು ನಿಮಾರಣ ಮಾಡಿದ ದೇವ್ಯಾ ।  
 ಗುಣಸತ್ಯಬಿಂದು ಸಾಂಶ್ವರ್ಯಭೂಪು ತೆಗೆದುಕೊಂಡು ।  
 ಮನದಿಖ್ಯಾಯಲಿ ಪ್ರದೇಶ ವಾಪ್ತಿ ।  
 ಯನು ಮಾಡಿಹರಹಿದ ರಾಜಸಾವರಣಕ್ಕೆ ದ್ವಿ ।  
 ಗುಣ ಪರಿಮಿತವಧಿಕ ವಲಯಾಕಾರ ।  
 ಗಣಿತ ಮಾಡೆಲೋ ಯಿದರ ಲೆಖ್ಯಾ ಅನೇಕಯೋ  
 ಚನೆ ಪುಂಟು ನೋಡಿಕೊಂಡು ಮುಂದೆ ಅರುಣಾ ।  
 ಗುಣದಾವರಣ ಭೂತ ಪ್ರಟ್ಯಿದ ಬಗೆಕೇಳು ।  
 ವಿನಯದಿಂದೇಕಭಾಗ ತಮ ಮೂಲದಿ ।  
 ಇನಿತು ರಚ್ಯೋನೂಕ್ಕು ರಾತಿ ಭೂತಾಂತರದಿಂದೆ ।  
 ಗುಣಗಳು ಪ್ರೋರಟವು ನೂರುಭಾಗ ।  
 ಎಣಿಕೆ ಮಾಡು ಪ್ರಥಮಾವರಣದಿ ದಶಭಾಗ ।  
 ಗಣಿತಮಾಡಲು ಯಿಷ್ಟಾರ್ಥಿದಲಿದೆ ।  
 ಗುಣವಂತ ತನ್ನ ರಾಣಿಯರ ಸಹಿತ ಪ್ರವೇಶಿಸಿ ।  
 ಗುಣಮೂರರಿಂದ (ವನು) ಪರಿಣಾಮ (ಮಾಣ) ವನೆಮಾಡಿ ।  
 ದಿನದಿನಕೆ ಚೆಳಿಸಿ ಆವರಣಭೂತ ತಮೋದ್ವಿ ।  
 ಗುಣಮಾಡಿದನು ರಾಜಸ ಪರಿಷ್ಠಿದೆ ।  
 ಎಣಿಸು ಯಿದರ ಯೋಜನ ಅಸಂಖ್ಯಾನೆಂದು ।  
 ಮನದಲ್ಲಿ ತಮೋ ಭಾಗಾವರುಣೋತ್ಪತ್ತಿ ।  
 ಸೀನಸು ಆವರಣ ಭೂತರಾಜಸರೋಳೊಂದಂಶ ।  
 ಗುಣತಮೋ ಸೂಕ್ಕುರಾತಿ ಭೂತದೊಳಗೆ ।  
 ಅನುಕರಿಸು ರಾಜಸ ದ್ವಾದಶಮಂಡಿ ಕಪ್ಪಾಬಿಂದು ।  
 ಅನುಮಾನವಿಲ್ಲ ಕೆಲವು ಸತ್ಯಭಾಗ ।  
 ಅನುವಾಗಿಯಿವು ಮೂರು ಕಲಸಿ ಆದರೋಳು ತಾನೇ ।  
 ಜಿನುಮಯ ದೇಹದಲ್ಲಿ ಪ್ರೋಕ್ಕು ತನ್ನ ।

ವನಿತೆ ಸಹಿತ ನಲಯಾಕಾರ ಬೆಳಸಿ ತಮೊ |  
 ಗುಣ ಪರಿಚ್ಛೇದ ಪುಟ್ಟಿಸಿದನುಗಡ |  
 ವನಜ ಸೀರನ ತತ್ತ್ವದ ದಕ್ಷಾದಿ ಯೆನಿಸಿ ಯೋ |  
 ಜನೆ(ನ) ಭೇದ ಮಾಡಿದ ಅವ್ಯಕ್ತಾವರಣ |  
 ಜನರು ಕೊಂಡಾಡಿ ಯಿಂತು ಪ್ರಥಮಾವರಣ ಭೂತ  
 ಮಣಿ ಪ್ರಕಾಶದಂತೆ ರುಗಿ ರುಗಿಪ್ರದು |  
 ಘನ ಆನಂದಮಯ ವಿಜಯ ವಿಶಲರೇಯ  
 ಮನದೊಳೆ ಗಾಡುವ ಅವ್ಯಕ್ತನಾಮಾದಿ

### ಮಂಟ್ಟತಾಳೆ

ದ್ವಿತೀಯಾವಣೆ ಭೂತ ಮಹತತ್ಪ್ರ |  
 ಸತುವ ಭಾಗದಿ ಹತ್ತು ತಮೊಗುಣದಲಿ ವ್ಯೋಂದು |  
 ಅತಿಶಯವಾಗಿ ಲೋಹಿತಗುಣದಲಿ ವ್ಯೋಂದು |  
 ಮತಿವಂತರು ಕೇಳಿ ಗುಣಸಾಮ್ಯದಲಿ ರ |  
 ಕುತ ಚಿಂದುಗಳಯ್ಯ ಅವ್ಯಕ್ತದಲಿ ಮಹ |  
 ತತುವ ಉಪಾದಾನ ಸ್ವೇಷವ್ಯಕ್ತಾಲದಲಿ |  
 ತೃತೀಯ ರಜಸು ತೀರಳಿ ತಮೊದೊಳಗೊಂದು ಬಿಂದು |  
 ಪ್ರತಿಕೂಲ ವಿಲ್ಲದೆಲೆ ವ್ಯೋಂದೊಂದು ವರಸಿ |  
 ಸತಿ ಸಮೇತದಲಿ ಪರಮಾತ್ಮನು ಪ್ರವೇ |  
 ಸಿತನಾಗಿ ಬೆಳಸಿ ವಲಯಕಾರದಲ್ಲಿ |  
 ಜತುರಾನನ ತತ್ಪ್ರ ಪುಟ್ಟಿಸಿದನುಗಡ |  
 ಜತುರ ಪಂಚಭಾಗವೆಂದು ವೇಳುವದೇನು  
 ಮತ ಸಮ್ಮತವಿದೆ ಭಾಗಾಂತರ ಮಹ  
 ತತುವ ಸೂಕ್ಷ್ಮರಾಶಿಯೋಳಗಿನ ಯಿದೆ ಬಿಂದು |  
 ಗತಿ ತಪ್ಪದಲೆ ಬಂದು ಕೂಡಿದ ಕಾರಣ |

ಹಿತವಾಯಿತು ನೋಡಾ ತೆಜ್ಜಾ ತಿಯಾಗಿ |  
 ಚತುರಮೊಗನು ಯೆಮ್ಮು (ಉಂಟು) ವಾಯುದೇವರು ಸರೆ |  
 ಸ್ವತಿ ಭಾರತಿ ಉಂಟು ಅಭಿಮಾನಿಗಳಾಗಿ |  
 ಸತತ ಆಹಂಕಾರಕ್ಕೆ ದಶಮಾಡಿ ಯಾಗಿದೆ |  
 ಸತು ರಚೊ ತಮೊ ಬಿಂದು ಸಾಂಕಗಕು ಮಿ |  
 ಇತವಾಗಿನೆ ನೋಡು ಲಕ್ಷ್ಯ ಸಾವಿರ ನೂರು  
 ಶತ ಆರಂಭಿಸಿ ಪ್ರೇಂದ್ರೋಂದಿಂದಿರಿಯು  
 ಪತಿ ವಿಜ್ಞಾನಮಯ ವಿಜಯವಿಶಲ ನಿತ್ಯ |  
 ತುತ್ತಿಸಿದವನೆ ಮಹಾಖ್ಯಾತಿ ಮಾಡುವಕಾಣೊ ||೭||

### ರೌಪಕೆತಾಳ

ತಿವನೆ ತತ್ವದ ಮಹಿಮೆಯ ಯೇನು ಪೇಣಲಿ ವನೆಜ |  
 ಭವನ ತತ್ವಾಂತರಗಳ ತದ್ದತ ವಿಜ್ಞಾನಮಯ |  
 ವಿವರ ತಮೊಭಾಗ ಆಹಂಕಾರ ಸೂಕ್ಷ್ಮ ಮಿಂ  
 ಚುವ ರಾಶಿಯೊಳಗೆ ಶ್ರಿಭಾಗ ಕೂಡಿದ ಲೇ |  
 ಶವ ತೆಗೆದು ಆದರಲ್ಲಿ ಹರಿ ಪ್ರವಿಷ್ಟನಾಗಿ |  
 ದಿವನೆ ದಿವಸಕೆ ಚೆಳಸಿ ವಲಯಾಕಾರದಿಂದ |  
 ಶ್ರವಿಧ ಒಗೆಮಾಡಿದ ವೈಕಾರಿಕ ಕೈಜಸ ತಾಮ |  
 ಸವನು ಯಿದರಿಂದ ಮಿಗಿಲಾದ ತತ್ವಜನನ |  
 ಕವಿಗಳು ಕೇಳಿ ಈ ಆಹಂಕಾರದಿಂದ ಚೆ |  
 ತತ್ವ ಬುದ್ಧಿಮನ ತತ್ತ್ವದಾರಿಯಿಂದುತ್ತತ್ತತ್ತ |  
 ತವಕದಿಂದಲಿ ನೋಡಿ ಚತುರವಿಂಶತಿ ತತ್ವ |  
 ದಿವಿಜರ ಗಾತುರ ಬ್ಯಾರೆ ಬ್ಯಾರೆ ವು |  
 ದೃವವಾಯಿತು ವೈಕಾರಿಕ ಆಹಂಕಾರ ಮನದಿಂದ ತೈತಿ |  
 ಯಾವರಣಕೆ ಭೂತ ಗಗನ ತತ್ವಕ್ಕೆ ಪರಿಮಿ |

ತವಾಗಿದೆ ಹತ್ತುಮಾಡಿ ಲೆಖ್ಚಿದ ವಾಯಷ್ಟ್ರಿ |  
ವವನ ಪರಿಷಾಲ ವಿಜಯ ವಿಶಲರೇಯ |  
ನವ ನವ ಭಕ್ತಿಯ ಕೊಡುವಾ ವಿರಕ್ತಿಯಾ

॥೫॥

### ರ್ಯಂಹೆತಾಳಿ

ಎರಡನೇ ಅಹಂಕಾರ ತೈಜಸ ವೆಂಬೋದು |  
ಅರುಣ ರೂಪದಲಿಂದ ಪೋಪ್ಪುತ್ತಿದಕೊ |  
ಪರಮಾತ್ಮ ತೈಜಸ ಭಾಗದ ದೀಕ್ಷಿಯಿಂದ |  
ಪೂರಡಿಸಿ ದಶವಿಧಿ ಬೀಜಾಂಕುರ |  
ಎರಡ್ದೆದು ಯಿಂದ್ರಿಯಗಳು ಯಿದರಿಂದ ಪುಪಚಯ |  
ಸರಿ ಬೆರಸಿ ಯಿಸ್ಪವು ಸೂಕ್ತದಿಂದ |  
ಮರಳಿ ತೈಜಸ ಭಾಗ ಮಾಲದಲ್ಲಿದ್ದ ಶೋರ್ |  
ತುರ ಶಬ್ದಾಕಾಶ ಸೂಕ್ತ ರಾಶಿಯಲ್ಲಿ |  
ಇರುತ್ಪನ್ಮ ದೊಂದೊಂದು ಭಾಗವನು ತೆಗೆದು ಶೋರ್ |  
ತುರ ತತ್ತ್ವ ಪುಟ್ಟಿತು ಹಂಯಿಂದಲಿ |  
ಎರಡೆರಡು ಶಬ್ದ (ರಬ್) ದಿಂದಲಿ ಯಿದು ಸಿ ಮಾಣಿ |  
ಪರಿಯಾಗಿ ಯಿಸ್ಪದು ಬಲು ವಿಚಿತ್ರ |  
ಅರಿವುದು ಯಿದರಂತೆ ಪುಳಿದ ಪೂಂಭತ್ತು ಸೇ |  
ತುರ ಮೊದಲಾದ ಉಪಸ್ಥಿತಿ ತನಕ |  
ಧರಿಯೋಳಗೇನೆ ಜ್ಞಾನ ಕರ್ಮೇಂದ್ರಿಯಗಳೆಂದು |  
ಕರಸಿ ಕೊಳು ತಿಸ್ಪವು ಸರ್ವದಲ್ಲಿ |  
ತರುವಾಯ ತಾಮಸ ಅಹಂಕಾರ ಭಾಗಾಂತರದಿ |  
ಎರಡ್ದೆದು ವಿಭಾಗ ಮಾಡಿ ಶಬ್ದ |  
ಸ್ವರಿತ ರೂಪ ರಸ ಗಂಧ ಪಂಚತನಾತ್ಮ |  
ತುರ ಗಗನ ಸೃಧಿನಿ ಪರಿಯಂತ ಸೃಷ್ಟಿ |

ಮಿರಗುವ ತಾಮೇನ ಅಹಂಕಾರಿಕದ ಬಗೆನೈಂದು |  
 ವರ ಶೋತ್ರ ತತ್ವದ ಭಾಗ ವ್ಯೋಂದು |  
 ನಿರುತ ತಾಮುಸದಲ್ಲಿ ಯಿಪ್ಪೆ ಸೂಕ್ತ ರಾಶಿ |  
 ತರ ಭೂತದಲ್ಲಿ ಯಿದ್ದ ಶಬ್ದಗಗನೆ |  
 ಎರಡು ಪ್ರಾಣದ ಲೆರಡು ವೇಳಿದವು ಕೂಡಿ ನಿಂ |  
 ದಿರದೆ ಕಬ್ಬಿ ತತ್ವ ಪ್ರಟಿತು ಗಡ |  
 ಸ್ವರಿಷ ನೊದಲಾದ ನಾಲ್ಕುಮಾತ್ರ ಯಿದರಂತೆ ||  
 ಪರಿಗ್ರಹಿಸು ಅಂತರಂತರ ತದ್ದತೆ |  
 ಜರಿಯನು ತಿಳಿ ಚಿತ್ತ ಬದ್ದಿ ಮನಸು ದಶ !  
 ಕರಣಗಳು ಹಂಚ ತನ್ನಾತ್ಮತ್ರಗಳು ಆ |  
 ವರಣ ಭೂತಗಳೆಲ್ಲ ವ್ಯೋಂದಂದರಲ್ಲಿ ಸು |  
 ಸ್ಥಿರಾಗಿ ವ್ಯೋಂದಿಕೊಂಡಿಸುವಯಾಗ್ಯ |  
 ಮರುಪ್ಪದ ಮಿಕ್ಕಾದ ಹಂಚ ಭೂತದ ಸ್ಥಿತಿ |  
 ಆರುಹು ಸೆಜ್ಜ ನರ ಮನಕಾಗಬೇಕು |  
 ಪರಿಪೂರ್ಣ ಗುಣಸಿದ್ಧಿ ವಿಜಯ ನಿತಲರೇಯ |  
 ಸುರನಿಕರ ಸಿರಿಸಹಿತ ಅಲ್ಲಲ್ಲಿ ವಾಸನೋ

||೪||

### ಶ್ರೀವಿಧಿತಾಳ

ಒಂದು ಅಂಶ ತಾಮುಸಾಂಹಕಾರದಿಂದ |  
 ಒಂದಪ್ಪು ಆಮೇಲೆ ಶೋತ್ರ ತತ್ವದ ಭಾಗ |  
 ಒಂದಾಂಶಾ ಶೋತ್ರವು ಶಬ್ದ ತತ್ವವಿಭಾಗ |  
 ಒಂದು ಈ ವಿಧದಿಂದ ಮೂರುಯೆಣಿಸೆ |  
 ಸಂದಿದೆ ಯಿದರಲ್ಲಿ ತಾಮುಸಾವರಣ ಭೂತ |  
 ವ್ಯೋಂದಿದನಭ ಸೂಕ್ತ ರಾಶಿಯೋಳಗೆ |  
 ಒಂದು ಭಾಗವ ಶೀಗೆದು ಆಕಾಶ ತತ್ವವ |  
 ಅಂದದಲಿ ಮಾಡಿದ ಹರಿ ವಿಷಯದಲ್ಲಿ |

ಕುಂದದಲೆ ಪ್ರಾದೇಶ ಗಣಿತವನ್ನು ತಿಳಿದು |  
 ಬಂಧಾನ ಕೆಳಕೊಂಡು ಸುಖಿಸುವದು |  
 ಮುಂದಿನ ತತ್ವಗಳು ಯಿದರಂತೆ ಗ್ರಹಿಸ ಬೇಕು |  
 ಒಂದು ತಮೋಭಾಗ ಜ್ಞಾನೇಂದ್ರಿ ಮಿಗಿಲಾದ |  
 ಒಂದೊಂದಂಶವನೆ (ವೆ) ಪುಂಟು ಸೂಕ್ಷ್ಮರಾಶಿಯೆ |  
 ಸಮುಂಧ ವಾಯುವಾದಿ ಅನುಕ್ರಮದಿಂದ |  
 ಭಂದ ಭಂದವಾಗಿ ಹೇಷ್ಟುತ್ತಿವೆ ನೋಡಿ |  
 ಒಂದಕ್ಕೆ ಹೇಂಡೊಂದು ದಕ್ಕಮಡಿಲ್ಲಿ  
 ಬಿಂದು ಬಿಂದುಗಳಿಂದ ಯಿಂತಾವರಣ ಭೂತ |  
 ಗಂಧಾದಿ ಯಿದರಲ್ಲಿ ಅಂಶರವಾನೆ |  
 ಎಂದಿಗೆಂದಿಗೆ ದೋಷ ಲೇಶವಿಲ್ಲ ಪ್ರತಿ |  
 ಭಂದಕ ವಿಲ್ಲದೆ ಸುತ್ತಿಪ್ಪವು |  
 ಇಂದು ಹೇಳುವದೇನು ಪಂಚಕೊಶದಲ್ಲಿ ಯಿದೆ |  
 ರಿಂದಲೇ ತಿಳಿದರೆ ತತ್ತ್ವದಾಖಿಗ  
 ಸಂದೇಹವಾಗದೆ ಮನಕೆ ಬರುವದು ಆ |  
 ಸಂದ ವಾಹದು ಹರಿ ಕರುಣ ಮಾಣಿ |  
 ಇಂದ್ರಾಧಿ ಜನರೆಲ್ಲ ಯಿವಕೆ ಮಾನಿಗಳು ಯೇ |  
 ಸೀಂದು ಕೊಂಡಾಡಲಿ ಹರಿಯ ಶಕ್ತಿ |  
 ಸಂದೇಹದಿಂದಲಿ ಜ್ಞಾನ ಪ್ರಾಟ್ಯದು ಕೇಳು |  
 ಮಂದ ಮತಿಗಳಿಗಿದು ಶುಲಭವೇನಯ್ಯ |  
 ಇಂದಿರಾ ಪತಿ ಸಮ್ಮಿ ವಿಜಯ ವಿಶಲರೇಯ |  
 ಒಂದೊಂದು ಭಾಗ ವಿಭಾಗ ತ್ರಿಗುಣ ಬಲ್ಲ

| ೫ ||

### ಅರ್ಪಿತಾಳ

ಕುರುಹು ತತ್ವಗಳು ಹೇಂದಕೊಂಡು ಕಾರಣ |  
 ಪರಿಮಿತವಾಗಿನೆ ಸೂಕ್ಷ್ಮಸೂಲ ತರ |  
 ಧರಣಿವಿಡಿದು ಮಹ ಅವೃತ್ತತತ್ವವು |

ಸರಹಿ ಜಾಂಡಕ್ಕೆ ಆವರ್ಕವಾಗಿವೆ |  
 ವರ ತುಯಾರ ಮೂರುತಿ ಅನ್ಯೇಯಾದಿ ನಾಮಾಂ |  
 ತರದಿ ಯಿರುತಿಪ್ಪ ತದಕಾರ ಅವಿಕಾರ |  
 ಪರಮ ಪುರುಷನಿತ್ಯ ಚತುರವಿಂಶತಿ ತತ್ತ್ವ |  
 ಮರಿಯಾದೆ ಮಾಡಿದ ಚೊಮ್ಮಾಂಡ ಖರ್ವರ |  
 ಎರಡೇಳು ಲೋಕಸಮುದ್ರ ಪರ್ವತನದಿ |  
 ವಿರಚಿಸಿ ತತ್ತ್ವದೇವತೀಗಳ ಸಾಧಿಸಿ |  
 ಭರತಾಖ್ಯಾಂದ ಕೆಮರ ಭೂಮಿಯಲ್ಲಿ ನಿ |  
 ಬೃರಯೆಂಬತ್ತು ನಾಲ್ಕುಲಕ್ಕೆ ಜೀವರ ಗಾ |  
 ತುರ ನಿಂಬ್ರಿಸಿದ ಸರ್ವ ತತ್ತ್ವಗಳಿಂದಲಿ |  
 ಇರತಕ್ಕೂದಾಯಿತು ಪ್ರಚುರ ಭಾಗಭೂತ |  
 ಭರಿತವಾಗಿದೆ ವಿರಾಟರೂಪದ ಮಧ್ಯ  
 ಕರುಣಾಕರ ನಮ್ಮ ವಿಜಯ ವಿಶಲೇಯ |  
 ನಿರುತ ನಿಮಿತ್ಯನೊ ಗುಣ ಉಪಾದಾನವು

॥೬॥

### ಅದಿತಾಳ

ಚತುರ ವಿಂಶತಿ ತತ್ಪಾತ್ರಕವಾದ ಗುಣತ್ರಯು |  
 ಶಿತ ರಕ್ತ ಶಿತ ವರ್ಣ ಆನಾದಿ ನಿತ್ಯಸೂಕ್ತ |  
 ಪ್ರತಿ ಪ್ರತಿ ಪರಮಾಣು ವಂದನೇಕವಾಗಿ |  
 ಗತಿ ತಪ್ಪದಲೆ ಬೀಜಾಂಕುರದೋಪಾದೆಯಲ್ಲಿ |  
 ಅತಿಶಯವಾಗಿದೆ ಜಗತ್ತಿಗೆ ಉಪಾದಾನ |  
 ಶ್ರುತಿ ತತೀಯಿಂದ ತಿಳಿದು ಕೊಂಡಾಡಬೇಕು ಯಿದಕೆ |  
 ಇತರ ಸಂಶಯ ಸಲ್ಲ ವೈಂದರಕ್ಕೊಂದು ಸಂಯೋಗ |  
 ತತುವ ವರ್ಣ ಭೂತವಾಗಿಪ್ಪುವು ನೋಡೆ |  
 ಚತುರರ ಮನಸಿಗೆ ಸೋಜಿಗವಾಗಿದೆ |  
 ಅತುಳ ಬಲವೀಯು ಹರಿಯ ಸ್ವೇಜ್ಞ ಆ |

ಚಿಂತ್ಯಾದ್ವಾತ ಶಕ್ತಿ ಗುಣ ರೂಪಕ್ರಿಯೆಕ್ಕೆ ನಮೋ ನಮೋ |  
 ಚ್ಯಾತದೂರ ಚಿನ್ತ್ಯಾಯ ಯಿವನೆಲ್ಲ ಕೂಡಿಸಿ |  
 ಉತುಪತ್ತಿ ಸ್ಥಿತಿ ಮಾಡುವ ಕಡಿಗೆ ಸಾಮ್ಯಾವಸ್ಥಿ |  
 ಪ್ರಧಾವಿಗೆ ಜಲ ಜಲಕೆ ತೇಜ ಶೇಜಕ್ಕೆ ಮರುತ ಮ |  
 ರುತಗೆ ಗಗನ ಗಗನಕ್ಕೆ ನೋಡು ಅಹಂ |  
 ಕೃತ ಯಿದಕ್ಕೆ ಮಹತ್ಪ್ರ ಮಹತ್ಪ್ರಕೆ ಅವ್ಯಕ್ತ |  
 ಹಿತವಾಗಿಯಿನೆ ವೈಂದಂದಕ್ಕೆ ಕಾರಣ |  
 ರತಿ ಪತಿ ಜನಕ ತಾನೆ ಯಿವಕ್ಕೆಲ್ಲ ಮೂಲಪ್ರ |  
 ಕೃತಿಯ ಕಾರಣಮಾಡಿ ಸತಿ ಸಹಿತ ಕ್ರೀಡಿಸುವ |  
 ಪ್ರತಿಮೆ (ಕಾ) ಸಾಫ ನವಯಿದು ವಾಸುದೇವಗೆ ಯೆಂದು |  
 ನುತ್ತಿಸಿ ನಾನಾಷರಿ ವಿಚಾರ ತಿಳಿದು ವು |  
 ಚಿತ್ವವಾದ ಮನುಜಂಗೆ ಪಂಚಕೋಶದ ಮಾರ್ಗ |  
 ಮತನಾಗಿ ತೋರಿಸುವ ಹರಿ ಮುಂಭಾಗದಿ ನಿಂತು |  
 ಪತಿತಪಾವನ ಮೂರ್ತಿಯ ಕರುಣಕ್ಕೆ ಎಣಿಯುಂಟಿ |  
 ಕೃತಭೂಜ ತತಿಯೋಳಗಿಂತು ನೋಡಲು ಯೆಂಥಿ |  
 ಅತಿ ಸುಲಭ ದೈವವ ಕಾಣಿಸೋ ಕಾಣಿಸೋ |  
 ಪ್ರತಿಯೋಳಗೀತನ ಬಿಟ್ಟನನ ಜನ್ಮಧಿಕು |  
 ಕೃತ ಅನ್ನಪಾನವೆ ಧಿಕು ಯಾಗಧ್ಯಾನವೆ ಧಿಕು |  
 ವೃತ ನೋಡನವು ಧಿಕು ನಯಸು (ವ) ಕಾಯವೆ ಧಿಕು |  
 ತುತ್ತಿಸಿ ಕೊಂಡಾಡುವ ಕಾವ್ಯವೆ (ವಾಕ್ಯವೆ) ಧಿಕು ಧಿಕು |  
 ಹಿತದಿಂದ ಲೇಸಗುವ ತಿಥಿಯಾತ್ಮಿಯೆ ಧಿಕು |  
 ಚಕುರಾಶ್ರಮವೆ ಧಿಕು ಅವನ ಅಚಾರವೆ ಧಿಕು |

ಗತಿಯ ಸತ್ಯಮರ್ ಆವಾವ ಸಾಧನ  
 ಸತತ ಮಾಡುವದೆಲ್ಲ ಧಿಕು ಧಿಕು ಎಂದಿಗೆ ।  
 ಮೃತ ಭರ್ತ್ ಸ್ತ್ರೀಯಳು ಶುಶುಪ್ತಿ ಮಾಡಿದಂತೆ ।  
 ವ್ಯಧಿಯಲ್ಲದೆ ಸುಖ ಫಲ ಪಾಪುತ್ವವಿಲ್ಲ ।  
 ಸತುವ ಬುದ್ಧಿಯಿಂದ ನರನು ಬಿಂದೋದಕ ಆ ।  
 ಪೈತನೆಂದು ಕೊಡಲು ಪುಣ್ಯಮೇರು ತುಲ್ಯಮಾಡುವ ।  
 ಜಿತ ದೃಕ್ತಿ ಗುಣಪೂರ್ಣ ವಿಜಯ ವಿಶಲ ಶಾ ।  
 ಶ್ವಿತವಾಗಿ ಭಕ್ತರ ಮನದೊಳಗೆ ಅಡುತ್ತಿವ್ಯು ॥೭॥

## ಜತಿ

ಭೂತ ಭೂತಾಭಿನಾನಿಗಳ ಸೆನದು ಪರಂ ।  
 ಜೋತಿ ವಿಜಯ ವಿಶಲ ಸರ್ವ ಕರ್ತನೆನ್ನು ॥೮॥



ಪ ೦ ಚೆಕೋ ತದ ನಿವರ್ತ

ಇಂ) ಸುಳಾದಿ

ರಾಗ :

ಧ್ವನತಾಳ

ನವ ಹಂಚೆ ಹಂಚಮೇಲೆ ಆರಂಗುಲಿ ಪ್ರಮಾಣ |  
 ಅವಯವಂಗಳ ಸಹಿತ ಯಿಪ್ಪ ಗಾತ್ರ |  
 ನವಕೋಟಿ ರೋಮದಿಂದ ಯುಕ್ತವಾಗಿಪ್ಪದು  
 ನವಕೋಟಿ ದೇವತೆಗಳು ಆಭಿಮಾನ್ಯರು |  
 ಇವರು ಶತಸ್ಥಿತಿಗಳು ಹಂಚವಾಣರ ತರುವಾಯ |  
 ಭವ ದೂರರಾಗಿ ಸರ್ವದಲ್ಲಿಪ್ಪರು |  
 ನವ ದ್ವಿದ್ವಾರಗಳಿಂದ ಶೋಭಿಸುತ್ತಿದೆ ನೋಡಿ |  
 ಶ್ರೀವಿಧ ಗುಣಗಳಂಟು ಪ್ರೊಂದು ಕೈಣಕೆ |  
 ನವ ದ್ವಿಯೀಂದ್ರಯಂಗಳು ಅಲ್ಲಿಗಲ್ಲಿಗೆ ಯಿಪ್ಪ |  
 ವಿವರವನ್ನೇ ತಿಳಿವುದು ಯಿವು ತೈಜಸದಿ |  
 ದಿವಿಜೋತ್ತರು (ಮಾರುತ) ತತ್ತದ್ವಾಯವಾರವನ್ನೇ ಬಿಡದೆ |  
 ತನಕದಿಂದಲಿ ಮಾಳ್ಫರು ಹರಿ ಪ್ರೇರಣೆ |  
 ಸುವಿರುದ್ಧವಾದರು ಯಿವರಿಗೆ ದೋಷವಿಲ್ಲ |  
 ಕವಿಗಳು ಕಾಣೇ ಸದಾ ಸಾಂಶರು |  
 ಭುವನ ಹೊರಗೆ ಯಿವರು ತಮ ತಮ್ಮ ತತ್ವದಲ್ಲಿ |  
 ಅವಿಕಾರ ವಾಗಿಪ್ಪದು ಆಳುಮಹದಲ್ಲಿ |  
 ಅವಕಾಶ ಪ್ರದರಾಗಿ ಪ್ರೊಬೊಬ್ಬರೊಳಗೆ |  
 ಕವಲಾ ಬುದ್ಧಿಯಿಲ್ಲದೆ ಪ್ರೊಂದಿಪ್ಪರು |  
 ಇವು ಹೇಳಿದವು ಉಳಿದ ವಾಗ್ಯದಿ ತತ್ವಸಂಖ್ಯ |  
 ಹವನನಾಥಾರದಿಂದ ಚೆಳಗುತ್ತಿವಕೊ |  
 ತವಿಷ್ಯವ ರಂಗ ಸ್ವೇಕಾರಿಕದಿಂದ ನಿಮಾಣ |

ಹವಣಿಸಿ ಯಿಪ್ಪನು ಹರಿ ಸ್ವತಂತ್ರ |  
ಇನೆ ದೇಹದೊಳು ತಿಳಿ ಮಿಶ್ರಭಾವದಿ ಪುಂಟು |  
ಶ್ರವಣಾದಿಗಳ ವಾಯಾಪಾರ ಉತ್ತಮವಾಗೆ |  
ಸನೆಯಾದ ಪದವಿಗೆ ಸಾಧ್ಯನವೈಯಾಗೆ |  
ಜವನಗೇರಿಗೆ ಸಲ್ಲ ಪುಣ್ಯನೆ ಮಾಡುತ್ತು |  
ದಿವಸ ದಿವಸ ಕೀರ್ತಿವಂತನಾಹ |  
ದಿವಿಜ ವೈರಿಗಳು ವಿಪರೀತ ಕರ್ಮ ಮಾಡಿಸೆ |  
ಅವಿರಕ್ತನಾಗುವ ಮತಿದೂರನು  
ಅವಕ್ಕೀಯನಾಗಿ ಕಚ್ಚು ಪೋಗುವ ಶ್ರೀ |  
ಧವನ ನಾಮಾಪ್ಯತ ಮರೆದು ಬಿಡುವ |  
ಇವಕ್ಕೆಲ್ಲ ಶ್ರೀಹರಿ ಮುಖ್ಯಕರ್ತನು ತಾನೆ |  
ಅವರವರ ಸಂಸ್ಥಾರ ದಂತಿ ನಡಿಸಿ |  
ಪವಮಾನ ಶಿವ ಪಾರ್ವತಿ ಯಿಂದಾರಕರ ಮಿಕಾಂ |  
ದವರ ಭವದೆಡಿಗೆ ಜೀವನವ ವಯ್ಯದಂತಿ |  
ನವ ಭಕ್ತಿಯಿಂದ ಸಾಧನವ ಮಾಡುವಂತೆ ಕೇ |  
ಶವನು ಸುರರಿಗೆ ಸೇಮಿಸಿ ದೈತ್ಯರಿಗೆ |  
ಅವ ಕೃಪೆಯಿಂದ ಶೀಕ್ಷಿಸಿ ಸಜ್ಜನರ ಮಾ |  
ಗರವನ್ನು ಪೂರ್ಣದಂತಿ ಮಾಡುವನು |  
ಪವನಂತಯಾರಮಿ ನಮ್ಮ ವಿಜಯ ವಿಶೇಷ |  
ರವಿಯಂತಿ ಪೂಳಿವನು ಮಧ್ಯನಾಡಿಯಲ್ಲಿ |

### ಮಂಟ್ಟತಾಳ

ಆನ್ನಮಯ ಪ್ರಾಣಮಯ ಮನೋ ವಿ  
ಜ್ಞಾನಮಯ ಆನಂದಮಯವೋ |  
ಇನಿತು ಪರಂಚಕೋಶ ತನುವಿನೊಳಗೆ ಪುಂಟು |

ಫುನ್ವಾಗಿ ತಿಳದು ಗುಣಿಸು ನಿರಂತರದಿ  
ಚಿನುಮಯ ಮೂರುತಿ ವಿಜಯ ವಿಶಲರೇಯ |  
ಇನಿತು ಪೆಸರಿನಿಂದ ಕರಿಸಿ ಕೊಂಬುವನು ಬಿಡದೆ

॥೭॥

### ಶ್ರೀವಿಡಿತಾಳ

ಭೂಮಿ ಉದಕದಿಂದ ಅನ್ನಮಯ ವಾಗಿಪ್ಪುದು |  
ಆ ನೂರುತ ಭೂತ ಅನಲಾಕಾಶದಲಿ ಪ್ರಾ |  
ಜಾಮಯ ಮನ ಮತ್ತೆ ಅಹಂಕಾರದಿಂದ ಮ |  
ಸೋಮಯ ಮಹದಿಂದ ವಿಜ್ಞಾನಮಯವಯ್ಯ |  
ಜಾಮಜನನಿ ತತ್ವದಿಂದ ಅನಂದಮಯವ್ಯಾ |  
ನಾಮವೇ ಯಿದು ಸಿದ್ಧ ಪ್ರೋಂದೊಂದು ಬೆಳ್ಳಿಕೆ |  
ಶ್ರೀ ಮಾಯಾರಮಣನು ಯಿದೆ ಯಿದೆ ಪೆಸರಿನಲಿ |  
ಪ್ರೇಮದಿಂದ ಕರೆಸಿ ಕೋಳುತ್ತಲಿಪ್ಪು |  
ನಾಮಗಳುಂಟು ಮತ್ತೆ ಅನಿರುದ್ಧಾದಿ ಐದು |  
ಈ ಮಹ ಪಂಚಕೋಶದಲ್ಲಿ ವಾಸ |  
ಭೂಮಿ ಶಸ್ಯೇಕ್ಷರ ವರುಣ ಅನ್ತಯದಲ್ಲಿ |  
ಆ ಮರಿಚಿ ವಾಯು ಅಗ್ನಿ ಗಣವ ಪ್ರಾ |  
ಜಾಮಯದಲ್ಲಿ ಇಂದ್ರ ರುದ್ರ ಮನೋಮಯದಲ್ಲಿ |  
ತಾಮರಸ ಪೀಠ ವಿಜ್ಞಾನಮಯದಲ್ಲಿ |  
ಸೋಮ ಸೋದರೆ ಲಕ್ಷಮಿ ಆನಂದಮಯದಲ್ಲಿ |  
ಕೋಮಲ ನಡತಿಯಲ್ಲಿ ವಾಸವಕ್ಕು |  
ಈ ಮೂರಿರಡು ಜಡದ್ರವ್ಯದಲ್ಲಿ ಯಿವರು |  
ಸ್ವಾಮಿಯ ಪೂಜಿಪರು ಅನಿರುದ್ಧಾದಿಗಳ |  
ಈ ನೂತನ ಲಾಲಿಸಿ ತಿಳಕೊಂಡ ಜನರಂಗ |

ಯಾವು ಯಾಮಕೆ ಬುದ್ಧಿ ಸಿಮುಲಿನೆ |  
 ತಾಮಸ ಜನವೈರಿ ವಿಜಯ ವಿಶಲರೇಯ |  
 ಸೇಮಿಸಿ ಈವರಿವಾಲಗ ಕೊಳುತ್ತಿವ್ಯು

॥೨॥

### ಅಟ್ಟಿತಾಳ

ಧರ್ಯೋಳು ವರಾನವ ಉದಕಾನ್ಯ ಉ |  
 ದರದಲ್ಲಿರದರೆ ಅದರಲ್ಲಿ ಚತುರವಿಂಶತಿ ತತ್ವ |  
 ಇರುತ್ತಿವ್ಯುವು ಕೇಳಿ ಮಿಶ್ರಭಾವದಿಂದ |  
 ಪರಮಾಣು ಅತ್ಯಂತ ಪೋಂದನೆಂತವಾಗಿ |  
 ಪರಿ ಪರಿ ಅಂತಿ ಅಂಶಗಳಿಂದ ತತ್ವೀ |  
 ಶರಸಹಿತವಾಗಿ ಉಪಚಯ ಕೊಡುತ್ತಲಿ |  
 ಸೃಂಗಿ ಮಹಾತತ್ವ ವಿಜ್ಞಾನಮಯ ಈಶವಾಯದಿಂದ ||  
 ಧರಣೀಯೋಳಗೆ ವ್ಯಾಪಿಸಿಕೊಂಡಿಪ್ಪುವು ಸೋಡಿ |  
 ಅರಿದವ ಬಲುಧನ್ಯ ತತ್ವ ಭಾಗಂಗಳೆ |  
 ಅರುಹುವೆ ಷ್ವಧಿಪ್ಪ ಗಂಧಫ್ರಾಣ ಉಪಸ್ಥಿತಿ |  
 ತರುವಾಯ ಜಲ ರಸ ಜಿಂಹ್ಯೆ ವಾಯು ನಾ |  
 ಲ್ಯೂರಡು (೮) ತತ್ವಂಗಳು ಅನ್ಯಮಯು ಕೊರೆಕ್ಕು |  
 ಸ್ವಿರುತ ಉಪಚಯ ಯಿರೆಕಿ ಭೂತವಿದೆ |  
 ಸರಿಯೆನ್ನ ತೇಜಸ್ಸು ರೂಪ ಚಕ್ಕಿಸ ಪಾದ |  
 ಚರಿಸುವ ಮಾರುತ ಸ್ವರಿತ ತತ್ವಕು ಪಾಣಿ |  
 ಮಿರುಗುವ ಗಗನ ಶಬ್ದ ಶೈಲಿತ್ರ ವಾಕು ಹೆ |  
 ಸ್ವಿರುತ್ವ (೯) ತತ್ವಂಗಳು ಪ್ರಾಣಮಯುದಲ್ಲಿ |  
 ಇರುತ್ತಿವ್ಯುವು ಕೇಳಿ ಉಪಚಯ ವಾಗುತ್ತು |  
 ಮರಳೆ ಮನಸು ಅಹಂಕಾರ (೧) ಮನೋಮಯ |  
 ಬೆರಸಿ ಕೊಂಡಿಪ್ಪುದು ಉಪಚಯ ಕೊಡುತ್ತಲಿ |  
 ಸೃಂಗಿ ಮಹಾತತ್ವ (೧) ವಿಜ್ಞಾನ ಮಯದಲ್ಲಿ |

## ಶ್ರೀ ವಿಜಯ ವಿಶೇಷ ಕೃತ

ಭರಿತ ವಾಗಿಪ್ಪದು ದಿನಸ್ವರ್ತಿ ಉಪಚಯೆ ।  
ಪರಮ ಶೋಭಿತವಾದ ಅವ್ಯಕ್ತ ತತ್ವ (೧) ನಿಂ ।  
ದಿರದೆ ಆನಂದಮಯದಲ್ಲಿ ಸೇರೊಡು ।  
ಸ್ಥಿರವಕ್ಕು ಈ ಪರಿ ತತ್ವ ಭಾಗದಲ್ಲಿ ಏ ।  
ವರಗಳ ತಿಳಿವದು ಸೂಳ ಸೂಕ್ತವೆಂದು ।  
ಪುರುಷೋತ್ತಮ ನಮ್ಮ ವಿಜಯ ವಿಶೇಷಯ ।  
ಕರುಣಾಕರನಾಗಿ ಸರ್ವರೋಳಗೆ ಯಿಸ್ವ

## ಅದಿತಾಳ

ತತ್ತು ತತ್ತು ತತ್ವಭಾಗ ತತ್ತು ತತ್ತು ಮಯದಲ್ಲಿ ।  
ಸತತಪ್ರೇಗಿ ವಿಲೀನ ವಾಗುವುವು ।  
ಗತಿ ತಪ್ಪದಂತೆ ನಿತ್ಯಗಾತ್ರ ದೊಳಗೀಪರಿ ।  
ಮಿತವ್ಯಂಟು ಕಾರಣ ಕಾರ್ಯ ತತ್ವಗಳಿಂದು ।  
ಅತಿಶಯವಾದ ಸೂಳಲವಿಟಮೂತ್ರ ಮಜ್ಜಾ ಸ್ಥಿಯು ।  
(ಭೋ) ಭೌತಿಕದಲ್ಲಿ ಯಿದ್ದು ಕೋಶದಲ್ಲಿ ।  
ಅತಿ ಸೂಕ್ತ ಕಾರ್ಯ ತತ್ವನಿಕರ ಅನಿರುದ್ಧದಲ್ಲಿ ।  
ಹಿತವಾಗಿಪ್ಪದು ಅಲ್ಲಿಂದಾಚೇಲಿ ಲಿಗದಲ್ಲಿ ।  
ಜತುರವಿಂಶತಿ ತತ್ವಕಾರಣ ರೂಪವಾಗಿ ।  
ಪ್ರತಿ ಪ್ರತಿ ದಿವಸಕ್ಕೆ ಕೊಡುತ್ತಿಪ್ಪವು ಭ ।  
ರಿತವಾದ ಕಾಲಕ್ಕು ಹೆಚ್ಚು ಕುಂಡಗಳಿಲ್ಲ ।  
ತತ್ತು ವೇಶರು ಯಿಲ್ಲ ಮುಖ್ಯಾಭಿನ್ಯಾಸಿ ಲಕುಮಿ ।  
ಶತಾನಂದ ವಾಯು ಸರಸ್ವತಿ ಭಾರತಿ ಗಳಿಂಟು ।  
ತೃತೀಯ ಪರಿಚ್ಛೇದನಾಗಿದ್ದ ಲಿಂಗದೇಹ ।  
ಸಿತದಲ್ಲಿ ಅವ್ಯಕ್ತ ಮಹ ಅಹಂಕಾರ ಮನಸು ರ ।  
ಕುತ ವರ್ಣದಲ್ಲಿ ಹತ್ತು ಯಿಂದಿಯಂಗಳು ವು ।

ನ್ನುತ ಕಪ್ಪಿನಲಿ ಪಂಚ ತನ್ತ್ರಾತ್ಮಗಳು ಭೋತ |  
 ತತಿಗಳಂಟು ಯಿವು ಪಾಚುಚಯದಲಿ ಸೋಡಿ |  
 ಮತಿವಂತರು ಕೇಳಿ ಯಿವು ಅನಾದಿಯಿಂದ |  
 ಜತವಾಗಿ ಹತ್ತಿಕೊಂಡಿಪ್ಪವು ಲಿಂಗದೊಡನೆ |  
 ಇತರ ಕಾರ್ಯ ಭಾವಕ್ಕೆ ಯಿವೆ ಮುಖ್ಯಯಿವೆ ಮುಖ್ಯ |  
 ಖತಿ ಗೊಳದಿರಿ ಜನರು ಸಿದ್ಧಾಂತವೆನ್ನಿ ಮುಂದೆ |  
 ತತ್ವವ ವಿಭಾಗವ ಮಾಡಿ ವಾಗ್ಯನನೆಂಬೊ ಮಾ  
 ರುತ ಸೇರಿಸುತ್ತಿಪ್ಪನಲ್ಲಿಗಲ್ಲಿಗೆ ಹೈದು |  
 ಪತಿತ ಪಾವನ ನಮ್ಮ ವಿಜಯ ವಿಶಲರೀಯ ಸ |  
 ದ್ವಾತಿಯನೆ ಕೊಡುವನು ಯಿದನು ತಿಳಿದವಂಗೆ

| ೫ ||

ಜತೆ

ಪಂಚಕೊರ್ತಿಗಳಲ್ಲಿ ಯಿಂಥ ಮಹಿಮೆಯುಂಟು ವಿ  
 ರಂಜಿ ಜನಕ ವಿಜಯ ವಿಶಲ ನಿಯಾಮಕ

| ೬ ||



ಶ್ರೀ ಜಗನ್ನಾಥ ವಿಶಲ ವಿರಚಿತ

ಪಂಚಕೋತೆ ಆವರಣ

ಇಲ) ಸುಳಾದಿ

ರಾಗ: ನಸಂತ ಭ್ಯಿರವಿ

ರ್ಯಂಪಿತಾಳ

ತಿಳವದನ್ನಮಯಾದಿ ಕೋಶಗಳನು  
ಇಳಿಯೊಳಜ್ಞತನ ದಾಸರು ನಿತ್ಯದಲ್ಲಿ ಇಸಿತು

।ಪಲ್ಲಾ

ಮೇದಿನೀ ಸ್ತಲಿಲಾನ್ನಮಯ ವಿಹಾರು ವಾಯು |  
ಆದಿತ್ಯ ಮುಖ್ಯಾಷಾಣ ಮನೋಮಯಕೆ ||  
ಆದುದು ಮನ ಅಹಂಕಾರ ವಿಜಾನಮಯ |  
ಮೇದ ತತ್ವಾನಂದಮಯಕೆ ಅವ್ಯಕ್ತವನು

||೧||

ಅಂಬಿಜ ಭ್ರವಾಂಡ ಸಿಂಡಾಂಡಕ್ಕೆ ಈತತ್ವ |  
ಒಂಭತ್ತು ಆವರಣ ವೆಂದೆನಿಪವು |  
ಕಂಬು ಪಾಳಿಯರೂಪ ಲಕ್ಷ್ಮೀರೂಪವು ಹಂಚ |  
ಇಂಬುಗೊಂಡಿಹ್ಯಾದು ಚಿಂತಪುದು ಭೂಸುರರು

||೨||

ಅನಿರುದ್ಧ ಶಾಂತಿ ಪ್ರದ್ಯಮನ್ನ ಕೃತಿ ಸಂಕರು |  
ಷಣ ಜಯಾ ಶ್ರೀ ವಾಸುದೇವ ಮಾಯಾ ||  
ಫುನ ಸುಲಕ್ಷಣ ಲಕ್ಷ್ಮಿನಾರಾಯಣರು ಮುಖ್ಯ |  
ರೆನಿಸುವರು ಹಂಚಕೋಶದಲಿ ಯೆಂದೆಂದು

||೩||

ಪಾಣಪಾನ ವ್ಯಾಸೋದಾನ ಸುಸಮಾನ ಹಂ |  
ಚಾನಿಳನ ರೂಪ ವಲ್ಲಿಹ್ಯವು ಮತ್ತೆ ||

ದಾನವಾರಿಗಳಿಹ್ಯರು ಭೂತ ಮಾತ್ರವು ಕರ್ಮ |

ಜ್ಞಾನೇಂದ್ರಿಯಗಳು ತನ್ನಿಷ್ಟ ವಾಗಿಹ್ಯವಲ್ಲಿ

||೭||

ಭೂ ಶನೀಶ್ವರ ವರುಣ ಸುರನದಿಗಳನ್ನು ಮಯ |

ಕೋಶದೊಳಗಿರುತ್ತಿಹ್ಯರು ಪಾಣಮಯದಿ |

ಮೇಷ ವಾಹನ ಪ್ರವಾಹ ವಾಯು ಪಾರವಹಿ ಮಹ |

ಕಾಶಾಧಿಪತಿ ಗಣಪರಧಿಪರೆಂದೆಸಿಸುವರು

||೮||

ಕಾಮೇಂದ್ರ ಶಿವ ರತ್ನಿಂದ್ರಾಂ ಪಾರ್ವತಿ ಮುಖ್ಯ |

ರೀ ಮನೋಮಯಕಢಿಪರೆಸಿಸುತ್ತಿಹರು ||

ತಾಮರಸಭವ ವಾಯು ವಾಣಿ ಭಾರತಿ ಮುಖ್ಯ |

ಸ್ವಾಮಿಗಳು (ಯೆ) ಎನಿಸುವರು ವಿಜ್ಞಾನಕೋಶದಲಿ

||೯||

ಆನಂದಮಯ ಕೋಶಗಭಿಮಾನಿ ಮಹಲಕುಮಿ |

ಶ್ರೀನಿವಾಸನು ಪಂಚರೂಪಾತ್ಮಕ |

ಈ ನಿರ್ಜರರೋಳಿದ್ದು ತತ್ತ್ವದಾಂಹ್ಯಯನಾಗಿ |

ಪಾನೀಯಜ ಭವಾಂಡದೊಳಗಿಷ್ಟ ಕರುಣೆ

||೧೦||

ಪೃಥಿವಿ ಗಂಧವು ಘ್ರಾಣೋಪಸ್ಥಿವು ರಸ ಜಿಂಹೆ |

ಪ್ರಥಮ ಕೋಶದಿ ಪಾಯು ಅಪ್ಯತತ್ವಾ ||

ದ್ವಿತೀಯ ಕೋಶದಿ ತೇಜರೂಪ ಚಕ್ರ ಪಾದ |

ಪ್ರಥಮಾಂಗ ಸ್ವರುಶ ತ್ವಕು ಪಾಣಿ ತತ್ವಗಳಹ್ಯವು

||೧೧||

ಆಕಾಶ ಕಬ್ಬಿ ಶ್ರೋತವು ಸಿಂತೆ ಹೇಳಿಷ್ಟ ಷ್ಟು |

ವಾಕು ಸ್ವಾಣದಿತತ್ವ ದ್ವಾದಶಕವು ||

ಶ್ರೀಕಂತ ತತ್ವ ಮನೋಮಯದಿ ವಿಜ್ಞಾನ |

ಕಾ ಕರುಳಭವಾನಂದ ಮಯಕೆ ಅವೃತ್ತವನು

||೧೨||

ಸೂರ್ಯ ಲ ದೇಹಕೆ ಯಿನಿತು ಲಿಂಗ ತನುವಿಲಿತ್ತತ್ವ |  
ಜಾಲ ಸೂರ್ಯಗಳಹ್ಯವು ಗುಣಭೇದದಿ ||  
ಪೇಳುವೆನು ಅವ್ಯಕ್ತ ಮಹದಹಾಂಕಾರ ಮನ |  
ಮಾರ್ಗಾಶ್ಚೈ ಯಿತ್ಯವು ಸತ್ಯ ಪರಿಷ್ಠಿದದಲ ||೧೦||

ರಜೋ ಪರಿಷ್ಠಿದದಲಿ ಜ್ಞಾನ ಕರ್ಮಂದಿಯವು |  
ರಜನಿ ಗುಣದಿ ಮಾತ್ರ ಭೂತಯಿತ್ಯವು ||  
ಎಜಿಸು ಈ ತತ್ವಾಭಿಮಾನಿ ದಿವಿಜರ ನರಿತು |  
ವೃಜಿನ ವರ್ಜಿತನಾಗಿ ಸುಪದ ವೈದು ನುನಜ ||೧೧||

ಭೂನ್ಯಪ್ನು ಅನ್ಯಮಯ ನಳಿ ನಿಳಾಗಸ ವ್ಯಾಙ್ಣಾ |  
ಹಂ ಮನೋ ಮಯ ಮಹ ಅವ್ಯಕ್ತಗ ||  
ಪಮ್ಮಹರಿ ವಿಜ್ಞಾನಮಯ ನೇನಿಸಿ ಗುರು |  
ಸಮಾಂತ್ರ ಸೊಖಿದ್ದು ವಾಲಿಸುವ ಜಗವ ||೧೨||

ಪಂಚಕೋಶದ ವಿವರ ತಿಳಿದ ಮ(ಹಾ)ತ್ಯರಿಗೆ |  
ಕೆಂಚಿತಾದರು ದೋಷ ಬರಲರಿಯದು ||  
ಪಂಚ ಮಾರ್ಗಣ ಪಿತ ಜಗನ್ನಾಥ ವಿಶಲನು |  
ಸಂಚಿತಾಗಾವಿ ಕರ್ಮಗಳ ಫಲ ಬಿಡಿಸುವದು ||೧೩||



ಪ್ರಾಣೀಶ ವಿಶಲ ಕೃತ

ಪಂಚಕೋಶದ ವಿವರ

ಇಂ) ಉಗಾಭೋಗ

ರಾಗ : ಶಂಕರಾಭರಣ

ಶ್ರವಿದಿ ತಾಳ

ಒಂದರೊಳಿಂಟೆ ಒಂದರೊಳಿಂಬ್ರನ್ನೆ ರಡೆನೊ |  
 ಒಂದರೊಳಿರದೊಂದೊಂದ ರೊಳಿಂದೆನು |  
 ಇಂದಿರೇಶಾರಲ್ಲಾವ ನಾಮಾದಲಿಹ್ಯರು ಆ |  
 ಆನಂದ ತೀರ್ಥರಾವ ನಾಮಾದಲಿಹ್ಯರು |  
 ವೃಂದಾಕರು ಅಲ್ಲಿಲ್ಲಿರುತ್ತಿಹರು ಹದಿನೇಂಟು |  
 ಮಂದಿಸಿರ ಕೇಶವ ಯಿರುತ್ತಿಹರು |  
 ಎಂದು ತಿಳಿಯದವ ಬಾಳಲ್ಲಾತಕೆ ಹದ್ದಿ |  
 ಸಂದದಿ ಬಹುಕಾಲ ವ್ಯಧವಾಗಿ |  
 ಶಿಂಧು ಶಯನ ಸಿರಿ ಪ್ರಾಣೀಶವಿಶಲ ಆವ |  
 ಗೆಂದೆಂದು ವ್ಯೇಲಿಯಾನು ಕೇಳಿ ಸಜ್ಜನರು

||८||

—○—

- (೮) ಅನ್ನಮಯ ಕೋಶದಿ— (೧) ಪ್ರತ್ಯಿ (೨) ಗಂಧ (೩) ಫ್ರಾಣ  
 (೪) ಉಪಸ್ಥಿ (೫) ಅಪ್ಯಾ (೬) ರಸ  
 (೭) ಜಂಹ್ಯೆ (೮) ಪಾಯು ಎಂಟು ತತ್ವಗಳು  
 ಅನಿರದ್ಧ, ಶಾಂತಿ, ಪ್ರಾಣ ಮತ್ತು  
 ತತ್ವಾಭಿಮಾನಿಗಳು.

- (೨) ಪಾಣಮಯ ಕೋಶದಲ್ಲಿ— (೧) ತೇಜ (೨) ರೂಪ (೩) ಚಕ್ರ  
 (೪) ಪಾದ (೫) ವಾಯು (೬) ಸ್ವರೂಪ  
 (೭) ಕ್ಷಮೆ (೮) ಪಾಣಿ (೯) ಆಕಾಶ  
 (೧೦) ಶಬ್ದ (೧೧) ಶೈಲ್ಕೃತ್ರ (೧೨) ವಾಕು  
 ಪ್ರದ್ಯಮ್ಮ, ಕೃತಿದೇವಿ ಅಪಾನ ಮತ್ತು  
 ತತ್ವಭಿಮಾನಿಗಳು
- (೧) ಮನೋಮಯದಿ — (೧) ಮನಸ್ಸು (೨) ಅಹಂಕಾರ, ಸಂಕರು  
 ಷಟ, ಜಯಾದೇವಿ, ವಾಯುರೂಪಿ ವಾಯು  
 ತತ್ವಭಿಮಾನಿ
- (೩) ವಿಜ್ಞಾನಮಯದಿ — (೧) ಮಹತ್ಕ್ಷಮೆ (೨) ವಾಸುದೇವ,  
 ಮಾಯಾ, ಸಮಾನವಾಯು, ಬೃಹತ್
- (೪) ಆನಂದಮಯದಿ — (೧) ಅವ್ಯಕ್ತತ್ವ, ನಾರಾಯಣ, ಲಕ್ಷ್ಮಿ  
 ಉದಾನವಾಯು



ಜೀವನಿಗೆ ಇರುವ (ಇ) ಶರೀರದಲ್ಲಿ ಇದು ಕೋತಗಳ ವಿವರೆ

### ಇಂ) ಸುಳಾದಿ

ರಾಗ:— ತಂಕರಾಭರಣ

ಧ್ಯಾವತಾಳ

ಚಿದ್ದೇಹಕಾರ ಆನಂದಮಯವಯ್ಯ |  
ಬದ್ಧದೇಹಕಾರ ವಿಜ್ಞಾನಮಯವಯ್ಯ ಅನಿ |  
ರುದ್ಧದೇಹಕಾರ ಮನೋಮಯವಯ್ಯ !  
ಶುದ್ಧದ್ವಾರ್ಕತಾಕಾರ ಪ್ರಾಣಮಯವಯ್ಯ |  
ಶುದ್ಧಭೋತಿಕಾಕಾರ ಅನ್ವಮಯವಯ್ಯ ವಾ |  
ಸುದ್ದೇವಾದಿ ಮಾರುತಿ ನಾರಾಯಣ |  
ಚಿದ್ದೇಹದಲಿ ತಿಳಿ ಆನಂದಮಯಗೆ |  
ಪದ್ಧತಿಯುಂಟು ಉಳಿದದಕೆ ಜತುರನಾಮ |  
ವಿದ್ಯಾಚ್ಯಬ್ರಹ್ಮ ರಕ್ತಪೀಠ ಶಾಮವನ್ |  
ಹೃದಗತ ತತ್ತದೇಹವಾಸ ಅನಿ |  
ರುದ್ಧಾದಿ ಮಾತಿಗಳ ವ್ಯಕ್ತಮಂದಿಂದ ಗುಣಿಸು ಅ |  
ನಾದ್ಯ ವಿದ್ಯಾಕಮ್ರಂ ಕಾಲ ಗುಣತತ್ವ |  
ಹೊಡಿಕೊಂಡಿಸುವಯನ್ಯ ಆ ಲಿಂಗದಲ್ಲಿ ಅಯ್ಯ ಅಯ್ಯ ಅಯ್ಯ |  
ಚಿದ್ದೇಹಾತ್ಮಕ ಜೀವನ ಆಕೃತಿ ಅವೃತ್ತಮ |  
ಹದಾಳಹಂಕಾರ ಚೀತನ ಚಿತ್ತ |  
ಬುದ್ಧಿ ಮನಸು ಸರ್ವೇಂದ್ರಿಯಗಳು ಮಾತ್ರಭೂತ ಈ ಅ |  
ಭಿಧಾನ ಪುಂಟು ನಿತ್ಯ ಕರೆಸುವವಯ್ಯ |  
ಹದಾಳಯ ಆನಂದ ವಿಜ್ಞಾನ ಚೊಮ್ಮೆ ಪ್ರಾಣ |  
ರುದ್ರ ಮನೋಮಯ ಯಿಂದಾದ್ಯಮರದು |  
ಸದ್ದೇಶ ಮಿತ್ರಾದಿಗಳು ವಿಹಿತ ತಿಳಿದು |

ತದ್ವಕ್ತಿಯನ್ನು ಮಾಡು ತವಕದಿಂದ |  
 ಪದ್ಮತಿ ಪಂಚಮೂರ್ತಿ ಪ್ರತೀಕ ಪ್ರತೀಕ ತ |  
 ತ್ತದೇಹದಲ್ಲಿವಾಸ ಉರಭಾಗದಲ್ಲಿದ್ದ ಆತ್ಮನಾಮಾಂತರ |  
 ಸದುಣ ಗಣಸಾಂದ್ರ ತುಯ್ಯ ಕೃತ್ಯಾಸಾ ? ಉ |  
 ರದ್ದಿಶಯಲ್ಲಿ ಆತ್ಮ ಪ್ರಾಜ್ಞ ಮೂರ್ತಿ |  
 ನಿಧಾರ ಕೇಳಿ ಕಡಿಮೆ ನಾಲ್ಕು ಸಾಫಿನಗಳು |  
 ಹೃದುಹ ಕಂತ ಅಪ್ರೀ ಮೂರ್ದಿಭಾಗ |  
 ಇದ್ದರೊಪಗಳಿಗೆ ನಾರಾಯಣನೆ ತುಯ್ಯ ವಾ |  
 ಸುದೇನ ವಿಶ್ವ ಸಂಕರಣ ಶೈಜಸ |  
 ಪ್ರಮ್ಯಮ್ಯಂ ಉರಭಾಗದಲ್ಲಿದ್ದ ಆತ್ಮನೆಸ್ತಿ ಅನಿ |  
 ರುದ್ಧಿ ಭಗವಂತ ಪ್ರಾಜ್ಞನೆಸ್ತಿ |  
 ಈ ಧರೀಯೋಳು ದೇಹಧಾರಿಗೆ ಸುಷುಪ್ತಿಯಾ |  
 ಸಿದ್ಧ ಮೂರ್ಖಾರವಸ್ಥಾ ಸ್ವಪ್ನ ಜಾಗ್ರತ |  
 ವಿದ್ಯೆ ಅವರೋದ್ದೀಯಿಂದ ಚತುರಾವಸ್ಥಿ ಅನಿ |  
 ರುದ್ಧಾದಿ ಭಗವದ್ವಾಸ ಪ್ರಾಜ್ಞಾದಿ ನಾಮ |  
 ಮಧ್ಯವಲ್ಲಭ ನಮ್ಮ ವಿಜಯ ವಿಶಲರೇಯ |  
 ಮೂರ್ದಿ ಮೇಲಿಯಿರ್ವ ತುಯ್ಯ ಮುಕ್ತಿನೇಮಕ  
॥६॥

### ಮತ್ತಿತಾಳ

ಲಂಗ ಅನಿರುದ್ಧ ಪ್ರಾಕೃತ ಭೌತಿಕ |  
 ಹಿಂಗದೆ ನಾಲ್ಕುಕ್ಕೆ ಸೋಡಶ ಕಳೆಗಳು |  
 ಸಂಗವಾಗಿವೆ ನೋಡು ಕಳ್ಳಿಗೆ ಕಾಣಿಸವು ಪು |  
 ಷ್ವಂಗಳಿಗೆ ಶುದ್ಧ ಗಂಧ ಲೇಪನ ವಾದಂತಿ |  
 ಇಂಗಿತವಾಗಿ ಜಡ ಪ್ರಕೃತಿ ಕಲೆ |  
 ಮಂಗಳ ಕಾಂತಿಯಿಂದ ನಾಮಾಂತರ ಭೇದ |

ಜಂಗಮ ಸಾಫ ವರಕೆ ನೆಲೆಯಾಗಿವೈವಯ್ಯ |  
 ತುಂಗ ವಿಕ್ರಮ ಹರಿ ವಿಜಯ ವಿಶಲರೇಯ |  
 ಇಂಗಡ ವಾಡುವ ಗುಣ ತ್ರಯಗಳ ಬೆರಸಿ

॥೭॥

### ಶ್ರೀವಿದಿ ತಾಳ

ಪ್ರಾಣ ಶ್ರದ್ಧ ರುದ್ರ ಇಂದ್ರಾಗ್ನಿ ವರುಣ ಗ |  
 ಜಾನನ ಪ್ರವಾಹ ಪಾವಕ ಪಚಣ್ಯ ಕೃ |  
 ಶಾನನ ಮಂಡಿ ಮತ್ತೆ ಚಂದ್ರಸುತ ಉಷಾರವಿ |  
 ಸೂನು ಪುಷ್ಟರ ಸೋಮ ಹದಿನಾರು ಜನಾರಂಭಿಸಿ |  
 ವಾನಿಗಳಾಗಿಹರು ಗುಣಗಳಲ್ಲಿ |  
 ಈ ನಾಲ್ಕು ಸ್ಥಳದಲ್ಲಿ ವಿಚಾರಾಂಶನೆ ವುಂಟು |  
 ಜ್ಯಾಂತಿಗಳು ತಿಳಿದು ನಿತ್ಯದಲ್ಲಿ |  
 ಧ್ಯಾನವನ್ನೇ ಮಾಡಿ ಭೂತ ವಾಕೃತ ಸಂ  
 ಧಾನನಿರುದ್ಧ ಲಿಂಗ ವಿಡಿದು |  
 ನಾನಾ ಪ್ರಕಾರ ಉಪಚಾರಕೆ ಉಪಾಸನೆ |  
 ಪಾರಾ ಪಾರಾ ತನಕಾ ಅಪರೋಕ್ಷದಿ |  
 ಮಾಣದೆ ಸಾಮಾನ್ಯ ಜ್ಞಾನ ಭಕ್ತಿಯನ್ನಿತು ಪ್ರಾಜಿಸಬೇಕು |  
 ಶ್ರೀನಾಥ ಪ್ರತಿಮೆ ಬಹುವಿಧ ವುಂಟು ನಿ |  
 ಧಾನಿಸು ಪರಮಾತ್ಮ ಪ್ರೇರಣೆಯಂತೆ |  
 ಮೇಣಾವತಾರ ಅಂತರ ಬಾಹಿರ ಸರ್ವ |  
 ಕಾಣುತ ಬಗೆಸಿದ್ದ ಸಾಧನ ಭೀಧ |  
 ಆನಂದ ಮೂರುತ ವಿಜಯ ವಿಶಲರೇಯ |  
 ನೀನೆ ಯೆಂದವನಿಗೆ ನಿಶ್ಚಯ ಮತಿ ಕೊಡುವ

॥೮॥

### ಅಟ್ಟಿತಾಳ

ಮುಕ್ತ ಜಾಗ್ರತ ಸ್ವಪ್ನಮಾಭೀ ಸುಷುಪ್ತಿಯು |  
 ಉಕ್ತ ಕ್ರಮದಿಂದ ನಿಯಮಕನಾಗಿ |

ಸ್ತು ಹಗಲು ಬಿಡದಾವವ ಕಾಲಕ್ಕೆ |  
 ವ್ಯಕ್ತ ಮಾಡಿಕೊಡುವ ಪೈಚಿತ್ರ ಸಂಪೂರ್ಣ |  
 ಶಕ್ತ ಸಾವಭೋಮ ಸತತಪ್ರಾಕೃತ ನಿತ್ಯ |  
 ಮುಕ್ತಾಳು ಮುಕ್ತರು ತುರಿಯನ್ನ ಧ್ಯಾನವ |  
 ಮುಕ್ತ ಪ್ರಾರ್ಥುರು ಬ್ರಹ್ಮರುದ್ರ ಇಂದಾರಧ್ಯರು |  
 ತ್ಯಕ್ತ ದೋಷರಾಗಿ ದೇಹದೊಳಪ್ಪರು |  
 ಉಕ್ತಿಯ ಕೇಳಿಂದು ಯಿವ ಮೂರ್ತಿಗಳೆಲ್ಲ |  
 ಭಕ್ತಿಯಿಂದಲಿ ತಮ್ಮ ಸ್ವದೇಹದಲ್ಲಿ ಆ |  
 ಸಕ್ತರಾಗಿ ಧ್ಯಾನವ ಮಾಡಿ ಕೇವಲ |  
 ಭಕ್ತ ಜನರು ಸ್ವಸ್ವದಲಿ ಸಾರಿಸಾರಿದರು ವಿ |  
 ರಕ್ತ ಮಾರ್ಗದಿಂದ ರುದ್ರೀಂದ್ರ ಗಣವರು |  
 ಭುಕ್ತ ಶೇಷರು ಕಾಣೊ ಆತರುವಾಯ ಆ |  
 ವ್ಯಕ್ತಾವರಣವೆ ಹಂಚಕೊಳದಲ್ಲಿದ್ದ |  
 ಭಕ್ತವಶ್ವಲನ್ಯದು ರೂಪವ ಭಜಿಸಿ ಅಭಿ |  
 ವ್ಯಕ್ತ ಗುಣಗಳಿಂದ ಅಧಿಕಾರಿಗಳಾಗಿ |  
 ಮುಕ್ತಿಸಾಧಿಸುವರು ಬಹುರೂಪಗಳಿಂದ |  
 ರಕ್ತರಮಣ ನಮ್ಮ ವಿಜಯ ವಿಶಲರೇಯ (ನಿಮ್ಮನು) |  
 ಮುಕ್ತರ ಮಾಡುವ ಧೇನಿಪ ಭಕ್ತರ ಭಕ್ತಿಯ ಕೈಕೊಂಡು

||೪||

### ಅಧಿತಾಳ

ಹಂಚ ಪ್ರಾಜ್ಞ ಮೂರ್ತಿಗಳ ಪುಷಾಸನೆಯೆ ಮಾಡು |  
 ಹಂಚಸಾಫಿನದಲ್ಲಿ ಭೂತಾದಿಯಲ್ಲಿ ತಿಳಿದು |  
 ಹಂಚಸೂತ್ರ ರೂಪಗಳು ಅನುದಿನ ದೇಹದೊಳು |  
 ಸಂಚಾರನನ್ನ ಮಾಡ್ವ ಸಾಕಳ್ಯವನ್ನು ಗ್ರಹಿಸು |

ಕೆಂಚಿತ್ತಾಲವಾದರು ಆತ್ಮನ್ನೇ ಮರಿಯದೆ ಸ |  
 ಕೆಂಚನನಾಗು ಮಹಜಾನೆ ವಿತ್ತದಿಂದ |  
 ಮುಂಚಿನ ಸಂಸ್ಥಾರ ಕೆಡದಂಕೆ ಪ್ರವರ್ತಿಸು |  
 ಪಂಚಮುಖಾದ್ಯರು ಸರ್ವ ಪ್ರಾಜ್ಞನೆ ಭಜಿಸಿ |  
 ಅಂಚ ಜಾನದಿಂದ ತತ್ತ ತತ್ವಾದಲ್ಲಿ ಪ್ರ  
 ಪಂಚ ಹಿಂದುಗೃಹಿ ಸುಖಿಸುವರು ಚನಾಗು |  
 ಚೆಂಚಲ ಬಂದಿಯ ಬಿಡು ದೇಹದೊಳಗೆ ನಿತ್ಯ |  
 ಮಿಂಚುವ ದೇವನ್ನು ಶಕಲ ತಾವಿಲಿನೋಡು |  
 ಕೊಂಚವಲ್ಲವು ಕಾಣೋ ಸುಮೃನೆ ದೊರೆವದಲ್ಲ |  
 ಹಿಂಚಿನ ಪ್ರಣಿದಿಂದ ಸಿದ್ಧಿಸುವದು ಯಿಂದು |  
 ಪಂಚಕ ರೊಡನಾಡಿ ವಾರ್ಧಿಕ ನಾಗದಿರು |  
 ಸಂಚಿತಾಗಾಮಿ ಬಿಡು ಈ ಪರಿ ನೆಸಗದಿರೆ |  
 ಪಂಚವರ್ಣವಾಹನ್ನು ವಿಜಯ ವಿಶಲನ್ನು ವಿ |  
 ರಂಚಿ ಪದಷ್ಟ ನೋಳು ಧ್ಯಾನಿಸು ಮುನಿಯಾಗಿ

ಜತೀ

ಅತೀಂದ್ರತಿ ಜಾನದಲಿ ದೇಹ ದೊಳಗೆಯಿದ್ದು |  
 ಚತುರ ಮೂರುತಿ ಪ್ರಾಜ್ಞ ವಿಜಯ ವಿಶಲನನೋಡು

||೫||

||೬||



ಇಗ) ಸುಭಾದ್ರಿ

ರಾಗ:- ಭೃರವಿ

ಧೂನತಾಳಿ

ಅತ್ಯಂ ಜೀವವಿದೆ ಅನಾದಿಯಿಂದ ಸಿದ್ಧ |  
 ನಿತ್ಯವಾಗಿಪ್ಪದು ಶ್ರೀ ಹರಿಯಾ |  
 ಭೃತ್ಯನೆಂದೆಸಿಪದು ಬಹುಕಾಲದಲ್ಲಿ ತಪ್ಪದಲೇ |  
 ಸತ್ಯವೈಯಿದೆ ನಿಜ ಶ್ರತಿಯಲ್ಲಿ ಸಾರಿಸಾರಿಕೃತ |  
 ಕೃತ್ಯವಾಗುತ್ತಿಸ್ತರು ಬ್ರಹ್ಮಾದ್ಯರು |  
 ಸತ್ಯಲೋಕಾಧಿಕ ಸರ್ವ ಜೀವ(ರೋಳು)ಗಳೋಳು |  
 ಸುತ್ಯನು ಕಾಣೋ ಸರ್ವದ ನಿಮುಳಿ |  
 ಕೃತ್ಯವಾಸದಿಂದಲಿಯತ್ತ ವೃಳವರಾರು ಪ್ರಾ |  
 ಕೃತ ಬದ್ಧವಾದ ಕಲಿ ಆವಿಷ್ಟ |  
 ತತ್ತಳ ಗೊಳಿಪದು ಅವರವರ ಯೋಗ್ಯತದ |  
 ನಿತ್ಯ ಕಾಲವನ್ನು ಪರಿಸ್ಥಿಸಿ |  
 ಸತ್ಯಾದಿ ಪರಿಷ್ಠೀದವೃಳ ಲಿಂಗದೇಹ |  
 ಹತ್ತಿಕೊಂಡಿಪ್ಪದು ಶ್ರವಿಧರಿಗೆ |  
 ಉತ್ತಮ ಜ್ಞಾನಿಗಳಿಗೆ ಮೊದಲು ಪರಿಷ್ಠೀಧ |  
 ಸತ್ಯಗುಣದ ಅವರಕ ವೆನ್ನಿ |  
 ನಿತ್ಯ ಸಂಸಾರಿಗಳಿಗೆ ರಾಜಸಗುಣವಹುದು |  
 ಮತ್ತೆ ತಮೋಯೋಗ್ಯರಿಗೆ ತಮೋಸರಿಷ್ಠೀದ |  
 ಪ್ರತ್ಯೇಕವಾಗಿಪ್ಪೊದು ಒಂದಕೊಂಡು ಬಿಡದೆ |  
 ಜತ್ತಾಗಿ ಕಾರಣವೆನಿಸಿ ಕೊಳುತ್ತ |  
 ಎತ್ತ ನೋಡಿದರತ್ತ ಜೀವನ ಪ್ರಕಾಶ |  
 ಸುತ್ಯವಂತಿ ಮಾರ್ಗವ ಕೊಡುತ್ತ |  
 ಉಪ್ತರೋತ್ತರದಿಂದ ತಮು ತಮು ಗುಣದಕಾರ್ಯ |

ವಿತ್ತವದಲ್ಲದೆ ಬಿಡು ತ್ರಿವಿಧರಿಗೆ |  
 ಉತ್ತರ ಲಾಲಿಸೆ ಅಭಾವ ಜ್ಞಾನ ಜ್ಞಾನಾ  
 ಹೊತ್ತು ಹೊತ್ತಿಗೆ ಬರುತಲಿಸ್ತೇವು |  
 ಕತ್ತರಿಸಿ ಲಿಂಗ ಹೋಗುವ ಪರಿಯಂತ |  
 ನಿತ್ಯಭಾವ ಜ್ಞಾನ ಅವರಿಗಲ್ಲ |  
 ಬಿತ್ತರಿಸಿ ಅಲ್ಲಿಯಿದ್ದ ಪರಿಚ್ಛೇದಕೆ |  
 ಕರ್ತ್ವಾಗಿಪ್ಪಳು ಶ್ರೀ ಭೂ ದುರ್ಗಾನಾಮು |  
 ತತ್ತ್ವಿಸುತ್ತಿಪ್ಪ ಸಾಧನದಲ್ಲಿ |  
 ಸೆತ್ತಿದ್ವಾರವನ್ನು ವಾದದಲ್ಲಿ ಮುಚ್ಚಿ |  
 ಪೃತಿರೂಪಜ್ಞಾನ ಕೊಡುತ್ತಿಪ್ಪಳು |  
 ತತ್ತ್ವೀಕರು ಲಿಂಗದೇಹದಲ್ಲಿಯಿಲ್ಲ |  
 ಎತ್ತ ಸೋಡಿದರತ್ತ ಸಿರಿವಾಯಪ್ಪಳು |  
 ಕರ್ತ್ವನು ಸರ್ವರಿಗೆ ವಿಜಯ ವಿಶಲರೇಯ |  
 ಆತ್ಮಂತ ಮಹಿಮನು ಸಕಲರಿಗೆ ಪ್ರೇರಕ

॥೮

### ಮಟ್ಟತಾಳ

ಪ್ರಥಮ ಪರಿಚ್ಛೇದದಲಿ ಮನಸುವುಂಟು |  
 ದ್ವಿತೀಯ ಪರಿಚ್ಛೇದದಲಿ ದಶೀಂದಿಗಳು |  
 ತೃತೀಯ ಪರಿಚ್ಛೇದದಲಿ ಶಬ್ದದಿಗಳು |  
 ಚತ್ವರಿತವಾಗದೆಯಿಪ್ಪವು ಶಾರಣ ರೂಪದಲ್ಲಿ |  
 ಪ್ರತಿ ಪ್ರತಿ ಕಲ್ಪಕ್ಕೆ ಪೂರ್ವಿಗೆ ಪರಿಮಳ ವಾಯಿ |  
 ಪುತ ವಾಗಿದ್ದಂತೆ ಪೋಂದಿ ಕೊಂಡಿಸ್ತೇವು |  
 ಕೃತಿ ರಮಣ ನಮ್ಮ ವಿಜಯ ವಿಶಲ ತಾನೆ |  
 ಸತತ ಜೀವರ ಕೈಯ್ಯ ಚೇಷ್ಟಿಯ ಮಾಡಿಸುವ

॥೯

### ಶ್ರವಿಡಿ ತಾಳ

ಅಲ್ಲಿಂದ ಬಿಂದುಗಳು ಪ್ರದರಿಸಿದ ಸಿರಿ |  
 ವಲ್ಲಭನು ಲಿಂಗದೇಹದೊಳಗೆಯಿದ್ದು |  
 ಅಲಾಳಿಸಲು ಆಗ ಅನಿರುದ್ಧ ಶರೀರ |  
 ಎಲ್ಲ ಜೀವರಿಗೆ ಸಿದ್ಧವಾಯಿತು |  
 ಸೊಲ್ಲ ಲಾಲಿಸಿ ಕೇಳ ಈ ವಿವರವಾಣಿ |  
 ನೆಲ್ಲಿನಿಂದ ವಿಡಿದು ಕ್ರಮಾನುಸಾರ |  
 ಸೊಲ್ಲುವೇಂದೊಂದು ಅಧಿಕಾರವಾಗಿ ದೇಹ |  
 ನೆಲ್ಲದೇಯಿಪ್ಪದು ಪ್ರಥಿತ ತನಕ |  
 ಬಲ್ಲದ್ದೆ ಸರಿ ಅನಿರುದ್ಧ ಶರೀರಕ್ಕೆ |  
 ಎಲ್ಲ ತಾತ್ಪರೆ ಅಭಿಮಾನ್ಯರೊ |  
 ಬಲ್ಲಿದ ಚೊಮ್ಮೆಗೆ ರುದ್ರಾದಿಗಳಿಂದ |  
 ಇಲ್ಲ ವೈಯ್ಯ ಮಾಷ್ಟ ಪ್ರಯೋಜನ |  
 ಖುಲ್ಲಮದರ್ನ ನಮ್ಮ ವಿಜಯ ವಿಶಲರೇಯ |  
 ನೆಲ್ಲದೆ ಮತ್ತೊಬ್ಬನಿಲ್ಲ ಸ್ವಾತಂತ್ರನು

||೨||

### ಅಟ್ಟಿತಾಳ

ಶ್ರೀ ರಮಣನಾಗಿ ವಿನ್ಯಾಸ ಎನಿಸಿಕೊಂಬ |  
 ಭೂ ರಮಣನಾಗಿ ಬ್ರಹ್ಮಸ್ವರ್ನಿಸಿಕೊಂಬ |  
 ದುಗಾರರಮಣನಾಗಿ ರುದ್ರನೆನಿಸಿಕೊಂಬ |  
 ನಾರಾಯಣ ತಾನೆ ಈ ಪರಿಯಲ್ಲಿಪ್ಪ |  
 ಕಾರಣ ಕಾರ್ಯ ಶರೀರ ತಪ್ಪದೆ |  
 ಮೂರುಗುಣದ ವಾಯಾಸಾರ ಮಾಡಿಸುವ |  
 ಸಾಹ್ಯದಯವಾಸಿ ಸಿರಿ ವಿಜಯ ವಿಶಲರೇಯ |  
 ಸಾರಿದವರ ಸಂಸಾರ ಪ್ರತ್ತಿರಿಂಜನ

||೪||

## ಅದಿತಾಳ

ಪ್ರತಿ ಪ್ರತಿ ದೇಹದಲ್ಲಿ ಈಬಗೆ ದೇವ ದೇ ।  
 ವತ್ತಿಗಳುಂಟು ಆ ತಮ್ಮ - ನ್ಯಾಪಾರ ಮಾಡಿಸುತ್ತೆ ।  
 ಪ್ರತಿ ಕೂಲವಾಗರು ನೀಚರುತ್ತೆ ಮರಗೆ ।  
 ಹಿತವಾಗಿಯಿನ್ನರು ಉತ್ತಮರು ನೀಚರಿಗೆ ।  
 ಜತುರವಿಧ ತಿಳಿ ಅಜ್ಞಾನ ಅಪೂರ್ಣ ।  
 ಸತು ಉಪಜೀವನ ಜೀವಿಗಳಿಗೆ ಉಂಟು ।  
 ಸತುವ ಮೂರುತಿ ನಮ್ಮ ವಿಜಯ ವಿಶಲರೀಯ ।  
 ಮತಿಯ ಕೊಡುವನ್ನು ಯಿದ ಗುಣಿಸಿದ ಜನರಿಗೆ

॥೫॥

## ಜತಿ

ಧ್ಯಾನವನ್ನು ಮಾಡು ದಾಸಭಾವನೆ ವಹಿಸಿ ।  
 ಜ್ಞಾನದಾಯಕ ವಿಜಯ ವಿಶಲನ್ನು ಪೂಜಿಸು

॥೬॥



ಲಿಂಗ ಪ್ರಕೃತಿ ಮತ್ತು ಜೀವಾಚಾರದಿಕೆ ಪರಮಾಚಾರದಿಕೆ  
ಯಿಂರುವ ಸ್ಥಳ ವಿವರ

ಉ) ಸುಳಾದಿ

ರಾಗ:- ಗೌಡಿ

ಧೂವತಾಳ

ಜಡ ಕೇವಲ ತರ ಸೂಕ್ತ ಪ್ರಕೃತಿಯಿಂದ |  
ಬಿಡದೆ ಬದ್ಧವಾದ ಜೀವರ ಜೀವರಾಶಿ |  
ಕೆಡಲುಂಟೆ ಯೆಂದಿಗೆ ಅಷ್ಟೇದ್ಯೈ ಅಬೇದ್ಯವೆಂಬೊ  
ನುಡಿ ಧೃತವಾಗಿಪ್ಪದು ಸರ್ವಕಾಲ |  
ಪ್ರೋಡವಿಯೋಳಿಗೆ ಜೀವ ಪುಟ್ಟುವ ಬಗೆ ಕೇಳು |  
ಅಡಿಗಡಿಗೆ ಸಂಸಾರದಲ್ಲಿ ತಂದು |  
ಇಡುವದಕ್ಕೆ ಮುಖ್ಯ ಹರಿಯೋಬ್ಬಿ ಸ್ವಾತಂತ್ರ |  
ತದಿಯದೆ ಸಿರಿದೇವಿ ಆತದುವಾಯ |  
ಜಡಜ ಸಂಭವ ವಾಯು ವಾಣಿ ಭಾರತಿ ಗಳಿಗೆ |  
ಎಡಿಗಡಿಸದು ಲಿಂಗ ಜ್ಞಾನಾಂಶಕ್ಕೆ |  
ಮೃಡ ವಿಕಾರದವರಿಗೆ ಜ್ಞಾನಕ್ಕೆ ತರೋಭಾವ |  
ಕೊಡುವಳು ದೇವಿ ಮೂರು ರೂಪದಲ್ಲಿ |  
ಕಡೆ ಭಾಗ ದುರ್ಗಾನಾಮ ಭೂದೇವಿಯೆಂಬನಾಮ |  
ನಡುವೆ ಯೆಣಿಸು ಕೊನಿಗೆ ಶ್ರೀದೇವಿಯು |  
ಕಡುಸಮಧಳು ಸೃಷ್ಟಿದ್ಯೈಷ್ಟ ಕರ್ತೃತ್ವವು |  
ಒಡಿಯಾನಿಂದಲೇ ತಾನೇ ನೂಡುವಳು |  
ಬಿಡದೆ ಸುತ್ತಿದ ಲಿಂಗ ಮೂರು ಪರಿಷ್ಕೀರ್ದನಿ |  
ಬ್ರಿಂದಿಯಾಗಿಪ್ಪದು ಆವಕಾಶವು :

ಕೊಡತಲಿ ಜೀವಿಗಳ ಅಂಶ ಪ್ರಕಾಶಕ್ಕೆ ।  
ಒಡನೋಡನೆ ತನ್ನ ಕಾಂತಿ ಮಿಳಿತವಾಗಿ ।  
ನಡೆವ ಸುಡಿವದೆಲ್ಲ ಭವಕೆ ಕಾರಣವಾಗಿ ।  
ಕಡಲ ಶಯನಸ್ಥಿಂದ ವಿಸ್ತಾರವೇ ।  
ಸದಲಿ ಪ್ರೇಗುವದಲ್ಲ ವಿರಜಾಸ್ವಾನದ ತನಕ ।  
ಎಡಬಿಡದೆ ಯಿಪ್ಪುದು ಯಿದರ ವನ್ನು ।  
ಸುಡಿವೆನು ನೀಲ ಪದ್ಮರಾಗ ವಜ್ರದ ತೆರದಿ ।  
ಅಡಿ ಮೇಲಾಗಿ ಪುಂಟು ಒಂದಕ್ಕೊಂದು ।  
ಒಡನರಾಧಾರಿ ನಮ್ಮ ವಿಜಯ ವಿಶಲ ಅವ ।  
ಫೋಡವನೆ ದಾಟಿಸುವ ಈ ಹರಿ ತಿಳಿದವಗೆ

॥೧॥

### ಮುಟ್ಟಿತಾಳ

ಶ್ರೀವಿಧಾತ್ಮಕವಾದ ಲಿಂಗ ದೇಹದಿಂದ ।  
ದೀವಿಗೆ ಕುಡಿ ವೇಗ ಪುದರಿದಂತೆ ಬಿದ್ದು ।  
ಶ್ರೀವರ ನೀಕ್ಕಿಷಲು ಅತಿ ಪರಮಾಣಗಳು ।  
ಆವಾವ ಗಣದಿಂದ ಶಂಕೆ ಯುಕ್ತವಾಗಿ ।  
ಸಾವಿರ ಶತ ಹತ್ತುಪುದರಿದ ಪೇಂದಾಗಿ ।  
ಕೊನೆವಿದರು ಕೇಳಿ ಗುಣ ವೈಷಣಮ್ಯವಿದು ।  
ಗೊನಧಿದೊಽದ್ಧರಣ ವಿಜಯ ವಿಶಲರೇಯ ।  
ಪಾವನ ಮೂರುತಿ ಅಲ್ಲಲ್ಲಿ ಯಿರುತಿಪ್ಪ ।

॥೨॥

### ಶ್ರೀನಿಡಿ ಕಾಳ

ಬಿಂದು ಬಿಂದುಗಳಲ್ಲ ಪರಮಾಣು ಸಮೇತ ।  
ಒಂದೊಂದು ಸೂಕ್ಷ್ಮ ತತ್ವಗಳಿಂದಲಿ ।  
ಮುಂದೆ ಕಾರ್ಯಗಳಯ್ಯ ಅನಿರುದ್ಧ ಶರೀರ  
ಪೇಂದಿ ಕೊಂಡಿಪ್ಪದು ಲಿಂಗದಂತೆ ।

ಹೀಂದಣಾಗನು ವ್ಯಂಟು ಪ್ರಾಂತ್ಯಭಾಗಕೆ ಸೇ |  
 ಮೃಂಥವಾಗಿಸ್ವವು ಪ್ರಕೃತಿ (ಎ) ಯೆರಡು |  
 ಕುಂದದೆ ಪೆಸರುಂಟು ಜೀವ ಪರಮಾಚಾಳ್ವಿಧಿಕಾ |  
 ಹೆಂಡೆಂಬ ನಾಮಗಳು ಜಡತಮು ವನ್ರೆ |  
 ಸಂದಿದೆ ಲಿಂಗ ಅನಿರುಧ್ಧ ನುಧ್ಧ್ಯಿ |  
 ಬಂಧಕಾ ದೃಷ್ಟಿಜನ ಅಲ್ಲಿಯಿಲ್ಲ |  
 ಇಂದಿರೆ ಅಜ ವಾಯು ಯಿವರ ಹೆಂಡರು ಆ |  
 ಸಂದಾಭಿ ವಾನಿಗಳು ಲಕುವಿ ನಿತ್ಯೈ |  
 ಸಂದೇಹ ಗೊಳಿ ಸಲ್ಲ ಅನಿರುಧ್ಧ ದೇಹದಲಿ |  
 ಬಂದು ಪ್ರವೇಶವಾದರು ತಾತ್ವರು |  
 ಒಂದೊಂದು ಪ್ರಕೃತಿಯು ಯಿದಕಾವರ್ಕವಾಗಿ |  
 ಇಂದದಿಂದಲಿ ಯಿರೆ ಯಿಲ್ಲಿ ದೃಷ್ಟಿ (ದುಷ್ಟ) |  
 ಮಂದಿಗಳಿಬ್ಬರು ಶ್ರೀ ವಾಚಕರಯ್ಯ |  
 ಅಂದಕೆ ಪಾರಭಿಮಾನರಾಗಿ |  
 ಸುಂದರ ಗುಣವುಳ್ಳ ವಾಣಿ ಭಾರತಿ ಗಿರಿಯು |  
 ಸಂದನೆ ಶಚಿಯಿನರು ಪ್ರೇರಕರೋ |  
 ಹಿಂದಿನ ಪರಮೇಷ್ಠಿ ಕಲ್ಪದಲಿ ಆಗುಣ |  
 ದಿಂದ ಈರ್ವರು ಸಾಧನ ಮಾಡಿಬಂದು |  
 ದ್ವಾಂದ್ವಾಚಾಳ್ವಿದಕದಲ್ಲಿ ಶ್ರೀಯರು |  
 ನಿಂದು ಜೀವರಿಗೆ ಪ್ರತಿ ಕೂಲರವರು |  
 ಇಂದ್ರಯೋನಿ ವಿಡಿದು ಕರ್ನಿಕೆ ಪರಿಯಂತದಲ್ಲಿ |  
 ಒಂದೊಂದು ಅಣುಮಾತ್ರ ಅಧಿಕವಾಗಿ |  
 ಸಂದೇಹ ಬಡಿಸುವರು ಉತ್ತಮರ ಪ್ರೇರಣೆ |  
 ಯಿಂದ ನೀಽಚರಿಗೆ ಕೇವಲ ಉಪಹತಿ |  
 ಕಂದರ್ವ ಸಿತನಮ್ಮೀ ವಿಜಯ ವಿಶಲರೇಯ |  
 ವ್ಯಂದಾವನ ಶ್ರೀಯ ವೈಕುಂಠರಮಣ

### ಅಟ್ಟಿತಾಳಿ

ಇದು ಮೂಲಕಾರಣ ಅವಿದ್ಯಾಧರ್ಮಮ |  
 ಇದು ಕಲಿಯಿರಲಿಕ್ಕೆ ಅವಾಸಸ್ಥಾನವಾಗಿದೆ |  
 ಇದು ಮಹ ಪ್ರಬಲವು ಸೂತಕ ಪ್ರಾರಭಿ |  
 ಒದಗಿ ಬಂದಾಗಲು ಕಲಿಯ ಪ್ರೋಡಗೂಡಿ |  
 ಅಧಿಕ ಅಧಿಕವಾಗಿ ವ್ಯಧಿ ಬಡಿಸುವದು |  
 ಮುದದಿಂದ ಚೊಮ್ಮಾಣಂಡ ಬಾಹಿರದಲಿಯಿದ್ದ |  
 ಶ್ರೀದಶರಲ್ಲಿ ಯಿನರ ಕಾಯ್ದವೆ ಕೊಳ್ಳಿದು |  
 ಪದುಮ ಕಲ್ಪದಲ್ಲಿ ಪದುಮಜನಿಂದ ಪ್ರಾ |  
 ಟ್ರಿಪ್ತಿ ಜೀವರಾಶಿಗೆ ವ್ಯಧಿಕಾರಣವೆನ್ನಿ |  
 ಇದರೆಂತ ಮೇಲವತಾರ ಧರ್ಮದಲ್ಲಿ |  
 ತದುಪರಿ ಮನುಜರಿಗೆಂತು ಹೇಳುವದೇನು |  
 ವಿಧಿಸಿತ ವಿಚಯ ವಿಶಲರೇಯನ ಲೀಲೆ |  
 ಅದುಭೂತವಾಗಿದೆ ತುತಿಸ ಬಲ್ಲವರಾರು |

||೭||

### ಅದಿತಾಳಿ

ಪ್ರತಿ ಪ್ರತಿ ಕಲ್ಪವಾಗೆ ಪ್ರತಿ ಪ್ರತಿ ಯೋಗ್ಯರಲ್ಲಿ |  
 ಪ್ರತಿ ಪ್ರತಿ ಜೀವದ್ವಯ ಖತಿಗೊಳಿಸರು ಗತಿಗೆ |  
 ಸತತ ಈ ಸರಿಯುಂಟು ಹಿತ ವಿಶೇಷವುಳ್ಳರೆ |  
 ನುತಿ ವಂತರು ಹೇಳುವದುನುತಿಸುವೆ ತಲೆಬಾಗಿ |  
 ಕ್ಷೀತಿಯ ಮಾನವ ಬಹು ಶ್ರುತಿಯಿಂದ ಬಲುವೇಗ |  
 ಗತಿಗೆ ಸಾಧನ ಮಾಡುತ ಮುಕ್ತನಾಗುವೆ (ವ)  
 ಪತಿತ ಪಾವನ ಸ್ವಾಮಿ ವಿಚಯ ವಿಶಲರೇಯ |  
 ಜತುರ ಮೂರುತ ತನ್ನ ಯಿಚಾಳ್ವವರ್ಕ ಸುತ್ತಿಪ್ರ

||೮||

### ಜತಿ

ಜೀವಕೆ ಪ್ರತಿ ಬಂಧಕವಾಗಿದ್ದ ಜನರಿವರು |  
 ದೇವೇಶ ವಿಚಯ ವಿಶಲಸಿಂದ ತೊಲಗುವರು

||೯||

ಶ್ರೀ ವಾರ್ಣವೇಶ ವಿಶಲ ಕೃತ

ಜೀವರಿಗೆ ಇ ಕಳೆವರೆ ವಿವರ ಮಂತ್ರ ಅಲ್ಲಿರುವ ಹರಿರೂಪಗಳಂ

ಾಧಿ) ಪದ

ರಾಗ:- ಸಾವೇರಿ

ರ್ಯಂಸಿತಾಳಿ

ನರಜನ್ಯ ಬಂದುದಕೆ ಯಿಸ್ವತ್ತು ಆರುಕಳಿ !

ವರ ದೊಳಿಹ ಹರಿರೂಪ ಚಿಂತಿಷುವದು |

॥೫॥

ಎರಡನಂತರಮಾಯಲೆ ಪ್ರೋಂಭಕಥಿಕನೂರು |

ಸ್ವರೂಪ ದೊಳಿಹ ಅಮಾಲೆಯಿಚ್ಛಾ |

ವರಣದಲಿಪ್ಪಂದು ಲಿಂಗದಲ್ಲಿ ಆರೋಂದಧಿಕ |

ಅರವತ್ತು ರೂಪಗಳುವ್ಯಂಟು ಕೇಳಿ

॥೬॥

ಎಸ್ವತ್ತರೋಂಭತ್ತಧಿಕನೂರು ಅವ್ಯಕ್ತ |

ಕೆಪ್ಪನು ಅವಿದ್ಯಾದೊಳುಯೇಳು ಅಧಿಕ ||

ಇಸ್ವತ್ತು ಕಮರ್ ಕಾಮಾವರಣದಲಿ ಮೂರು |

ಇಸ್ವತ್ತು ಮೂರು ಅರವತ್ತು ಯೆಂಟು

॥೭॥

ಮಾರಮಣ ಜೀವ ಪರಮಾಚಾಳಾದಿಕೆರಡರೊಳು |

ಬ್ಯಾರೆ ಬ್ಯಾರಿಪ್ಪ ಪ್ರೋಂಬತ್ತುರೂಪ ||

ನಾರಾಯಣಾದಿ ಸದರೊಳಗೊಂದೊಂದೇವೆ |

ತೋರುತ್ತಿಹವ ಜಪಿತನ ವಿಮಲಮೂರ್ತಿ

॥೮॥

ಎರಡು ಲಪ್ಪೈರಡು ಸಾವಿರದ ನಾನೂರು ಈ |

ರೆರಡಧಿಕ ತೊಂಬತ್ತು ಅಸಿರುಧ್ವದಿ ||

ಮೆರೆವ ಶ್ರೀವಾಸುದೇವ ನಾರಾಯಣ ಕವಚದಿ |

ಇಮನ ಪ್ರೋಂದೊಂದು ಆನಂದಮಯದಿ

॥೯॥

ಇನ್ನು ವಿಜ್ಞಾನ ಮನ ವಾಜ್ಞಾ ಕೊತ್ತೆ ಚಹ್ಯ ಪ್ರಾ |  
 ಇನ್ನುಮಯ ಹೀಗೆ ಯೇಳೊಂದರೊಳಗೆ ||  
 ವನ್ನು ಜಾಕ್ಕನರೂಪ ಪ್ರೋಂದೊಂದೆ ಯಿಹವೆಂದು |  
 ಚನ್ನಾಗಿ ಭಕ್ತಿಪೂರ್ವಕ ತಿಳಿನ್ನುದು |

|| ೩ ||

ಸ್ಥಾಲವಾದಂಗದಲಿ ಮೂರತ್ತಿರಡು ಕೊಟೆ |  
 ಯೆಂಬುದುದುಹ್ಯಾಲೆ ರಮ್ಮವಾಗಿ ||  
 ಶ್ರೀಲೋಲ ಶೊಂಭತ್ತು ಮೂರುಸಾವಿರದ ಹಡಿ |  
 ನೇಳಧಿಕ ಎಂಟು ಶತ ರೂಪದಲಿಹ

|| ೪ ||

ಶರನಂತ ಮೂತ್ತಿರಡು ಕೊಟೆ ನವಲಕ್ಷೆ |  
 ಆರಧಿಕ ಶೊಂಭತ್ತು ಸಾವಿರೆಂಟು ||  
 ನೂರು ಷವತ್ತೀಂಟುರೂಪಗಳು ಸ್ತುಂಬಾದಿ |  
 ವಾರಿಜ ಭವಾಂಡ ದೇಹಗಳೊಳೇಹಪ್ರ

|| ೫ ||

ಮೋದ ತೀರ್ಥರ ಮತವ ಪ್ರೋಂದಿದವರೀ ರೂಪ |  
 ಸಾದರದಿ ಚಿಂತಿಸುವದೇ ಮೋಕ್ಷಕೆ ||  
 ಸಾಧನವಿದು ಸಾತ್ಪ್ರಕರಿಗಲ್ಲದಲೆ ಅನ್ಯ |  
 ವಾದಿಗಳಿಗುಪದೇಶ ಮಾಡಸಲ್ಲ

|| ೬ ||

ಪಾರಣೀಶವಿಶಲನ ಸುಮೂರ್ತಿ ಈಪರಿಯಿಂದ |  
 ಧ್ಯಾನಕ್ಕೆ ತಂದು ಹಿಗ್ಗಿದಲೆ ಬರಿದೆ ||  
 ಏನು ಪ್ರೋಂದಿದರು ಕೇಳಿದರು ತಪಮಾಡಿದರು |  
 ಅನಿ ತಿಂದ ಕಪೇಧ ದಂತರಿನ್ನುದು

|| ೭ ||

೨೬ ದೇಹ ವಿವರ

ಕ್ರಮಾಂಕ	ದೇಹ ವಿವರ	ಭಗವದ್ಗೀತೆಯಲ್ಲಿ
೧	ಸ್ವರೂಪ ದೇಹ	೩,೦೦೦೦೦೦೧೦೯
೨	ಇಚ್ಛಾವರಣ ಶ್ರೀಹರಿರೂಪ ಹರಿಯ ಇಚ್ಛಾವರಣ ಪರಮಾಚಾಳಾದಿಕಪಲ್ಲಿ	೮
೩	ಲಿಂಗ ಶರೀರದಿ	೬೫
೪	ಅಪ್ಯಕ್ತ ಶರೀರದಿ	೮೯೯
೫	ಅವಿದ್ಯಾದಲ್ಲಿ	೭೨
೬	ಕರ್ಮಾಂಶವರಣ	೬೨
೭	ಕಾಮವರಣ	೬೮
೮	ಜೀವಾಚಾಳಾದಿಕ	೯
೯	ಪರಮಾಚಾಳಾದಿಕ	೯
೧೦	ನಾರಾಯಣವರಣ	೮
೧೧	ವಾಸುದೇವಾವರಣ	೮
೧೨	ಸಂಕರುಷಣಾವರಣ	೮
೧೩	ಪ್ರದ್ಯಮಾವರಣ	೮
೧೪	ಅನ್ವರುದಾಢಾವರಣ	೮
೧೫	ಅನ್ವರುದ್ಧ ಶರೀರದಲ್ಲಿ	೨೦೨೪೬೪
೧೬	ವಾಸುದೇವಕವಚ	೮
೧೭	ನಾರಾಯಣ ಕವಚ	೮
೧೮	ಅನಂದಮುಯ ಕವಚ	೮

೧೯	ವಿಜ್ಞಾನಮಯ ಕವಚ	C
೨೦	ಪಂಸೋಮಯ ಕವಚ	C
೨೧	ವಾಂಜ್ಯಿಯ ಕವಚ	C
೨೨	ಶೋರ್ತಮಯ ಕವಚ	C
೨೩	ಜ್ಯಾಕ್ಸಮಯ ಕವಚ	C
೨೪	ಪಾರಣಮಯ ಕವಚ	C
೨೫	ಅನ್ನಮಯ ಕವಚ	C
೨೬	ಸೂರ್ಯಲಕ್ಷರೀರ	ಇಂಡಿಯಾಲೆಂಡ್

ಟ್ರಾಕ್ಟೋರ್, ಎಂ. ಲಿ. ಎಂ.

ಒಟ್ಟೊಟ್ಟು ಹರಿಯ ರೂಪಗಳು ಇದರ ವಿಸ್ತಾರ ಅರಿತವರಿಂದ ತಿಳಿದುಕೊಳ್ಳಬೇಕು



ಬ್ರಹ್ಮದೇವರೆ ಇಂ ನಷ್ಟ ವರಿಗೆ ಬಾಹ್ಯಾಂಡೆ ಸೃಷ್ಟಿ  
ಒಂದೆ ಹೇಳಿದ್ದು ಕೆಲ ಸಂಕ್ಷೇಪ ಇಂ ನಷ್ಟದ ವಿಸ್ತಾರ  
ವರ್ಣಿಸಿ ಮಂಂದಿನ ಸೃಷ್ಟಿ ವಿಷಯೆ ವಿಸ್ತಾರವಾಗಿ ರಚಿಸಿದ್ದು

### ಇಂ) ಸುಭಾದ್ರಿ

ರಾಗ :— ಸಾವೇರಿ

ಧ್ರುವತಾಳಿ

ಮೂಲ ಮೂರುತಿಯಾಗಿ ಯೇಶಾಂಬವದೊಳಗೆ |  
ಲೀಲೆಯಿಂದ ಸಣ್ಣ ಬಾಲನಾಗಿ |  
ಅಲದೆಲಿಯ ಮಾತ್ರಲೆ ಮಲಗಿದ್ದು ಉದರದೊಳು |  
ಮೂಲೋಕ ವಿಟ್ಟ ಮುದ್ದು ಮೋಹನರಾಯ |  
ಕಾಳಾದಿಗಳ ಗೆದ್ದ ಸುಸ್ತುತಾಪನೆ ನಿತ್ಯ |  
ಶ್ರೀಲತಾಂಗಿಯ ಕೂಡ ಸರಸವಾಪ್ತಿ |  
ಪಾಲ ಸಾಗರ ಶಾಯಿ ಪರಮ ಕಾರುಣ್ಯ ನಿಧಿಯೆ |  
ಮೇಲು ಮೇಲು ನಿನ್ನ ಮಾಯಾಶಕ್ತಿ ಪೇಳಿ |  
ಕೇಳುವನಾರು ಅನಂತವೇದದಲ್ಲಿ |  
ನಾಲಿಗೆ ಸಾಲದೆ ಹಂಡಾಹರೀ |  
ಜಾಲ ಕರ್ಮಗಳಲ್ಲಿ ಬಿಡ್ಡ ಜೀವಿಗಳನ್ನು |  
ಪಾಲಿಸಬೇಕೆಂದು ದುರ್ಗಾದೇವಿಯು ವೇಗ |  
ವಾಲಗ ಮಾಡಿದಳು ಸರ್ವದೇವಾದಿ ದೇವನ್ |  
ವಾಲಯ ಶ್ರುತಿಗಳಿಂದ ಕೊಂಡಾಡುತ್ತೆ |  
ಕಾಲವನ್ನು ತಿಳಿದು ಅಜನಬ್ದಿ ದ್ವಾರಾಧರ |  
ಕೇಲಿಸಿ ಯಿರಲಾಗಿ ಆರಂಭಿಸಿ |  
ಲಾಲಿಸಿ ಹರಿ ತಾನು ಪತ್ತಿಯ ಮಾತಿಗೆ ಹೀ |

ಯಾಳಿ ಯಿಂದಲಿ ನಕ್ಕು ಮಲಗಿದವನು |  
 ಯೆಳುವನುತ್ತೆ ಕ್ರಣ್ಣ ತೀರೆದು ನೋಡಿದ ಅನು |  
 ಕೊಲಪಾದನು ಸಿರಿಯ ಭಕ್ತಿಗೊಲಿದು |  
 ನಾಲ್ಕು ಬಗೆಯ ಸೃಷ್ಟಿ ರಚಿಸುವೆನೇಂದು ಗೋ |  
 ಪಾಲನೆನದ ನಂದು ಜ್ಞಾನಾನಂದ |  
 ಅಲೋಚನೆಯ ಮಾಡು ಯೆಲೋ ಮಾನವನೆ ಸೀನು |  
 ತಾಳಿದ ಪ್ರಥಮದಲ್ಲಿ ಶುದ್ಧಸೃಷ್ಟಿ |  
 ಶೀಲಗುಣ ಸಂಪನ್ಮೂಲ ನಿನಗೆ ನಿತ್ಯ  
 ಬಾಳುವೆನವತಾರಗಳನು ಮಾಡಿ |  
 ತ್ರೀ ಲಕ್ಷ್ಮಿ ಮುಕ್ತರಿಗೆ ಪರಾಧಿನೆ ವಾಪ್ತಸೃಷ್ಟಿ |  
 ವೇಷುವದೇಯಿದೆ ದ್ವಿತೀಯಾ (ಸೃಷ್ಟಿ) ಧರ್ಮೇ  
 ಸೂಲದೇಹ ಸಂಯೋಗ ಸಲಿಂಗರಾದ ವಿವಿಧ |  
 ಆಳುಗಳಿಗೆ ಯಿಡೆ ತೃತೀಯಸೃಷ್ಟಿ |  
 ಸೂಳ ಸಂಸಾರದೊಳು ಯಿಪ್ಪದಕೆ ಮಿಶ್ರವೆನ್ನಿ |  
 ನಾಲ್ಕುನೇ ಸೃಷ್ಟಿ ಕೇವಲ ನಾಮವೇ |  
 ಕಾಲಕೂರ್ಮಾರ್ದಿಯಲ್ಲಿ ನಿಮಾರ್ಣ ವಾಗುವದು |  
 ಏಳೇಳು ಭುವನದಲ್ಲಿ ಯಿಸಿತು ಜನನ |  
 ಎಳಲ ಮಾಡದಿರು ಮಿಶ್ರ ಕೇವಲದೊಳಗೆ |  
 ಕೇಳು ಪ್ರಕೃತ ಪೈಕೃತ ಸೃಷ್ಟಿಯ |  
 ಮೇಲೆ ದಿನಿಚಾದ್ಯರಿಂದ ಆಗುವದೊಂದು ಕೊಡಿದರೆ :  
 ನಾಲ್ಕು ಮೇಲಾರು ಸೃಷ್ಟಿಯ ವಿವರ |  
 ಶೀಲಮೇಷಶಾಂಕನು ವಿಜಯ ವಿಶಲರೇಯ |  
 ಬಾಲಕ್ಕಿಡನಂತೆ ಚೊಮಾಂಡ ಪುಟ್ಟಿಸುವ  
 ಮಟ್ಟತಾಳಿ  
 ಚೊಮಾಂಡ ಹೊರಗಿನ ಪಾಕ್ಕತಗುಣವೈ |  
 ಷಮ್ಮ ಮಹತಕ್ತ ಅಹಂಕಾರ ಪೈಕಾರಿಕ |

ಸುಮೃದ್ಧರ ವನಕು ಜ್ಞಾನ ಕರ್ಮಂದಿರಯಗಳು |  
 ಅಮೃತ ಪಂಚಭೂತಗಳು ತನ್ನಾತ್ಮಗಳೈದು |  
 ಚೊಮ್ಮಾಂಡಾಂತರದಿ ಸಾಧುವರ ಪಶ್ಚಾದಿ |  
 ಫಮೃನೇ ತಿಳಿಪುದು ಪ್ರಾಕೃತ ನೈಕೃತ |  
 ರಮ್ಮೆಯರಸ ನಮೃತ ವಿಜಯ ವಿಶಲರೇಯನ |  
 ಒಮ್ಮೆಗಾದರು ನೈಸದು ಈ ಪರಿ ಕೊಂಡಾಡಿ

॥೭॥

### ರೂಪಕತಾಳ

ಮತ್ತೆ ದೇವತೆಗಳ ಸೃಷ್ಟಿಂಟುಬಗೆ ದೇ |  
 ವತ್ತಿಗಳು ಸರ್ವ ಪುರಾಣಾದ್ಯರವಾಡಿದು |  
 ಪಿತ್ರಿಭುಷಿಗಳು ದಾನವ ಗಂಥವಾರಫ್ರರ ಸ್ತೋಯರು |  
 ಪ್ರತ್ಯೇಕಸಿದ್ಧರು ಯಕ್ಕ ರಕ್ಕ ಚಾರಣ |  
 ಉತ್ತಮರಾಗಿಪ್ರಯಿವರೊಳು ಯೆಣಿಸು ದೇ |  
 ವತೆಗಳು ಯೆಲ್ಲ ನೂರು ಜನ ಭುಷಿಗಳು |  
 ಪಿತ್ಯಜನ ನೂರುಮಂದಿ ದಾನವರೊಳು ಮೂ  
 ವತ್ತುಜನ ಗಂಥವ ರಿನ್ನೂರು ಯಿದರಪ್ಪೆ |  
 ಸೃಷ್ಟಿವಾದುವ ಅಷ್ಟರ ಸ್ತೋಯರು ಯಕ್ಕಿಯೆ |  
 ಪ್ರತ್ಯುಜನ ಯಿವರಂತಿ ರಕ್ಕ ಚಾರಣರು ಮೂ  
 ವತ್ತುಜನ ಸಿದ್ಧರು ಇನ್ನೂರು ಜನ ಯೆ |  
 ಪ್ರತ್ಯು ಯೆಪ್ಪತ್ತು ಜನ ಸರ್ವ ಜಾತಿಗಳೊಳಗೆ |  
 ತತ್ತ್ವ ಈ ಪರಿ ತಿಳಿದು ನೀಚ ಕ್ರಮದಿಂದ |  
 ಭಕ್ತಿಯ ವಾಡು ನೀ ಮನಮುಟ್ಟಿ ಮನುಜಾ |  
 ವಿಸ್ತರಿಸುವೆ ಯಿದರ ಸಂಗತಿಯು ಮುಂದೊಲಿಸಿ |  
 ಇತ್ತಲಾದ ಸೃಷ್ಟಿ ಕ್ರಮದಿಂದಲಿ |  
 ಪತ್ರಶಾಯಿ ಶೂನ್ಯನಾಮಕ ನಾರಾಯಣ  
 ಮೂರ್ತಿ ತಾನೇನೆ ಪುರಾಣಾದ ಸ್ವೀಯ್ಯ |

ಮತ್ತೆ ರೂಪವ ಧರಿಸಿ ವಾಸುದೇವನೆಂಬೊ |  
 ಕೀರ್ತಿಯಿಂದಲಿ ಮಾಯಾ ದೇವಿಯಿಲ್ಲಿ |  
 ಹೆತ್ತನು ಪುರು ನಾಮುಕ ವಿರಂಚಿಯ ತ |  
 ತೃತ್ಯ ಪ್ರಥಾನ ತ್ರಿರೂಪತ್ವಕಳಿ |  
 ಸೂತ್ರನಾಮುಕ ಪ್ರಾಣ ಜಯ ಮುಕ್ತಿ ಧರಗೆ ವು |  
 ತೃತ್ಯಾದನು ಬ್ರಹ್ಮನ ಯೆಂಡು ವರುಷಕ್ಕೆ |  
 ಇತ್ತಲಾದರು ಪ್ರದ್ಯಮ್ಮ ಕೃತಿಗೆ ಸಾ |  
 ವಿತ್ರಿ ಗಾಯತ್ರಿ ಸರಸ್ವತಿ ನಾಮವು |  
 ಪ್ರತ್ಯೇಕ ವಾಗಿದ್ದ ಪ್ರಕೃತಿ ಶಬ್ದ ಭಾ |  
 ರತ್ನ ಶ್ರದ್ದೆಯೆಂಬೊ ನಾಮವ ಧರಿಸಿ  
 ಉತ್ತಮ ಗುಣದಲ್ಲಿ ಈರ್ವರು ಜನಿಸಿ ಸಂ |  
 ಪತ್ನ ಪಡೆದ ಕಾಣೋ ಅಜ ಪ್ರಾಣರ |  
 ಪತ್ನಿಯರು ತಾವಾಗಿ ಪ್ರಜಾವಂತರಾದರು ದೇ |  
 ವತ್ತಿಗಳ ಚರಿಯ ಯೆಂಸಾ ಫಲ್ಲಿ |  
 ಸೂತ್ರನಾಮುಕ ವಾಯು ಜನಿಸಿದ ತರುವಾಯ |  
 ಅಧಿಯಿಂದಲಿ ಮೂರು ಹಾಯನ ಕಿವರು |  
 ಅತ್ಯಂತ ಜಗದ್ಧರಿತ ವಿಜಯ ವಿಶಲರೇಯ |  
 ಪುತ್ರ ಪತ್ನಿಗಳಿಗೆ ವೈವಾಹ ಮಾಡಿದ

॥५॥

### ರ್ಯಾಂಸಿತಾಳ

ಮೂರು ವಿಧವದ ಅಹಂಕಾರ ತತ್ವವು ವೈ |  
 ಕಾರಿಕ ತೈಜಸ ತಾಮಸ ಸೂಕ್ತಗಳು |  
 ಭಾರತಿ ಸರಸ್ವತಿ ಪುಟ್ಟಿದ ವರುಷಯೆರಡು |  
 ವಿಂಬಿ ಹೋಗಲು ಪುರುಷ ಪ್ರಕೃತಿಯಲ್ಲಿ |  
 ವಾರುಣೆ ಪತಿ ಶೇಷ ಜೀವನಾಮಕನಾಗಿ |  
 ಈರ ಭಾರತಿಗೆ ಕಾಲನಾಮುಕ ಗರುಡ |

ಈ ಜನ ಜನಿಸಿದರು ಪ್ರದ್ಯಮ್ಮ ಕೃತಿಯ ಕು |  
 ಮಾರಿಗಳನೊಡಿ ಯೆರಡು ವರುಷಕೆ |  
 ಸೇರದ (ಸೇರದ) ಕಾಲನಾಮಕ ಗರುಡ ವಯಂಕ |  
 ವಾರುಣಿ ಪತಿಯರು ಹರಿಯಸೇವಿಸುತ್ತ |  
 ವಾರಿಜ ಸಂಭವನ ವರುಷಗಳು ಯಿಲ್ಲಿಗೆ |  
 ಆರೋಂದು ಸವೇದವು ಈ ಮಧ್ಯದಲಿ ಈ |  
 ಮಾರುತನು ಭಾರತಿಯು ಈವರು ಪುಟ್ಟಿದರು |  
 ಈರೆರಡು ತಿರದವನ ವ್ಯಾದರದಲ್ಲ |  
 ಶಾರೀರವನೆ ತೆತ್ತು ಬಲಾಖ್ಯ ನಾಸುದಲಿ |  
 ನಾರಿ ಕೂಡಲಿ ಮೇರದ ಮುಖ್ಯಪ್ರಾಣ |  
 ಮಾರ ಹೈರಿಯ ಸಮ ಜೀವ ನಾಮಕನು ಈ |  
 ಮಾರುತನಿಂದಲಿ ಪುಟ್ಟ ಪುನಹ ತಾನೆ !  
 ಪೂರುಹದ ಜಯಸುತನೆ ಗಭ್ಯದಲ್ಲಿ ಬಂದ ವಿ |  
 ಹಾರದಲಿ ಕಾಲನೊಡನೆ ಉರಗೀತ |  
 ಸಾರುವೆನು ಜೀವ ಕಾಲಾಖ್ಯರಾರೋಂದು ವರುಷಕ್ಕೆ |  
 ವಿರಿಂಚಿ ಚೊಮ್ಮನು ಪ್ರದ್ಯಮ್ಮ ಕೃತಿಗೆ ಕು |  
 ಮಾರನಾದನು ವೋಂದು ವಶ್ವರಕ್ಕೆ |  
 ಈ ರೀತಿಯನು ತಿಳಿ ಚೊಮ್ಮರಾಯಗೆ ಯಿಲ್ಲಿಗೆ  
 ಆರೆರಡು ವರುಷ ಹೋದವು ಹಿಂದಾಗಿ |  
 ಸಾರ ಹೃದಯರ ವಾಸ ವಿಜಯ ವಿಶೇಷೀಯ |  
 ತಾರಕಮ್ಮನ ಮಾಡಿ ಸಕಲರನು ಸಾಕುವ

||೪||

### ರೂಪಕತಾಳ

ಇದೆ ಅಜನು ತನ್ನ ಪತ್ತಿಯಾದ ವಾಣಿಯ ಶ್ರಿ  
 ವಿಧರೂಪದಲಿ ಅಮೋಫ್ ವಿಯಂವಿಟ್ಟು |  
 ಅದನೆಲ್ಲ ಯೇಕತ್ತಯನ (ಯೇಕತ್ತ) ಮಾಡಿಗಾಯತ್ತಿ |

ಉದರ ದೊಡ್ಗೆ ಯಿಟ್ಟಿ  
 ಅವಲಿಂದ ತಾನೆನೆ ।  
 ಉದುಭವಿಸಿದನು ಬ್ರಹ್ಮಸೇಂಚೋ ನಾಮದಲಿ ।  
 ಮುದದಿಂದ ಸೂತ್ರನಾಮಕ ವಾಯು (ಗ) ರೈ ವಾಣಿ ।  
 ವಿಧಿಕೂಡ ಜನಿಸಿದರು ಪುನಹ ಮುಂದೆ ಈ ।  
 ಹದುಮಗಭ್ರನು ಪ್ರಥಮ ರೂಪಳಾದ ಸ  
 ತ್ವದ ಗಾಯತ್ರಿಯಲ್ಲಿ ವೀರ್ಯವಿಟ್ಟು ।  
 ತದುಪರಿ ಬಲನೇಂಚೋ ಪ್ರಾಣನಿಂದಲಿ ಜನಿ  
 ಸಿದ ಜೀವ ನಾಮಕ ಶೀಷದೇವ ।  
 ಮೊದಲು ಉದುಭವಿಸಿದ ಪ್ರೇಕಾರಿಕ ರುದ್ರ ।  
 ತದನಂತರದಲ್ಲಿ ಈರ್ವರ ಹೆಂಡರು  
 ಸದಮಲನಾಗಿ ಪುಟ್ಟಿಸಿದನು ಯಿತ್ತೆಲು ಗಾಯಿ ।  
 ಶ್ರದ್ಧೇಯಿಂದ ಬಂದ ವಾಯು ಭಾರತಿ ಯಲ್ಲಿ ।  
 ಒದಗಿ ಪುತ್ರರಾದರು ಉತ್ಸಹದಲಿ ರಜ ಅಂ  
 ಶದಲಿ ಗರುಡ ರುದ್ರ ಕಾಲ ತೈಜಸರೆಂದು ।  
 ಸುದತಿಯರೊಡನೆ ಪುಟ್ಟಿದರು ಗಡ ಆಮೇಲೆ ।  
 ವಿಧಿಯಿಂದ ಜನಿಸಿದ ಜೀವ ನಾಮಕ ನಿಂದ ।  
 ಉದಿತರಾದರು ತಾಮಸ ರುದ್ರ ಪಾರ್ವತಿ  
 ಮದನ ಕೋಟಿ ಲಾವಣ್ಯ ವಿಜಯ ವಿಶಲರೇಯ ।  
 ಅದು ಭೂತ ಶಕ್ತನು ಯೋಗಿಯೋಗೀಶ್ವರ

||೩||

### ಧೂವತಾಳ

ಚತುರಾಶ್ಯ ಸೂತ್ರ ಜೀವನಾಮಕ ಶೀಷರಿಗೆ  
 ಸತುವ ರಾಜನ ತನೋಗುಣಾಂಶ ಸೂಕ್ತಾಂಶ ।  
 ಉತ್ಸತ್ಯಯಾದ ರುದ್ರನ ಮೂರು ರೂಪಗಳು ।  
 ಸ್ವತವಾಗಿ ಮೇರೆದವು ವಿಷ್ಣು ಬ್ರಹ್ಮೇಶಯೆಂದು ।

ತತ್ತು ತತ್ತು ಗುಣದಿಂದ ಕಡೆಸಿದ ವಿದರೊಳು |  
 ಸತುವ ಪಾರ್ಚುಯೆಫ್ವಾಲ್ ವಿಷ್ಣುನಾಮಕರುದ್ರ |  
 ಸುತರನ್ನು ಪಡೆದನು ಬುಧ್ಯಭಿಮಾನಿಯಲ್ಲಿ |  
 ಚತುರರು ತಿಳಿಪುದು ಅವರವರ ಪೇಷರು |  
 ರತಿ ಪತಿ ಸಮನೀತೆ ಆಹಂಕಾರಿಕ ಬೃಹ |  
 ಸ್ವತೀಯಿಂದಾರಣೆ ಶುಕ್ರ ಆನಿರುಧ್ ರುದ್ರರು ಸು |  
 ಮತಿವಂತ ಸಿಹಿರತಿ ಮೂಷಕವಾಹ ವಿತ್ತ |  
 ಪತಿ ಸ್ವಾಹಾ ಸ್ವಧಾ ಬುಧ ಉಷ ಶನಿ ಪುಷ್ಟಿರ |  
 ಪಿತರು ಗಂಧರ್ವ ಸಮಸ್ತ ಮುಕ್ತ (ಮುಕ್ತಿಯೋಗ್ಯ) ಜನರು |  
 ಪ್ರತ್ಯೇಕವಾಗಿ ಜನಿಸಿದರು ಆಗಮ ಕೇಳಿ |  
 ಪ್ರತಿಮಾತು ಯಿನಿತರೊಳು ಸೂತ್ರನಾಮಕ ಭಾ |  
 ರತಿ ಪತಿಯಲ್ಲಿ ಜನಿಸಿದರು ವಿ |  
 ಪತಿ ಕಾಲನಾಮಕ ಇಂದ್ರ ಮೋದಲಾದವರು |  
 ಕೃತು ಅಭಿಮಾನಿಗಳು ಸಿಜವೇಸಿಸಿ ಸೂಕ್ತಸ್ವಾಸ್ತಿ |  
 ಶಿತಮೋಗ ಸೌಪರಣಿಗೆ ಜಯ ವಿಷ್ಣುಕೊಸೇನಾದಿ |  
 ಸುತರಾದರು ಕಾಣೊ ಉಚ್ಚಕ್ರಮಾನಸಾರ |  
 ಹಿತವೆನ್ನು ಪುನರಸಿ ಸಮಸ್ತ ಪುಟ್ಟಿದ ದೇ |  
 ವತೆಗಳು ಸೂಲದೇಹಯಿಚ್ಛಲ್ ಸಂಪರಾಗಿ |  
 ಅತಿಶಯದಿಂದಲ್ಲಿ ತಮ್ಮ ತಮ್ಮ ಅಂಶ ಮೀ |  
 ಉತವಾಗಿ ಶ್ರೀಹರಿಯಾಚಳ್ಳನುಸಾರದಿ |  
 ಕೃತಿ ಪತಿಯಾದ ಪ್ರದ್ಯಮನ್ನಾಪ್ಯಮಿಯ ಉದರ |  
 ಗತಿ ತಪ್ಪದಂತೆ ಪ್ರವೇಶವಾದರು ಮುಂದೆ |  
 ಕೃತು ಭುಜ ಸಾವಿರ ವರುಷ ತನ್ನ ಗಭರ್ದಿ ಆ |  
 ಚ್ಯಾತನು ಯಿಟ್ಟುಕೊಂಡು ಆಮೇಲೆ ಶಾಂತಿಯ |  
 ಪತಿಯ ಕೈಗೆ ಕೊಡಲು ಸರ್ವ ಜೀವರ ಸೋಡಿ |  
 ಚತುರ ಮೂರುತಿ ಸೂಳಲ ಗಾತ್ರವನ್ನೇ ನಿ |

ಮಿತ ಮಾಡಲಾಗಿ ಪ್ರದ್ಯಮ್ಮನ್ನ ತನ್ನಗಭ್ರದಿ ನ |  
 ಗುತ ಪೂಂದಲಿಟ್ಟು ಕೊಂಡ ಯಿಲ್ಲಿಗೆ ಅಜನಬ್ದಿ |  
 ಮಿತವಾದವು ಕೇಳಿ ಜೀವಕಾಲರ ವು |  
 ತೈಯಾರಂಭಿಸಿ ದ್ಯಯ ಸಂದಿದವು ಯೆಲ್ಲ |  
 ಚತುರವಿಧಿ ಸೃಷ್ಟಿ ವೊದಲು ಮಾಡಿ ಯಿಲ್ಲಿಗೆ |  
 ಚತುರಾನನನ ವರುಷ ಹತ್ತು ಸಂದಿ ಪೂರ್ವದವು |  
 ಪ್ರತಿಯಿಲ್ಲದ ದೈವ ವಿಜಯ ವಿಶಲರೇಯ |  
 ಸುತ್ತಿಸಿದವರಿಗೆ ಈ ಪರಿಯಂದ ಪೇರಿಸುವ || ೧೬ ||

### ರ್ಯಂಪಿತಾಳ

ಸರಸಿಜ ಸಂಭವನ ಹನ್ನೊಂದನೆಯ ವರುಷ |  
 ಬರಲಾಗಿ ಪ್ರದ್ಯಮ್ಮನ್ನ ಅರ್ಥನಾರಿಯ ರೂಪ |  
 ಧರಿಸಿದನು ವಣ ಭೇದದಿಂದಲಿ |  
 ಸರುವ ಜೀವರನು ಸ್ವಜಿಸಿದನು ಹೆಂಗಳ ಪೂಂಸ |  
 ಇರುತ್ತಿಸ್ತುದು ವಿಸ್ತಾರವಾಗಿ |  
 ಅರಿಯಬೇಕು ಸವಾಸಸವ್ಯದಿಂದ ಚ |  
 ತುರ ಸಾಧನವ ತಿಳಿದು ಮುಖಬಾಹು ವೂರಂಫ್ರಿ |  
 ಪರಮೇಷ್ಠಿ ಅನಲ ಮರೀಚಾದ್ಯರು |  
 ಧರುಣೀ ಸುರರೆಸ್ತು ಮುಖದಿಂದ ಜನನ |  
 ಮರುತ ಖಗತೀನ ತಿವ ಇಂದ್ರಸ್ತೂರ ರವಿ ಚಂದ್ರಾ |  
 ದ್ಯುರು ಶೈತ್ಯರು ಬಾಹುಜರು ಕಾಣೋ |  
 ಎರಡೊಂದನೆ ಜಾತಿ ಉಳಿದ ಸೂರ್ಯರು |  
 ರುದ್ರರು ವಸುಗಳು ಮಿಗಿಲಾದ ಜನರು |  
 ಸರಿ ವೂರು ದೇಶೀಯಂದ ಪುಟ್ಟಿದ ಪೈಕ್ಕರುಯೆನ್ನು |  
 ಚರಣದಿಂದಲಿ ಜನಿತವಾದ ಶೂದ್ರಜಾತಿ |

ನಿಮುರತೆ ಭೂ ಮೃತ್ಯು ಕಾಲಾದ್ಯರು |  
 ಎರಡೆರಡು ಜಾತಿಗಳು ಪುಟ್ಟಿದರು ಯಿವರ ಹೆಂ  
 ದರು ವಾಮ ಭಾಗದಿಂದ ಜನಿಸಿದರು |  
 ತರತಮ್ಯದಿಂದ ಸಾಧನ ಮಾಡುವ ಮುಕ್ತರು ಕಾಣೋ |  
 ಹಂಗೆ ಸ್ತ್ರೀತಿವಂತರು ಹಿರಿದಾಗಿ ಗ್ರಹಿಸುವದು ಬ್ರಹ್ಮದೇ |  
 ವರ ಹತ್ತುವರುಷ ಪರಿಯಂತ ಪ್ರದ್ಯಮ್ಯದೇವ |  
 ಮಿರಗುವ ಅರ್ಥನಾರಿ ವೇಷವಧರಿಸಿ |  
 ವಿರಚಿಸಿದ ಸೃಷ್ಟಿಯನೇ ಜಾತಿ ಭೇದ |  
 ಪರಿತೋಷದಿಂದಲೀ ಇಲ್ಲಿಗಬ್ಜ ಭವನ |  
 ವರುಷ ವಿಂವಶತಿ ತುಂಬಿದವು ನೋಡಾ |  
 ತರುವಾಯ ಪ್ರದ್ಯಮ್ಯದೇವನು ಸರ್ವ ಜೀ |  
 ವರನು ಅಂಕುರಗೈಸಿ ಅನಿರುದ್ಧನ |  
 ಶರಕೆ ಕೊಡಲಾಗಿ ಕೈಕೊಂಡು ಶಾಲ್ಯಾದಿ ಅಂ |  
 ಕುರ ಪ್ರಕಾರದಲಿದ್ದ ಲಿಂಗಗಳನ |  
 ನಿರುತ ಪ್ರಕೃತಿಯಿಂದ ಬಂದುದೆ ಯಿದು ಸತ್ಯ |  
 ವರನು ಜ್ಞಾನಿಗಳು ಯಿನಿತು ಸಂಗ್ರಹಿಸ ಬೇಕು |  
 ವರ ಪ್ರಜಯ ಜಲದಲ್ಲಿ ಯಿಂತು ಸೃಜಿಸಿತು ಸಂಪೂರ್ಣ |  
 ತರವಾದ ದೇಹಗಳು ಪ್ರಾಪ್ತವಾಗಿ |  
 ಸುರ ದಾನವರೋದೆಯ ವಿಜಯ ವಿಶಲರೇಯ |  
 ಕರುಣಾಕರ ಕೇಳೋ ಕಾರುಣ್ಯಮಾರ್ಪ  
॥೭॥

### ಮುಟ್ಟಿತಾಳ

ಸರಸಿಜ ಸಂಭವನ ಯಿವ್ವತ್ತೊಂದನೆಯ |  
 ವರುಷ ಪ್ರಾಪ್ತವಾದ ಮೊದಲುದಿನಸದಲಿ |  
 ಜರಿಯ ಮಾಡಿದ ದೇವ ಅನಿರುದ್ಧನಾಮಕನು |  
 ಸುರವ ಜೀವರಾತಿಗಳನು ತೆಗೆದು ಕೊಂಡು |

ಧರಿನಿದನು ತನ್ನ ಉದರದೊಳಗೆ ಅಂದು ।  
 ಎರಡೊಂದು ಗುಣದೊಡನೆ ಶಾಂತಿ ದೇವಿಯಲ್ಲಿ ।  
 ಇರತಕ್ಕವರನು ಮಾಡಿಯಿಟ್ಟುನು ಗಡ ।  
 ಸಂಸಪಾಗಿದೆ ನೋಡಿ ಗುಣದ ವಿಚಾರ ವಿ ।  
 ವರವ ತಿಳಕೊಂಬುವದು ಚನ್ನಾಗಿ ಜನರು ।  
 ಎರಡೊಂದು ಗುಣವು ವರ್ಣಿಸಬೇಕಾದಜೆ ।  
 ಪರಿ ಪರಿ ವಿಧಿಭುಂಟು ಹೊದರಿಂಳಗೆ ಹೊಂದು ।  
 ಸರಿ ಬೆರಸಿ ಬೆರಸಿ ಅಚ್ಚೆ ಅಚ್ಚೆ ನಾಗಿ ।  
 ಇರುತ್ತಿಸ್ತರು ಕೇಳಿ ಮಹಾದಿಗಳೆಲ್ಲ ।  
 ಸರಸಿಜ ಜಂಡಕ್ಕೆ ಉಪಾದಾನವಾದ ।  
 ಪರಮಾಣಗಳಿಂದ ಮೂಲಪ್ರಕೃತಿ ಗಣತೆ ।  
 ಕುರುಹು ಕಾಣಲಿಬೇಕು ಗುಣಸಾಮ್ಯ ವೈವಮ್ಯ ।  
 ಹರಿಯೆ ಸ್ವತಂತ್ರನೆ ಸೀನಲ್ಲದೆ ಮತ್ತೆ ಪರ ದೇವತೆಯುಂಟಿ ।  
 ತರಣೆ ಮಂಡಲದೊಳಗೆ ಕತ್ತಲೆಯನು ಹೊಗಿಸಿ ।  
 ಧರೆಯೆಲ್ಲಾ ತನೆ ಪೇಳಿಕೊಂಬಿನು ಯೆಂದೂ ।  
 ಭರದಿಂದಲಿ ಕುಳಿತು ಜನಿಸಿದ ನರನ ತೆರದಿ ।  
 ಹರಿಗೆ ಮಾಯವ ತಂದು ಪೊಂದಿಸುವದರಂತೆ ।  
 ವರಲುವೆ ವದನದಲಿ ಕರದಿಂದಲಿ ಮಿಥ್ಯ ।  
 ಬರದು ನೋಡಿದರೆ ಯೆನಾಗುವದೊ ವಾಸಿ ।  
 ವರಣಗಳಿಗೆ ಭೇದ ‘ಮಿ’ ಎಂಬುದು ಹೊಂದು ।  
 ಎರಡನೆ ಶ್ವಾಸ ‘ಫಾಷ್’ ಯೆಂದು ನುಡಿಯಿತಲ್ಲೋ ।  
 ಚಿರಕಾಲ ಸೀನೆಯೆಲ್ಲಾ ವಂದೆಯೆಂಬಾತುರ ವು ।  
 ತ್ತರ ವಾಕ್ಯಕೆ ಬರದು ಓದಿನೋಡಿ ಪೂರ್ವೇ ।  
 ತ್ತರ ಸಂಗತಿ ಆರಿತು ಗುಣಿಸಲಾಗಿ ಭೇದನೆ ।  
 ತೋರುವದು ಪರ ಇಹ ಲೋಕದಲಿ ।  
 ಎರಡೊಂದು ಗುಣ ನಿಯಾಮಕ ವಿಜಯ ವಿಶಲರೇಯ ।  
 ತರುಳನಂದದಿ ಬಾಲಕ್ರಿಡೆಯಾಡುತ್ತಿಸ್ತು ॥೮॥

## ರೂಪಕಾಳಿ

ತತ್ತು ಪೂರ್ವದಿಂದ ಲಿಂಗ ಕಾರ್ಯವಿಡಿದು ।  
 ಉತ್ಸತ್ಯಾದ ಕ್ರಮದಂತೆ ಬ್ರಹ್ಮವಾಯು ಸರ  
 ಸ್ವತ್ತಿ ಭಾರತಿಯಿಂದ ಪುಟ್ಟಿದರು ವಾರ್ಷತಿ ।  
 ಪತಿತನಕ ಅದರಂತೆ ಗುಣವದು ಪ್ರ ।  
 ಕೃತಿಕಾರ್ಯವಿದು ಸಿದ್ಧ ಬಾಹ್ಯಾಂಡದಲಿ ಸತ್ಯ ।  
 ಚತುರ ವಿಶಂತಿ ತತ್ವ ಕಾರಣ ಕಾರ್ಯಭಾವ ।  
 ಪತಿತರು ಈ ಪರಿಯರಲಿಕ್ಕೆ ಭುವನಕ್ಕೆ ।  
 ಪತಿತ ವೇನಹುದೆಂದು ಕೊಗ್ಯಾಡುವರು ಗಡ  
 ಮೃತಜೀವಿ ಹತಭಾಗ್ಯ ಜೀವೇಶ ವೈಂದೆಂಬ ।  
 ಕಥೆಯ ವೇಳುವಡಿತ್ತ ಭುವನದಲ್ಲಿ ।  
 ಚತುರವಿಧ ದೊಡ್ಡರಹಿತಗೆ ಜೀವನ ಕೊಡ ।  
 ಪ್ರತಿ ಪ್ರತಿ ಕಲ್ಪದಲಿ ಐಕ್ಯವೆಂತೋ ।  
 ಮತಿಹೀನ ಕೇಳೋ ಪರಬ್ರಹ್ಮ ಜೀವ ಭಾವ ।  
 ಸ್ವಾತಿಯೋಳಗ್ಯದಿದೆ ವೆಂಬೋದಲ್ಲದೆ ಸಿರಿ ।  
 ಪತಿಜೀವನೆ ಆದಯೆಂಬದು ಪುತಿಕಾಣೋ ।  
 ಸತುವ ಪ್ರವೃತ್ತಿಗಳು ಆತನಾಧಿನೆಂದಲಿ ।  
 ಮಿತವಾಗಿ ಯಿರಲಿಕ್ಕೆ ಆಹರಿಗೆ ಸಂತತ ।  
 ತತು ತತು ತತು ಜೀವರ ಪೇಶರುಗಳುಂಟು ।  
 ತತ್ತ ತತ್ವದನಾಮ ಸಿಫಿರವಾಗಿ ಯಿಪ್ಪೆದು ।  
 ಮತಿಗೆ ಗೋಚರಿಸುವ ಒಗೆ ಮನುಜ ಮಾ ।  
 ರುತೆ ಬಂಧಕಾಷ್ಟದಿ ದ್ರವ್ಯದಿಂದಲಿ ಕರ ।  
 ಪುತ ಲಿಪ್ಪರು ಸೋಡೋ ಆನರಗೆ ಅದೆ ಪೇಶರೆ ।  
 ಶ್ರುತಿ ವಿರುದ್ಧವು ಕಾಣೋ ಯಿಸಿತೆಂದು ಸಾಫಿಸಲು ।  
 ಹತವಾಗುವದು ಪೂರ್ವ ಪುಣ್ಯದಿಂದ ।

ರತಿ ಪತಿ ಪತ ನಮ್ಮ ವಿಜಯ ವಿಶಲರೇಯನ |  
ಸ್ತುತಿಸಬೇಕು ನಿತ್ಯ ಈ ಪರಿಯಲಿ ಗುಣಿಸಿ

||೬||

### ತ್ರಿವಿದಿ ತಾಳ

ಕಮಲಸೀರಸಿಂದ ಪುಟ್ಟಿದ ಜೀವನೇ ಶೇಷ |  
ತಮೋಗುಣದ ರುದ್ರನ್ನ ಸತಿ ಸಮೀತದಿ ಪಡೆದ |  
ಉಮೆಯರಸಸಿಂದ ಸುತ್ತಾಮ ಮನುಮಧನ |  
ಜನನವಾದರು ಕಾಣೊ ಯೋಗದಿಂದ |  
ಕ್ರಮವನ್ನೇಕೇಳಿ ಅಹಂಕಾರದಲಿ ಶ್ರಿರೂಪ |  
ಸಮನಾಗಿ ಯಿಸ್ತಮಹರುದ್ರ ತನ್ನ |  
ಯಮನೇಮು ಅಷ್ಟಾಂಗ ಯೋಗದಿಂದಲಿ ಪರಾ |  
ಕ್ರಮಶಾಲಿ ಶಿವವೇಂದೆ ದೇಹನಾದ |  
ಉಮಿಗೆ ಅಧಾರಂಗವನೇ ಕೊಟ್ಟು ಎಡಬಲದಿಂದ |  
ಸುಮನಸರ ಪಡೆದನು ಲೀಲೆಯಿಂದ  
ಅಮರೀಶ ವಿಷ್ಣು ರಮಿಧಾತ ಪೂಷ ತ್ವಷತ್ತಾ |  
ಯಮ ಭಗ ಮಿತ್ರ(ಗ) ಯಾದಸಾ ಪಜನ್ಯ |  
ಸಮ ವಿಷಮ ವುಂಟು ಸವಿತಾದೊಡನೆ ಮುಂದಣಾ |  
ಗಮ ಕೇಳಿ ದಶ ವಿಶ್ವರುದ್ರ ಹನೇಷ್ಯಂದು ಉ |  
ತ್ತಮರುಂಟು ಮರುತಗಳು ವೇಂದು ಕಡಿಮೆ ಸಂಖ್ಯ |  
ವಿಮಲರು ಭೂಗಂಧವ್ ಮಿಷಿಯಕ್ಕೆಸಿದ್ಧ |  
ತಮ ತಮಗೆ ಜನಿಸಿದರು ರಮಣೇಯ ಮನದಿ |  
ಸಮಸ್ತಜನ ಸರ್ವಸಾಧಾವರ ಜಂಗಮ ವೆಲ್ಲಾ |  
ತುಮದಿಂದ ಪುಟ್ಟಿಸಿದ ಕರಣಗಳಿಂದ |  
ಉಮೆಯ ಎಡಭಾಗದಿಂ ಸ್ತ್ರೀಯರನ ಪಡೆದು ಅನು |  
ಸಮಳೆಸಿ ಕೊಂಬಕ್ಕೆ ಲೋಕಾಂಬಿಕೆ |  
ಹಿಮಕರ ಭೂವಣನು ಹದಿನಾಲ್ಕು ವಕ್ಷರ ಮಾನ |

ಕರುವ ಭವನಿಗೆ ಸಲ್ಲುವದು ಗಣಿತ |  
 ಅಮಮ ಈತನ ಶಕ್ತಿ ಪ್ರೋಗಳಲೊಶವೆ ತರುಗಿ |  
 ಸಮನಾಗಿ ನಿಂತವು ರೂಪಶ್ರಯ |  
 ಉನ್ನೇಯರಸ ಬ್ರಹ್ಮದೇವರ ವೈಂದು ವಶ್ವರ |  
 ರನ್ನೇಯರಸ ನಂಷ್ಟಿಯನು ಪೈರಾಗ್ಯದಿ .  
 ಸಮಬುದ್ಧಿಯಲ್ಲಿ ಭಜಿಸಿ ವರನ ಪಡೆದೊಂದೊಂದು |  
 ಕ್ರಮದಿಂದ ತಾಳಿದ ಮೂರು ರೂಪ |  
 ಅನುತ ಪ್ರತಾಪ ಸಿರಿ ವಿಜಯ ವಿಶಲನಿಗೆ |  
 ಸಮರ್ಪಿಸಿ ಸರ್ವವನ್ನ ಮಾಡಿದನು ಮಹೇಶ

॥೮೦॥

### ಘ್ರುವ ತಾಳಿ

ನೈಕಾರಿಕ ಗುಣದಿಂದ ಮನಸ್ತುತ್ತೆ ದಿಗ್ಂಬರತೆ |  
 ಪಾಕ ಶಾಶವ ಪಾರ್ಷಿ ಮರುಣಾಶ್ವನೇಯ ವಸ್ತ್ಯಿ |  
 ಲೋಕ ಲೋಚನ ಯಜ್ಞ ಮಿತ್ರದಕ್ಷ ಪ್ರಜೀತ |  
 ವಾಕು ಏಕಾಂಶದದಕೆ ಅಭಿಮಾನಿಗಳಿವರು |  
 ನೀಕೇಳು ತೈಜಸ ಗುಣ ರುದ್ರಸಿಂದಲಿ |  
 ಏಕೇಕ ಯೆಂಟು ಯಿಂದಿಯಂಗಳುಧ್ವನಿ |  
 ಬೇಕಾದ ಮಾತು ತಾಮಸ ಗುಣ ರುದ್ರಸಿಂದ |  
 ಆಕಾಶ ಶಬ್ದ ಮಾತ್ರ ಭೂತಂಗಳು ಪಂಚ |  
 ಈ ಕ್ರಮಕಾಂಗುವ ದಿವಸದೊಳಗ ದಿ |  
 ಪಾಕರ ಖಿಗ ಶೇಷ ರುಂದ್ರೀಂದ್ರರು ತೈಕ್ತ ಪ್ರೇ |  
 ದೀಕ ಮಾರುತ ಭಾರತಿಯಲ್ಲಿ ಜನಿಸಿದರೇ |  
 ಪಾಕ ಶಾಶವ ಶೇಷ ಗರ್ಜಾಧ್ವರಿಗೆ ನೀಳ |  
 ನಾಕ ವಾಸಿಗಳು ಯಾಗಾಭಿಮಾನಿಗಳೆಲ್ಲ |  
 ತಾ ಕುಮಾರರಾಗಿ ಜನಿಸಿದರು ತಾನೆ |

ಸಾಕುವ ಜನರೊಡನೆ ಆನಂದದಿಂದಲಿ ।  
 ಲೋಕ್ಯೇಕನಾಧ ರುದ್ರನೋಂದು ವಶರವು ಅ ।  
 ಸೇಕ ಬಗೆಯಿಂದ ತನ ಮಾಡಿದಾರಭ್ಯಾ ।  
 ಈ ಕಥೆಗೆ ಕೇಳಿ ಆಜನಬ್ಲ್ಲ ನೋದಲಿಂದ ।  
 ಏಕ ವಾಕ್ಯ ಮಾಡಲು ಮೂಲತ್ತೀರು ಸಂದಿದವು ।  
 ಶ್ರೀಕಂಠ ಮಾಡಿದನು ಹದಿಸ್ಯೇದು ವರುಷ ಸೃಷ್ಟಿ ।  
 ಗೋಕುಲಧರ ಪಾವನ ವಿಜಯ ವಿಶಲರೇಯ ।  
 ಶ್ರೀ ಕಾಂತೀಯ ಕೂಡ ನೆಲಿ ನೆಲಿದಾಡುವ  
||೮೮||

### ತ್ರಿವಿಡಿ ತಾಳ

ಭೂಕನಾಧನು ಮೂರು ರೂಪವನ್ನೈ ಧರಿಸಿ ।  
 ಮಾತ್ರಮೋದಲಾದ ಜಡಜೀವಿಗಳ ।  
 ಪ್ರೀತಿಯಿಂದಲಿ ಪಡೆದು ಸುಮೃಂತಾದನು ಮುಂದೆ !  
 ಯಾತಕ್ಯೇ ಸೂಚಿಸದೆಸಿಂದ ನಾಗ ।  
 ಸ್ವತಂತ್ರವಿಲ್ಲದೆ ತತ್ವ ತತ್ವೀಕ್ಷರರು ।  
 ಭೀತಿಸ್ಥರಾಗಿ ಈ ಬೊಮಾಂಡವ !  
 ಸೀತಿಯಿಂದಲಿ ತತ್ವ ತತ್ವಕ್ಕೆ ಸಂಯೋಗ ।  
 ಚಾತುಯ್ಯರ ತೋರದೆ ಹರಿಯ ತುತಿಸೆ ।  
 ಧಾತು ಪ್ರತಿಕಾದಂತೆ ಯಿದ್ದಾ ಭಿಮಾನಿಗಳು ।  
 ಆತುಮ ದೊಳಗ ಪ್ರವಿಷ್ಟನಾಗಿ ।  
 ಗಾತುರ ನಿಲಿಸಿದ ತತ್ವದೊಳಗೆ ಹೊಗಿಸಿ ।  
 ತಾತ್ಮಿಕ ಜನರಿಂದ ಸಂಯೋಗದಿ ।  
 ಈ ತೆರದಲಿ ಸಮಸ್ತವರಣಾಂಬಾಜ ।  
 ಜಾತಾಂಡ ಮಾಡಿದ ಶಕ್ತಿ ಪ್ರದನು ।  
 ಓತಪ್ರೀತನಂತೆ ಸವಾರಧಾರನಾಗಿ ।  
 ಜೀತನರ ಪಾಲಿಸುವ ಅನುಕಂಪದಿ ।

ಶಾತ ಕುಂಜೋದರನ ಹತ್ತು ವಶ್ವರವಿಲ್ಲಿಗೆ |  
ಮಾತು ನಿಶ್ಚಯ ನಾಶ್ವೈತೈಪ್ರದು ವರುಷ |  
ದ್ವಿತೀಕ ಜನರ ಸೀರ್ಯ ವಿಜಯ ವಿಶೇಷಯ |  
ತಾತನಾಗಿ ಎಲ್ಲರನ ಸಾಕುತಲಿವ್ವ

॥೧೭॥

### ಧರ್ಮವತಾಳ

ಇತ್ತಲಿತ್ತಲು ಕೇಳಿ ಸಲಿಲಾವೃತ ಭೂಭಾಗದಲಿ |  
ಚಿತ್ತಜ ಜನಕ ಸಿಂ ವಾಸುದೇವ |  
ಮೂರ್ತಿ ಮಾಯಾದೇವಿಯರ ಸಮೀತವಾಗಿ ಸ |  
ಮಸ್ತ ಚೀತನರಾತಿ ಸವಾಂಶದಲ್ಲಿ ಕೂಡಿ |  
ಅತ್ಯಂತವಾಗಿ ಶ್ರೀದಿಸಿದ ಎರಡು ವರುಷ |  
ಸತ್ಯವಾಯಿತು ಯಿಲ್ಲಿಗಜನಬ್ಜ ನಾಲ್ಪ್ರತೀಳು |  
ಮತ್ತೆ ಮಹಲಕುಮಿ ದೇವನ ಪೂಂದು ವಶ್ವರ |  
ತುತ್ತಿಸಿ ಅರಾಧನೆ ಮಾಡಿದಳು |  
ಸತ್ಯಗುಣಕೆ ಶ್ರೀ ಭೂ ದುರ್ಗ ರಜೋ ತಮಕೆ |  
ಪ್ರತ್ಯೇಕ ರೂಪಂಗಳು ಧರಿಸಿದಳು |  
ಅತಿಶಯನೇನೇಂಬೆ ಶ್ರೀ ಭೂ ದುರ್ಗಾದೇವಿ |  
ಪೆತ್ತಳು ವಿಷ್ಣು ಬ್ರಹ್ಮರುದ್ರರೆಂದು |  
ಉತ್ತಮ ಶೈಲೀಕ ತಾನೆ ವಿಷ್ಣುವಾಗಿ ಜನಿಸಿದ |  
ಸತ್ಯ ಲೋಕೇಶ ಬ್ರಹ್ಮರುದ್ರರು ಭಿನ್ನಾಂಶರು |  
ಉತ್ಪತ್ತಿ ಮಾಣಸೋಬ್ಜ ಸ್ಥಿತಿಗೊಬ್ಜ ಸಂಹಾರ |  
ಕರ್ತನಾಗಿಪ್ನನೋಬ್ಜ ಮೂರು ಮೂರ್ತಿಗಳಿದಕೊ |  
ಅತ್ಯಾಂತರಾತ್ಮ ವಿಜಯ ವಿಶೇಷಯ |  
ನೇತ್ರದೊಳಗೆ ಯಿದ್ದು ಸರ್ವ ವಸ್ತು ಕಾಣಿಸುವ

॥೧೮॥

## ಅಟ್ಟಿತಾಳ

ಸತ್ಯಾಭಿವಾಸಿ ಶ್ರೀ ದೇವಿಯಲ್ಲಿ ಯಿ |  
 ಪ್ರತ್ಯೇ ನಾಲ್ಕು ತತ್ವಾಂಶ ಮಿಳಿತ ಮಾಡಿ |  
 ಉತ್ತಮ ಶೈಲ್ಕೀಕ ವಿಷ್ಣುನು ವೀರ್ಯವನಿಟ್ಟು |  
 ಎತ್ತ ಸೋಡಿದರತ್ತ ಸವತ್ತು ಕೊಟಿಯು |  
 ವಿಸ್ತಾರ ಖರ್ಚರ ಬ್ರಹ್ಮಾಂಡ ಸುವ |  
 ಜಾರ್ತ್ಯಕೆವಾದ ತೇಜೋ ರಾಶಿಯಿಂದ ಉ |  
 ಕೃತಿ ಮಾಡಿದನು ವಾರಿ ರಾಶಿಯ ನುಧ್ಯ |  
 ಮತ್ತೆ ಬ್ರಹ್ಮನಾಮಕ ಪರಮಾತ್ಮನೆ |  
 ಮನ್ತ್ರ ದೇವಾಂಶರ ಸುಂಗಿದನು ಮಹ |  
 ತತ್ವದೊಡೆಯನಲ್ಲಿ ಪ್ರವಿಷ್ಟನಾದನು |  
 ಪ್ರತ್ಯೇಕ ರುದ್ರನಾಮಕ ಭಗವಂತನು |  
 ತತ್ತು ಲಿಸುವ ಅಹಂಕಾರಾಭಿವಾಸಿಯ |  
 ಗಾತ್ರದೊಳಗೆ ಹೊಕ್ಕುಸೇರುದ್ರನು ಸ |  
 ಪ್ರೇತನು ನಾರಾಯಣನ ಆಜ್ಞೆಯಿಂದ |  
 ಅಧಿಯಿಂದಲಿ ಬೊಮ್ಮಾರಾಯಸೋಳಗೆ ಹೊಕ್ಕು |  
 ಚಿತ್ರಾಭಿವಾಸಿಯಾಗಿದ್ದ ಬ್ರಹ್ಮಸರ್ವ |  
 ಆತ್ಮಗಣಂಗಳ ಸಹಿತನಾಗಿ ಪುರು |  
 ಹೊತ್ತನು ವಿಷ್ಣುನಾಮಕನಲ್ಲಿ ಹೊಕ್ಕುನು |  
 ಪ್ರಕ್ರಿಯೆಯಿದು ಸಿದ್ಧ ಪ್ರಕೃತಿನಾಮಕ ಶ್ರೀ |  
 ಹೊತ್ತು ಇ ತನ್ನ ಪ್ರದರ್ಶನಲ್ಲಿ ಹರಿಯಿಂದ |  
 ಹತ್ತಿ ಸಹಿತವಾಗಿ ವಾಪ್ತ ವಿಷ್ಣು ಲೀಲಾ |  
 ಮಾತ್ರದಿ ಬ್ರಹ್ಮಾಂಡವ ಪ್ರವೇಶಿಸಿದನು |  
 ನಿತ್ಯವಾದ ಹೇಳುಂಳದಲ್ಲಿ ವಿ |  
 ಚಿತ್ರ ಸೇವೆಯಗೊಂಬ ಸ್ವಮಾತಿಂಗಳ ಸೋಡಿ |

గొడనే తానే అల్లి వాసవాగి |  
 యువను మాడిదను బ్రహ్మాండదో |  
 చిద జలప్రాణవాదదరల్లి |  
 , ముసుకిద ఆండబుఫర బుడ |  
 రీణిసలాగి మేలు భాగకే తిలి |  
 కు కోటిగావుద ప్రదేశది |  
 ముగ పరియంత దేవ నె |  
 మలగిద గభోఫదకేదోళు |  
 త్సుల నమ్మ విజయ వితలరేయ |  
 పురుషయింతు సగ్రమాడిదను

॥८॥

### ఆదితాళ

శాలనే విడిదు యేరడు వష పరియంత |  
 వాసుదేవన సగ్ర పురుష జనన |  
 లరదల్లి సంకరుషణ స్ఫుష్టి |  
 ద త్రైయ వత్సర ముఖ్య ప్రాణన జనన |  
 కరువాయ ప్రద్యుమ్మ దేవనె |  
 మొత్స్యస్ఫుష్టి ఎరడు వరుష వాణి భారతి |  
 న శాలవేస్తు ఆమేలే పురుష నామక |  
 ః ప్రాణసింద సగ్రవేందు వత్సర |  
 నిగే తిలి బోమ్మవాయుజీవ నా |  
 క్ర శేషాదిగళ సగ్రవేరడు వరుష |  
 శ్రోయితు ప్రద్యుమ్మ ఆధనారి నే |  
 స్ఫుష్టమాడిద బోమ్మన హత్తు వరుష |  
 స్తు సంవత్సర రుద్రను ఆధనారి రూ |  
 మాడిద స్ఫుష్టి సమాధి వ్యోందు వరుష |

ಇದನೆ ಗುಣಿಸುವದು ಆವರ್ಣ ಹತ್ತು ಕಲ್ಪಿ |  
ಉದಕಾವೃತ್ತದ ಕ್ರೀಡೆ ದ್ವಯ ವಶ್ವರ |  
ವದುಮೆ ಸೋತ್ರ ಚೇಂದು ವರುಷ ಯಿಲ್ಲಿಗೆ ಸಂ |  
ದಿದವು ನಾಲ್ಕುತ್ತೀಂಟು ಹಯನೆ ವುಳಿದ ಲೆಕ್ಕೆ |  
ವದುಮು ಜಾಂಡ ಉತ್ತರ್ತಿ ಬ್ರಹ್ಮೀಶ ರೂಪಗಳು |  
ವಿಧಿಭವರೊಳಗೆ ಪ್ರವೇಶವಾದ ಮರ್ಯಾದಿ |  
ಇದು ಮೊದಲಾಗಿ ಮಿಕ್ಕಾದ ಕಫೀಗಳೆಲ್ಲ |  
ತುದಿಯಿಂದ ಯೆಣಿಸಲು ಯಿಲ್ಲಿ ಗೃಹತ್ತು ವರುಷ |  
ವದುಮು ಗಭ್ರಗೆ ಸಂದಿದವು ಈ ತರುವಾಯಾ |  
ದದು ತಿಳಿಯಬೇಕು ಸೋತ್ರನುರಿಂದ ಕೇಳಿ |  
ವದುಮು ವಿರಾಟ ವರಹಕಲ್ಪ ವೆನಿಸಿ ಅಂ |  
ದದಲಿ ಶೋಭಿಷುತ್ತಿನೆ ವಿಷಗ್ರಂಥಾಮದಿಂದ |  
ಮಧುಹಾ ವಿಜಯ ವಿಶಲ ಸ್ವತಂತ್ರತಾನಾಗಿ |  
ವದುಮೆ ಕೂಡ ರಮಿಸಿ ಶ್ರಭುವನ ಪುಟ್ಟಿಸುವ

||೧೫||

### ಜತಿ

ಇಲ್ಲಿಗೆ ಬಾಹ್ಯಾಂಡಾ ಸಿದ್ಧವಾಯಿತು ಸಿರಿ |  
ವಲ್ಲಭ ವಿಜಯ ವಿಶಲ ನಿಂದ ಕ್ರಮದಿಂದ

||೧೬||



ಚಿಪ್ಪಗಿರಿ ಪುಸ್ತಕದಲ್ಲಿ ಬರಿದುದು ಸೃಷ್ಟಿಕ್ರನು

ಈ ಪಾಠಕೃತಸೃಷ್ಟಿ

ಇ ಪೆಕ್ಕತಸೃಷ್ಟಿ  
ಂ ದೇವತೆಗಳ ಸರ್ಗ

ಂ ವಿಧವು

ಪಾಠಕೃತಸೃಷ್ಟಿ  
(ಇ) ವಿಧ ನಿವರ  
ಂ ಗುಣವೈಷಮ್ಯ  
ಂ ಮಹಡತ್ವ  
ಂ ಅಹಂಕಾರಿಕ  
ಂ ವೈಕಾರಿಕ ಮನಸ್ಸು  
ಂ ಶೈಜನ  
ಜ್ಞಾನಕರ್ಮೋಂದಿಯಗಳು  
ಂ ತಾಮಸ  
ಹಂಚತನಾತ್ಮಾ  
ಹಂಚಭೂತಗಳು

ಈ ವಿಧ ಪಾಠಕೃತ

ಉ ವಿಧ ದೇವತೆಗಳ ಸೃಷ್ಟಿ

ಂ ದೇವತೆಗಳು  
ಂ ಪಿತೃಗಳು  
ಂ ಯಾಸಿಗಳು  
ಂ ಗಂಥವರು  
ಂ ಅಪ್ಸರರು  
ಂ ಯಾಕ್ಷರು  
ಂ ಸಿದ್ಧರು  
ಂ ಚಾರಣರು

ಉವಿಧವು

ಪೆಕ್ಕತಸೃಷ್ಟಿ ಬ್ರಹ್ಮಾಂಡ  
ದೊಳಗೆ  
ಂ ಸಾಧಾ ವರಗಳು  
ಂ ಪಶುಗಳು  
ಂ ನಿತ್ಯಸಂಸಾರಿಗಳು  
ಂ ತಮೋಯೋಗ್ಯ  
ಮಿಕಾಂದವರು

ಉ ವಿಧವಾಗಿರುವವು

## ಇಂ) ಸುಳಾದಿ

ರಾಗ: ಭೈರವಿ

ಧ್ಯಾನ ತಾಳಿ

ಬಹಿಂ ಬ್ರಹ್ಮಾಂಡ, ಬ್ರಹ್ಮಾಂಡ ಸೃಷ್ಟಿ ಸಂಕ್ಷೇಪದಿಂದ, ವರ್ಣಸುತ್ತಾ  
ವಿರಾಟಿಕಲ್ಪ, ಪದ್ಮಿಕಲ್ಪ, ಆದಿವರಾಹಿಕಲ್ಪ, ವಿಘುನಸೃಷ್ಟಿ,  
ವಿಸ್ತಾರ ವಿಚಾರೆ

ಗುಣ ಕಾಲ ದೀಕ್ತ ವೇದ ಜೀವ ಉಕುವಿ ನಾರಾ |

ಯಾಣ ನಿತ್ಯ ವಸ್ತುವೆನ್ನಿ ಮಹ ಪ್ರಾಳಯದಲ್ಲಿ |

ಯಿನಿತರೊಳು ಚಿತ್ರಪುಂಟು ಪ್ರಮೇಯಗಳೊಂದೊಂದು |

ತಿಳಿಕೊಂಬ ವಿಷಯಾದಲ್ಲಿ ಪರಿಪರಿಯಿಂದ |

ಗಣನೆ ಮಾಡುವದು ಶ್ರೀ ಶೂನ್ಯನಾಮಕ ಬ್ರಹ್ಮ |

ಗುಣ ಪರಿಪೂರ್ಣ ನಿತ್ಯ ಸ್ವತಂತ್ರ ಪುರುಷ |

ಗಣನೆ ಅಸಂಖ್ಯ ಜೀವರಿಗೆ ಪ್ರೇರಕ ಮಹ ಪರಮ |

ಮಾತ್ರ ಸಾಧಾನಿಯಾಗಿಪ್ಪ ಪರಬೋಮ್ಮನೊ |

ಅಣೊರಣಿ ಅಪರಿಷ್ಠಿನ್ನು ಜಡಜೀವ ಭಿನ್ನಬೋಮ್ಮೈ |

ತ್ಯಂ ಜೀವಾದಿಸ್ಥಿ ತತ್ತ್ವದೂಪ |

ಪ್ರಣವ ಪ್ರತಿನಾದ್ಯ ಮುಕ್ತಾಮುಕ್ತ ವಿವಿಧ |

ಗಣರಾತ್ರಿಗಳ ತನ್ನ ಗಭ್ರದಲ್ಲಿ |

ವ್ಯಾಳಕಾಲವಾದರು ಆಯಾಸ ವಿಲ್ಲದಲೆ |

ಎಣೆಗಾಣೆ ಧರಿಸಿಹ ಲೀಲಾವಾತ್ರ |

ಭಣಗು ದೈವಂಗಳಿಗೆ ಯಿನಿತು ಪ್ರತಾಪವುಂಟಿ |

ಗುಣಪೂರ್ಣ ಯೇಕೊಮೇನ ನಾರಾಯಣ |

ಎಣೆಸಿ ವೇಳುವದೆನು ಅನಾದಿಸಿದ್ಧ ಯಿಂ |

ಕ್ಷೇಣದಿಂದ ಶ್ರೀಲೋಕವ ಸುತ್ತಿಸುವ |  
 ಅಣಾದ್ವಯಿಣಿಕ ತೈಳಕ ಕಾಲಾ ಮಿಗಿಲಾದ ಜೀವರಿಗೆ |  
 ಹೊಣೆಯಾಗಿ ಜನ್ಮಂಗಳು ಮಾಳ್ವದು ಕಾಣಿ |  
 ಪ್ರಣಿತಾತ್ಮಿಕ್ಯಾರ ಹರಿ ಪ್ರಳಯಾಬ್ದಿಯಲ್ಲಿ ಸ್ವ |  
 ಗಣಮೂರ್ತಿ ಯೇಕನಾಗಿ ಜೀವರ ಸಹಿತ |  
 ಎಣಿಕೆ ಬಾಲಕನಾಗಿ ವಟಿದಲ್ಲಿ ಮಲಗಿ ದು |  
 ಹಿಣ ದ್ವಾದಶಾಧ್ರ್ಯ ಪ್ರಳದಿರಲಾಗ |  
 ಗುಣಕಾಲ ದೇಶ ನೇದ ಸರ್ವಾಭಿಮಾನಿ ಅಂ |  
 ಭ್ರಂತಿ ಸ್ತುತಿಯನ್ನೇ ಮಾಡಿ ಉತ್ಸಾಹದಲ್ಲಿ |  
 ಮಣಿ ಭೂಷಣಾಂಗ ಸೃಷ್ಟಿನೆನದ ಆಕಾಲದಲ್ಲಿ |  
 ಮಣಿದು ನಮೋ ಯೆನ್ನೇ ತಾತ್ಪರ್ಯಕರಾಗಿ |  
 ಘಣೆಶಯನ ಆದಿಮೂರ್ತಿ ವಿಜಯ ವಿಶಲ ಲ |  
 ಕ್ಷಣ ಪುರುಷ ನಾನಾರೂಪ ದ್ವಿವಿಧ ಏಕಮೇವನೋ

॥೭॥

### ಮಂಟ್ಪತಾಳ

ಇರಳು ಯಂಟಿನೆಭಾಗ ಸೃಷ್ಟಿ ಕಾಲವೆಂದು |  
 ಪರಮ ಜ್ಞಾನಿಗಳಿಂದ ಹೇಳುವದೆ ಸಿದ್ಧ |  
 ಹರಿ ತನ್ನರೂಪಗಳು ಮತ್ತೆ ಲಕುಮಿ ರೂಪ |  
 ತರುವಾಯ ಸಕಲ ಮುಕ್ತರ ರೂಪಗಳು |  
 ಹೊರಗೆ ತೆಗೆದು ಸರ್ವ ಒಗೆಯಿಂದ ಕ್ರಿಡೆ |  
 ಹರಿಷದಿಂದಲಿ ಆಡೆಯಿದಕೆ ಸಾಧನ ನಿಜ |  
 ಪರಿಶುದ್ಧವಾದ ಸತ್ಯಗುಣದಿಂದ |  
 ಶರಧಿ ಪರ್ವತ ನದಿ ಸರೀರವರ ಗಜ ಅಂದಣ |  
 ತುರಗ ಪದಾತಿ ನಾನಾ ಭೋಗದ್ರವ್ಯ |  
 ಪುರ ಪಟ್ಟಣದಲ್ಲಿ ಸತ್ಯ ನಿವಾರಣದಲ್ಲಿ |

ಜರಿತೆಯಾಡಿದನಯಾಗ್ಯ ಸಿರಿ ಮುಕ್ತರ ಕೂಡ |  
 ಪರಿಪರಿ ರೂಪಗಳ ಧರಿಸಿ ದಾನವಾರಿ |  
 ಯಿರುತಿಪ್ಪದು ಯಿಲ್ಲಿಗೆ ರಾತ್ರಿ ಯಷ್ಟಮು ಭಾಗ |  
 ಸರಿಯಾಯಿತು ಮುಂದೆ ಹರಿ ತನ್ನವಲಾರ ಯೇಕೆಬೂತವಾಗಿ |  
 ಸಿರಿ ಮುಕ್ತರ ಅಂಶ ವೇಂದೆ ಮಾಡ ವೇಳಿ |  
 ಬರಲು ಉದಯಕಾಲ ಆತ್ಮಸೃಷ್ಟಿಯ ನೆನದ |  
 ವರ ಮೂರ್ತಿ ವಾಸುದೇವಾದಿ ಜತುರಯ್ಯಾಹ |  
 ಸಿರಿ ಧರಿಸಿದಳು ವಾಯಾ ಜಯಾ ಕೃತಿ ಶಾಂತಿಯೆಂದು |  
 ಕರೆಸಿ ಕೊಂಡಳಿಂದು ಕಮಲೆ ಕೊಮೆಲಗಾತ್ರಿ |  
 ಪುರುಷ ನಾಮಕ ಅಜನ ವಾಸುದೇವ ವೆತ್ತ |  
 ಮರುತ ಸೂತ್ರನ ಸಂಕರುಷಣ ಸೃಜಿಸಿದನು |  
 ಸರಸ್ವತಿ ಭಾರತಿಯ ಪ್ರಮ್ಯಮ್ಯದೇವನು ವೆತ್ತ |  
 ಪುರುಷ ನಾಯಕ ಬ್ರಹ್ಮಸೂತ್ರನಾಮಕ ವಾಯು |  
 ಭರದಿಂದಲಿ ಜೀವಾಭಿದಾನ ಶೇಷ ಕಾಲಾಖ್ಯ |  
 ಗರುಡರ ವೆತ್ತರಯಾಗ್ಯ ತಮ್ಮ ಸತಿಯರಲ್ಲಿ |  
 ಮರಕೆ ವಿರಂಚಿಯಿಂದ ಪ್ರಕೃತಿಯ ಗಭ್ರದಲಿ |  
 ಮರುತ ಜನಿಸಿದ ತತ್ತ್ವತ್ವಿಯ ಸಂಗಡದಲಿ |  
 ಮರತ ಸೂತ್ರನಿಗೆ ಶದಾಧಿದೇವಿಯಿಂದ |  
 ಗರುಡ ಶೇಷರೀವ ಜನರು ಪುಟ್ಟಿದರಂದು |  
 ಪರಮ ರಹಸ್ಯವಿದು ಅಜನು ತನ್ನ ಪತ್ತಿ |  
 ಸರಸ್ವತಿಯಿಂದ ಪುಟ್ಟಿದ ಪವನ ಸಹ |  
 ಹರಿಯಿಷ್ಟೆಯಿಂಥಾದೆ ಪುನಹ ಪುರುಷ ಬ್ರಹ್ಮ |  
 ಸರಸ್ವತಿಯಭಿಮುಖದಿ ವೈಕಾರಿಕ ಗುಣದಿ |  
 ಉರಗ ರುದ್ರೀಂದ್ರರೇಂಬ ಕುವರರ ವೆತ್ತನಯ್ಯ |  
 ಪರಣ ಭಾರತಿಯಲ್ಲಿ ತೈಜಸಗುಣದಿಂದ |

ಗರುಡ ರುದ್ರರೆಂಬ ನುಕ್ಕಳ ಹೆರಡನಯ್ಯ |  
ಉರಗ ನಾಮಕ ಜೀವ ತಾಮಸ ಗುಣದಿಂದ |  
ಹರನ ಪುಟ್ಟಿಸಿದನು ವಾರುಣಿ ಪತಿ ಕರಿಸಿ |  
ತರುವಾಯ ಯಿವರಿವರ ಸತಿಯರು ಜನನ ವಾ |  
ದರು ತಮ್ಮ ಗತಿಗಳು ಪುಟ್ಟಿದಲ್ಲಿ |  
ಎರಡೊಂದಾಹಂಕಾರ ಪ್ರಭೇದ ಉತ್ಪತ್ತಿ |  
ಪುರುಷನಾಮಕ ಸೂತ್ರ ಜೀವ ನಾಮಕ ಘಣೆಯಿಂದ |  
ಮಿರುಗುತ್ತಿಪ್ಪದು ನೋಡಿ ಸೂಕ್ತ ಸ್ವಷ್ಟಿಸರ್ಗ |  
ಸರುವ ನಾಮಕ ನಮ್ಮ ವಿಜಯ ವಿಶಲರೇಯ |  
ಮೇರೆವ ಪುತ್ರ ಪೌತ್ರರಿಂದ ಸಿಜ್ಞಿತ್ಯಯ್ |

॥೨॥

### ರೂಪಕತಾಳ

ಸಾವಿತ್ರಿಯಾದ ಪುರುಷನಿಂದಲಿ ಅಂದು |  
ಇ ವ್ಯಕ್ತಾರಿಕ ರುದ್ರ ಸತ್ಯಗುಣ ಪ್ರಾಚುಯರ್ಗ |  
ಭಾವದಿಂದಲಿ ತನ್ನ ನಾರಿಯ ವೇದಗೂಡಿ |  
ದೇವೇಂದ್ರ ಕಾವಾಹಂಕಾರ ಪಾರಾಣಾನಿರುದ್ಧ |  
ದೇವಾಚಾರ್ಯರ ಶುಕ್ರಶಶಿ ಭಾನು ಮೊದಲಾದ |  
ದೇವಾಂಶರ ಪೆತ್ತ ತೈಜಸ ತಾಮಸ ರುದ್ರ |  
ದೇವನು ಪ್ರಜ ಸರ್ಗ ನೆಸಗಲಿಲ್ಲವು ಕಾಣೋ |  
ಈ ವಿಚಾರದೊಳು ಗರುಡೇಂದ್ರಾಹಿ ರುದ್ರಯಜ್ಞ |  
ದೇವಾಭಿನಾನಿಗಳಂ ಪಾರಾಣನಿಂದುದ್ಭುವ |  
ಶ್ರೀ ವಿಷ್ಣು ರಥನಿಂದ ಜಯಾ ವಿಜಯಾದ್ಯರ ಜನನ |  
ಕೋವಿದ ಪಾರಾಣನಿಂದ ವಿಷ್ಣುಕ್ಸೇನೋಧ್ವನ |  
ದೇವಾನಿರುದ್ಧನು ತನ್ನಾಮಕ ದೇಹ |  
ಯಾವತ್ತು ಸಾಂಶ ಜೀವರಿಗೆ ಮಿಗಿಲಾದ ಜೀವರಿಗೆ ಕರುಣೆಸಿದ |

ಆವಾವ ಬಗೆಯಿಂದ ಯೋಜನೆತುವಿರುತ್ತಿ |  
 ಈ ವಿಧ ತಿಳಿವುದು ಪ್ರದ್ಯಮ್ಮ ದೇವನು |  
 ಸಾವಿರ ವರುಷ ತನ್ನದರದಲ್ಲಿ ತಾಳಿ |  
 ಜೀವ ಸಮುದಾಯಕ್ಕೆ ಈವರಿ ಮಾಡಿಸಿದ !  
 ಕಾಮ ಸೋದರನ ವಶ್ವರ ಹತ್ತು ಗಾರಣ್ಯವೇ |  
 ದೇವಿರೆನಂದನ ವಿಜಯ ವಿಶಲರೇಯ |  
 ಪಾವನ ಮೂರ್ತಿಯ ವೈಭವ ನೋಡಿರೋ |

12||

### ರ್ಯಂಪಿತಾಳಿ

ಅನಿರುದ್ಧನಿಂದ ತೆಗೆದುಕೊಂಡ ಪ್ರ |  
 ದ್ಯುಮ್ಮ ನೀನದು ಅಧಾರನಾರಿ ವೇಷವನ್ನು |  
 ಘನವಾಗಿ ವಾಮ ಭಾಗದಿಂದಲಿ ಸರ್ವ |  
 ಜನರ ಪುಟ್ಟಿಸಿದನು ವರ್ಣಭೇದ |  
 ವಸಿತೆ ಪುರಷರನ್ನ ವೇಣುಂಡೊಂದು ವೇಶರಿನಲಿ |  
 ವನಜ ಭವಾದಿ ಮುಕ್ತಿಯೋಗ್ಯರ |  
 ಅನಿತರೋಳು ಅಜನಬ್ದಿ ಹತ್ತು ಸವೆದವು ನೋಡ |  
 ಗುಣಿಸು ವಿಂಶತಿ ವರ್ಣ ಪೂರ್ಣವಾಗಿ |  
 ಅನಿರುದ್ಧ ಶಾಂತಿ ಪತಿ ಈ ಮೇಲೆ ಪ್ರಕೃತಿಯಾ |  
 ಗುಣಸಾವತ್ತಿ ವೈಷಣವ್ಯ ಮಾಡಿ ಮುಂದೆ |  
 ಗುಣ ತ್ರಯಾಂತರದಿಂದ ಸತ್ಯರಜ ತಮ ಅಂಶ |  
 ವನೆ ರಚಿನೆ ಮಹದಾದಿತತ್ವ ವೇನ್ನು |  
 ಅನುಕ್ರಮ ಗಣನೆವುಂಟು ನೂರುಭಾಗದಿಂದ |  
 ವನಜ ಸಂಭವ ವಾಯು ವಾಣಿಶ್ರದ್ಧ |  
 ತನುವು ನಿಮಾಣವೇ ಈ ಪರಿಯ ಲಾಲಿಪುದು |  
 ಜನನವಾಯಿತು ಜಗಕೆ ಕಾರಣವಾದ |  
 ಗುಣತಯೋನೇವಾದಾನದಿಂದಲಿ ಸಕಲರಿಗೆ |

ಕವು ಪ್ರಾರ್ಬಣ ವಾಯಿತು ಕಮುಕ್ಕೆ |  
 ತಜ ಸಂಭವ ತಾನೆ ಮುಸ್ಸಿನಂತೆತನ್ನು |  
 ನತೆಯಲಿ ಪ್ರತ್ಯೇದನು ಪವನ ಸಹಿತ |  
 ನತರೊಳು ಪೂರ್ವ ಮಾರುತ ಮರುತ ಜಿವಾಖ್ಯಾ |  
 ಶ್ರೀಪನಿಂದಲಿ ರುದ್ರ ತಾಕ್ಷ್ಯ ಉರಗ |  
 ಶ್ರಿಸಿದರು ವೈಕಾರಿಕ ತ್ಯಜಸ ತಮೋ |  
 ಇಂದಹಂಕಾರದಲಿ ಪ್ರತ್ಯೇಕ ಪ್ರತ್ಯೇಕ |  
 ನಿತೆಯರ ಸಮಿತ ಯಿದರಲ್ಲಿ ರುದ್ರಗೆ |  
 ಇಂದ್ರ ತಿಳಿಪುದು ನಾಮ ಭೇದ |  
 ನಿಮಿಷೇಶ್ವರಕಾಮ ಯಿವರ ಭಾಯರ ಜನನ |  
 ನಂಭೇದದೊಳಗೆ ಎಣಿಕೆಯ ಮಾಷ್ಟದೊ |  
 ಇಗಾಣ ಗುಣಭೇದ ರುದ್ರನ್ನ ಸೃಷ್ಟಿಯು |  
 ನುವಾಗಿ ಸೋಡಿರೊ ಪ್ರಥಕು ಪ್ರಥಕು |  
 ನೆಯದಲ್ಲಿ ತಿರುಪ ವೇಂದು ಮಾಡಿದನು ಮಾ |  
 ನಿ ಸಹಿತ ಅರ್ಥನಾರಿಯ ರೂಪದಿ |  
 ನಲಾಕ್ಷ ಬಿಲವಂತ ಸವ್ಯಬಿಲಭಾಗದಿ |  
 ನ ದ್ವಾದಶರು ಮರುದ್ಗಳ ಹತ್ತು ರುದ್ರ |  
 ನ ವಿಶ್ವದೇವತೆ ಅಶ್ವಿನಿಯರು ಮುಖು |  
 ನಂಣವೆಂಟು ವಸುಗಳು ಗಂಥರ ಉರಗ |  
 ನಿ ಮೊದಲಾದ ಸಮಕ್ಕಜನ ಗಜ ತುರಗ |  
 ನಂರುಹ ನಾನಾ ವಿಚಿತ್ರ ಜೀವ |  
 ಇಂದವರ ಪಡೆದನು ಹರಿಕೃಷ್ಣೇಯಿಂದ |  
 ನಂಜ ಲೋಚನ ನಮ್ಮ ವಿಜಯ ವಿಶೇಷೇಯ |  
 ಘನ ಕುಟುಂಬಕ್ಕನೊ ಕಲ್ಪಕಲ್ಪದಲಿ

### ಶ್ರೀನಿಡಿ ತಾಳ

ಮಾರು ರೂಪಗಳೊಂದೆ ಮಾಡಿ ಮಹರುದ್ರ |  
 ಬೇರೆ ಬೇರೆ ಸೃಷ್ಟಿನೇಂದ್ರಿಯನು ವೈ  
 ಕಾರಿಕದಿಂದಲಿ ಮನಸು ದೇವತ ದೇಹ |  
 ಶಾರು ಶೈಜಸದಿಂದ ಜ್ಞಾನೇಂದ್ರಿಯು |  
 ಮಾರೆರಡು ಕಮೆಂದ್ರಿಯು ಯಿಷ್ಟೆ ರಚಿಸಿ ವಿ |  
 ಹಾರ ಮತ್ತೆ ಮತ್ತೆ ತಾಮಷದಿಂದಲಿ |  
 ಮಾರೆಹಾಂದೊಂದು ಭೂತ ಪಂಚತನಾತ್ಮಗಳು |  
 ವೈರಾಗ್ಯ ನಿಧಿ ತಾನೆ ಸೃಜಿಸಿದನು |  
 ಈ ರೀತಿಯನು ತಿಳಿದು ಮುಂದೆ ಪ್ರಥಮಾಂಗ |  
 ಮಾರುತನ್ನಿಂದಲಿ ಗರುಡಶೇಷ |  
  
 ಶಾರ ಪಾದೋದಕಧರ ಯಿಂದ್ರದು ಕು |  
 ಮಾರ ರಾದರು ಕಾಣೊ ಈ ತರುವಾಯ |  
 ವಾರುಣಿ ಪತಿ ಶೇಷ ಗರಾಢಾಕ್ಷ ಸತಿ ಅಹಂ |  
 ಕಾರ ಪ್ರಾಣ ವಿಗಿಲಾದುತ್ತಮು |  
 ಧೀರರಿಂದಲಿ ಸರ್ವ ನೀಜ ದೇವತೆಗಳು |  
 ದಾರ ಸೃಷ್ಟಿಯ ಪೇಳಿ ಈ ಮಧ್ಯದಿ |  
 ವಾರುಣಿ ನಾಥನ್ನೆ ಪ್ರಜಾ ಸರ್ಗ ಮಾಡಿದ |  
 ಕಾರಣವನೆ ಸೋಡು ನೀಜ ಸುರರು |  
 ಭಾರತೀಯಾಗಿದ್ದ ಯಜ್ಞಾಭಿಮಾನಿಗಳು |  
 ಸಾರಿರ್ಪಿ ಈ ಪರಿ ಉದ್ಘಾವವೇ |  
 ಮೀರ ಬಹುದೆ ದೇವತೆಗಳ ಸೃಷ್ಟಿ ವಿ |  
 ಶಾರ ಮಾಡಿದರಾಗೆ ಬಲುಯಿವ್ವದು |  
 ಸಾರಿ ಪೇಳುವನಾರು ಯಿವರಿವರ ವೃತ್ತತ್ವಿ |

ನಾರಾಯಣನು ಬಲ್ಲ ನನೋ ನನೋ |  
 ಸೀರೆರುಹ ನಯನ ವಿಜಯ ವಿಶಲರೇಯ |  
 ತಾರತಮ್ಯದಿಂದ ತಾನೆ ಸೃಷ್ಟಿ ಮಾಡಿದ  
ಧುವತಾಳ

ಇಲ್ಲಿಗೆ ಮಾವತ್ತೈದು ವಣಾದವು ವಾಣಿ !  
 ವಲ್ಲಭ ಬ್ರಹ್ಮಮಾನದಿಂದ ಎಣಿಸಿಳಾಗಿ |  
 ಅಲ್ಲಿಂದಿತ್ತಲು ಕೇಳಿಕ್ರಮದಿಂದ ಸೃಷ್ಟಿಶಾಂತಿ |  
 ನಲ್ಲ ಮಾಡಿದ ಸೈಯ್ಯ ಆವರಣ ಚೆಳಿಸಿಯಿದ್ದು |  
 ಮೇಲ್ಲ ಮೇಲ್ಲನೆ ಪ್ರಾಂದರೊಳಗೆ ಪ್ರಾಂದು ಪ್ರೋಗಿಸಿ |  
 ರಿಲ್ಲದೆ ಸಂಯೋಗ ಮಾಡಿದನು ದೇವ |  
 ಅಲ್ಲಿ ಗಲ್ಲಿಗೆ ತತ್ವನಿಯಾಮಕರ ನಿಟ್ಟು |  
 ಬಲ್ಲಿದ ತಾನೆ ಪ್ರೋಳಗೆ ವ್ಯಾಪಿಸಿದ |  
 ಇಲ್ಲವೆಂದೆನಿರು ಈತನ ತೊರದು ತೈಣ  
 ಅಲ್ಲಾಡಿಸುವ ಶಕ್ತಿಯೊಬ್ಬಗಿಲ್ಲ !  
 ಸಲ್ಲಿತ ವ್ಯಕ್ತ ಮಹ ಆಹಂ ಗಗನ |  
 ಜೆಲ್ಲಿಸುವ (ಜೆಲಿಸುವ) ವಾತಾಗ್ನಿ ಉದಕ ಧರಣಿ |  
 ಎಲ್ಲ ತತ್ವಾವರಣ ಎಣಿಕೆ ಮಾಡಲು ಯಿದಕೆ |  
 ಸಲ್ಲಿವರು ಚತುರ ವಿಂಶತಿ ಜನರ |  
 ಆಲ್ಲಿಂದ ಲೆಖ್ಮಮಾಡಿ ದಕ ಸಂವತ್ಸರವೇನ್ನು |  
 ಎಲ್ಲ ನಾಲ್ಕುತ್ತೈದು ವರ್ಣ ವೇನ್ನು |  
 ಮಲ್ಲ ಮರ್ಡನ ನಮ್ಮ ವಿಜಯ ವಿಶಲರೇಯ |  
 ಇಲ್ಲಿಗೆ ಬಾಹ್ಯಾಂಡ ಮುಗಿಸಿ ಸ್ವೇಚ್ಛಯಿಂದ  
ರುಂಪಿತಾಳ

ಉದಕ ಭೂಭಾಗದಲಿ ಮಲಗಿ ತುತಿಸಿಕೊಂಡು |  
 ಸುದತಿ ಶ್ರೀಭೂದುಗಾರ ದೇವಿಯಿಂದ |  
 ಉದುಭವನಾದನು ಬ್ರಹ್ಮ ವಿನ್ಜ ಮಹೇಶ |

ಹದುಮನಾಭನೇ ತನ್ನ ಆಂಡಿಂದ |  
 ಹದು ಜಾಂಡದ ಖರ್ಚರ ನಿಮಾಳ ವಾಹದಕೆ |  
 ಮುದದಿಂದ ತತ್ತ್ವಗಳ ಮಿಶ್ರ ಭಾವಗಳಿತ |  
 ತದನಂತರದಲ್ಲಿ ಸಂಕಲಿತ ಭೂತ |  
 ಇದೆ ಮನುಜ ಜಲಚರ ಹಕ್ಕಿ ಪತಂಗ ಕ್ರಿ |  
 ಮಿ ದೇಹಕಾರಣ ಪಿಶಾಚಾದ್ಯಕ್ಕೆ |  
 ವಿದಿತವಾಯಿತು ನಾಲ್ಕುತ್ತ ನವವರ್ಚಕ್ಕೆ |  
 ಪ್ರದಿಗಿತು ಸ್ವಲ್ಪ ದಿವಸಗಳು ಕಡಿಮೆ |  
 ಹದುಮ ಜಾಂಡೋಧ್ವನ ಹರಿ ಸಿರಿ ದೇವಿಯಿಂದ |  
 ಉದಕದೊಳಗೆ ಕೊಟಿ ದಶಪಂಚಕ |  
 ತದುವರಿ ಬ್ರಹ್ಮಾಂಡ ಪರಿಮಿತ ವಿರಾಜ ರೂ |  
 ಹದ ರೂಪ ಪ್ರವೇಶ ಅಭಿವೃದ್ಧಿಯು |  
 ಮೊದಲು ವಿರಾಂತ್ರೂಪ ಮಹತತ್ತ್ವ ತನಕದಲಿ |  
 ಅದರಂತೆ ಎರಡನೆಯದು ಆಂಡಸಂಸ್ಥಾ |  
 ಇದೆ ಸಿದ್ಧವಿರಾಟ ಮುಖಿದಿಂದ ವಾಯು ಮ |  
 ಶ್ರೀದಕ್ಷೇತ್ರ ಪ್ರಕೃತಿ ಸರ್ವ ತತ್ತ್ವ ಜನನ |  
 ಜದುರೂ ನೋಡುಹದು ಲಿಂಗ ಗುಣ ವೈಷಮ್ಯ |  
 ಹದೋ ಪದಿಗೆ ಪ್ರಜಸರ್ವ ಆಂಶರಾದಿ ರಚನೆ |  
 ಮೃದ ಮಾರ್ಗ ಪ್ರಕೃತಿಯು ಉಪಾಧಾನದಿಂ |  
 ದುದುಭವಿಸಿದ ತತ್ತ್ವ ಸುತ್ತ ಬಿಡದೆ |  
 ಇದನೆ ಹಿಂಗಳದು ಬ್ರಹ್ಮಾಂಡ ಖರ್ಚರ ನಿರ |  
 ದಿರದೆ ವಿರಾಟರೂಪ ಪ್ರಕೃತಿ ರಚನೆ |  
 ತುದಿಗೆ ಗಣ್ಯವ ಮಾಡಿ ಐವತ್ತು ವರುಷ ಸಂ  
 ದಿದಪು ವಾಗಿಶನ ಮಾನದಿಂದ |  
 ಸದಮಲಾನಂದ ಸಿರಿ ವಿಜಯ ವಿಶಲರೇಯ |  
 ಹದುಮ ನಾಭನಾಗಿ ಉವಕದೊಕು ಪವಳಿಸಿದ

### ರೂಪಕೆತಾಳ

ಸರಸಿಜ ಸಂಭವನ ಐವತ್ತೊಂದನೆ ವರುವ |  
 ಬರಲುದಯ ಕಾಲದಲಿ ಪದ್ಮಕ್ಕೈನೆಂದು |  
 ಕರಸಿ ಕೊಂಬದು ಕೇಳಿಯಿದರ ಉತ್ತತಿಯನ್ನು ವಿ |  
 ವರಿವೆ ವಿಸ್ತಾರ ಹರಿತಾನೆ ಬೋವ್ಯಾಂಡ ಬುಡಭಾಗದಿಂದ ಸಿಂ |  
 ದಿರ ದೂರ್ಧ್ವ ಪ್ರದೇಶ ಜಲಮಧ್ಯದಲಿ ಕೊಟೆ |  
 ಯರಡ್ಯೆದು ಯೋಜನ ಪರಿಮಿತ ಬಿಟ್ಟು |  
 ಸಿರಿದೇವಿ ಸಂಗಡ ಸುಖಿಸುತ್ತ ಮಲಗೆ ಸೊತ್ತೇ |  
 ತ್ತರ ನೂಡಿ ಮೆಚ್ಚಿ ತನ್ನ ನಾಭಿಯಿಂದಲಿ |  
 ಸರಸಿಜ ಪಡೆದನು ಚತುರ್ಭ್ರಾಶ ಲೋಕಾತ್ಮಕ |  
 ವರಮೇಸ್ಯಿ ಅದರಲ್ಲಿ ಕುಳಿತು ಶೋಭಿಸುತ್ತಿರೆ |  
 ನಿರುತ ವಿಜ್ಞಾನ ಪ್ರಭಾವಮಯ ಸುರಚೇಸ್ತು |  
 ಬೆರಗಾಗಿ ಯೋಚಿಸಿ ತನ್ನ ಕಾರಣ ಭೂತನ |  
 ಅರಸುವೆನೆಂದು ನಾಳವ ಪ್ರೌಕ್ಷು ಕಾಣದಲೇ |  
 ಇರುತ್ತಿರಲು ಗಗನದಿ ತಪ್ಪೊ ತಪ್ಪೊವೆಂದು ಸುಂ |  
 ದರ ಉಪದೇಶದಲಿ ಧ್ಯಾನ ಸಮಾಧಿಯಲ್ಲಿ |  
 ಪರಮಾತ್ಮ ಮೆಚ್ಚಿಸಿ ಸ್ವರಮಣ ಭಕ್ತನಿಗೆ ಸಂ |  
 ದರುಶನವಿಶ್ವ ಕರುಣಿಂದಲಿ ವಿದ್ಯ ಉಪದೇಶಮಾಡಿ ಸಾ |  
 ವಿರ ವರುವ ಧೃಡಿಂದ ವ್ಯೋಮಿಸಿದನು ಬ್ರಹ್ಮ |  
 ಮರಳಿ ಸೃಷ್ಟಿ ನೂಡುವ ಗೋಸುಗ ತನಗೆ |  
 ಪರಮ ಸಾಮಧಿಕೆ ಸೋಡಿ ತಿಳಿದನಾಗ |  
 ಸರಸಿಜ ಬೆಳಸಿದ ತ್ರಿಲೋಕ ಪರಿಯಂತ |  
 ತಿರುಗಿ ಈ ಲೋಕಕ್ಕೆ ಆಧಾರ ರೂಪನಾದ |  
 ಶರೀರವ ಧರಿಸಿದ ಹರಿಫೋಳಗೆ ಪ್ರವೇಶ |  
 ತರುವಾಯ ವೈರಾಟಿಂದಲಿ ಉಪಸರ್ಗ |  
 ಮರುತ ಪ್ರಧಾನ ಭಾರತಿ ರುದ್ರ ಯಿಂದ್ರ ಶಾ |

ಮಂದು ಸರ್ವ ತಾತ್ಪರ್ಯಕರು ವರ್ಣಗಳು ।  
 ಕರಣಾದಿತತ್ವ ಯಜ್ಞ ಸಾಧನ ದೃಷ್ಟಿ ।  
 ಹರಿ ಹರಿ ಭಂದಸ್ಸು ನೇಡ ನೇಡಾಂಗಳು  
 ಗಿರಿ ಶರದಿ ನಡಿ ದೀಪ ನಬಿ (ಗ) ಶೈಂಗ ಶಫರದಂತ ।  
 ಯಿರುತಿಪ್ಪ ಮೃಗ ಪಕ್ಕಿ ಜಲಚರಾದಿ ಗುಲ್ತಿ ।  
 ತರು ಭೂತ ಪ್ರೇತ ನಾನಾಲಕ್ಷಣದಿ ।  
 ಶರೀರದಿಂದ ಆಜಸರ್ಗ ಮಾಡಿದನು ।  
 ಸರಸಿಜ ಕಲ್ಪದ ಭಂದ ಸುಖಾಸನದಲ್ಲಿ ।  
 ಹರಿ ಪ್ರೇರಣೆಯಿಂದ ಈ ಕಲ್ಪವನ್ನು ಸಂ ।  
 ಹರ ಮಾಡುವೇನೆಂದು ಯಿಷ್ಟೇಮಾಡಿ ।  
 ಸರುವ ಪ್ರಾಣಿಗಳನ್ನು ನುಂಗೇ ಸತ್ಯಲೋಕದಲ್ಲಿ ।  
 ಹರುಷದಿಂದಲಿ ದ್ವಿತೀಯ ಪ್ರಕೃತಿಯಂದೀ ।  
 ಹರಿ ಹರಿ ಯಂತಕದಲಿ ಪವಳಿಸಿದನು ಬ್ರಹ್ಮ ।  
 ಸರಿಯೆನ್ನಿ ಇಲ್ಲಿಗೆ ಪದ್ಮಕಲ್ಪ ।  
 ಹರ ಮನೋಹರ ನಮ್ಮ ವಿಜಯ ವಿಶೇಷ ।  
 ಸೀರ ಶಿಷ್ರಣಯನ ಬಾಹು ಹಸ್ತದಿ ಪೂರ್ಣ  
 ||೪||

### ರ್ಯಾಂ ಪಿ ತಾ ಇ

ಪುಟ್ಟಿಸಿದ ಅಂಗ ಪ್ರತ್ಯೇಂಗದಲ್ಲಿ ಸರಸಿಜಾಸನ ಯಿ ।  
 ನಿತ್ಯ ಧ್ಯಾನ ಪ್ರೇತಾದಿ ವರಾಹ ಕಲ್ಪ ।  
 ದ್ವಿತೀಯ ದಿವಸಾದಿಯಲಿ ।  
 ಖ್ಯಾತಿ ಯಾಗಿದೆ ಸೋಡಿ ಗ್ರಂಥದಿಂದ ।  
 ಧಾತಕಾ ಚಕುರವದನ ಯೆದ್ದು ಸೆನದು ತನ್ನ ।  
 ತಾತನ್ನ ಚರಣವ ಹೃದಯದಲ್ಲಿ ।  
 ಪ್ರೀತಿ ಯಂದಲಿ ಜಗವ ಪುಟ್ಟಿಸುವದಕ್ಕೆ ಈ ।  
 ಭೂತಳ ವಿಲ್ಲ ವೆಂದು ಚೀತಿಸಲು ।

ಜಾತ ರಹಿತ ಹರಿ ಅಜನ ನಾತಿಕದಿಂದ |  
 ಶ್ವೇತ ಕೋಲನಾಗಿ ಜನಿಸಿದನು |  
 ದ್ಯುತೀಯ ಪುಟ್ಟಿದ ಆದಿ ಹಿರಣ್ಯಕ್ಷ |  
 ಭೀತ ರಹಿತನಾಗಿ ಯಿದ್ದನದಕೋ |  
 ಶಾತ ಕುಂಭೋದರನ ಸ್ತುತಿಯಿಂದ ಮೇಚ್ಚಿ ದೇವ |  
 ಚಾತುಯುದ್ದಿಂದಲಿ ಉದಕ ಪ್ರವೇಶಿಸಿ  
 ಭೂತ ಹಂಸಾ ಮಧ್ಯದಲಿ ದಾನವ ಅಡುಗ್ಗೇಸಿ |  
 ಘಾತಿಸಿದನು ತನ್ನ ಹಲ್ಲಿನಿಂದ |  
 ಸಿತ (ಶ್ವೇತ) ಗಾತುರ ವೇಗ ಬರುತ್ತಿಲೆ ಮಧ್ಯದಲ್ಲಿ |  
 ವಾತ ವಿಷ್ಟ (ವಾತವಿಷ್ಟ) ವುಳ್ಳ ಆಸುರರು ತಡೆಯೆ |  
 ವೇತ ಲೀಲೀಯಿಂದ ಮಧ್ಯಸಿ ಶೌರ್ಯ ಶೌರಿ |  
 ಭೂತವ ಘಟ್ಟಮಾಡಿ ಆತನಿಗೆ ಯಿತ್ತು |  
 ಪಾರತೊಧ್ವಾಕಾಲದಲಿ ಸ್ವಶಕ್ತಿಯಿಂದ ಬ್ರಹ್ಮ |  
 ಸೀತಿ ಯಿಂದಲಿ ಪಂಚಪರ್ವ ವೆಂಬೋ |  
 ಪಾತಕ ಪುಟ್ಟಿಸಿದ ಅವಿದ್ಯೆ ಪೇಶರುಂಟು |  
 ಯಾತಕೆ ಬಾರದೆಂದು ಮರಳನೆನದ |  
 ಲಾತವ್ಯ ದ್ವಯ ಕಲ್ಪದ ಮಹರಾಯ ಸನಕಾದಿಗಳ |  
 ಕಾತುರ ದಿಂದಲಿ ಪುಟ್ಟಿಸಿದ |  
 ಮಾತು ಕೇಳಿದ ಯಿವರ ಮೇಲಿನ ಕೋಪದಿಂದ |  
 ಸೀತುರ ಕೆಂಪು ಮಾಡಿದ ಭ್ರಕುಟಿಯಿಂದ  
 ಪೂತುರೆ ಏನೆಂಬೆನೋ ತತ್ವಾಲಕ್ಷೆ ಸದೀಂದ್ರೀ |  
 ಜಾತಭಿದಾನವೆಂಬ ತಿವನಪೆತ್ತು |  
 ಈತ ಗಪ್ಪಣಿಯಿತ್ತ ಸ್ವಷ್ಟಿಗೋಸುಗ ಮಹ |  
 ಭೀತಿ ವಂತರ ಪುಟ್ಟಿಸಿ ನಿಲಸಿ ತಾನೆ !  
 ಗಾತುರ ಕರ್ನ ನಾಸಾ ಮುಖ ಜಿಂಹ ದಂತ ಹಸ್ತ |  
 ಸೀತುರ ಗುಹ್ಯ ಮೇಧ್ರ ಸರ್ವರೋಮ |

సృష్టి ప్రకరణ

ఈ తీరదింద రోమ కూపద దేశీయిందే |  
 జాతరాదరు యింద్ర స్వర అనిరుద్ధ |  
 జాతవేదస మంత్ర కని చంద్ర దక్ష ఖ |  
 దేహ్యేత వరుణ మను ప్రాణ సవ |  
 జాతి మిక్కాదవరు పరమేష్టిగే  
 వాత వాహన నమ్మ విజయ వితలరేయ |  
 ఘాతన ద్వారదంద సృష్టియ నీసగిద

||६||

త్రివిడి తాళ

ఇవరింద ప్రజాసగ్గ పూర్ణవాగదిరలు |  
 తవక దిందలి బ్రహ్మ దశ పుత్రరె |  
 ప్రవర మతిగళింద ప్రమాణవ జనరు సం |  
 భవిసిదరు ఆత్ర వత్సాధ్యరు  
 వివరశువేను ముందే ఇవర తరువాయ ఉ |  
 ధ్యవవాద జీవిగళు హిసరు కేళి |  
 దవణ వాగిదే సాధన (స్త్రే) హైదయ హుబ్బ జ్ఞా | (యిన్నేవే)  
 సేవే ఓష్ట ముల ప్రష్ట మేథ్ర భాయా |  
 ఆవయవంగళు రోమ సవాంగదలియిప్ప |  
 వివరదిందలి శామ లోభాధ్యరు |  
 ఆవసియోళగే మనుజ వాకాభిమాని పో |  
 ఇవ వేద తదంగాత్రమ ధమది |  
 వనితురవాద ద్రవ్యగలు పుట్టిసి బ్రహ్మ |  
 ప్రవత్సశనాదను పూతియిల్ల (పూతియిల్)  
 భవదూర భక్తవత్సల విజయ వితల |  
 ఆవికారలాగి తా సవరోళగిప్ప

| ८० ||

### ಮನಟಿಕೆತಾಳಿ

ಇನಿಕು ಯೋಚಿಸಿ ಬ್ರಹ್ಮ ಆದಿಸ್ವಯಂಭುವ |  
 ಮನು ಶತರೂಪಗಳ ಪ್ರೇಂದೆ ಕಾಲದಲ್ಲಿ |  
 ಅನುನಯ ದಿಂದ ಪುಟ್ಟಿಸಿ ಮನಸು ತದಿ  
 ವಿನಯ ದಿಂದಲಿ ವೈವಾಹ ಮಾಡಲು ಮೈ |  
 ಧುನ ಭಾವದಿಂದಲಿ ಮಕ್ಕಳಾದವು ಕೇಳಿ |  
 ಗುಣವಂತ ಉತ್ತಾನಸಾದ ಸ್ತ್ರೀಯ ವೃತ್ತ |  
 ಅನುಜಯು ಯಿವರಿಗೆ ಆಕುತ್ತ ಪ್ರಷಾತಿ |  
 ಮನೋಹರ ದೇವಿ ದೇವಹಳತಿ ಮೂನರು |  
 ಘನ ಪುಣ್ಯವಂತರು ಯಿವರನ್ನೇ ಮಂಚಿಯೆಂಬ |  
 ಮನಿ ದಕ್ಷ ಕರ್ದಮ ಮಹತ್ಕರಿಗೆ ಆದಿ |  
 ಮನು ಮದುವೇ ಮಾಡಿ ಕೊಡಲಾಗಿ ಯಿಲ್ಲಿಗೆ |  
 ಗಣಿತ ನೀಸಗುವದು ಮುಖ್ಯ ಮುಖ್ಯವೆಂದು |  
 ಪುನಃ ಸೃಷ್ಟಿಯಾ ಕೇಳಿ ಮೂರೊಂದು ಬಗೆಯುಂಟು |  
 ಎಣಿಸು ಶ್ವೇದಜ ಉದ್ಘಾಜ ಜರಾಯು ಜಾಂಡಜ |  
 ಯೆನಿಸೆದು ಯೆಂಭತ್ತು ನಾಲ್ಕುಲಕ್ಷ ಯೋನಿ |  
 ಮನುಜ ವೃಗ ಪಕ್ಷಿ ಕ್ರಮಿ ತರು ಜಲಜಾಯಿಂತಿ |  
 ನಿತು ಭೀದನಾಮ ಜನಿಸಿದವು ತಿಳಿಯೆ ಮನದಿಂದಲಿ ಅಂದು |  
 ಮುನಿ ಕಸ್ಯವಗೆ ದಕ್ಷ ಪ್ರಜೀಶರ ತನ್ನ |  
 ತನಯರಾಗಿದ್ದ ಹದಿಮೂರು ಮಂದಿಯ |  
 ಅನುಮತಿ ಯಿಂದ ಲಗ್ನವ ಮಾಡಿ ಕೊಡಲಾಗ |  
 ದನುಜ ದೃತ್ಯರು ದೇವತೆ ಉರಗಾದ್ಯರು |  
 ಮನುಜ ವೋದಲಾದ ಯಾವತ್ತು ಪುಜಾಸರ್ಗ |  
 ದಿನ ದಿವಸಕ್ಕೆ ಪುಟ್ಟಿಸಿದ ಬಹುಪರಿ |  
 ಪ್ರಣಾತಾತ್ರೀ ಹರ ನಮ್ಮ ವಿಜಯ ವಿಶಲರೇಯ |  
 ಮನದಿಳಿಂದಲಿ ಕೇಡೆಯ ಮಾಡುವ

### ಅಟ್ಟಿತಾಳ

ಮಿಗಿಯಾಗಿ ತುಂಬಿತು ಕಶ್ಯಪ ಮನು ಸೃಷ್ಟಿ |  
ಜಗತೆಲ್ಲ ನಿಬಿಡ ವಾಯಿತು ನೋಡಿಯೋಂದು ಹೇ |  
ಜ್ಞಗೆ ಭೂಮಿಯಿಲ್ಲದಂತಾಗಲು ಅಜರಾಯ |  
ಮೊಗ ಮೊಮ್ಮೆಗನ ವಂಶ ಕಂಡು ಯೋಚಿಸಿ ತನ್ನ  
ಶಗಿಯಿಂದ ವ್ಯತ್ಯ ದೇವತೆಯ ಪುಟ್ಟಿಸಲಾಗಿ |  
ಮಗಳಾಗಿ ನಿಂದು ರೋದನ ಮಾಡಲಾಗಿ ವಾರ್ತಾ |  
ಉಗಳ ನಾಶಕೆ ಜ್ಞಾರ ಪುಳಿದ ರೋಗಗಳುಧ್ವವಯ್ಯ |  
ಅಗಣಿತ ಗುಣಾನಿಧಿ ವಿಜಯ ವಿಶಲ ದೇವ |  
ಜಗವ ನಿಮಾಂಜನ ಮಾಡಿದ ಮಹಧೀಯ |

॥೮॥

### ಅದಿತಾಳ

ಸತತನೋದಕ ನೆವದಿ ಸ್ವೀಕಾರ ಮಾಡಿ ವು |  
ತೈತ್ತಿ ಸಿಫಿ ಸಂಹಾರ ಮಾಡುವ ಕರ್ತೃತ್ವವು |  
ಮಿತಿಯ ಗ್ಯಾಸಿದ ಬ್ರಹ್ಮಸ್ತಿ ಪುರಾಷ ನಿಕರ |  
ಮತಿ ದುರುತ್ತಿಯಿಂದ ನಡು ತಮ್ಮ ತಮ್ಮ |  
ಗತಿಗೆ ಪ್ರೋಗುವಂತೆ ಕರುವ ಕಲ್ಪಿಸಿ |  
ಕೈತಿಯ ಸಾಕುತಲಿಸ್ತ ತತ್ತ್ವ ತಾತ್ಪರ್ಯಕ ರೋಡನೆ |  
ರತಿ ಪತಿ ಪಿತ ನಮ್ಮ ವಿಜಯ ವಿಶಲರೇಯನ |  
ಪ್ರತಿ ಚಿಂಬ ಕಾಣೋ ಬ್ರಹ್ಮ ಜಗತೆ ಕಾರಣ ಕರ್ತ್ವ

॥೯॥

### ಜಡಿ

ಸೃಷ್ಟಿ ಕ್ರಮವು ಕೇಳಿ ತಿಳಿದಷ್ಟು ವೇಳಿನ್ನೆ |  
ಸೃಷ್ಟಿಷ್ಟಾಂ ಜನಕ ನಮ್ಮ ವಿಜಯ ವಿಶಲನ ದಯದಿಂದ

॥೧೦॥

ಪ್ರಹ್ಲಾದೇವರೆ ಅಗ ಸೇ ವಷ್ಟೆ ಪ್ರಥಮು ದಿನ

ಪಡ್ಡಕಲ್ಪ ಸೃಷ್ಟಿ ಸುಳಾದಿ

ಉ) ಸುಳಾದಿ

ರಾಗ: ಪಂತುವರಾಳಿ

ಫ್ರುನ ತಾಳ

ಹರಿ ನಿಷ್ಠು ರೂಪಾತ್ಮಕ ಚತುರ ನಿಂಶತಿ ತತ್ತ್ವ |

ಬೀರಸಿ ಸ್ವಷ್ಟಿಂದ ಬೋಮಾಂಡವನ |

ವಿರಚಿಸಿದನು ಸ್ವದಯ ಕಾಲದೊಕ್ಕಿವತ್ತು ಕೊಟೆ |

ಪರಿಮಿತ ಯೋಜನ ವಲಯಾ ಕಾರ |

ನಿರಿಕ್ಷಿಸು ಈ ಪ್ರಕಾರ ದಳವನ್ನು ತಿಳಿದು ಮುಂ |

ದರಿದು ಸೋಳ್ಪುದು ಯಿದಕೆ ಸೂರುಕೊಟೆ |

ಧರಣಿ ಆವರಣವು ಅಲ್ಲಿಂದ ಮೇಲುಭಾಗ |

ಇರುತಿಪ್ಪವು ಕೇಳಿ ಉದಕಾಗ್ನಿ ಮರುತಾಕಾಶ |

ತರುವಾಯ ಮಹನಹಂಕಾರವಿದರೊಳು ಕಾರಣನುಂಟು |

ಮರಣಿ ಮಹತತ್ವ ಅವ್ಯಕ್ತದಸನೇತ |

ಸ್ಥಿರವಾಗಿಯಿಸ್ವದು ಬೋಮಾಂಡಕೆ ಸುತ್ತಲು |

ಎರಡ್ದೆಂದಾವರಣಾ ವೇಂಭತ್ತು ಹತ್ತು ಯೆಸಿಸುವದು |

ಸಿರಿ ಬೋಮಾಂಡಿಗಳು ತಾತ್ಪರಾಗಿ ಯಿರುವರು |

ಹಿರಿದಾಗಿ ವೇಂದೊಂದಕ್ಕೆ ದಕ್ಷಮಾಡಿ ಗುಣಿತದಿಂದ |

ಧರಣಿಯ ಬಿಟ್ಟು ಮೇಲಿಂದತ್ತ ಯೆಣಿಸುವದು |

ಪರಮ ಭಕ್ತಿಯಿಂದ ಹರಿ ವ್ಯಾಪಾರವನ |

ಇರಳು ಹಗಲು ತುತ್ತಿಸಿ ಧನ್ಯನಾಗೂ |

ಸುರರು ಅಂಶಗಳಿಂದ ತುಂಬಿಹ್ಯರು ಕಾಯ್ದ ಧಾ |

ರರಾಗಿ ತಮ್ಮ ತಮ್ಮ ವುದೊಯೆಗದಿ |  
 ಹರಿಯೆ ಬಾಹಿರ ಸರ್ವಮಾಡಿ ಆಮ್ಯಾಲೆ ನಿ |  
 ಸ್ತುರಿಸಿದ ಶ್ರೇಷ್ಠಿನ ಚೊಮಾಂಡವ |  
 ವಿರಂಚಿಯ ಗಭ್ರದಲಿ ಯಿಟ್ಟು ವಿನೋದದಿಂದ |  
 ಸಿರಿ ಕೂಡ ಚೊಮಾಂಡವ ಪ್ರವೇಶಿಸೆ |  
 ಸುರರ ಸಾವಿರ ವರುಷ ಮುಲಗಿದ್ದ ಪರಮಾತ್ಮ |  
 ಹರಿ ಸ್ತೀತನಾಗಿ ನಾಭಿ ಕಮಲದಿಂದ |  
 ಸರಸಿಜ ಸಂಭವನ ಪೆತ್ತ ಪ್ರೇಮದಿಂದ |  
 ಹಿರಣ್ಯ ಗಭಾರಖ್ಯ ನಾಮವದಲ್ಲಿ |  
 ಎರಡೇಳು ಭುವನಾತ್ಮಕ ವಾರಿಜ ಸತ್ಯಲೋಕದ |  
 ಪರಿಯಂತ ಬೆಳಿಯಿತು ಪಾತಾಳ ವಿಡಿದು |  
 ಮೇರಿವ ವೈಭವ ಮೂರ್ತಿ ವಿಜಯ ವಿಶಲರೇಯ |  
 ವರಪದ್ಮನಾಭ ರೂಪಾತ್ಮಕನಾದ ವುರಗಾಂಯಿ |  
॥೮॥

### ಮೆಟ್ಟತಾಳ

ಜನನ ವಾದಾಕ್ಷಣಕೆ ನಾಲ್ಕುದಿಕ್ಕನು ನೋಡಾ |  
 ಆನನ ನಾಲ್ಕುದವು ಬ್ರಹ್ಮದೇವರಿಗೆನ್ನಿ |  
 ಮಣಿ ಭೂಷಣ ಅಕ್ಷಮಾಲೆ ಜ್ಞಾನಮುದ್ರೆ |  
 ಘನದಂಡ ಕಮಂಡುಲ ಚತುರ ಹಸ್ತ |  
 ಮಿನಗುವ ಉಪವೀತ ಶುಭ್ರವನೆ ದ್ವಯವು |  
 ವನಜಾ ಮಧ್ಯದಲ್ಲಿ ತನುಜಾನಾಗಿ ಕುಳಿತು |  
 ವನಜಾಗಭ್ರಣು ತನ್ನ ನೋಡಿಕೊಂಡ ಮೇ |  
 ಲನಿತು ನೋಡಲಾಗಿ ಬಿದನೆ ಮೋಗವಾಯಿತು |  
 ಚಿನುಮಯ ಮೂರುತಿ ವಿಜಯ ವಿಶಲರೇಯನ |  
 ಮನದಿಷ್ಟೆ ಲೀಲೆ ಆವಾನ ನೇಣಿಸುವನೋ |  
॥೯॥

ಶ್ರೀವಿದಿ ತಾಳ

ಅದೆ ಸಮಯದಲ್ಲಿ ಪದುವೂತ್ತೇ ದು |  
 ಗರ್ದೆವಿಯು ಮಹಡಿಯ ಮಾರುತ ಪುಟ್ಟಿಸಿ |  
 ಉದಕ ಬಿಂದುಗಳಿಂದ ಬ್ರಹ್ಮರಾಯನ ಗಾ |  
 ತ್ರದ ಮೇಲೆ ಸೂಸಿ ತೋರಿಯಿಸಿದಳಿಂದು |  
 ವಿಧಿ ತಾನೆ ಬೆರಗಾಗಿ ಮಹ ಅಂಥಕಾರದೊಳು |  
 ಗದಗದನೆ ನಡುಗುತ ಮಹ ಫೋಳಿಯಿಂದ |  
 ಉದಕಗ ಧೀರಿಯಿಂದ ಪೀಡಿತನಾಗಿ ಅಂ |  
 ಜಿದ ಕೈ ಮಾತುರ ತನ್ನ ಸಿತನ |  
 ಪದಪದುಮ ಸೃಷಿದನು ಯೇನೆಂಬೆ ಚೊಮ್ಮನಿಗೆ |  
 ಮುದದಿ ಅಜ್ಞಾನ ಭಯ ನಾಲ್ಕುಯೆರಡು ಸಾರಿ |  
 ಒದಗಿದವು ಸೋಡಾ ನಾನಾ ಪರಿಯಿಂದಲಿ |  
 ಪದುಮ ಸಂಭವಗೆ ಈಕಾಲದಲ್ಲಿ |  
 ಇದೆ ಸತ್ಯವೆನದಿರಿ ಅನಾದಿ ನಿದೋಽಣ |  
 ನಿಧಿಗೆ ಯೆತ್ತಣ ದೋಷ ಈವಾರತಿ |  
 ಪದುಮ ಬಾಂಥವ ಮದಾಧ್ಯನ್ನದಲ್ಲಿಗೆ ಬಂದ !  
 ರದರಂತೆ ಕಾಣೊ ಚಂಚಲ ತೋರುವ |  
 ಮದಡ ಮಾನ್ಯವರಿಗೆ ಅಜ್ಞಾನಿಯಂತೆ ತೋ |  
 ರಿದ ತನ್ನ ವಿಚಿತ್ರ ಮಹಿಮೆಯನ್ನು |  
 ಉದಸಿದ ಜನರಿಗೆ ಈ ಪರಿಯಾಗಲೆಂದು |  
 ಪದುಮನಾಭನ ಮಗನು ನಡುಗಿದನು |  
 ಇದನೆಯೆಣಿಸದಿರಿ ಇನ್ನೊಂದುರಹಸ್ಯ |  
 ಸದಮಲವಾಗಿದೆ ಬಲು ಸೋಚಿಗ |  
 ಶ್ರೀದಶಗಳಕೆ ದುಃಖಲೇಶ ಮಾತುರವಿಲ್ಲ |  
 ಮುದ ಮುಟ್ಟುವದು ದಿವಸ ದವಸದೆಡಿಗ |

ಚಮರರಿವರು ಕಾಣೋಕಿಂಚಿದ ಮರಾವೇಶ |  
 ಒದಗಿದಾಗಲು ದುಃಖ ಸ್ತಾಪತ್ತಾಹದೊ |  
 ಇದರಂತೆ ತಿಳಿ ದೈತ್ಯ ಜಾಲಕೆ ಸುಖನಿಲ್ |  
 ಶ್ರೀದರ್ಶ ರಾವೇಶದಿಂದಲಿ ಬಹ್ನದೊ |  
 ಮಧುನೈರಿ ವಿಜಯ ವಿಶಲರೇಯ ನೈಕುಂಠ |  
 ಸದನನ ಶ್ರೀಗಿ ನಮೋ ನಮೋ ಕರಮುಗಿದು

॥೫॥

### ಅಟ್ಟಿತಾಳ

ಬೆರಗಾಗಿ ಪರಮೇಷ್ಠಿ ಮಹ ಜಲಧಿಯಲ್ಲಿ |  
 ಇರುತಿದ್ದು ನೋಡಿದ ನೀಕಮಲಕೆ ನೈಂದೊಂದು |  
 ಗುರುತು ಕಾಣಲಿ ಬೇಕೆಂದಾಲೋಚಿಸಿ |  
 ಸರನೆ ನಾಳ ಮಥ್ಯ ವಿಳಿದು ಸೋಗಲು ಮಹ |  
 ಬಿರಸು ಪುನ್ನತವಾಗಿ ಯಿರಲಾಗಿ ಕಂಡು ಅ |  
 ಚ್ಯಾರಿಯ ದೇವರ ಮೋಹವಚನೆ ಬ್ರಹ್ಮ |  
 ಥರೆ ಚಂಡವಾತ ಮಹಾಧ್ವನಿ ಸುಳಿದೆತೆ |  
 ಹಿರಿದಾಗಿ ಹೊಡಸಿಕೊಂಡು ಪುದಕದೊಳಗೆ ತಾ |  
 ನರಿಯಲಾರದೆ ಭಯದವನರಂತೆ ತೋರಿದ |  
 ತಿರಿಗಿ ಪೂರ್ಣ ದೇಶವ ಯೈದಿದ ತಾನಾಗೆ ಕು |  
 ಶ್ಲೋರಲಾಶ್ರಯವಾದ ಕಮಲ ಪೀಠದಲ್ಲಿ |  
 ಹರಿಯಾ ಭಜನೆಯಲ್ಲಿ ಅತ್ಯಂತ ಉದ್ಘೋಗ |  
 ತರನಾಗಿ ರೇಖಕ ಕುಂಭಕ ಪೂರಕ (ಪೂರ್ವಕ) |  
 ಎರಡೊಂದರಲ್ಲಿ ವಾಯುಧಾರಣೆ ಮಾಡಿ ವಿ |  
 ಸ್ತುರ ಸಮಾಧಿಯೋಗ ಧ್ಯಾನಂಗತ ನಾಗೆ !  
 ಹರಿ ತಾನೆ ತವ ತವ ವೆಂದಾಮಾತಿಗೆ ಯಿಂಥ |  
 ಸುರರ ಸಾವಿರ ವರುಷ ತವನ ಮಾಡಿದನು |  
 ಕರುಣಾಂದಲಿ ಸ್ವಾಮಿ ಪ್ರಸನ್ನನಾದ ಮು |

ಕೃರ ಸಹಿತ ನಾನಾ ದಿವ್ಯ ಭೂಷಣದಿಂದ |  
 ಮೇರವ ತನ್ನ ಸ್ವಮಾತಿಯು ಹದಿನಾರು |  
 ಕರೆಸಿಕೊಂಡನು ವಾಸುದೇವಾದಿ ವಿವು ಲೋ |  
 ತೃರಷ್ಟೆ ಮೊದಲಾದ ಅಣಿಮಾದ್ಯ ಪೆಸರಿಲಿ |  
 ಪರಿವಾರದಿಂದಲಿ ಸೇನೆ ಕೊಳುತಲಿದ್ದು  
 ಪರಮೇಷ್ಠಿಯಂದಲಿ ದಿವ್ಯ ಸಾವಿರ ವರುಷ |  
 ಪರಮ ಮುಖ್ಯ ಸೈತ್ರಿತ್ಯರ ಮಾಡಿಸಿಕೊಂಡು |  
 ಕರಣದಿಂದಲಿ ಸರ್ವ ವೇದ ಬ್ರಹ್ಮ ತರ್ಕ |  
 ಇದೆ ಪಂಚರಾತ್ರಗಮ ವೃವದೇಶಿಸಿ |  
 ಹರಿ ಅದೃಶ್ಯನಾದ ತರುವಾಯ ಅಜದೇವ |  
 ವರುಷ ಸಾಸಿರವನ್ನು ಪೋದಿದ ವೇದ ವ್ರ |  
 ಚ್ಛರಿಸಿ ಕೊಳುತಲಿದ್ದ ಸರ್ವ ಜಗವನು |  
 ತ್ವರದಿ ಪುಟ್ಟಿಸುವ ಮನಸುಮಾಡಿ |  
 ನಿರುಪಮ ನಿಗುಂಣ ನಿಧಿ ವಿಜಯ ವಿಶಲನ್ನು |  
 ಪರಿ ಪರಿ ರೂಪಗಳ ಧ್ಯಾನವ ಮಾಡುತ  
॥೪॥

### ಅದಿತಾಳೆ

ನಳಿನ ಚತುರದಶ ಭುವನಾತ್ಯಕ್ತವಾಗಿ |  
 ಬೆಳೆಯಿತು ಯಿದಕೆ ಆಧಾರಭೂತವಾಗಿ |  
 ನಳಿನ ಸಂಭವ ತನ್ನ ವೈರಾಜ ರೂಪ ಧರಿಸಿ |  
 ಸಲೆ ಮೇರದಾ ಮಹದಹಂಕಾರ ತತ್ವದಿ ನಿಮೂಣ |  
 ಜಲಜನಾಭ ತಾನೆ ಸರ್ವ ಜೀವರಾಶಿ |  
 ಗಳ ಸಹಿತ ಪುರುಷರೂಪದಿಂ ಪ್ರವೇಶಿಸಿದ |  
 ತಲೆ ಮೊದಲು ಮಾಡಿ ಪಾದ ಮೂಲ ಪರಿಯಂತ |  
 ಬೆಳಗಿದವು ಹದಿನಾಲ್ಕು ಲೋಕಂಗಳು |  
 ಒಲುಜನ ಪುಟ್ಟಿದರು ತತ್ವಾಭಿಮಾನಿಗಳು |

ಬಲವಂತ ರುದ್ರನಿಂದ ಪೂರ್ವದಂತೆ ಉತ್ತಮತ್ |  
 ತಿಳಿವದು ಆಮ್ಯಾಲೆ ವಿರಾಟ ಕಲ್ಪದಲಿ |  
 ನೇಲೆಗೊಳಿಸಿತು “ಅಹಂ ತತ್ವಂಹಂ” ಯೆಂದು ಪ್ರಾಣಾ |  
 ಕಲಹ ಪುಟ್ಟಿತು ತತ್ವರೋಂದಾಗಿ ನಿ |  
 ಶ್ವಲ ಮಾಡಬೇಕೆಂದು ಹೇಂದು ಶರೀರದಲಿ |  
 ಬಲು ಪರಿಕ್ಷೇಯ ಮಾಡಿ ಪ್ರಾಣದೇವರಿಗೆ ಪ್ರ |  
 ಬಲತನದಿಂದಲಿ ಜೀವ ದೇವಾಧಿಪತಿ |  
 ಸೀಲಕರವಾಯಿತು ಸೂತ್ರನಾಮುಕ ಪ್ರಾಣಗೆ  
 ಬಲಿಯ ತಂದಿತ್ತ ನಮಗೆ ಸ್ವಾಮಿ ಸೀನೆಂದು |  
 ತಲೆಬಾಗಿಸ್ತುತ್ತಿಸಿ ಕಾವ್ಯಧಾಸೆಂದು ಕರೆದರು |  
 ಜಲಜ ಸಂಭವಗೆ ಐದನೆ ಶೀರ್ಷವುಂಟಾದ್ದು |  
 ವಲಿನೆಯಿಂದಲಿ ಕೇಳಿ ರುದ್ರನಿಗೆ ಮೋಚಕವು |  
 ಪೂಳಿವ ಸಮಸ್ತ ಜಗತ್ತನ್ನು ಪುಟ್ಟಿಸಿ ಅವರ |  
 ಬಳಗದೊಡನೆ ಮೊದಲು ಯಾಗಗೋಸುಗ ಸಂಭಾರಾದಿ |  
 ಗಳನು ಸ್ವಜಿಸಿ ಹರಿಯ ಸ್ತ್ರೀತಿ ಬಡಿಸಲಾಗಿ |  
 ಒಲಿದು ಪ್ರಸನ್ನನಾದ ಪರಮಾತ್ಮೆ ಲಷ್ಟೀಷತ್ |  
 ಅಲೋಕಿಕ ಸೈತ್ತಿತ್ರದಿಂದ ಸುರರಿಂದ ತೃಪ್ತನಾಗಿ |  
 ಸುಲಭ ಮೂರುತಿ ಅಂಶಭಾಂನ ಯೈದಿದನು |  
 ಇಳಿಯೋಳಗಿವರು ಪೂರ್ವಾಶಾಧ್ಯರು ಯೆಂದು |  
 ಕಲಕಾಲ ಪ್ರಸಿದ್ಧರಾದರು ದೇವತೆಗಳು |  
 ಸಲಹಿದ ಚೋಮೃನಿವರ ಅನುಲೋಮ ಪ್ರತಿಲೋಮ |  
 ಕುಲದಿಂದ ಸಮಸ್ತರಿಗೆ ಬುದ್ಧಿಯನಿತ್ತು |  
 ಜಲಜ ಕಲ್ಪಂತದಲಿ ಈ ಪ್ರಕಾರವಾಗೆ |  
 ಪ್ರಳಯ ಮಾಡುವದಕ್ಕೆ ಅಂತ್ಯದಿನದಲ್ಲಿ |  
 ಜಲಜ ಪೀಠನು ಯಿಂಧಿವ್ಯಾಳ್ಬವನಾದ ಭೂಮಿಯ |

ಮಂಕೆ ಮಿಕ್ಕಾದದರಿಂದ ಮುಳಗಿಸಿದ ನೀರೊಳಗೆ ।  
 ಲಲನೆ ಗಾಯಿತ್ರಿ ಸಹಿತ ಸತ್ಯಲೋಕದಲ್ಲಿ ।  
 ಮಲಗಿದ್ದು ಸರ್ವ ಜೀವರನ ಪಾವನಮಾಡಿ ।  
 ನಲುವಿಂದ ಯಿದ್ದನು ಪ್ರಕೃತಿ ಸಂಗಡ ಪುರುಷ ।  
 ಕರ್ಣಗುಂದದಲೆ ಯಿಲ್ಲಿಗೆ ಹದ್ದು ಕಲ್ಪ ಕಡೆಭಾಗ ।  
 ತಿಳಿಯಬೇಕು ಜಾಳಿನಿಗಳು ಮುಂದಿನ ವರಹಕಲ್ಪ ।  
 ಭಳರೆ ಭಳರೆ ಯಿದೆ ತತ್ವಕ್ಕೆ ಸಾನುಕೊಲ ।  
 ಜಲಧಿ ಶಯನ ನಮ್ಮ ವಿಜಯ ವಿಶೇಷೆಯ ।  
 ಸುಳಿದಾಡುವ ಮುಂದೆ ಈ ಪರಿ ಧೇನಿಷಲು

||೫||

### ಜತೆ

ಹದ್ದು ಕಲ್ಪದ ರಥೆ ಕೆಳಿದ ಮನುಭಂಗೆ ।  
 ಹದ್ದು (ಹದ್ದು) ವಲ್ಲಭ ನಮ್ಮ ವಿಜಯ ವಿಶೇಷ ಕಾವ

||೬||



## ನಿರಾಟ ಕಲ್ಪ ನಿರಾಟ ಮೂರ್ತಿ ಧಾರ್ಯನೆ

೬೬) ಸುಳಿತ್ತಿ

ರಾಗ:-

ಧುವತಾಳ

- ೧ ವಿರಾಟ ಮೂರ್ತಿ ಧಾರ್ಯನಾ ಮಾಡುಯಿದೆ ಸ್ಥಾಪಿತ್ಯ |
- ೨ ಶೋರಾಟವಲ್ಲ ಕಾಣೋ ಕೇವಲಯೋಗ |
- ೩ ಮಾರಾಟ ಮಿಗಿಲಾದಿ ನಿಷಯಕ್ಕೆ ಶಿಲ್ಪಮಹ |
- ೪ ಫೋರಾಟದಲ್ಲಿ ಬಿದ್ದು ಹಗಲಿರಳು
- ೫ ಅರಾಟದೊಳು ಹೆರಳಿ ಬಳಲಿದ ರಾಗೆಯಿದು |
- ೬ ಹೇರಾಟದಂತೆ ಕಾಣೋ ಇಹದ ಸೌಖ್ಯ |
- ೭ ಸೂರಾಟ ಕತ್ತಿಕೂಡ ಓಡಾಡಿದರೆ ಮೂರ್ಖ |
- ೮ ಪೋರಾಟ ವ್ಯೇನರೆ ಸ್ನೋಡಿದವರು |
- ೯ ಮಾರಾಟ ಸಿಲಿಸೆಂದು ಹರಿಯ ಸ್ತುತಿಸಿ ನುತಿಸಿ |
- ೧೦ ಧೀರಾಟವನ್ನೇ ಬಯಸು ಮರಳಿ ಮರಳಿ |
- ೧೧ ಸ್ವಾರಾಟಿಗಾದರು ಹರಿಭಕುತಿ ರಹಿತಕಮ್ರ |
- ೧೨ ತೀರಾಟವಾಗದು ಲಿಂಗದೆಡಿಗೆ |
- ೧೩ ಹಾರಾಟದಿಂದಲಿ ದುಃಖನಾಶನ ಕಾಣೋ |
- ೧೪ ಜೋರಾಟ ಬಿಡು ಬಿಡು ನಾನೆಂಜೋದು |
- ೧೫ ಬೀರಾಟ ಸಿದ್ಧವೆನ್ನು ಜಾಲ್ತಾನಿ ಸಿಭಯನೆಂದು |
- ೧೬ ಭೀರಾಟ ಭೂಮಿಯೋಳಿಗೆ ವಾಡುತಲಿ |
- ೧೭ ಕೋರಾಟ ಮುಕ್ತರೋಡನೆ ವಿಲಿಂಗನಾಗಿಯಿದೆ |
- ೧೮ ಸಾರಾಟ ಸಂತತ ಸುಜನಾ ನೇಚ್ಚು |
- ೧೯ ಭೂರಾಟ ನೊದಲಾದ ವೈಭವ ವ್ಯಾಪ್ತಿಯಿಂದ
- ೨೦ ಆರಾಟದೊಳು ಮುಳುಗಿ ತೇಲಬೇಕು |
- ೨೧ ದೂರಾಟ ವಿಚಾರಿಸು ಅನೆಂತ ಕಾಲಕ್ಕೆಬ |

೨೭ ಹೀರಾಟ ವೆಗೆ ಇಸೆ ಬಲು ಜನ್ಮವು।  
 ೨೮ ಆರಾಟ ಬಲ್ಲರೆಂಬಿಯಾ ಮುನ್ನಿನ ಸಿರಿಯರು |  
 ೨೯ ಸ್ತ್ರೀರಾಟ ಉದಾಸಿ ಗತಿಯೈ ದಿದರು  
 ೩೦ ವೀರಾಟ ಗಮನ ನಮ್ಮ ವಿಜಯ ವಿಶಲರೇಯ |  
 ೩೧ ನೀರಾಟ ಆಡಿದ ಸತಿಯರಿಗೆ ಮುಕುತಿಯಿತ್ತು |

ವಿರಾಟ ಮೂರ್ತಿಯ ವ್ಯಾಪಾರೆ ಇಲ್ಲ ನೇ ಸುಭಾದ್ರಿ ಧ್ರುವತಾಳದ  
 ಇ ಕ್ಷೇತ್ರ ಅಥವ್

೧. ಬ್ರಹ್ಮಾಂಡ ವಿಕ್ಷಾತರ ರೂಪ
೨. ತೋರಿಕೆ ಬಹಿರಂಗ ಆಟವಲ್ಲದೆ ಕೇವಲ ಯೋಗ್ಯ ಮಾರ್ಗವಲ್ಲ
೩. ಕಾಮನ ಆಟ, ವಿಷಯಾಸಕ್ತಿ
೪. ಮಹಾದುಃಖವಿನ ನರಕಗಳಲ್ಲಿ
೫. ದುಃಖದಲ್ಲಿ
೬. ದೊಡ್ಡ ಭಾರ, ನಾನಾ ಜನ್ಮ ಹೊಂದುವದು
೭. ಮನೋಸ್ವೀಜ್ಞೆಯಿಂದ ವರ್ತಿಸುವದು
೮. ಹುಡುಗಾಟಿಕೆ
೯. ಕಾಮನ ಉಪಟಿಳ, ವಿಷಯಾಸಕ್ತಿ
೧೦. ಬುದ್ಧಿ ಜ್ಞಾನಗಳಲ್ಲಿ ಆಟವಾಡುವ ಜ್ಞಾನಿಗಳ ಸಂಗ
೧೧. ಏಕಚರ್ಚವರ್ತಿ
೧೨. ಎಂದಿಗೂ ತೀರದೇ ಕಡಿಗೆ ಹಾಕೆದು
೧೩. ಪ್ರಾಣಾಯಾಮಾದಿ ಶ್ಯಾಸವು ಹಾರಾಡುವದು, ನಿಬಂಧಿಸಲು ಮನಸ್ಸು  
 ಪ್ರಸನ್ನತೆ ಯಾಗುವದು
೧೪. ನಾನೆಂಬ ಅಹಂಕಾರ
೧೫. ಜ್ಞಾನಿಗೆ ಬಹಿರಂಗ ಉಪದೇಶಾದಿಗಳಿಗೆ ಶುದ್ಧವಾದ ನಿಭಯವಿದ್ದರೂ
೧೬. ತನಗೆ ಉತ್ತಮರಾದ ಜ್ಞಾನಿಗಳಲ್ಲಿ ಭಯ, ಭೀತಿ ವಿನಯದಿಂದ

### ಸೋತ್ರ ಮಾಡುತ್ತಾ

- ಒಂ. ಮುಕ್ತರೊಡನೆ ಅಟಿ ಬಯಸುವದು ಕೊರು  
 ಒ೯. ಶ್ರೀಷ್ಟಿ ಸಾರಭೂತ  
 ಒ೯. ರಾಜಾಧಿ ಸೈಭವ  
 ಅ೦. ದುಃಖ ಕ್ಲೇಶ ಚಿಂತಾ ಸಂತಾಪ  
 ಅ೧. ದೂರದಲ್ಲಿರುವ ಮೋಹಕ ಪುರುಷಾಧರ  
 ಅ೨. ಬಹಿರಂಗ ಸೂಳಿಲ ಕರ್ಮಗಳ ಮಾಡಿ  
 ಅ೩. ದುಃಖವಲ್ಲದೆ ಸುಖವಿಲ್ಲ  
 ಅ೪. ಸ್ತ್ರೀಯರ ಉತ್ತಮ ಭೋಗಗಳು  
 ಅ೫. ಗರುಡ ಗಮನ  
 ಅ೬. ಜಲಕ್ಕೀಡೆ

### ಮಂಟ್ಪತಾಳ

ಶ್ರೀ ಕಾಂತನರೂಪ ವಾತಾಳ ಸತ್ಯ |  
 ಲೋಕವಿಡಿದು ಪುಂಟು ಬಂದೊಂದುವಯುವದಿ |  
 ಲೋಕೇಶ ನೋಳಗೆ ಚತುರ್ಭುಷಣ ಭುವನಗಳು |  
 ನಾಕ ಜನರು ಮಿಕ್ಕೆ ಜೀವರು ತುಂಬಿಹ್ಯರು |  
 ಯೇಕೆಕ್ಕೆಧಾರ್ಯನ ಮಾಡು ಮುಖ್ಯವಾಗಿ |  
 ಲೋಕಂಗಳು ಅಲ್ಲಿಯಿದ್ದಿ ವಾರ್ಯಪಾರಂಗಳು |  
 ವಾಕು ಗಾತುರ ಮನಸು ಪೂರ್ವಕದಿಂದ ವಿ  
 ವೇಕ ಭಕ್ತಿಯಲ್ಲಿ ಭವ ದೂರನಾಗಿ |  
 ಏಕಾಂತದಿ ಕುಳಿತು ಹರಿಸಾದಾನೇನೆನಂಬಿ |  
 ವಾಕು ಸಾರಥಿ ನಮ್ಮೆ ವಿಜಯ ವಿಶಲರೇಯ |  
 ಕೋಕ ಸೋಗಾಡುವನು ಈ ವರಿ ಧಾರ್ಯನಿಸಲು

### ರೂಪಕ ತಾಳ

ವಾತಾಳೋತ್ಪಾದಕ ತದಾಶ್ರಯ ತದ್ವಿನ್ನ  
ಸೀತಿಯಿಂದಲೆ ಶಿಳ ಪಾದ ಮೂಲವೆನ್ನ  
ಖ್ಯಾತಿಯಾದ ವಾಸುಕಿ ಶಂಖ ಕಾಳಿಕೆ ಪ್ರಬಲ  
ಶೈತ ಧೃತರಾಷ್ಟ್ರ ಮಹಕಂಖ ಧನಂಜಯ |  
ಧಾತ ಶಂಖಚೂಡ ಮಿಗಿಲಾದ ಸರ್ವಗಳು |  
ಜಾತಿ ಸಮೀತದಲ್ಲಿ ತುಂಬಿ ಕೊಂಡಿಪ್ಪರು |  
ಭೂತಿಗಳಿಂದೊಮ್ಮೆತಲಿ ಮಹ ಮತ್ತೆ ವಚ್ಚ |  
ಭಾತಿಯ ಶೋರುತ್ತ ಬಲು ಕೊಡೆಪ್ಪಳ್ಳಿವಾಗೆ |  
ಜೋತಿಮರ್ಯ ಕಾಯ ವಿಜಯ ವಿಶಲರೇಯ |  
ವಾತಾಳ ಲೋಕ ಧರಿಸಿಹ್ಯನು ಧ್ಯಾನ ಮಾಡಿ

॥೩॥

### ರುಂಪಿತಾಳ

ಪೃಥ್ವಿ ಉತ್ಪಾದಕ ತದಾಶ್ರಯ ವಾಗಿದೆ |  
ಚತುರ ನೋಗ ಮುಖ್ಯ ಸುರ ಪಂದಿತ |  
ಸತತ ಧ್ವಿಜ ವಜ್ರಾಂಕುಶ ಶಂಖ ಚಕ್ರ ಶೋ |  
ಭಿತ ಗದ ಪದುವ ಲಾಂಭನ ಸ್ವನರ್ದಿಯ ಜನಕ |  
ಚತುಜಾತಿ ಪುಷ್ಟಿ ತರುಣಾದಿತ್ಯ ವರ್ಣ |  
ಅತಿಶಯ ಆಶ್ವತಯುಷಷ್ಟಿ ಗಜ ಜನಕ ರ |  
ತುನ ಕಾಂತಿಗೆ ಮಿಗೆ ನಬಿ ಭಕ್ತಜನಕ ಆ |  
ಶ್ರಿತವಾಗಿಯಿಸ್ತ ಪದ ರಸಾತಳೋತ್ಪಾದಕ |  
ದಿತಿಸುತರು ಯಿಲ್ಲುಂಟು ನಾಮ ಭೇದದಲ್ಲಿ ಶು |  
ತ್ವತ್ ನೋದಲಾದ ಮಹ ಸಾಹಸದಲ್ಲಿ |  
ತತಿ ಸಹಿತ ಪ್ರಾಂದು ಬಿಲದಲ್ಲಿ ಹೊಳಗಿ ಅಡಗಿಕರು ಆ |  
ಚ್ಯಾತನ ವಾಗ್ಣಿವ ಮಂತ್ರದ ಭೇತಿಗೆ |

ఉభీయుంటు యిలొల్లోయిందు శాపునే రూపముళ్లు ।  
 శత మేధదలి యిద్ద తన్నామక హరి ।  
 తతువేతరోడనే పూజెయగొళుతిప్ప ।  
 పతిత పావన నమ్మి విజయ విశలరేయనే ।  
 సతత ధ్యానవ మాడిరొ పాద పృష్టవను

॥४॥

### త్రివిడి తాళ

పరదు ఎరడరల్లి తచ్చున్య తదాత్రయ ।  
 మేరివ మకాతళ లోకవిష్టదు అల్లి ।  
 అలగ నాయకరు బహు శిరసా వుళ్లువరు వి ।  
 స్తురవాగి తమ్మి బళగ సహితదల్లి ।  
 మరళ కులహక తక్కుక కాలియ సుతేణ ।  
 వర కోర్కెదవశవాద సహగళు వాస ।  
 గరుడన భయదింద సతి సుతరోడనే సం ।  
 జరిసుత్తలిష్టరు స్ఫుర్ప ప్రమత్తరాగి ।  
 శరధితయన నమ్మి విజయ విశల మూరుతియ ।  
 సృంగి ధ్యానవ మాడింగ గుల్మద ధ్వనియల్లి

॥५॥

### ధ్వనతాళ

గుణిసు తళా తళోద్యేవ క్రమాల వృత్త పా ।  
 వన వర జంఖే ద్వయద తదాత్రయనేన్ను ।  
 దనుజ కులద బడిగ మయనేంబువను ని ।  
 పుణదింద తానే మాడిద త్రిపురవ ।  
 ఆనలాక్షనీంద చక్రదిందలి అందు నా ।  
 శనవాగి శోదమేలే హరిస్తసాద ।

ಫಂವಾಗಿ ಸಂಪಾದಿಸಿ ಮಹಡೇವನಿಂದ ರ |  
 ಕೈಯಾಗಿ ಸುಶಿಸುತ್ತಿಪ್ಪ ಪ್ರಬಲನಾಗಿ |  
 ಗುಣವಂತ ಮಹಡೈವ ವಿಜಯ ವಿಶಲರೇಯನ |  
 ನೆನಿಸು ತಳಾತಳ ಜಂಷು ದ್ವಯದಲ್ಲಿ

॥೬॥

### ರೂಪಕ್ತಾಳ

ಚನ್ನಾಗಿ ನೋಟ್ಟದು ಸುತಳ ಲೋಕದ ಸ್ಥಿತಿ |  
 ಕನ್ನಡಿಯಂತಿಪ್ಪದು ಜಾನು ಮಂಡಲದ್ವಯದಿ |  
 ಬಿನ್ನಣಿದಿಂದಲಿ ಪುಟ್ಟತು ನೋಡಾ ಸಂ |  
 ಪನ್ನ ಸತ್ಯೇತಿ ಪ್ರತಾಪ ಸಜ್ಜನಮಣಿ |  
 ಪುಣ್ಯಶೈಲೀಕ ಬಲಿಚಕ್ರವರ್ತಿ ಮಹ |  
 ಧನ್ಯನು ಕಾಣೊ ವಾನುನರೂಪ ಕೃಷ್ಣಗೆ |  
 ತನ್ನ ಮಸ್ತಕವಿತ್ತ ದಾನವಾಂತಕನ ಕಾ |  
 ರುಣ್ಯ ಸಂಪಾದಿಸಿ ಇಂದ್ರ ಪದವಿ ಪಡೆದ |  
 ಇನ್ನಿತು ಧ್ಯಾನಿಸಿರೊ ವಿಜಯ ವಿಶಲನು ಪ್ರ |  
 ಸನ್ನನಾಗುವ ಬಿಡದೆ ಭಕುತಿಗೆ ವ್ಯಾಲಿದು

॥೭॥

### ರ್ಯಂಪಿತಾಳ

ಇಂದ್ರಿರಾಶ್ರಯ ವೈಕ್ಯಕುಲಜನ್ಯ ತದಾಶ್ರಯ |  
 ನಂದ ಪ್ರಭಾಶೋಭನ ಪರಮೋರುದ್ವಯವು |  
 ಅಂದು ಪುಟ್ಟದಲೋಕ ವಿಶಲನೆನಿಸುವದು ಮಯ |  
 ನಿಂದ ಜನಿಸಿದ ಬಲನೆಂಬೊ ದನುಜಾ |  
 ನಿಂದ ಪುಟ್ಟದ ಶೋಂಭತ್ತಾರು ಮಾಯಗಳು ಬಲು |  
 ಸಾಂದ್ರವಾಗಿವೆ ಯಿವೆ ಓದುವ ಜನರ |  
 ಸಂದೋಹರುಂಟು ಬಲ ಆಕಳಿಸಿದರೆ ಮುಖ |

ದಿಂದ ಪ್ರಾಂತೆಲಿ ನಾರಿಯರುಧ್ವನಿ |  
 ಮಂದಹಾಸದಲ್ಲಿ ಪುರುಷರೊಡನೆ ಮನಿ |  
 ಬಂದಂತೆ ಕ್ರೀಡಿಪರು ಅನುರಾಗದಿ |  
 ಇಂದು ಮೌಳ ಅಲ್ಲಿ ಹಾಟಕಾಶ್ಯನದಿ |  
 ಕ್ವೋಂದಿ ಪರಿಪಾರದಿಂದಲ್ಲಿ ವೇಣ್ಣತ |  
 ಒಂದೊಂದು ವಾಲಗನ ಕೈಕೊಳ್ಳತ ಸರ್ವತ |  
 ಸಂದಸ್ಯಿಯ ಕೂಡ ಕ್ರೀಡೆಯನಾಡುತ |  
 ಜಂದವಾಗಿದೆ ಸೋಡಿ ಈ ಜನರು ಅಯುತ |  
 ಶೀಂಥಾರ ಬಲಸಮರು ಸಕಲ ಕಾಲ |  
 ವ್ಯಂದಾರಕ ವಂದ್ಯ ಹಾಟಕ ನದಿಯಲ್ಲಿ |  
 ಒಂದು ಪಾವನ ಮಾಡಿ ಹಾಟಕ ಸ್ವನ್ರ |  
 ಒಂದೊಂದು ವಿಚಿತ್ರ ಭೂಷಣವು ಧರಿಸಿ ಗುಣ |  
 ದಿಂದ ಚರಿಸುವರು ಹರಿ ಸೇವೆಯಲ್ಲಿ |  
 ಒಂದಾನಂತರೊಪ ವಿಜಯ ವಿಶಲರೇಯಗೆ |  
 ವಂದಿಸಿ ವಿತಳ ಲೋಕದ ಮಹಿಮೆ ತಿಳಿಯೋ

|.೫||

### ಶ್ರೀವಿಡಿ ತಾಳ

ಅತಳ ಲೋಕ ಸರ್ವಮೃಗ ಪಶುಜಾತಿ ವು |  
 ತ್ವತಿ ಕಾಣೊ ಶೋಣಿ ದೇಶದಿಂದ ಅಲ್ಲಿಗೆ |  
 ಅತಿ ಮೋದದಿಂದ ನಾನಾಪರಿ ವನವು |  
 ಸ್ವತ ಕ್ರೀಡೆಯಾಡಿ ಆಡುವ ದೃತ್ಯ ದಾನವ ಕದುವೆ |  
 ಸುತರು ಮಿಗಲಾದವರು ತಮ ತಮ್ಮ ನಿಜನಾರಿ |  
 ಸುತ ಬಂಧುಗಳು ಬಳಗ ಕೂಡ ಯಿಹರಯ್ಯ ಲೇಸಾಗಿ |  
 ಪ್ರತಿಯಿಂಭೂದೆ ಮಯನ ಮಾಯದಿಂದಲಿ ಮಹ |  
 ರತ್ನನ ತೀತಿಸಿದ ಮುಸಿಗೋಪುರ ವುಪ್ಪರಿಗೆ ಬೀದಿ |  
 ಜತುರಂಗ ಮೋದಲಾದ ಶ್ರಿಂಗಾರ ಸ್ಥಳಗಳು |

ಮಿಥುನ ಭಾವವುಳ್ಳ ಮೃಗ ಪಕ್ಷಿ ಜಾತಿಗಳು |  
ಶತಪತ್ರ ಮೊದಲಾದ ಪುಷ್ಟ ಫಲ ತರುಜಾತಿ |  
ಕೃತ ಕೃತ್ಯರಾಗಿ ಯೆಲ್ಲಾರೀಗೆ ವಾಸವಕ್ಕೂ |  
ಚ್ಯಾತ್ಮದೂರ ವಿಜಯ ವಿಶಲ ಆತ್ಮನಹುದೆಂದು |  
ಅತಳ ಲೋಕವನು ಧ್ಯಾನವ ಮಾಡು ಮನುಜಾ

||೬||

### ರೂಪಕತಾಳ

ಅವನ್ನಿ ಉತ್ಸುದಕ ತಿದಾಶ್ಯಯನಾಗಿ ಏಂ |  
ಜುವ ಜಾಂಬುನದ ವಸನ ಸ್ವರ್ಣ ಮಂಜೀರ ಜಘನ್ನು |  
ರವಿಯಂತೊಪ್ಪುವ ನಾನಾ ಪ್ರಕಾರದಲ್ಲಿ |  
ನವ ಖಂಡವುಳ್ಳ ಜಂಬು ದ್ವಿಪೇ ವೃಳಿದಾದ |  
ಭುವನ ರಾತ್ಯೋಳು ಆಲ್ಲಿಗಲ್ಲಿಗೆ ದ್ವಿಪೇ |  
ವಿವರ ಪರ್ವತ ನದಿಗಳು ಕರ್ಮಸಾಧನ ಮಾ |  
ದುವ ಮೃಗ ಪಶು ಪಕ್ಷಿ ಮಾನವರುಂಟು |  
ದಿವಿಜ ದಾನವರ ಅವತಾರಗಳಾಗೋಪ್ತ |  
ತಪಕದಿಂದಲಿ ಹರಿಯ ಅವತಾರಗಳುಂಟು |  
ದಿವಾರಾತ್ರಿಯೆಂಬೋದು ಈ ಲೋಕದಲಿ ಸಿದ್ಧಿ |  
ಕವಿಗಳು ಹೇಳ್ಣರು ಮಹ ಪುಣ್ಯಮಾಳ್ಣರು |  
ಅವಿಕಾರ ಮೂರ್ತಿ ನಮ್ಮ ವಿಜಯ ವಿಶಲ ರೇಯನೆ |  
ಪವನನ ಮಧ್ಯದಲಿ ಯಿನಿತು ಚಿಂತಿಸಬೇಕು

||೭೦||

### ಮಟ್ಟತಾಳ

ಪೂಕೃಳ ಬಾಗದಿಂದಂತರಕ್ಕದ ಲೋಕ |  
ವೈಕೃಂಬಾಯಿತ ನೋಡಿ ಯಿದರ ವರ್ಣ |  
ಉಕ್ತ ಯಿಂದಲಿ ಕೇಳಿ ಮೇಘಾದಿ ಮಂಡಲವು |  
ಉಕ್ತ ಕ್ರಮದಿಂದ ಯೋಜನ ಭೇದ |

ದಿಕ್ಕು ವಾಲಕರುಂಟು ಅಲ್ಲಿಗಲ್ಲಿಗೆ ದೇವ |  
 ಲಕ್ಕುಮಿ ರಮಣನು ವಾಲಗವ ಕೊಂಬುವನು |  
 ಇಕ್ಕೆಲದಲ್ಲಿ ವ್ಯಾಳದ ದೇವತೀಗಳುಂಟು |  
 ರುಕ್ಖುಮಾ ಪರವತಕ್ಕಾಧಾರನಾಗಿ |  
 ಭಕ್ತುವಶ್ವಲ ಹರಿ ಶಿಂಶುಮಾರ |  
 ಶಕ್ತಿ ಅನಂತವೈಷ್ವ ಪರಮಾತ್ಮದೇಹದಲ್ಲಿ |  
 ನಕ್ತಾದಿಗಳನುಧರಿಸಿ ಕಾವುತೆಲಿಸು |  
 ಅಕ್ಕಟೆ ಬಾಲಾಗ್ರದಲಿ ಧ್ರುವರಾಯ ಬಾಲದಲಿ |  
 ಶಕ್ತಿಧರ ಪ್ರಜಾಪತಿ ಇಂದ್ರಧರು |  
 ತಕ್ಕವರೆನ್ನು ಪುಜ್ಞಮೂಲಧಾತ್ರಾ ವಿಧಾತ |  
 ತಕ್ಕೆಸಿದಂತೆ ಕುಸ್ಯಿಯಲಿ ಸಪ್ತಮುಷಿಗಳು |  
 ಶಕ್ತಿ ನಾಭಿಯಲ್ಲಿ ಮನಸಿನಲಿ ಚಂದ್ರಮು |  
 ಅರ್ಚ ವಕ್ಷಸ್ಥಳದಲ್ಲಿ ಕಕುಭ ಬ್ರಹ್ಮಸ್ತ |  
 ರಕ್ತಾಂಗ ಮುಖದಲ್ಲಿ ಶತಿ ಉಪಸ್ಥಿದಲ್ಲಿ |  
 ವಿಃಕ್ಕಾದವರುಂಟು ಬುಧರಾಹುಕೇತು ತಾ |  
 ರಕ್ತಿಗಳು ಪ್ರೇಂದ್ರೋಂದು ಸಾಫನ ವಿಶೇಷದಲಿ |  
 ಸಿಕ್ಕಿಕ್ಕೋಂಡಿಪ್ಪರು ಯೆಲ್ಲಕಾಲದಿ ಬಿಡದೆ |  
 ಜಕ್ಕುದಂತೆ ತಿರುಗಿ ಹೊತ್ತುಗಳ ನಡಿಸುತ್ತು |  
 ಜಕ್ಕುಧರ ವೃತ್ತಿಕಾ ಕಾರನಾಗಿ |  
 ಮುಕ್ತಾಗಿ ದರುಶನವ ಕೊಡುವ ವಿಜಯ ವಿಶಲ |  
 ಲೆಖ್ಮವಿಳಬೆ ವೈಮಾನಿಕರ ಸಾಲಿವನು

॥ ೮೨ ॥

### ಶ್ರೀವಿದ್ಧಿ ತಾಳ

ಸುರಲೈಕೆಂಬೆತ್ವಾದಕ ತಥಾತ್ಯಾ ತಿಧಿನ್ನು |  
 ಪರಮ ಸುಂದರ ವಿಗ್ರಹ ನಿತ್ಯ ಇಂ |

ದಿರೆ ಭುಜಾಂತಗ್ರಹ ಅನಫೋರತ್ವವಾಯ ವನವಾಲ |  
 ಪರಿ ಪರಿ ಹಾರ ವಿಸ್ತಾರ ಬೂಷಣ ವಕ್ಕೈ |  
 ಪುಂಡೂತನಿಲ್ಲಿ ವಾಮದೇವನ ಪೂಜಿಸುವ |  
 ಸರಿ ಸರಿ ಬಂದಂತೆ ಭೋಗದಲ್ಲಿ ನಲಿವ |  
 ಕಂ ಖಾವಕ ಉಚ್ಚಿತ್ವನವೆಂಬ ತುರಗ ತಕ್ಷಿನೀ |  
 ದರಿ ಶಚಿ ಸೂತ ಮಾತಳ ನಂದನ ವನವು |  
 ಪುರವೆ ಆಮರಾವತಿ ಸಿಂಹಾಸನದಿ ಶ್ರಿಂ |  
 ಗರದಿಂದ ಕುಳತು ಲೋಕದಲಿ ನಾನಾರೂಪ |  
 ಧರಿಸಿದ ನಿಜರದು ಇಂದ್ರದೇವನ ಬಲು |  
 ಹರುಹವ್ಯಾಘ್ರನರಾಗಿ ಭಜಿಸುವರು |  
 ತರಣಿ ಪ್ರಕಾಶ ನಮ್ಮ ವಿಜಯ ವಿಶಲರೇಯನ |  
 ಸಿರುಕ ಧಾರ್ಮಾನವ ಮಾಡೆ ದಿವ ಲೋಕವ  
||೮೭||

### ಧ್ರುವತಾಳ

ಮತ್ತೆ ಮಹಲೋಕೋತ್ಸಾಹಕ ತದಾಶ್ರ |  
 ಯ ತದ್ವಿನ್ಯ ಕಂಬು ಸನ್ನಿಭಿ |  
 ಕಂಸ್ತಾಭ ಭೂಷಣ ಅಖಿಳ ವೇದೋಚಾರ ಕಂರ |  
 ವೃತ್ತ ವಿರೋಧಿ ಇಂದ್ರ ಪ್ರಭುವಾಗಿಯಿವು ಸ |  
 ಮಸ್ತ ದೇವತೆಗಳು ಪ್ರದ್ಯಮ್ಮ ಅನೀರುಧ್ಧ |  
 ಉತ್ತಮ ನಾರದ ಮುಷಿ ಅಲ್ಲಿಯಿದ್ದು ಶ್ರೀ ಹರಿಯ |  
 ಚಿತ್ತದಲಿ ಧಾರ್ಮ ಮಾಡುವರಯಾಗ್ |  
 ಇತ್ತ ಲಾಲಿಸಿ ಕೇಳಿ ಇಂದ್ರಾಗ್ನಿ ಬ್ರಹ್ಮಾಣಿ ಸರ |  
 ಸ್ವತ್ಯೋತ್ಪಾದಕ ಜಾಳಾನಸಿಧಿ ಮಹ ಪರಮ |  
 ಕತ್ತಲೆ ನಾಥ ಸಹಸ್ರಮಿಗೆ ಕಾಂತೆ |  
 ಭಕ್ತರ ಭವ ತಾಪ ನಾಶ ಜನಲೋಕೋತ್ಸಾಹಕ ಮುಖ |  
 ನೈತ್ರೇಯ ಸನಕಾದಿ ಮುಷಿಗಳು ರುದ್ರ ಅಧಿ |

ಪತ್ಯನಾಗಿ ಯಿಪ್ಪ ಲೋಕದಲ್ಲಿ ।  
 ಶಕ್ತ್ಯಾದಿ ದೇವತೆಗಳು ಭೂತಗಣ ಸಮಸ್ತ ।  
 ಸೊತ್ತೆ ಮಾಡುವರು ಶಿವನ ಬೃಹಸ್ಪತಿ ವಾಸ ।  
 ಚಿತ್ರನಾದ ಉದ್ಘಾನವನಗಳಪ್ಪವು ನಿ ।  
 ಚಿತ್ರ ಧ್ವನಿಮಾಡುವ ಖಗ ಮೃಗ ಜಾತಿ !  
 ಚಿತ್ರದೊಡೆಯ ನಮ್ಮ ವಿಜಯ ವಿಶಲರೇಯನ ।  
 ನಿಕ್ಯ ಈ ಪರಿಯಂದಲ್ಲಿ ಧಾರ್ಮಾನವ ಮಾಡಿರೋ

॥೮೩॥

### ಶ್ರೀವಿಡಿ ತಾಳ

ರುದೋತ್ಪಾದಕ ತಪೋಲೋಕ ಲಲಾಟ ।  
 ಪದುಮ ಸಂಭವನಲ್ಲಿ ಅಧಿಪತಿಯು ।  
 ರುದ್ರನ ಯಿರುತಿಪ್ಪ ಸಕಲ ಖುಷಿಗಳೊಡನೆ ।  
 ರೌದ್ರಮೂರತಿ ಸೃಜನರಿಯ ಪೂಜಿ ।  
 ನಿದೋಷ ಮನದಲ್ಲಿ ಮಾಡುತ್ತಲಿ ತನ್ನ ।  
 ಪೂರ್ವಿಕೋಂಡು ಸೊತ್ತೆಗ್ರೈನುತಲಿ ।  
 ಶ್ರೀದ್ವಿಕಾರ್ಥಾಯಕನು ದೇವತೆಗಳಕೂಡ ।  
 ರುದ್ರನ್ನ ಭಜಿಸುವರು ವಿನಯದಿಂದ ।  
 ಬುದ್ಧಿ ವಂಶರುವಂಟು ವೇದಾಭಿಮಾನಿಗಳು ।  
 ಉಧಾರ್ಮಾನವ ಮತ್ತೆ ಪುರಗೋಪುರ !  
 ಪದ್ಮಗಭ್ರನ್ನ ಸೋಡೋ ಗೋಸುಗ ಸುರರೆಲ್ಲ ।  
 ರುದ್ರನ್ನ ಬಳಿವಿಡಿದು ಪೂರ್ಗುವರು ।  
 ಭದ್ರಮೂರತಿ ನಮ್ಮ ವಿಜಯ ವಿಶಲನಂಫ್ರಿ  
 ಪದ್ಮ ಪೂರ್ಣಂದಬೀಕಾದರೆ ತಪೋಲೋಕ ಚಿಂತಿಸು

॥೮೪॥

### ರುಂಧಿತಾಳ

ವಿರಂಚಿ ಸತ್ಯ ಲೋಕೋತ್ಪಾದಕ ಕೀರ್ತನ ।  
 ಸರ್ವ ಅವತಾರ ಶ್ರೀಹರಿ ಮೂರ್ತಿಯ ।

ಪರಿ ಪರಿಯಿಂದಲಿ ಚತುಮುಂಬಿ ಪೂಜಿವನು |  
 ಸುರರಾದಿ ಗಣದಿಂದ ಸ್ತುತಿಸಿ ಕೊಳುತ್ತ |  
 ಮರುತ ದೇವನು ಅಲ್ಲಿ ವಾಸವಾಗಿಯಿಸ್ತ ಅತಿ |  
 ಪರಮ ಪ್ರಧಾನತನ ಮಾಡಿಕೊಳುತ್ತ |  
 ವಿರಚೆಯೆಂಬೋ ನಾಮದಿಂದ ಗಂಗೆಯು ಬಿಡಬೆ |  
 ಕರನಿಕೊಂಬುವಳು ಪವಿತ್ರಾಗಿ |  
 ತರುವಾಯ ಮಹ ಮಾಹಿಮೆ ತೋರಿಕೊಳುತ್ತ ಭಜಿ |  
 ಕರ ಪಾಶವು ಭೂಲೋಕದಲಿ ಕಳಿಪುತ್ತ |  
 ಎರಡೆಳು ಭುವನದ ವರ್ತಮಾನವ ತಿಳಿದು |  
 ಇರಳು ಹಗಲು ಯೋಚನೆ ಮಾಡಿರಂತ್ಯಾಗಿ |  
 ವರ ತೀಷ್ಣ ಪಾದ ಮೂಲ ಮಧ್ಯದಲಿದ್ದ ವಿ |  
 ಸ್ತುರವೆಲ್ಲ ಧೈನಿಸು ಸರಾಂಗದಿ |  
 ಪುರುಷ ಪಾಲಕ ಸಿರಿ ವಿಜಯ ವಿಶಲರೇಯನ |  
 ಚರಿತೆಯನು ಕೊಂಡಾಡಿ ಮನದಣಿಯ ಸೋಡಿ

॥೧೫॥

### ಮಟ್ಟಿತಾಳ

ವಾ (ಪ) ದದಲಿ ಜಯಂತ ಮೇಂಡ್ರದಿಂದ ದಕ್ಕು |  
 ಉದುಭವಿಸಿದನು ಏತ್ಯ ವೃಷಣದ್ವಯ ದಿಂದ |  
 ಒದಗಿ ರೇತಸು ರುದ್ರ ಜರಾಯುಜ ಶಶಿ |  
 ಸದಲಿ ಪುಟ್ಟಿತು ಸೋಡು ರೇತಸಿಸಿಂದಲ್ಲಿ |  
 ಉದಕ ಜನನ ವಿಯಂದಿಂದಲಿ ಬ್ರಹ್ಮಾಂಡ |  
 ಶ್ರುದಶ ಗಣದಿ ಅನ್ನ ಪುಷ್ಟವ ವೆನ್ನು |  
 ಸ್ವಧ ಸ್ವಹಾ ನೆರಡು ವಿಯಂ ಗುಣದಿಂದ |  
 ಉದಧಿಗಳು ತನುವ ಧರದಿಂದಲಿ ಸಿದ್ಧಿ |  
 ಇದೆ ಪಾಶ್ಚಾಗಳಲ್ಲಿ ಶೇಷ ಗರುಡಾದಿ ವಾಸ |

ಹೃದಯದಲ್ಲಿ ಮೂಲ ಪ್ರಕೃತಿ ಆಶ್ರಯವು |  
 ವಿಧಿ ರುದ್ರಾದಿಗಳು ಮಧ್ಯದೇಹದಿಂದ |  
 ಮುದದಿಂದಲಿ ಕೇಳಿ ಸ್ತುನದಿಂದಲಿ ಧರ್ಮ  
 ಉದಸಿದ ಕಾರಣ ಗೋಳಕದಿಂದ ಶಬ್ದಗಳು |  
 ವಿಧಿ ಹೊದಲಾದ ದಿಗ್ಂಬರಿ ಕಣೆಂದ್ರಿಯದಲ್ಲಿ |  
 ಪದುಮ ಬಾಂಧವ ಚಂದ್ರ ಚಕ್ರಾಂದ್ರಿಯದಲ್ಲಿ |  
 ಉದತ್ತಿದರುದ್ವಯ ಈ ಗೋಳಕದಿಂದ |  
 ಹೃದಯ ನಿವಾಸ ಸಿರಿ ವಿಜಯ ವಿಶಲರೇಯ |  
 ಸದಮಳ ಮೂರ್ತಿಯ ಸರ್ವದ ಕೊಂಡಾಡಿ

||೧೭||

### ರೂಪಕತಾಳ

ನಾಷದಿಂದಲಿ ವೈದ್ಯರು ಪ್ರಸಾದದಿಂದ ಕಮು |  
 ಲಾಸನ ಕೊಽಧದಿಂದಲಿ ರುದ್ರ ಪುಟ್ಟಿದರು |  
 ನಾತಿಕೇಂದ್ರಿಯದಿಂದ ಗಂಧದೇವಾನ್ನು ಮಾ |  
 ನಿಸಾನ್ನ ಪಕ್ಷದಿಂದಲಿ ಜನಿಸಿತು ಸೋಡ |  
 ಶ್ವಾಸದಿಂದಲಿ ವಾಯು ಸ್ತೀತಿಯಲ್ಲಿ ಲಜ್ಜಾ |  
 ಹಾಸದಿಂದಲಿ ಮಾಯ ಲೋಭ ಚೈಪ್ತುರದಿಂದ |  
 ಲೇಸು ಜಹ್ಯೇಯಿಂದ ಉದಕೇಶ ಉಧ್ವನ |  
 ಆ ಸಮಸ್ತ ಮಧರ ರಸ ಜಹ್ಯೇಂದ್ರಿಯದಲ್ಲಿ |  
 ನಿಂಬಾಶೀಯಿಂದಲಿ ಮಿಂಚು ಮಕುಚದಿಂದಲಿ ಮೇಘ |  
 ಚೈಪಧಿ ಮಹಿರೂಹ ವನಸ್ಪತಾಂಗಿ ಸರ್ವ |  
 ಕೇಶದಿಂದಲಿ ಜನಿಸಿದವು ಕ್ರಮವಾಗಿ |  
 ವಾಸಲ ವೈಶ್ವಾನರ ವಾಕ್ಯದಿಂದಲಿ ಜನನ |  
 ಈಶ ವಂದಿತ ಪಾದ ವಿಜಯ ವಿಶಲರೇಯ |  
 ವಾಸವಾಗಿಪ್ಪರು ಈ ಪರಿ ಧಾರ್ಮಾನಿಸೆ |

||೧೮||

ಅಟ್ಟಿತಾಳ

ಮನದಿಂದ ಬ್ರಹ್ಮ ಚಂದ್ರ ಮಿಕ್ಕಾದವರ್ಪೆಯ್ಯ |

ಅನಿಲ ಸ್ವಯಂಭುವ ಬುದ್ಧಿಯಿಂದ |

ಲಿ ನಾಡಿ ಗಣದಿಂದ ನಡಗಳು ಅಸ್ಥಿಯಿಂದಲಿ ಅದ್ರಿ |

ಗುಣತ್ರಯಂಗಳ ವ್ಯಾಪಾರದಿಂದಲಿ ತಾರ |

ಗಣ ಪುಟ್ಟಿತು ಸೋಡಾ ದಂತಗಳಿಂದ ನ |

ಜನದಿಂದ ಗಾಯತ್ರಾಯಿದಿ ಭಂದಸ್ಸು ಕೇಳಿ |

ಫನಗಿರ ವಿಜ್ಞಾನ ಶಕ್ತಿನಾಮಕ ಬ್ರಹ್ಮ |

ಜನನ ವಾದಸು ಅಂತಕೆರುಣದಿಂದಲಿ ಅಂದು |

ಮನುಜ ಅಧಮು ವ್ಯವ್ಸ್ಥಿದಿಂದ ಉದುಭವ |

ಗುಣಿಸು ತ್ವಕ್ಕೆನಿಂದ ಪ್ರಾಣ ಇಂದ್ರಿಯದಿಂದ |

ಜನನವಾಯಿತು ಲೋಮ ಸ್ವರಿಷಬಿಡದೆ ತಿಳಿ |

ತನುರೂಹ ಕೂಪದಿಂದಲಿ ಪ್ರಳಯೋದಕ |

ಎಣಿಸು ವೈದಿಕ ಲೌಕಿಕ ವ್ಯವಹಾರ |

ಜನಿಸಿದವ ಸೋಡಾ ದೌಂಷ್ಟ್ರದ್ವಯದಿಂದ |

ವನಜನಾಭನ ರೂಪ ವಿರಾಟ ಮೂತ್ರಿಯ |

ತನುವಿನಿಂದಲಿ ಯಾವತ್ತು ಪುಟ್ಟಿತು |

ಮನುಜಾ ಎಣಿಕೆ ಮಾಡುವದಕ್ಕೆ |

ಮನಕೆ ಆಗೋಚರ |

ಗಣಿತ ಮಾಡುವದೇನೋ ಸವಾಂಗದಿಂದಲಿ |

ಜನನ ವಾದರು ಕೇಳಿ ಸರಿ ಸರಿ ಬಂದಂತೆ |

ಬಿನಗು ಜೀವರಿಗೆ ಈ ಪರಿ ಶಕ್ತಿಯುಂಟೆ |

ಗುಣನಿಧಿ ವಿಜಯ ವಿಶಲರೇಯನ ವಿಗ್ರಹ |

ಅನುದಿನ ಧ್ಯಾನವ ಗೈಯೋ ನಿಮ್ಮಲನಾಗಿ

## ಅದಿತಾಳ

ಅಪಾದ ಮೌಳಿ ಪರಿಯಂತ ವಿರಾಟ ದ್ವಿತೀ |  
 ರೂಪವನ್ನೇ ಧ್ಯಾನಿಸು ಎರಡೆಂದು ಬಗೆಯಲ್ಲಿ |  
 ಅಪಾರ ಜಡಜೀವ ಯಿದರೊಳಗಿಪ್ಪವೆಂದು |  
 ತಾಪಸ ಜನರಿಂದ ತಿಳಿದು ಆನಂತ ಜನುಮದ |  
 ಪಾಪಾಫು ಶ್ರೋಗಗಳಿಂದು ಪರಮ ಶುದ್ಧಾತ್ಮಕನಾಗಿ |  
 ತಾಪತ್ರಯ ತಂದೀವ ಆಹಂಭಾವವೇ ಬಿಟ್ಟು |  
 ಶ್ರೀ ಪತಿ ಶ್ರದ್ಧಾಪತಿ ಗತಿಯೆಂದು ಸಂಚಿ ಜ್ಞಾನ |  
 ದೀಪ ಸಂಪಾದಿಸಿ ನಾನಾ ಪ್ರಕಾರದಿಂದ |  
 ರೂಪ ಕರ್ಮಕಾಲ ಗುಣಕರ್ಮ ದೇಹಾದಿಯ |  
 ವ್ಯಾಪಾರವೆಲ್ಲ ಹರಿಯ ಆಧಿನವೆಂದು ಚಿಂತಿಸಿ |  
 ಆಪದ್ಧಮರಕ್ಕೆ ಹರಿ ಸ್ವಾತಂತ್ರ ಪುರುಷ |  
 ಕೋವ ದಾನವ ಭಂಗ ಸರ್ವದಾನಂದ ವಿಗ್ರಹ |  
 ಗೋಪಾಲ ಗುಣಪೂರ್ಣ ಪೂರ್ಣ ಜಗನ್ನಂಗಳ ಮಂಗಳ ಪ್ರ |  
 ತಾಪ ಪ್ರಾಕೃತ ರಹಿತ ನಿದೋಽಷ ಮುಖ್ಯದ್ವೇವ |  
 ಈ ಪರಿಯಂದಲಿ ಪ್ರಾಣಾಧಿಷ್ಠಾನದಲಿ |  
 ವ್ಯಾಪುತನಾಗಿದ್ದ ಅನಾದಿ ಪುರಾಣನ್ನು |  
 ರೂಪತಿಶಯಗಳನೆಲ್ಲ ಸೆನದು ಸೆನದು ಜಂಬು  
 ದ್ವಿತೀ ದ್ವಿತೀ ಭಾಗದಲ್ಲಿ ಸಾಧನ ಮಾಡು |  
 ಆಪತ್ತ ಎತ್ತವಯ್ಯ ಯೀಂತು ಯೇಕಾಂತ ಧ್ಯಾನ |  
 ಶ್ರೋಪಗೋಡದೆ ಮಹದೃಥಕರದಲ್ಲಿ ಮಾಡೆ |  
 ಕೂಪಾಂಥ ವೆಂದೆಂಬೊ ಸಂಸಾರ ಪುತ್ತರಿಪ |  
 ದ್ವಾರಪತಿ ಪತಿ ಸ್ತ್ರೀಯ ವಿಜಯ ವಿಶಲರೀಯನ  
 ಅಪಾದ ಸೇರುವದಕ್ಕೆಯಿಡೆ ಯಿದೆ ಪುಷಾಯ |

ಜತೀ

ಪ್ರತ ಪ್ರತಿ ಪ್ರತಿಕಾದಲ್ಲಿ ಅಪ್ರತಿ ಹತನಾದ  
 ಪತಿ ವಿಜಯ ವಿಶಲ ವಿರಾಟ ಮೂರ್ತಿಯ ಧ್ಯಾನಿಸು

||೮೯||

||೯೦||

ಮೇರು ಪರ್ವತದಿಂದ ಭೂಭಾಗ ವಿವರಣ

ಉಲ) ಸುಳಾದಿ

ರಾಗ: ಭೈರವಿ

ಧುನ ತಾಳ

ಮೇರು ಪರ್ವತ ಲಕ್ಷ್ಯಯೋಜನೋಚ್ಛಿತ್ತ ಹದಿ |  
ನಾರು ಸಾವಿರ ಯೋಜನ ಭೂಮಗಾ೦ |  
ಜಾರುವಾಗಿಪ್ಪದು ಕನಕಮನುಯದಿಂದ |  
ಸಾರಿರ್ದೆ ವುಳಿದ ಲೆಖ್ಮಿ ವೂಧ್ವಂಭಾಗ ನಿ |  
ಸ್ತಾರವಾಗಿದೆ ನಾಲ್ಕು ಯೆಂಭತ್ತು ಸಹಸ್ರ ನಿ |  
ಜಾರ ಯೋಜನವಲ್ಲಿ ಸುರ ಮಂದಿರ |  
ಕರೆರಡು ನಾಲ್ಕು ಶೃಂಗದಿಂದೊಪ್ಪುವದು ಶೃಂ |  
ಗಾರ ವನಗಳುಂಟು ವಾಸಿಕೂಪ |  
ವಾರಿಜ ಸಂಭವನ ಸದನ ವಿರ್ಯಿದು ಸಾ |  
ವಿರ ಯೋಜನದಗಲ ಮಧ್ಯ ಗಂಗೆ |  
ಹಾರಿ ಯೋಜನ ಪರಿಮಿತ ಧುಮುಕಿ ನಿ |  
ಹಾರ ದಿಂದಲಿ ಚತುರ ಭಾಗವಾಗಿ |  
ವಾರಿಧಿ ಕೂಡಿಹಳು ಪೂರ್ವದಿಕ್ಕಿನ ಲೀ |  
ಮೂರೀಂದು ನಾಮ ಭೇದ ನಿಮ್ಮಾಳವಾಗಿ |  
ಬರಾವತೆಗನುನ ದಿಕ್ಕಾಲಕರ ಅ |  
ಗಾರ ಸಹಸ್ರ ಯೆರಡುವರೆ ಯೋಜನ |  
ಸೂರ್ಯನ ರಥದ ಕೀಲು ಕವಿಸಿದೆ ಈ ಗಿರಿಗೆ |  
ವಾರ ವಾರಕ್ಕೆ ಸುತ್ತ ತಿರುಗುವದೊ |  
ಆರೆಡಾದಿತ್ಯ ಜನ ವಾಸ ಮಾಸಕ್ಕೆ ವಾಗ್ಯ |  
ವಾರ ವಾಡುವರು ಕರ್ಮ ಸಾಕ್ಷಿ |  
ನಾರಾಯಣ ಗುಣಪೂರ್ಣ ಮೇರುವಿಗೆ ತಾನೆ ಅ |

ಧಾರನಾಗಿ ಯಿಷ್ಟುದು ತೆಂಶುಮಾರೆ ।  
 ಮೂರುತಿಯಾಗಿ ಮುದದಿ ಪ್ರೋಳಿವ ಯೋಜನ ಮುವ್ವು ।  
 ತ್ವಾರು ಲಕ್ಷ್ಯ ಪರಿಮಿತ ನಾನಾಮಹಿಮು ।  
 ಸೇರಿ ಕೊಂಡಿಪ್ಪ ತನ ವಾಲಾಗ್ರದಲ್ಲಿ ಮಂತ್ರ ।  
 ಈರಾರು ವರಣ ಜಸಿಸಿದ ಬಾಲಕ ।  
 ಆರಿಗೆ ವಶವಲ್ಲ ಆ ಪದವಿ ಮಗುವಿಗೆ ।  
 ನಾರದ ಮುನಿಯಿಂದ ಸ್ತಾಪತ್ವೇನ್ನಿ ।  
 ಈ ರಿತಿಯನ್ನೇ ಗ್ರಹಿಸು ಯಿತ್ತ ಲಾಲಿಸು ।  
 ಮೇರು ಶೈಲದ ಅಧೀಕ್ಷಾಗದಲ್ಲಿ  
 ಹೌರಷ್ಟ ಮಿಗಿಲಾದ ಜತುರ ಕಕ್ಷಭದಲ್ಲಿ ।  
 ಈರ್ಮೀದು ದಳ ಕೇಸರ ಪರ್ವತ ।  
 ಬ್ರಾಹ್ಮಿ ಬ್ರಾಹ್ಮಿ ವ್ರೋಂದೋಂದು ನಾಮದಿಂತೊಪ್ಪುತ್ತಿದೆ ।  
 ಕುರಂಗ ಕುರನ ವೈಕಂಕ ಕುಸುಂಭಕಾದಿ ।  
 ಮೂರುಕೂಟ ಸಮೇತ ಯಿಂದ್ರದಿಶಿಗೆ ।  
 ಸಾರು ಪತಂಗ ಶಿಖರ ಉತ್ಸಂಗ ನಿಷೇಧಮತ್ತೆ !  
 ತೋರುವ ಶಿತ ವಾಸುಕಿ ದ್ವಾರ್ಣಿ ದಿಶಿಗೆ ।  
 ವಾರಿಶನ ಕಾಷ್ಟಕ್ಕೆ ಕಷಿಲ ಶಂಖ ವೈಡೂಯರ್ ।  
 ಜಾರುಧಿ ಹಂಸವೆಂಬೊ ಪರ್ವತಾವೈದು ।  
 ಓರಂತೆ ಗುಣಿಸು ವೃಷಭ ನಾಗ ಕಾಲಾಂಜನೆ ।  
 ನಾರದಾಖ್ಯಗಿರಿ ಚಂದ್ರನ ಕಡಿಗೆ ।  
 ದಾರಧ್ಯಮಾಡು ಕೇಸರ ಪರ್ವತಗಳನಿತು ।  
 ವಾರಿತಿಕೇಳು ಮುಂದೆ ಮಂದರಾದಿಮೇರು ಮಂ ।  
 ದಾರ ಪಾಶ್ಚಯ ಕುಮುದ ನಾಮದಿಂದ ।  
 ಮೂರೋಂದು ಕೀಲ ಗೋತುರ ಸಿದ್ಧವೇನ್ನಿ ।  
 ಬ್ರಾಹ್ಮಿ ಯೇಕಕ್ಕೆ ಲೆಖ್ಮ ಹತ್ತು ಸಾ ।  
 ವೀರ ಯೋಜನ ವುನ್ನತ ನೋಡಿರೂ ।

ಕಾರಣವಾಗಿವೆ ಇನ್ನು ಯೋಜನ ಸುತ್ತೆ ।  
 ಭಾರತೀಯಾಗಿದೆ ಜಂಬು ಚೂತ ಕದಂಬ ।  
 ಚಾರು ನ್ಯಗ್ರೋಧಯಿತ್ತ ಗಿರಿ ಗಿರಿಯಲ್ಲಿ ।  
 ಭೂರುಹ ಪುಂಟಾಗಿವೆ ವೇಂದೊಂದು ಹನೈಷ್ಯಂದು ।  
 ಸೂರು ಗಾವುದ ವೃದ್ಧ ಶಾಖೆಯಿಂದ ।  
 ಕ್ಷೀರ ಮಧು ದಿವ್ಯ ಪ್ರತಿ ಶುದ್ಧಿದಕ ಹೃದ ।  
 ಸೂರು ಗಾವುದ ವೇಂದೊಂದು ಕಾಣೋ ।  
 ಸರೋವರವು ನಾಲ್ಕು ಅರುಣೋದೆಯು ಭಡ್ಡೆ ।  
 ಚಾರು ಸೀತೋದೆ ಮಾನಸವೆಂದು ।  
 ಸೀರೆ ಹೊಳೆವ ಸನಂದನ ಚಿತ್ತರಫ ವಿಭಾಜಿಕ ।  
 ವಿಂಬಿದ ಸರ್ವತೋಭದ್ರ ಪೆಸರು ।  
 ಚಾರು ಸುರರಿಂದೊಪ್ಪುವ ಚೂತಾದಿ ವೃಕ್ಷ ನಿತ್ಯ ।  
 ಕೊರಿದ ಜನಕೆ ಮನೋಭಿಷ್ಯ ಸಲಿಸಿ ।  
 ದಾರಾದಿ ಮೊದಲಾದ ಬಂಧು ಬಳಗ ಪರಿ ।  
 ವಾರದೊಡನೆ ಸರ್ವ ದೇವಾದ್ಯರು ।  
 ತಾರತಮ್ಯದಿಂದ ಶ್ರೀಡಿಸುವರು ಭಂ ।  
 ಗಾರ ಭೂಷಣ ನಾನಾ ಭೋಗದಿಂದ ।  
 ವೃತ್ತತ್ವವನ್ನು ಮರೆದು ಖಗ ಮೃಗ ಜೀವಿಗಳು ।  
 ಭೋರನೆ ಆಡುತ್ತವಕೊ ತತ್ತ್ವಾಲಕ್ಷೆ ।  
 ತೀರು ಶೃಂಗರಿಸಿದಂತೆ ವನಗಳ ಸಂಭರಮು ।  
 ಆರಿಗಾದರು ಕರಿಯೆ ತುತ್ತಿಸ ಸಲ್ಲ ।  
 ಮಾತ್ರಾರೆ ದಪ್ಪದೆ ನಾಲ್ಕು ಕೀಲ ಪರವತದಂತೀ ವಿ ।  
 ಚಾರ ವೇಣಿಸೆ ಮುಂದೆ ಪರಿಸ್ತೀರ್ಣದ ।  
 ಧಾರುಣಿ ಧರಗಳು ಎರಡೆರಡು ಯಿನೆ ಯಿನು ।  
 ಈರಾರು ಸಾವಿರ ಯೋಜನ ಅಗಲ ವೃದ್ಧ ।  
 ಮೂರು ಮೂರು ವೇಂಭತ್ತು ಆಯುತ ಯೋಜನದಿಂದ ।

ಗಿರಿಗಳು ಯಿಂದರಲ್ಲಿ ದಕ್ಷೇಣಭಾಗಕೆ ನಿಷಥ್ |  
 ಸರಿ ಹೇಮಕೂಟ ಹಿಮಾಲಯ ಪೆಸರು ಉ |  
 ತ್ವರಕೆ ಸೀಲ ಶೈತ್ಯ ಶ್ರಂಗ ಮಾಲ್ಯವಂತ ವೆಂದು |  
 ಕರಸಿ ಕೊಳ್ಳಬಹಿಪ್ರವು ವೇಂದೊಂದು ಯೋಜನ |  
 ಎರಡು ಸಾವಿರ ಪ್ರದ್ವಿ ವೀಸ್ತೀರ್ಣ ಅಷ್ಟೇ ನಿಂ |  
 ದಿರದೆ ಸೀಳ ಲಕ್ಷ ತೊಂಬತ್ತಾರು ಸಾ |  
 ವಿರ ಮತ್ತೀ ವೇಂದಕ್ಕೆ ಹತ್ತು ಕಡಿಮೆ ಲೆಷ್ಟು |  
 ಜರಿಯ ವಾಗಿದೆ ಪ್ರಾವ್ ಅಪರ ಭಾಗಕೆ ಆರು |  
 ತರಧಿ ಪರಿಯಂತ ಸಮೂಧವಾಗಿವೆ |  
 ಭರತ ಖಂಡಗಳಲ್ಲಿ ಪಾಪ ಪುಣಿಗಳಿಂದ |  
 ಸರರಿಗೆ ಸಾಧನ ಸ್ವಾರ್ಥವರಗ್ರ ಬಲು |  
 ಸರಕಕ್ಕೆ ಆವಾವ ಸುಖ ದುಃಖಾನುಭವಕೆ |  
 ಸುರರಾದಿಗಳು ಪುಟ್ಟಿ ಕರ್ಮ ತೀರುವದಕ್ಕೆ |  
 ಹರಿ ಅವತರಿಸಿ ನಾನಾಲೀಲೆ ತೋರುವ |  
 ಭರತ ಖಂಡ ಕರ್ಮ ಭೂಮಿ ಕಾಣೊಯಿಲ್ಲಿ |  
 ಸುರನದಿ ಮಿಗಿಲಾದ ನದಿ ಪುಣಿಕ್ಕೇತ್ತಿಗಳು |  
 ವರತೀರ್ಥರಾಜ ವೆಂದೇನಿಸುವ ಪ್ರಯಾಗ |  
 ಪರ ಪರ ಪ್ರತಿಧಾನ ಆಚಾರ ವಿಚ್ಯಾರ |  
 ಕರಣ ಶುದ್ಧಿಗೆಯಿಲ್ಲಿ ಸಂಸಾರದಲಿ ಬೇಕು |  
 ಹರಿಯ ಕಾಂಬುವದಕ್ಕೆ ಯಿದೆ ಮಹ ಪುತ್ತಮು |  
 ಧರಣಿ ಕಾಣುವರು ಜಾಳಿನ ಭಕ್ತಿ ವೈರಾಗ್ಯಗಳು |  
 ಗುರುದಾಪ್ಯರದಿಂದಲಿ ದೊರಕುವವು ನಿತ್ಯ |  
 ತರುವಾಯ ಕೋಲ ಕರ್ಮಶ ಮತ್ಸ್ಯ ಹಯಗ್ರೀವ |  
 ಸರಸಿಂಹ ರಾಮ ನರನಾರಾಯಣ ಪ್ರದ್ಯಮು |  
 ವರ ಮೂರ್ತಿಗಳಕ್ಕು ಧರಣಿ ಅರ್ಯವ ಮನು |  
 ಅರಸು ಭಧಾರ್ತಕ ಪ್ರಲ್ಭೂದಾಂಜನೇಯ |

ಸುರಮುನಿ ನಾರದ ರತ್ನದೇವಿಯಿವರೆಲ್ಲ |  
 ಪರಮ ಭಕ್ತಿಯಿಂದ ಪೈಂಡೊಂದು ಖಂಡದಲಿ |  
 ಹರಿಯ ಪೂಜಿಸುವರು ಸಂಚರೇಧದಿಂದ |  
 ಎರಡೇಳು ಖಂಡಾತುಮಕ ಜಂಬುದ್ವೀಪಕ್ಕೆ |  
 ಪರಿವೇಷ್ಟವಾಗಿದೆ ಲಕ್ಷ್ಯಯೋಜನ ಲವಣ |  
 ಶರಧಿಯನಿಷುತ್ತಿದೆ ಯಿದರ ಮಧ್ಯದಲಿನ್ನು |  
 ಪುರಗಳೆಂಟು ಉಪದ್ವೀಪ ನಾಮವೆಂದು |  
 ಕರೆಸಿ ಸ್ವಾರ್ಥಪ್ರಸ್ಥ ಚಂದ್ರ ಶುಕಾವರ್ತನ |  
 ಉರಗ ಸೇರಿದರಮಣಕ ಮುದಹರಣ್ಣ ಅಮಾಯಲೆ |  
 ವಿರಚಿಸುವ ಪಾಂಚಜನ್ಯ ಸಿಂಹಲ ಮುಖ ದಶ |  
 ಶರನು ಆಳಿದ ಸಗರ ಲಂಕಾದ್ವೀಪವು ಸತ್ಯ |  
 ತುರಗ ವರಸಲಿ ಪೂರ್ಗಿ ಸಗರನ ಮಕ್ಕಳು |  
 ಅರವತ್ತು ಸಾವಿರ ಜನ ಪೈಂಡಾಗಿ ಅಂದು |  
 ಶರನಿಧಿ ಖನನವ ಮಾಡಿ ಹಾಕಿದ ಮೃತ್ತಿಕೆ |  
 ಯಿರತಕ್ಕವಾದವು ಉಪದ್ವೀಪಗಳೆಂದು |  
 ಕರುಣಿಗಳು ಕೇಳಿ ಜಂಬುದ್ವೀಪದ ಮಹಿಮೆ |  
 ಸರುವ ಬಗೆಯಿಂದ ವಿಸ್ತರಿಸ ಚೇಕಾದರೆ |  
 ಮರಿಯಾದೆ ಕಾಣಿಸೋ ಪೇಳಿದರೆ ವುಂಟು |  
 ಉರಗಶಾಯಿ ನಮ್ಮ ವಿಜಯ ವಿಶಲನ್ನು |  
 ಚರಣಾಭ್ರ ಬಲಗೊಂಡ ಹ್ಲಕ್ಕ ವರ್ಣಸಚೇಕು |

14||

### ರ್ಯಾಂಪಿತಾಳ

ದ್ವಿತೀಯ ದ್ವೀಪವು ನೋಡು ಪ್ಲಕ್ಕವೆಂಬೋನಾಮ |  
 ಅತಿಶಯವಾಗಿ ಜಂಬುದ್ವೀಪದ ದ್ವಿಗುಣ |  
 ಹ್ಯಾತಿರಹಯಿನಿದೆ ಪೆಸರಿನಿಂದ ವೈಪ್ಪತಿದೆ |

శతయేకదక యోజన వున్నత ।  
 ఏతయాగినే వస్త పవత నదిగళు ।  
 సప్తత సంబ్య వేందొందు ప్రథుకునామ ।  
 తుతిసువదు తిన ఈత సుభద్ర శంతను క్షుమ ఆ ।  
 మృత అభయ వేంతెంబో యోళు ఖండ ।  
 హతవహదు మహి (ట) కూట పవికూట యింద్రకయన ।  
 జతే జోతి భాను ధూమువణ్ణ ప్ర ।  
 కాశిత హరణ్యగ్రీవ మేఘమాలా ప ।  
 వచ్చగళు ఆరుణ విమల ఆంగిరస సుతో ।  
 భిత సావిత్రినామక సుప్రభా యుతుంభర ।  
 ఆతుళ సత్యంభర ఈ పరి సప్తసరితుగళు ।  
 తలివుదు ఈ ద్విషపదల్లియుద్ద ।  
 క్షేత్రి పాలకరు వష్టనామకరు యోళు జన ।  
 సతత సూయాంతగ్రత నారాయణ మూ ।  
 రుతియ ఆజిసువరం తమ తమ్మ స్తుతదల్లి ।  
 రత పతి సిత సిరి విజయ వితలరేయన స ।  
 ద్వాతియ బేడువరు త్రివిధ భక్తియింద  
॥४॥

### త్రివిధి తాళ

ఇదకి ఇష్టుసాగర వలయాశారదలి సు ।  
 త్రీదే యోజన లక్ష్మీవరహు ముందే ।  
 ఇదనే ప్రోగాగళిదు శాల్కలీ ద్విషప చె ।  
 త్రదలి గ్రహిసువదు యోజన నాల్మ ।  
 శద (దక) శత పత్తుయోజన వక్షణిసువదు !  
 యిదే ద్విషపద పేసరుళ్ళ వ్యక్త పరిమళదింద ।  
 ముదది రంజిసుతిదే యెనంబెనయ్య మ ।

ಶ್ರೀದರ್ಶಿಲಳು ಯೋಜು ಖಂಡಗಳು ಅದ್ವಿ ।  
 ನದಿಗಳು ಪ್ರೋಂಚೊಂದು ಆಭಿದಾನದಿಂದಲಿ ।  
 ಸದಮಲತನದಿಂದ ವೇಪ್ಪತಿವಕೊ ।  
 ಒದಗಿ ಉಚ್ಚರಿಸು ಸುರೋಚನ ಶತಿನಸ್ಯ ಬ್ರಹ್ಮಣ್ಯಮಾನ ।  
 ಬದಿಯಲ್ಲಿ ರಮಣಕ ದೇವ ಬಹ್ರಂ ।  
 ಅಧಟ ಪಾರಿಭದ್ರ ಆಭಿಂಹರ (ಪ್ರ್ಯಾಮಾನ್) ಹೃರಬಾನು ।  
 ವಿದಿತವಾಗಿವೆ ಯಿವೆ ಯೋಜು ಖಂಡಗಳು ।  
 ಯಿದರ ಶೀಮಾತ್ಯೇಲ ಸುರ ಶತಕ್ಯಂಗ ವಾ ।  
 ಮದೇವ ಕುಂದಕ ಮುಕುಂದ ದಿವ್ಯ ।  
 ಉದಿತ ಪ್ರಸ್ವವಂತ ಸಹಸ್ರತಿ ಸಪ್ತಾಧಿ ।  
 ನದಿ ಶಿನಿವಾಲಿ ಸರಸ್ವತಿ ಕದ್ರುನೇ ।  
 ಚದುರೆ ರಂಜನಿ ನಂದ ರಾಕಾ ವೆಂಬೊ ಸಪ್ತ ।  
 ವೊದಲು ಆನುಮತಿ ಕೂಡಿಸಿ ಯೆಣಿಕೆ ಮಾಡು ।  
 ವದು ಸನ್ನಿಧಿಯಾಗಿ ಖಂಡಾಖ್ಯ ಸ್ವಪರುಯಿಲ್ಲಿ ।  
 ವಿಧು ದೇವನೊಳಗಿದ್ದ ಮೂರ್ತಿಯ ಭಜಿಸಿ ಸಂ ।  
 ಪದವಿಗೆ ಸಾಧನವ ಗೈಯ್ಯವರೋ ।  
 ವಿಧಿನಿಷೇಧ ಜ್ಞಾನದಿಂದ ತಮ ತಮಾತ್ ।  
 ಸದನದಲ್ಲಿ ಪ್ರತೀತೀಕ ದೈವದ ಭಜನೇ ।  
 ಯಿದಕೆ ಆವಕ್ಕ ನಾಲ್ಕುಲಕ್ಷ ಯೋಜನ ।  
 ಉದಧಿ ಯಿಂಪ್ಪದು ಕಾಣೋ ಸುರಸಾಮದಿ ।  
 ಶ್ರದ್ಧ ವಂದಿತ ನಮ್ಮ ವಿಜಯ ವಿಶೇಷಯ ।  
 ಹೃದಯದಲ್ಲಿ ನಿಲಿಸಿ ಸಾಧಿಸು ಸತ್ಯಧಿ

೧೫||

### ಧ್ರುವತಾಳ

ಕುಶಸ್ತಂಭ ಪ್ರೋಂದುಂಟು ಕನಕ ಪ್ರಕಾಶ ಯೋಜಾ ।  
 ದಶ ಶತಯೋಜನ ಪ್ರನ್ನತಪೋ ।

ವಸತಿಯಾಗಿದೆ ದ್ವೀಪ ವಿದರಂತೆ ಖ್ಯಾತಿಯಾಗಿ ।  
 ಪೇಸರಿನಿಂದಲಿ ಯೆಂಟು ಲಕ್ಷ್ಯ ಯೋಜನ ।  
 ಪುತಿಯೆಲ್ಲ ಯಿದಕೆ ಯೇಳು ವರ್ಣಗಳುಂಟು ಕೇಳ ।  
 ವಸುಧಾನ ಧೃಪ ರುಚಿ ನಾಭಿಗುಷ್ಟು ।  
 ಮಿಸಣಿಪ ಸತ್ಯವೃತ್ತ ವಿಕ್ರ ವಾಮದೇವ ।  
 ಹಸನಾಗಿ ಚಕ್ರಶೃಂಗ ಕಸಿಲ ಭಿನ್ನತ್ರಿ ।  
 ದಶ ಸಿಕರ ಉದ್ದ್ರೋಹ ದ್ರವಿಣ ನಾಮಾ ।  
 ಖುಷಿ ಪರ್ವತ ಮತ್ತೆ ಕುಲ್ಯಾ ಮಥುಕುಲ್ಯಾ ।  
 ಎಸೆನ ಶೃತ ವಿಂಧಾಂಗಾ ವಿಶ್ವವಿಂದ್ಯ ವೇದ ।  
 ಖಸುರ ಘೃತಾಸುತ್ತಾ ಮಂತ್ರಮಾಲಾ ಸಹೃತರಂಗಿಣಿ ।  
 ಬೆಸಸುವೆಯೆಲ್ಲಿ ಸಹೃದಾಯರನ್ನು ।  
 ಕುಶಲವಂತರು ತಾವು ಖಂಡಾಭಿಧಾನದಿಂದ ।  
 ದಶದಿಕ್ಕಾನೋಳು ಮಹಭಾಗರಾಗೀ ।  
 ಎಸೆಸಿನಿಂದಲಿ ಮೇರನೃತ್ಯಾವಾವ ಬಗೆಯಿಂದ ।  
 ವಸು ಜೇಷ್ಠಾಂತಯಾಂತಿ ಭಾಗವನ್ನು ।  
 ಬೆಸನೆ ಪೂರ್ಜಿಸುವರು ತಮು ತಮು ನಗರದಲ್ಲಿ ।  
 ಕುಸುಮಾದಿ ದ್ರವ್ಯದಿಂದ ಸಂತೋಷದಿ ।  
 ಅಸಮ ಪ್ರತಾಪ ನನ್ನು ವಿಜಯ ವಿಶಲರೇಯ ।  
 ಶಶಿವರ್ಣದಂತೆ ಪ್ರೋಳೆವ ಕೊಂಡಾಡಿದವರಿಗೆ

॥೬॥

### ರ್ಯಾಂಸಿತಾಳ

ಒಂದು ನಾಲ್ಕನೇ ದ್ವೀಪ ಕೌಂಚನಾಮದಿಂದ ।  
 ಅಂದವಾಗಿದೆ ಹದಿನಾರು ಲಕ್ಷ್ಯ ।  
 ಯೆಂದೆಂಬ ಯೋಜನ ಯಿಲ್ಲಿಯಿದೆ ಪೇಸರಿನಲಿ ।  
 ಒಂದು ಪರ್ವತವುಂಟು ಖಂಡಾದ್ವಿನದಿಗಳು ।  
 ಒಂದೊಂದು ಗುಣದಲ್ಲಿ ಸಹೃಪ್ರಭೇದ ಗ ।  
 ಇಂದ ಲೊಪ್ಪತಲಿನೆ ಆಗಮನಿಧ್ಯ ।

ನಿಂದಿರದೆ ಅಮೋಖ ಮಧುರುಹ ಮೇಧ ಹೈಷ್ |  
 ಚಂದವಾದ ಸುಧಾವು ಯಂತ್ರಿ ಮೋಹಿತಾಯ್ಕ |  
 ಮುಂದೆ ವನಸ್ಪತಿಯೆನ್ನಿ ಸಹ್ಯ ಖಂಡ |  
 ಸಂದಿದೆ ಶುಕ್ಲಗಿರಿ ವರ್ಧಮಾನ |  
 ಒಂದೊಂದು ಉಪಬರ್ಚಣ ಉಪಭಾಜನ್ |  
 ನಂದ ನಂದನ ಸರ್ವತೋಭದ್ರ ಪರ್ವತವ್ |  
 ವೈಂದಿದೆ ಅಭಯ ಆಮೃತೋದಿ ಅಯ್ಕ |  
 ಮಂದಗಮನ ತೀಧ್ರವತಿ ರೂಪ ನತಿಶುಚ |  
 ವಂದಿವೆನು ಶುಕ್ಲಾವತಿ ಸಹ್ಯನದಿಯು |  
 ಕುಂದದಲೆ ಈ ದ್ವೀಪದಲಿ ಮಹರಾಯರು |  
 ಸುಂದರ ಗಾತುರದಿಂದ ಬಾಳುತ್ತಿಹರು |  
 ಹಿಂದೆ ಹೇಳುಯೆಂಳು ಖಂಡದ ಹೆಸರುಕಾಣೋ |  
 ಸಂದೇಹವಿಲ್ಲ ಸಮಸ್ತ ಸೃಪರು |  
 ಮಂದಾಕಿನೀ ಪತಿಯ ಪೋಳಿದ್ದ ಮತ್ಸ್ಯನ್ |  
 ವಂದಿವರು ತಮ್ಮ ತಮ್ಮ ಸಭಿಗಳಲ್ಲಿ |  
 ಇಂದು ವನ್ದದಂತಿ ಕ್ರಾಂಚ ದ್ವೀಪದ ಸುತ್ತು |  
 ಸಿಂಧು ಯಿಸ್ವದು ದಧಿನಾಮದಲ್ಲಿ |  
 ಒಂದು ಹಡಿಸ್ವೆದು ಲಕ್ಷ್ಯಯೋಜನದಗಲ |  
 ಸಾಂದ್ರವಾಗಿ ಮನಕೆ ಪೋಪ್ಯುತ್ತದೆಕೊ |  
 ಇಂದಿರೇಶ ಹರಿ ವಿಜಯ ವಿಶೇಷೇಯನ |  
 ಸಂದರುಶನ ಮಾಳ್ಯ ಜನರಿಂದ ಪೂಜೆಗೊಂಬ

### ರೂಪಕತಾಳ

ಅನುಭಾಕ ದ್ವೀಪ ಮೂನತ್ತಿರದು ಲಕ್ಷ್ಯಯೋ |  
 ಜನಯಿದೆ ನಾಮದಲಿ ಶಾಕನ್ಯುಕ್ತವಕ್ಕು |  
 ಎಣಿಸು ಯೇಳುಖಂಡ ಪರ್ವತನದಿಗಳು |

ನೆನೆಪು ರಾಜೀನ ಮನೋಜವನೆ ಪೆನಮಾನೆ |  
 ಘನ ವಿಚತ್ತರೂಪ ಬಹುರೂಪ ವಿಶ್ವಧಾರ |  
 ಗಣನೆಯಲ್ಲಿಗೆ ಸರಿಮುಂದೆ ಅದ್ರಿ |  
 ಗುಣಿಸು ಈಶಾನ ವರಶ್ಯಂಗ ಬಲಭದ್ರ |  
 ವೇಸಿವ ಶತಕೇಶರ ಸಹಸ್ರೋತ ದೇವ ಪಾ |  
 ಲಣ ಮಹಾಮಹ ಸಸ್ತಂಬಾಧರ ಸಂಖ್ಯೆಯು |  
 ಯಿನಿತರ ಮ್ಯಾಲೆ ಅನೋಫು ಆಯುಧಾನದೀ |  
 ವನ ಪೂರ್ಣ ಉಭಯ ಸ್ವಾಷ್ಟಾ ಪರಾಜಿತೆ ಪಂಚ |  
 ಜನಾ ಸಹಸ್ರಶೈಲೋತಿ ನಿಜಧೃತಿ ಸಹಸ್ರಸರಿತಗಳು |  
 ಜನಪತಿಗಳು ಯಿಲ್ಲ ವರ್ಣನಾಮಗಳಿಂದ |  
 ಮಿನಗುತ್ತಪ್ಪರು ನೋಡಿ ಯೇಳು ಜನರು |  
 ಸನುಮತವಿಲ್ಲಿ ಪಾರಣಾಂತಗರತ ದೇವನ |  
 ಕ್ವಣಕ್ವಣಕೆ ಪೂಜಿಪರು ಬ್ಯಾರೆ ಬ್ಯಾರೆ |  
 ವಿನಯದಲಿ ಯಿದಕೆ ವರ್ತುಳಾದಿ ದುಗ್ಧಿ |  
 ವನಧಿ ಸುತ್ತಿದೆ ದ್ವಿತೀಪ ಪರಿಮಿತ ಲೆಖ್ಮಿ |  
 ಮನೋಧರ ಶೈತ್ಯದ್ವಿತೀಪ ಯಿದರೊಳಗೆ |  
 ಮಂಗಣ ಪ್ರಕಾಶದಂತೆ ಸಿದ್ಧಿ |  
 ಮುನಿಗಳ ಸಮೃತ ಯಿದರ ವಿಸ್ತಾರ ಯೋ |  
 ಚನೆಯ ನಾಡಲಿಬೇಕು ಸಾವಕಾಶದಿ |  
 ಮನೋಭವ (ಜವ) ಸ್ನೇಯ ಸಿರಿ ವಿಜಯ ವಿಶಲನ್ನು |  
 ಅನುಗ್ರಹವಾದರೆ ವ್ಯಾಂದು ದುರ್ಬಳತಾಣಿ

||೪||

### ಶ್ರಿವಿದ್ಧಿ ತಾಳ

ಪರಮ ಶೋಭಿತವಾದ ಪುಷ್ಟರಾಖ್ಯ ದ್ವಿತೀಪ |  
 ಅರವತ್ತು ನಾಲ್ಕು ಲಕ್ಷಯೋಜನ |  
 ಪರಿಮಿತವಾಗಿದೆ ಯಿದಕೆ ರಮಣಕ ಧಾತ |  
 ಎರಡು ವರ್ಣಗಳುಂಟು ಅಧಾರಧರದಿ |

ವರ ಪುಷ್ಟರಳಿ ವೋಂದಲ್ಲಿಹ ಹನ್ನೊಂದು ನೂರು ವಿ ।  
 ಸ್ತುರಯೋಜನ ದಗಲಾ ಸ್ವನರ್ಚಮಲ ।  
 ಭರಿತವಾಗಿಪ್ಪವೇ ನಾನಾ ಶಕ್ತಿನಿ ಜಾತಿ ।  
 ಸರಸ ವಾಡುತಲಿನೆ ಸೌಮ್ಯಗುಣದಿ ।  
 ವರುಷ ನಾಮಕ ರಾಯರು ಬ್ರಹ್ಮಾಂತರ್ಗತ ।  
 ಹರಿಯ ಕರಣ ಶುದ್ಧಿಯಲಿಂದ ಅಚ್ಚಿಸುವರು ।  
 ಗಿರಿವೋಂದುಂಟು ಮಧ್ಯದಲಿ ಮಾನಸೋ ।  
 ತ್ತರನೆಂದು ಕರೆವುತ ವಲಯಾಕಾರ ।  
 ಎರಡೈದುಸಾವಿರ ಅಗಲಯಿಷ್ಟೇ ಖದ್ದು ।  
 ಹಿರಿದು ಕಾಂತೆಯಿಂದ ಕಂಗೊಳಿಪದು ।  
 ತರಣೆಯಿದರೆ ಮಾತ್ರಲೆರಧದಲ್ಲಿ ಕುಳಿತು ಸಂ ।  
 ಚರಿಸುವ ವೋಂದು ಚಕ್ರವ ಪ್ರೋಂದಿಸಿ ।  
 ಸರುವೋತ್ತಮ ಹರಿ ನಾಲ್ಕು ರೂಪದಿ ಸುತ್ತ ।  
 ಇರುತ್ತಿಷ್ಟನುಕೇಳಿ ವಾಸುದೇವ ಸಂ ।  
 ಕರುಷಣ ಪ್ರದ್ಯಮ್ಮ ಅನಿರುದ್ಧವೆಸರು ।  
 ಚತುರದಿಕ್ಕೆಲಿ ಸುರರು ಸೇವಿಸುವರು ।  
 ಸರಸಿಜ ಬಾಂಧವನೆ ಗತಿರಘದ ವಿಚಾರ ।  
 ಅರುಹು ಮಾಡಲಿಬೇಕು ಮುಂದೆ ತಿಳಿದು ।  
 ಮರಳಿ ಈ ದ್ವಿಪದ ಪರಿಮಿತ ಶುದ್ಧೋದಕ ।  
 ಶರಧಿ ಕಂಕಣಾಕಾರ ಮಹಗಂಭಿರ ।  
 ಅರವತ್ತುನಾಲ್ಕು ಲಕ್ಷ ತರುವಾಯ ।  
 ಸ್ವರಣಾತ್ಮಕ ಭೂಮಿವ್ಯಂಟು ವಿ ।  
 ಸ್ತುರಿಸಿ ಯೋಜನ ತೊಂಬತ್ತಾರು ಲಕ್ಷ್ವೋ ।  
 ಎರಡೆರಡು ವಚ್ಚಧಡಿ ಹಂಚ ಹಂಚ ಸಾ ।  
 ವಿರ ಯೋಜನದಸಿತೆ ಭೂಮಿಯೆನ್ನಿ ।  
 ಪರಿ ಪರಿ ಸ್ವನರ್ಮಾಯ ತರುಖಗ ಮೃಗ ಜಾತಿ ।

ಚರಿಸುತ್ತಿನೆ ತಮ್ಮ ಸ್ವರ್ಕೀಡೆಯಲಿ ।  
 ಸುರ ಗಂಧವರ್ಣರ ಹೆಂಗಳಿಯರು ಹೋಗಿ ।  
 ಸುರತ ಕ್ರೀಡೆಯಿಂದ ಸುಶಿಸುವರೋ |  
 ಚರಿಯ ವೇಳೆವದೇನೊ ದೇವತೆ ಕಾರ್ಯವು ।  
 ಚ್ಚರಿಸುವದಕೆ ನಾಲಿಗೆ ಸಾಲದೊ |  
 ಉರುಕಾಂತೆಯಿಂದಸೆನ ಲೋಕಾ ಲೋಕ ವೆಂಬೊ |  
 ಪರುವತ ಸೂಪಣಧರಣಿ ಪ್ರೋಂದಿ |  
 ತಿರಗುವ ಸುಳಿಯಂತೆ ಸುತ್ತಲಿಸ್ವದು ಅಧರ  
 ತರಣಿ ಪ್ರಕಾಶ ಅಧರಕೆ ಯಿಲ್ಲವೋ |  
 ಕರೆಸುವದರಿಂದ ಲೋಕಾ ಲೋಕವೆಂದು |  
 ನಿರುತದಲಿ ಸರ್ವ ಓದಿನಲ್ಲಿ |  
 ಪರಮ ಪುರುಷ ನಮ್ಮ ವಿಜಯ ವಿಶಲರೀಯನೆ |  
 ಶರಣರ ಕರುಣಕ್ಕೆ ಎಣಿಗಾಣಿ ಸರ್ವದ

||೬||

### ಅಟ್ಟಿತಾಳ

ಸಪುತ ಸಪುತದ್ವೀವ ವನಧಿಯ ಮಹಿನೀಯ |  
 ಅವರಿಮಿತವಾಗಿ ಕೊಂಡಾಡಿ ಹರಿಸಾದ |  
 ಗುಪುತದಿ ಭಜಿಸ ಹರಿದಾಸರ ಕೂಡ |  
 ತಪನ ವಾಡುತ್ತ ಚಿತ್ತಶುದ್ಧಾತ್ಮಕರಾಗಿ |  
 ಸಪುತ ದ್ವೀಪದಲ್ಲಿ ಅರಸುತನ ವೈದಿದ |  
 ಸೃಷ್ಟಿ ಖಂಡಾಭಿದಾನದಂತೆ ತಿಳಿವುದು |  
 ವಿಪುಲಮತ್ಯಿಂದ ಷ್ಟ್ರೇಕ್ ಮೊದಲು ವಾಡಿ |  
 ಅವರದ್ವೀವ ವೋಂದಲಿ ವೋಂದೆ ಭಗವದ್ವಾಪ |  
 ತಪನ ಜಾಂತಗ್ರಹ ಅನೇಕವಾಗಿ |  
 ಸಪುತ ಖಂಡ ಐದಕೆ ವೋಂದಕೆದ್ದ್ಯಯ !  
 ಗುಸಿತ ಮಂಗಳ ಮೂರ್ತಿ ತತ್ತವರಷದ |

ನೃಪನಿಂದ ಶುಚಿಗೊಂಬನು ಈ ದ್ವೀಪಕಬ್ಯಾರೆ ।  
 ಸಪುತ ದ್ವೀಪಕೆ ವರುಷಗಳು ಲೀಖಿನ ಮಾಡೆ ।  
 ಸಪುತ ಸಪುತಕೆ ವ್ಯೋಂದೆರಡು ಕಡಿಮೆ ಹೇಳೋ ।  
 ಕೃಪ ಪಯೋನಿಧಿ ದೇವ ವಿಜಯ ವಿಶಲಸಂಭ್ರಿ ।  
 ಜಸಿನು ಈ ಭಾರತ ವರ್ಷದಲ್ಲಿ ಪುಟ್ಟಿ ॥೧೦೨॥

### ಆದಿತಾಳ

ಸರಸಿಜೋದ್ಭವಗೆ ಸಾಮ್ಯಂಭು ಮನು ಆತಗೆ ।  
 ಪರಮ ವೈರಾಗ್ಯ ನಿಧಿ ಪ್ರಿಯವೃತನೆಂಬೋ ।  
 ಧರಣೀಶ ಪುಟ್ಟಿದ ನೀತಗೇಳು ಮಂದಿ ।  
 ಅರುಸು ಮಕ್ಕಳು ಜನಿಸಿದರಿವರಿಗೆ ।  
 ಎರಡ್ದೆಂದು ದ್ವಿಪಂಗಳು ವಿಭಾಗ ಮಾಡಿಕೊಡಲು ।  
 ಹರುಷದಿಂದಲ್ಲಿ ರಾಜ್ಯಭಾರ ಮಾಡಿದರಾಗ ।  
 ಮರಿಯಾದೆಯಾಯಿತು ಆಮೇಲೆಯಿವರಿಗೆ ।  
 ವರ ಪುತ್ತರಾದರು ನೃಪ ನಾಭಿಗೊಂಬತ್ತು ।  
 ತರುವಾಯ ಪಂಚ ಜನಕಯೇಳೇಳು ಮಂದಿಕೇಳಿ ।  
 ಬ್ರಿರು ಮಕ್ಕಳಾದರು ವೀತಿ ಹೋತ್ತರಾಯಗೆ ।  
 ಕರೆದು ತಮ್ಮಾತ್ಮಜರಿಗೆ ದ್ವೀಪ ಹಂಚಿಕೊಡಲಾಗಿ ।  
 ಕರೆಸಿದವು ನೋಡು ವರುಷ ಭೇದದಿಂದ ।  
 ಗಿರಿ ಮೇರುವಿನಿಂದ ಲೋಕಾ ಲೋಕಾದ್ವಿತನಕೆ ।  
 ಮರಿಯಾದೆ ಸಪ್ತದ್ವೀಪ ಸಪ್ತಶರಧಿ ತನಕ ।  
 ಧರಣಿ ಗಟಿತ ಮಾಡಿಯೆಟಿಸಿ ಕೊಂಡಾಡುವದು ।  
 ನಿರುತರ ಅಲ್ಲಿದ್ದು ಹರಿ ಕಾವುತಲಿವು ।  
 ವರಣ ವ್ಯೋಂದೆಂದರಲ್ಲಿ ಭಗವದೂಪ ಚಿಂತಿಸಿ ।  
 ಬರಿದೆ ಯಾಗದು ಕಾಣೋ ಪುಣ್ಯರಾಶಿ ಬಸ್ವದು ।

ಮುರವೈರಿ ಶ್ರಿಜಗಧಿತೇ ವಿಜಯ ವಿಶಲೇಯ |  
ಶರೀರ ದೊಳಗೆ ಯಿನಿಕು ಮಾಡಿಪ್ಪ ತಿಳಿದು ನೋಡಿ

॥೧೧॥

## ಜತಿ

ಸಹ್ಯದ್ವಿಪದೆ ಸತ್ಯಾಫೆ ಶ್ರವಣಮಾಡಿದ ಜ್ಞಾನಿಗೆ |  
ಅಪ್ತನಾಗಿಪ್ಪನು ವಿಜಯವಿಶಲ ಪೂಲಿದು

॥೧೨॥



## ಶ್ವೇತ ದ್ವೀಪ ಸುಖಾದಿ

(೪) ಸುಖಾದಿ

ರಾಗ: ಭೈರವಿ

ಧ್ರುವ ತಾಳ

ಸುಧಾಂಬಾಧಿ ಮಧ್ಯಾತ್ಮರ್ಪದು (೧೦+೧೦=೨೦) ದಶಲಕ್ಷ್ಯ ಗಾ |  
ವುದ ಮತಿ ವಿಸ್ತಾರ ಕ್ಷೇತದಿವೆ |  
ಅದರೊಳು ಶ್ರಿಭಾಗ ಊರಾರು ಪ್ರೋಂದಿಂಟು |  
ಭೂದುರ್ಗ ಶ್ರೀಭಾಗ ವೆಂಟುಲಕ್ಷ್ಯ |  
ಉದಧಿ ಎರಡು ಉಂಟು ಅರಂಣ್ಯ ವೆಂ |  
ಬದರಗಲಾಲಕ್ಷ್ಯ ಪ್ರೇಂದೊಂದು ಗಾವುದ |  
ವಿದಿತ ದಿಂದಲಿ ಶ್ರೀ ಭಾಗದೊಳಗೆ ಲಕ್ಷ್ಯ |  
ತದನಂತರದಲ್ಲಿಯೊ ಕದಲಕ್ಷ್ಯದ್ವಯದೊಳು |  
ಪದುವು ನಿಭೇಕ್ಕಣ ವಿಜಯ ವಿಶಲನು |  
ಮದವರೀಗಾಗಿ ಶ್ರೀಭಾಗದೊಳಿಪ್ಪ

॥೧೩॥

### ಮುಟ್ಟಿತಾಳ

ಲಕ್ಷ್ಯತ್ಯಯ ಗಾವುದ ರನ್ನುದ ಮಂಚ |  
 ಚಕ್ಕು ಶ್ರವನು ಆದರ ಪರಿಮಾತ್ಮಿ |  
 ಲಕ್ಷ್ಯದ್ವಯ ಸಾಧ್ಯ ಗಾವುದ ವ್ಯನ್ನತ |  
 ಅಕ್ಕರ ಪುರಣ ಶತ (ಸಿತ) ವಾಸುದೇವ |  
 ಅಕ್ಕ(ಯ) ಮೂರುತಿ ಪವಳಿಸಿ ನಲಿವ |  
 ದಕ್ಷಣಾಮಾ ವಿಜಯ ವಿಶಲ |  
 ಕುಕ್ಕಿಯೋಳು ಶ್ರಿಭುವನ ತಾಳುವ |  
 ಮೋಕ್ಷಾದ್ಯರಿಗೆ ಈತನೆ ಸಿದ್ಧ  
||೨||

### ತ್ರಿವಿದಿ ತಾಳ

ವರ ಮೂರ್ತಿ ಎರಡು ವರೆ ಲಕ್ಷ್ಯಯೋಜನದುದ್ದ |  
 ಪರಿಯಂಕದಲಿ ವಿಗ್ರಹದ ವಿವರ |  
 ಚರಣ ದುನ್ನತಗಾವುದ ಮುನತ್ತಾರು ಸಾ |  
 ಸಿರಮೇಲೆ ಕಟೆ ಪರಿಯಂತರ ಲಕ್ಷ |  
 ಪರಿಮಿತ ನಾಭಿ ಆಲ್ಲಿಗೆ ಹದಿನೆಂಟು ಸಾ |  
 ಸಿರ ಗಾವುದ ಮತ್ತಿನಕ್ಕ ಉದರ (ಉರ) ಸಹ |  
 ಅರಿವುದು ಐವತ್ತಿರಡು ಸಾವಿರ ಎಪ್ಪು |  
 ತೈರಡು ಸಾವಿರ ಮುಖ ನಯನ ಸಾಹಸ್ರ ಈ ವಿ |  
 ವರ ದಿರುವ ಬಗೆ ತಿಳಿದು ಬ್ರಹ್ಮತಿ ವಿಜಯ ವಿಶ್ಲೇಷಣ |  
 ವರದ್ವೇವವೆಂದು ಸ್ತುರಿಸಿರ ನಿರುತ ಸಾರಿ  
||೩||

### ಅಟ್ಟಿತಾಳ

ಮುನ್ನಾರು ಯೋಜನ ಲಲಾಟದಲಿ ಸಂಖ್ಯೆ |  
 ಕಣ್ಣಗಳು ಯೆರಡು ಪ್ರೊಂದೊಂದು ಸಾವಿರ |

ಕಳ್ಳು ದ್ವಯಂಗಳು ಕರ್ನರದ ಪರಿಮಿತ |  
ಜನ್ಮ ಭೂರ್ಗಳದ್ವಯ ಸಾವಿರ ವೇಂದೊಂದು |  
ಇನ್ನೇನು ವುಸರುವೆ ನಾಶಿಕ ಕೂಡಿಸಿ |  
ಮುನ್ಮೂರು ಗಾವುದ ವೆಂಬೋಂದು |  
ಪುಣಿಶ್ರವಣ ಕೀರ್ತಿ ವಿಜಯ ವಿಶಲನ್ನು |  
ಅನಂತ ಶಯನನ್ನು ಆದಿ ಮಾರುತಿಯು

||೪||

## ಆದಿತಾಳ

ಬಾಹುಗಳು ಯೆರಡು ಲಕ್ಷ ವೇಂದೊಂದು ಪರಿಮಿತ |  
ಸಾಹಸ್ರಗಾವುದನ್ನು ತ ವೇಂದೊಂದು ಚೆರಳ್ಳಿ ಈ |  
ಮೋಹನ ದಿವ್ಯಮಂಟಪ ಯೇಳು ಲಕ್ಷಗಾವುದ |  
ಮಾಹ ವಿನಾನ ವುನ್ನತ ಲಕ್ಷ ಏವತ್ತೊಂದೊ೦ಜನ |  
ಮಹ ವೀಯರ ವಿಜಯ ವಿಶಲಾಂಕಾರಿ ತಾನೆ ವಾಸಿಸಿ |  
ಮಹಿಯೋಳು ಬಂದು ಮೆರವ ಶ್ರೀರವಾರಿಧಿ ಶಯನ

||೫||

## ಜತೆ

ಇ ಜಂಭಾರಿ ಅ ಶಂಭು ಇ ಸ್ವಾಯಂಬು ಉ ಸಿಜರ ಹೃದಯ |  
ಇ ಅಂಬಿಜನಾಸ ಲಕ್ಷ್ಮೀ ವಿಜಯ ವಿಶಲ

||೬||

ಜಂಭಾರಿ=ಇಂದ್ರ

ಶಂಭು=ರುದ್ರ

ಸ್ವಾಯಂಭು=ಬ್ರಹ್ಮ

ಸಿಜರಹೃದಯ=ದೇವತೆಗಳು

ಅಂಬಿಜನಾಸ=ಕಮಲ

ಶ್ರೀ ಅಭಿನೇವ ಜನಾರ್ಥನೆ ವಿಶೇಷ ಕೃತ  
ಜತುರ್ದಂತ ಲೋಕ ವರ್ಣನಾ ಸುಳಾದಿ.

ಇಂ) ಸುಳಾದಿ

ರಾಗ: ಮನದಿಖ್ಯ

ಧ್ವನ ತಾಳ

ಜಲಜಲೋಚನ ಪ್ರೇಳಯ ಜಲಧಿಯೋಳಗೆ ಅಂದು |  
ಜಲಜ ಜಾಂಡವ ವುದರದೊಳಗೆ ಬಚ್ಚಿಟ್ಟುಕೊಂಡು |  
ಜಲಜಾಕ್ಷೇಯರಾದ ಲಲನೆ ಶ್ರೀ ದುರ್ಗೇಯರ |  
ಕಲೇತು ಭೂರೂಪ ಆಲದೆಲೆಯಮ್ಮಾಲೆ ಸುಖದಿ |  
ಮಲಗಿ ಮುಕ್ತರ ತನೆನ್ನೊಳಗೆ ಬಚ್ಚಿಟ್ಟುಕೊಂಡು |  
ಬಲು ಕಾಲ ಕೇರಿಸುವ ಲೀಲೆಯಲ್ಲಿ |  
ಕಲುಹ ಹರಿಯರ ವರಲಿ ಸಮಳು ಲಕುಮಿನಿ |  
(ಪಾಠಾಂತರ),(ಕಲುಷಹರ ಹರಿಯ ಸಮಾಸಮಳು ಲಕುಮಿನಿ) |  
ಮರ್ಫತ ಮುಕ್ತರ ಸಿದ್ದೆ ಭಗವನ್ನಿದ್ದೆಯಿಂತೆಂದು |  
ತಿಳವದು ಹರಿಯ ಸಮಾಪ ಸೈದಿ |  
ಜಲುವ ಜಗತ್ತಿನ ವ್ಯಾಪಾರ ಶಾಸ್ಯಳಾಗಿ |  
ಕುಳತಿರುವದೆ ಸೇವೆ ಆದೆ ನಿದ್ದೆ ಲಕುಮಿಗೆ |  
ನೆಳಿನನಾಭನ ಗಭರದೊಳಗೆ ಬಾಹ್ಯಪ್ರತೀಕ |  
ದಲಿ ಹರಿಪೂಜಿಷಲ್ಲ ಸ್ವಬಿಂಬಧ್ಯಾನದಲ್ಲಿ |  
ನಲಿದುಂಡು ಕ್ಷುಪ್ತಾನಂದವದಕೆ ಅಭಿವೃದ್ಧಿಯಿಲ್ಲ |  
ಒಲಿವಿಂದ ತಿಳವುದು ಯಿದೆ ಮುಕ್ತರ ನಿದ್ದೆಯು |  
ಅಲರಂಬಿಸ್ತೇಯನ ಮಹಿಮೆ ಆಶ್ಚರ್ಯ ಕಾಣೋ |  
ಕೆಲವು ಕಾಲವು ಹೀಗೆ ನಲಿದಾಡಿ ವುನಹ ತನ್ನ |  
ಲಲನೆ ಸಮೇತ ಈ ನೆಳಿನ ಜಾಂಡ ನಿರ್ವಿಷಿದ |

ಕುಲದೈವ ನಮ್ಮ ಅಭಿನವ ಜನಾರ್ಥನ ವಿಶೇಷ |  
ಅಲನೆ ಕಾಣಳು ಯಿವನ ಮಹಿಮೆ ಯೇಸಂತೆಂಬೆ

||೮||

### ಮಟ್ಟತಾಳ

ಶ್ರೀರಮಣ ಪುನರಹ ವಾರಿಜ ಜಾಂಡದಲಿ |  
ನೀರೋಳಗೇವೆ ಸಾಸಿರ ವರುಷ ಮಲಗಿ |  
ವಾರಿಜ ಸಖಿ ತೇಜ ತನ್ನ ಪೊಕ್ಕಳಿಂದ |  
ವಾರಿಜ ಪುಟ್ಟಿಸಿ ಅದರೋಳು ಬ್ರಹ್ಮಣಾ |  
ಕಾರವ ನಿಮಿಂಸಿ ಅದರ ದಳಗಳಿಂದ |  
ಅರೇಳು ಲೋಕವನ್ನೇ ಸ್ವಜಿಸಿ ಅದಕಾ |  
ಧಾರ ಶೇಷನಮಾಡಿ ಆತಗ ಗತ ವಾಯು |  
ಕೂರುಮನಾ ನಿಲಿಸಿ ಯಿವರಿಗೆಲ್ಲ ನೀನೆ |  
ಭಾರಕರ್ತನಾದೆ ಕಚ್ಚಪರೂಪದಲಿ |  
ಧೀರ ಶ್ರೀ ಅಭಿನವ ಜನಾರ್ಥನ ವಿಶೇಷ |  
ವಾರ ದಯಾಂಬುಧಿ ಈ ರೀತಿಯ ಮಾಡ್ವ  
||೯||

### ರೂಪಕತಾಳ

ನೂರು ಸಾವಿರ ಕಡಿಮೆ ಈರಧಿಕ ವಿಂಶತಿ |  
ಮೂರುಕೋಟಿ ಯೋಜನ ನೀರಿನೋಳು ಶೇಷ ಸಾ |  
ಸಿರಿ ಮುಖ ನೀಳ ಪಂಚಾರು ಸಾವಿರ ಯೋಜನ |  
ಭಾರ ಪೊತ್ತಿಹ ಈರೇಳು ಪುರದ |  
ಮೂರು ನಾಲ್ಕು ಲೋಕ ಪೊಂದೇಕ್ರಮವು ದ್ವಿಸಾ |  
ಸೀರ ಯೋಜನ ಪ್ರಥಕ ಪ್ರಥಕ ಪುರದ |  
ಧೋರ ಅಯುತ ಯೋಜನ ಒಂದಕ್ಕೊಂದವಕಾಶ |  
ಈರೀತಿ ಯೇಳು ಲೋಕದ ಕೆಳಗೆ |

ಫೋರೆ ನರಕ ಕಂದ ನಾಲ್ಕು ಸಾವಿರೆ ಯೋಜನೆ |  
 ಶರಾರು ಸಾವಿರಯೋಜನೆ ಪಾತಾಳಕ್ಕೆ |  
 ಸಾರಿಗುಣಿಸಿ ಯಿಲ್ಲಿಗೆ ಲಕ್ಷ್ಯವಾಗೆ |  
 ಮಾರಜನಕ ಅಭಿನವ ಜನಾರ್ಥನ ವಿಶೇಷ |  
 ಸೇರಿಸಿದನು ತತ್ತ್ವಸ್ಥಾ ಭದ್ರಲ್ಲಿ ಜೀವರ

||೬||

### ರ್ಯಂಹಿತಾಳಿ

ಹದಿನಾರು ಸಾವಿರೆ ಯೋಜನವು ಭೂಕಂದ |  
 ದ್ವಿದಶಸಹಸ್ರ ಯೋಜನ ಮೇಘ ಮಂಡಲವು |  
 ಇದರಷ್ಟೇ ಯೋಜನದಮ್ಮಾಲೆ ಯಕ್ಷರಮ್ಮಿಯು |  
 ಹದಿನೆಂಟು ಹನ್ನೆರಡು ಸಾವಿರಯೋಜನವು |  
 ಮುದದಿ ವಿದ್ಯಾಧರ ಚಾರಣ ಸಿದ್ಧರು ರಾಹುಕ್ರಿಸು ಕ್ರೆ |  
 ಮದಿ ಹತ್ತು ಸಾವಿರೆ ಯೋಜನೆ |  
 ಅದರಿಂದ ಹತ್ತು ಸಾವಿರೆ ಸೂರ್ಯಮಂಡಲವು  
 ಇದನೆಲ್ಲ ಗುಣಿಸಿ ಅಲ್ಲಿಗೆ ಲಕ್ಷ್ಯಪ್ರೇ |  
 ವಿಧು ಮಂಡಲವು ಲಕ್ಷ್ಯ ನಕ್ಷತ್ರ ಮೇಷಾಂದಿ |  
 ದ್ವಿದಶ ರಾಶಿ ಶುಕ್ರಮಂಡಲದ ಪರಿಯಂತ |  
 ಇದರ ಗಡಿತಕೆಲ್ಲ ಲಕ್ಷ್ಯ ಲಕ್ಷ್ಯ |  
 ಬುಧ ಅಂಗಾರಕ ಬೃಹಸ್ಪತಿ ಶನಿಶ್ಚರ ಮಂಡ |  
 ಲಿದರ ಗಡಿತವು ಯೇರಡಿರದು ಲಕ್ಷ್ಯ |  
 ವಿಧುಗಳಾದ ಸಹಸ್ರಾಷಿ ಯೇಕಾದಶ ಲಕ್ಷ್ಯ |  
 ಹದಿಮೂರು ಲಕ್ಷ್ಯ ಅಲ್ಲಿಗೆ ಧೃವನ ಮನೀಯು |  
 ಅದುಭೂತ ಸ್ವರ್ಗ ಅಲ್ಲಿಗೆ ತ್ರಯೋದಶಲಕ್ಷ್ಯ |  
 ಯಿದರ ಕ್ರಮವನೆಲ್ಲ ತಿಳಿದು ಸುಜನರು |  
 ಪದುಮಾಕ್ಷೇ ನಮ್ಮೆ ಅಭಿನವ ಜನಾರ್ಥನ ವಿಶೇಷ |  
 ವಿಧಿತಪ್ಪದಲೆ ನಡೆಸಿದನು ಯಿವರಿವರ ಗತಿಗಳನು

||೭||

### ಶ್ರೀವಿದ್ಧಿ ತಾಳ

ಸುಂದರೋಚ ಭುವಿಗೆ ದಶಪಂಚ ಲಕ್ಷ್ಯವ |  
 ದರಕಂದ ಅಗಲವು ಐವತ್ತು ಸಾವಿರ |  
 ಸುರಲೋಚದತ್ತ ಎಪ್ಪತ್ತೆಪ್ಪದು ಲಕ್ಷ್ಯ ಮು |  
 ಹರಲೋಚ ಕಂದ ಕೊಟೆರಡ್ಡತ್ತೆಪ್ಪದುಲಕ್ಷ್ಯ |  
 ದರಮೇಲೆ ಜನೋಲೋಚ ಕೊಟೆದಾಪ್ಪದಶಲಕ್ಷ್ಯ |  
 ಎರಡಧಿಕ ಮೂದತ್ತು ಸಾವಿರ ಯೋಜನ |  
 ಇರುತ್ತಿಪ್ಪದು ಸೂಳ ಲಕ್ಷ್ಯಾಪ್ಪಿವತ್ತು ಲಕ್ಷ್ಯ |  
 ತರುವಾಯ ತನ್ನೊ ಕೊಟೆ ಅರುವತ್ತೀಂಟುಲಕ್ಷ್ಯ |  
 ಎರಡಧಿಕ ಐವತ್ತು ಸಾವಿರ ಯೋಜನ  
 ಇರುವದು ಕೆಳಗಿನದೊಂದು ಮಾತ್ರಲಿಪ್ಪ ದಿಪ್ಪ |  
 ಪುರದೊನ್ನತನೆಲ್ಲ ವ್ಯಾಂದೆ ಸಮಾವೇಷನ್ನು |  
 ಅರಿವುದು ಇಲ್ಲಿಗೆ ಸತ್ಯಲೋಚವು |  
 ಎರಡರದು ಕೊಟ್ಟಾರು ಲಕ್ಷ್ಯಯಿಪ್ಪತ್ತೆಪ್ಪದು ಸಾ |  
 ಸಿರದ ಯೋಜನದ ಮಾತ್ರಲಿಪ್ಪದು |  
 ಸಿರಿಪತಿ ಮಹಿಮೆಯ ಅರಿದವರಾರಿನ್ನು |  
 ಸ್ವರಮಣ ಆಭಿನವ ಜನಾರ್ಥನ ವಿಶಲ |  
 ನಿರುತ್ತ ಈ ಪರಿಯಲ್ಲಿ ಸ್ಕೃಂಸಿದವರ ಕಾವ

||೩||

### ಅಟ್ಟಿ ತಾಳ

ಸರಿಸಿಕೊಡ್ಡಿವನ ಸುಪುರಯೆಂಟು ಕೊಟೆ |  
 ಎರಡಾರುಲಕ್ಷ್ಯ ಐವತ್ತು ಸಾವಿರದ ಮಾತ್ರ |  
 ಲರುತ್ತಿಪ್ಪ ಮೈಕುಂತ ಪುರದ ವಿನರ ಕಂದ |  
 ಎರಡುಕೊಟೆ ತೊಂಬತ್ತೊಂಬತ್ತು ಲಕ್ಷ್ಯವು |  
 ಅರಿವದು ಮೇಲೆ ಐವತ್ತು ಸಾವಿರ ಯೋಜನ |  
 ಎರಡೊಂದು ಭಾಗವು ಯಿದರೊಳು ತಿಳಿವದು |  
 ಸಿರಿ ಭಾಗವು ಐವತ್ತು ಲಕ್ಷ್ಯವೇನ್ನು |

ಧರಣಿ ಭಾಗವ್ಯ ಒಂದು ಕೋಟಿಗುಣಿಸುವದು |  
ದುರಗ ಭಾಗವ್ಯ ಕೋಟಿ ನಾಲೆಕ್ಕುಂಬಹತ್ತು ಲಕ್ಷ್ಯ |  
ದರಮಾಯಲ್ಲಿ ಇವತ್ತು ಸಾವಿರ ಯೋಜನ |  
ಹರಮ ಪುರುಷ ಅಭಿನವ ಜನಾರ್ಥನ ವಿಶ |  
ಲರವಿಂದ ನಾಭನ ಸೃಷ್ಟಿಗೆ ನಮೋಷನಮೋ

||೬||

### ಅದಿತಾಳ

ಪರಿಮಾಣಯಿಲ್ಲಿಗೆ ಇವತ್ತು ಕೋಟಿ ವಿ |  
ಸ್ತುರದೊಳಗೆ ಈ ಲೋಕಗಳು ಸೃಜಿಸಿ |  
ತರುವಾಯ ಯಿದರೊಳು ಸಾತ್ವಕ ರಾಜನ |  
ನರಕ ಭಾಗಿಗಳನ್ನು ಯಿಟ್ಟ ಅವರ ಕೈಯಾಗ್ಯ |  
ವರಾವರ ಮುಕ್ತಸಾಧನ ಮಾಡಿಸಿ |  
ಆರದು ಕೊಡುವನೆ ಅವರವರ ಗತಿಗಳನು |  
ಸರು ಸ್ವತಂತ್ರನೇ ಸರುವ ಲೋಕೇಶ್ವರ |  
ನಿರುಪಾಧಿಕ ಭಕ್ತರ ವಶವಾಗುವೆ |  
ಪರಮ ಮಂಗಳ ಮಾತ್ರ ಸರಿಯಿಲ್ಲ ಸರಿಯಿಲ್ಲ |  
ಸುರ ನರರೊಳಗಿಲ್ಲ ಸರುವ ದೇಶಕಾಲ |  
ಸರುವ ವೇದಗಮ್ಯ ಕ್ಷರಾಕ್ಷರ ಪುರುಷೋತ್ತಮ ನಾಣಿನ್ನು |  
ಮೋರಿಬಿದ್ದೆ ಮೋರಿಬಿದ್ದೆ ಪೂರವದೊ ಪೂರವದೊ |  
ಶರಣನ ದೋಷವ ಸ್ವರಣಿಗೆ ತಾರದೆ |  
ಕರುಣ ಸಾಗರ ನೀಕರುಣವ ಮಾಳ್ಯದು |  
ಪರತರ ಅಭಿನವ ಜನಾರ್ಥನ ವಿಶಲ |  
ಪರಮ ಚಕ್ಷುನಿಗಳ ಶ್ರೀ ಚರಣಸೇನೆಯ ಕೊಡೊ  
ಜತೆ

ಗುಣಗಳ ನಿಲಯ ಸಿರಿ ಅಭಿನವ ಜನಾ |  
ರ್ಥನ ವಿಶಲನೆ ನಿನ್ನ ಮಹಿಮೆಗೆ ನಮೋಷನಮೋ

||೭||

||೮||

ಕ್ರಿ ಅಭಿನವ ಜನಾರ್ಥನ ವಿಶಲ ಕೃತ

ಪೈಕುಂತ ವರ್ಣನೆ

ಸುಳಾದಿ ಇಗ

ರಾಗ :- ತಂಕರಾಭರಣ

ಧ್ವನಿ

ರತ್ನ ಖಚಿತ ಏಳು ಸುತ್ತಿನ ಕೊಟೆ ಆಯುತೆ |  
 ಮಾತಾರಂಡರ ಪ್ರಾಣ ಗಭಸ್ತಿ ಧಿಕ್ಕರಿಸುವ |  
 ಶಕ್ತಿ ಪೈಕುಂತ ಪರಮಾತ್ಮಕ ವಾಗಿಪ್ಪದು |  
 ಎತ್ತ ಸೋಡಿದರತ್ತ ಮುಕ್ತರ ಸಂದರ್ಭೆ |  
 ಮುಕ್ತ ಮುಕ್ತರು ಕೂಡಿ ಪುರುದೊಳು ತುಂಬಿಹರು |  
 ಸುತ್ತಾ ಮುತ್ತಾ ಚೌಕ ಕೊಟೆಯೊಳಗೆ |  
 ಉತ್ತಮ ಸಿರಿ ಪರಮಾತ್ಮನಿನ್ನುಂಗದಿ ಜ  
 ನಿತ್ತಾಗಿ ಬಂದು ಅಯೋಧ್ಯ ನಗರಿಗೆ |  
 ಮತ್ತ ಪರಿಷಾರೂಪವಾಗಿಹ್ಯಾಳು ಬಿಡದೆ |  
 ಸತ್ತ ಪಾರಕರವೆಲ್ಲ ಮುಕ್ತಮಯ |  
 ಭೃತ್ಯ ಜಯ ವಿಜಯರು ಸೋತ್ರ ಮಾಡಲು ಹೊರಗೆ |  
 ಚಿಕ್ರ ಚಾವಡಿಗೆ ಬರಲು ಅಮುಕ್ತರ |  
 ನೊತ್ತವು ಸೇವಿಸೆ ಕೈಕೊಂಡು ಪುನಹ ಒಳಗೆ |  
 ಚಿಕ್ಕಪುವ ಮಹ ಪ್ರಭುನೆ ವಿಭುವೆ |  
 ಸನ್ನ ಪಾರಕರದೊಳಗೆ ವಿರಚಾನದಿ ಅದರಿಂ |  
 ದತ್ತ ಮುಕ್ತ ಸಾಫನ ನಿಸ್ಮೇಣಿ |  
 ಮುಕ್ತಯೊಳಗೆ ಚತುರ್ವಿಧ ಮಾಡ್ದಿ ಸಾಲೋಕ್ಯವು |  
 ಕತ್ತಿಲೀಪ್ಪದೊಂದು ಸಾರುಹ್ಯವೆಂದು |  
 ಉತ್ತಮ ಸಾಯುಜ್ಞ ಪ್ರಭೇದ ಸಾರಿಷ್ಣ |

ತತ್ತ್ವ ಅಭಿಮಾನಿ ಬ್ರಹ್ಮ ದಿವಿಚ ಗಣಕೆ  
 ಶೋತ್ತು ಲಿಂಗಾಂಗ ಬ್ರಹ್ಮ ಮುಕ್ತರ ಗೂಡಿ ವಿರಚಿ |  
 ತೇಷ್ರ ಸಾನುವ ಮಾಡದನಕ ಸಳ್ಳ |  
 ಕ್ಷಾಪ್ತಿ ಈ ಬಗೆ ಮಾಡೆ ಮುಕ್ತ ಬ್ರಹ್ಮರು ವೇ |  
 ಹೊಕ್ಕಿಯಂದಲಿ ಸಾನಾ ಬಗೆಗಳಿಂದ |  
 ಸೊತ್ತೇತ್ರ ಪಾಠಗಳಿಂದ ಪೂಜಿಸುತ್ತಲಿಪ್ಪರು |  
 ಹೊತ್ತಾರದಿಗಳ ನಿತ್ಯ ಮಾಡುತ್ತಹ್ಯರು |  
 ಮುಕ್ತ ವರ್ಗವು ನಿನ್ನ ಕಾರುಣ್ಯದಿಂದ ಶುದ್ಧ |  
 ಸತ್ಯಾತ್ಮಕ ದೇಹವನ್ನೇ ತೆತ್ತು |  
 ಭತ್ರ ಚಾಮರ ವ್ಯಜನ ಹಸ್ತಿವಾಜಿ ಸ್ಯಂದನ |  
 ಈತ್ತಿ ನಾನಾವರಿ ಕ್ರೀಡಿವರೋ |  
 ಸ್ವಸ್ತಿಯರುಗಳಿಂದ ವಿಹಾರ ಮಾಖ್ಯರು ಆ |  
 ಸ್ವ ಸ್ತ್ರೀಯರಲ್ಲಿ ಮನವೆರಗದವರ |  
 ಭಕ್ತ ವಷ್ಟಲ ನಿನ್ನ ಭಕ್ತರು ಹೇಗೆ ಭೋಗಿ |  
 ಸುತ್ತ ನಿನ್ನನ್ನ ಸೇವಿಸುತ್ತ ಲಿಹರು |  
 ಸತ್ಯಾತ್ಮಕ ಶುದ್ಧ ಪರಮ ಸನ್ಮಂಗಳ ಮ (ಮೃ) |  
 ದುತ್ತರವಾದ ಕಾಯ ಅಬ್ಜಾನನ ಭಕ್ತರ ಕಾಯದ ನಿನ್ನ |  
 ನಿತ್ಯಾ ವಿಯೋಗಿ ಸೇವಿತ್ತ ಲಿಪ್ಪಳು ನಾನಾಭರಣವಾಗಿ |  
 ನಿತ್ಯ ಬ್ರಹ್ಮಚಾರಿ ಸ್ವರಮಣ ಸಾತ್ಯತಂತ್ರ |  
 ಸತ್ಯ ಸಂಕಲ್ಪ ಮಹಿಂತದಾಂತ |  
 ಅತ್ಯಂತ ಮಹಮಹಿಮ ವೇದ ಗೋಚರ ನಿತ್ಯ |  
 ತೃಪ್ತ ನಿಮಾಡುವ ಕೃತ್ಯ ತಿಳಿಯದು ಎನಗೆ |  
 ಚಿತ್ತಜಸ್ಯೇಯ ಅಭಿನವ ಜನಾರ್ಥನ ವಿಶಲ |  
 ಶಕ್ತ ದಶಾವತಾರ ಕೃತ್ಯ ತೋರಿದನೇನೂ

### ಮಂಟ್ಪ ತಾಳ

ಎನೆನ ಸುಗಂಧಾಗಿ ಮತ್ತು ನಾದದೇನೋ |  
 ಸುಸುಮ ಕಾಯ ಬಲು ಕರಿಣಾದದ್ದೇ ನೋ |  
 ಹಸಿವಿ ಇಲ್ಲಿನ ದೈವ ಬೀರು ಮೆಲುವರೆ ಸುಮ |  
 ನಷರು ತುತಿಸೆ ತುಪ್ಪಿಮಾಸುಕದ ಬಲು ಸುಲಭಾ |  
 ಬಿಸನೆ ಬಾಯಿದೆರದಂಜಿಸುವರೇನೋ ಕ್ಲ್ಯಾ |  
 ವಸುಧಿಜ ದಿಂಬೇಡಿದಾರ್ಥವ ಕೊಡಿಸುನೆ |  
 ವಸುಧಿಗೆ ಬಲಿಯ ಯಾಚಿಸಿದ ಬಗೆಯೇನೋ |  
 ಖುಷಿಕುಲ ತಿರೋರತುನ ಕೊಡಲಿ ಪಿಡಿದದೇನು ?  
 ಕುಮುನಯಂತ ಅಭಿನವ ಜನಾರ್ಥನ ವಿಶ |  
 ಉಸಮ ದೈವನೆ ಸಿನಗೋಂದಿಸುವೆ ಪ್ರತಿ-ದಿನ

॥೭॥

### ತ್ರಿವಿದಿ ತಾಳ

ದುರುಳರ ದುಃಖಿಸಾಗರದೊಳು ಮುಳುಗಿಸಿ |  
 ಪರಿಪರಿ ಬಗೆಯಿಂದ ಮರುಳು ಗೊಳಿವ ಶಕ್ತ |  
 ನರಪನುಜಾನಂತವತರಿಸಿ ಸತಿ ಅನುಜನ  
 ಬೆರಸಿ ತಲೆಜಡಿಗೈಸಿ ಧರಿಸಿ ಚೀರಾಂಬರ |  
 ಚರಿಸಿ ವಸವನ ಘಲ ತರಿಸಿ ಸೇವಿಸಿ ಸತಿಯ |  
 ದುರುಳ ರಾವಣ ಅಪಹರಿಸಿ ಕ್ಲೀತಿತನಂತೆ |  
 ಮರುತ ದೇವನ ಲಂಕಾ ಪುರಕೆ ಕಳುಹಿ ಸುಧಿ |  
 ತರಿಸಿ ಕಪಿ ಕಟ್ಟಿಕವ ಸೀರಸಿ ಪರವತಗಳ |  
 ಹೊರಸಿ ಅವರ ಕೈಯ್ಯ ಶರಧಿ ಸೇತುನೆ ಬಿಗಿಸಿ |  
 ತರಿದು ದುಷ್ಪರಸೆಲ್ಲ ಶರಣಗೆ ಪುರವತ್ತ |  
 ಬೆರಸಿ ಸೀತಾಯೋದ್ಯು ಪುರಕೆ ಮರಳಿ ಬಂದ |  
 ಸಿರಿಯ ಹರಿಯೆ ಸಿನಗೀಚರಿಯ ಸಲ್ಲಿವಡಿಸೋ |

ಪರಮ ಕರುಣೆ ಅಭಿನವ ಜನಾರ್ಥನ ವಿಶಲಾ |  
ಖೋರೆಯೆ ನೀ ಮಾಡಿದ್ದ ಮರಿಯಾದಿ ಸರಿ ಇನ್ನು

|೩||

### ಅಟ್ಟಿತಾಳ

ಭುವನ ದೊಳಗೆ ಸೀನೆ ತ್ರಿವಿಧ ಜೀವರ ತ್ರಿಗು |  
ಇವ ಮೋಸೆಮಾಡಿ ಅವರ ಪುಟ್ಟಿಸಿ ಕೃಷಿ |  
ಭವನ ಧನ ಸುತಯುವತೆ ಬಂಧು ಬಳ |  
ಗವ ನಿಮಿಫಸಿ ಅವರವರಿಗನ್ನೋನ್ನು ಸ್ವೇ |  
ಹವ ಕೊಟ್ಟು ಭವದೊಳಿದುವ ಮಹಾಮಹಿಮ ಮಾ |  
ನವನಂತೆ ನುಘುರಿಲಿ ಅವಶರಿಸಿ ಗೋಕು |  
ಲವಸಾರಿ ಕ್ಷೀರೆ ನವನೀತ ಮೆದ್ದ್ವ ಆ  
ಯುವತೆ ಯರನ ಕೂಡಿ ನಾಸಾ ಲೀಲೆಯ ಮಾಡಿ |  
ಹವಣಿಸಿ ಕಂಸನೆಸುನ ಹೀರಿ ಕಾಲ  
ಯವನನ ಮುಚಕುಂದ |  
ಆವನಿವನಿಂದಲಿ ಕೊಲಿಸಿ ದ್ವಾರಕ ಪಟ್ಟಿ |  
ಇನ ಮಾಡಿ ಅಲ್ಲಿಂದ ಅವನಿಜನ ಕೊಂದು  
ಯುವತೆಯರನೆ ತಂದು ದಿವಿಜಾಧಿಪನ ಪು |  
ರವ ಸಾರಿ ಅಲ್ಲಿಯ ತರುವ ತಂದು ಭೀಷಣಕು |  
ಕುವರಿ ಸತ್ಯಭಾಮೆ ನವನವಸ್ತ್ರೀಯರೋ |  
ಇವರಂತೆ ಕ್ರೀಡಿಸಿದವನೆ ಮತ್ತೆ ಪಾಂ |  
ಡವರ ಬಂಧುತ್ವ ಸಲ್ಲಿವದೆ ಈ ಚರಿಯ ಪು |  
ಪವನ ವಂದಿತ ಅಭಿನವ ಜನಾರ್ಥನ ವಿಶಲಾ |  
ಅವಿವೇಕರಿಗೆ ಮೋಹಕವ ತೋರಿ ಕೆಡಿಸಿದ

|೪||

## ಆದಿತಾಳ

ರಿತ ಸಂಕಲ್ಪ ರಿತ ಸುಭಾಷ |  
 ರಿತ ಲೋಕೇಶ ಪಿತ ಸುದುಕೊಲಿ |  
 ಅತಿ ರೋಹಿತ ಸುಮತಿ ಸಂಪೂರ್ಣ |  
 ತೃತೀಯ ಪುರದೊಳು ಜನಿತ ನೀನಾಗಿ |  
 ಅತಿ ದುರುಳಿಗೆ ಅನ್ಯತ ನೀನಾದಿ  
 ಹತ್ಯೆಸಿದೆ ಸಂತತಿ ಸಹನೋಡಿ |  
 ಜಿತ ಕಲಿ ಕೊರ್ತಿಧ ದೃತದವನಂತೆ |  
 ಅತಿ ಅದ್ಘತರಾವುತ ನೀನಾಗಿ |  
 ಮತಿ ಹೀನರ ಕೊಂಡತಿ |  
 ಅತಿ ಶಿವ ಸುಚರಿತ |  
 ರಿತ ಅಭಿನವ ಜನಾರ್ಥನ ವಿಶಲಾ  
 ರತ ರಾದವರಿಗೆ ಗತ ಪ್ರದ ನೀನೆ || ೫ ||

## ಜಡಿ

ನಿನ್ನ ಮಹಿಮೆ ನೀನೆ ಬಲ್ಲಿ ಅಭಿನವಜನಾ |  
 ದರ್ಶನ ವಿಶಲ ಎಣಿಸಾಲಿನ್ನೊತವಲ್ಲ ವೋ

|| ೬ ||



ರಿತ=ತದ್ವಿತ ಶಬ್ದ (ವಿ) ಮತ ಸಂಸ್ಕೃತ ಶಬ್ದ ಮತ ಎಂಥರೆ ಸತ್ಯ  
 ಕೊರ್ತಿದದೃತ-ಬಹುತ್ವರ ಕೊಪವ್ಯಾಖ್ಯಾನಂತೆ  
 ಮುಂಗೋಣಿ ಬಹುಸಿಂಪ್ತಿನವನಂತೆ

ಶ್ರೀ ವೇಣು ಗೋಪಾಲ ವಿಶೇಷ

## ಶ್ರೀ ಹರಿಯ ಸೃಷ್ಟಿಕ್ಷಿದ್ಯಷ್ಟ್ಯ ಕರ್ತೃವರ್ವ

ಅ) ಸುಳಾದಿ

ರಾಗ :- ಭೈರವಿ

ರ್ಯಂಸಿತಾಳಿ

ಅಷ್ಟ ಮಹಾ ಮಂತ್ರಗಳು ನಿಷ್ಪಿಯಿಂದಲಿ ಕ್ಷಮತು |  
 ಶ್ವನ್ನಿಗಳ ಕಟ್ಟಿ ಸಂತತ ಮಾಡಲು  
 ಸ್ವಷ್ಟವಾಗುವುದೇನೊ ನಿನಗೆ ಜ್ಞಾನವು ಬಲು |  
 ಕಷ್ಟವಲ್ಲದೆ ಬರಿದೆ ಮನುಜ ಕೇಳೊ |  
 ದೃಷ್ಟಿಯನು ಮುಚ್ಚಿ ಪ್ರತಿಷ್ಟಿಯಲಿ ಅಂಗಗಳು |  
 ಬೊಟ್ಟಿಯಿಂದಲಿ ಯೆಸ್ತು ಮುಟ್ಟೆಲೇನು |  
 ಬೊಟ್ಟಿವನು ಯೆರಿ ಬಿಸಲೊಳಗೆ ಬಳಲಿಸ ದೇಹ |  
 ವೃಷ್ಟಿವನು ತೊರೆದಾರೆ ಯಿಷ್ಟವಾಹದೆ |  
 ಅಷ್ಟ ಮದಗಳು ಮುರಿದು ನಷ್ಟವಿಷಯವ ಜರಿದು |  
 ಅಷ್ಟುಯಿಷ್ಟೆಂದು ಹಂ ಕೊಟ್ಟದೆನ್ನದೆ |  
 ಮುಟ್ಟಿಮನವನು ತಿಳಿಯೊ ಸೃಷ್ಟಿಯೊದಲಾದ |  
 ಅಷ್ಟ ಕರ್ತೃ ಜಗತೆ ವಿಷ್ಟು ಯೆಂದೂ |  
 ಘಟ್ಟಿ ಭಕ್ತಿಯಿಂದ ವಿಶಲನ ದಾಸರಲ್ಲಿ  
 ಯಿಟ್ಟಿ ಚಿತ್ತಗೆ ದುರಿತ ಮುಟ್ಟಿವನೆ |  
 ಶ್ರೀಷ್ಟೇಕ ನಮ್ಮ ಸಿರಿ ವೇಣುಗೋಪಾಲ ವರ |  
 ಕೊಟ್ಟಿ ಬಳಿಕ ಕೆಡದು ಅನಂತ ಕಲ್ಪಕ್ಕು !

### ಸುಷ್ಪಿ ತಾಳ

ನಿರವೇನಿ ತುತ್ತಿಸಲು ಕೇಳಿ ಆತುಮ ಸೃಷ್ಟಿಯನು ಮಾಡಿದೆ ।  
ತಪುವಾಯ ಮೊತ್ತದಿ ದೇವರಿಗೆ ಯಿತ್ತು ಸೂಕ್ಷ್ಮದೇಹ ತೇತ್ತು ।  
ವರಗಳ ತೆಗೆದು ವಿಸ್ತಾರ ಮಾಡಿ ಸೆ ।  
ವ್ಯಾತ್ಮನು ಸಿರಹರಿ ಸೃಜಿಸಿದ ಬ್ರಹ್ಮಾಂಡ ।  
ಹತ್ತು ನಾಲಕು ಲೋಕ ಸತ್ಯ ಸಾಗರ ವೆ  
ರಕ್ತಪೀ ಮೊದಲಾದ ಜಡಸೃಷ್ಟಿಯನು ಮಾಡಿ ತೇತ್ತಿ ।  
ಸರ ಸಕಲ ಸ್ಥಾನಗಳ ಸೇರಿಸಿ ।  
ಯಿತ್ತ ಸಕಲ ಜನಕೆ ಸೂಳದೇಹವ ನಿತ್ಯ ।  
ತತ್ತ್ವಾನಂದಲ್ಲಿ ತಾನು ವ್ಯಾಪಿಸಿ ಸಕಲ ।  
ಕರ್ಕಿತ್ವ ಹರಿಯಾಗಿ ಸೃಜಿಸುವ ಸರ್ವರಿಗೆ ।  
ಮಾತ್ರಾನಿ ಮನುಜ ನೋಳಗೆ ನಿಂದು ।  
ಚಿತ್ರಪುತ್ರ ಗಾರಹಾ (ಗೃಹ) ಮೋದ ಕ್ರೀಮಾ-ಪೂತ್ತು ।  
ಪತ್ನಿಗೆ ಸರ್ವದಾವರದಿ ಕಾರಣನೊ  
ಸತ್ಯ ಸಂಕಲ್ಪ ಸಿರಿ ನೇಣಿಗೊಪಾಲನ್ನು ।  
ಈತ್ಯ ಸೃಷ್ಟಿಯ ವಿವರವನು ತಿಳಿದವ ಬಲು ಧನ್ಯ ॥೨॥

### ರೂಪಕ ತಾಳ

ಸಿರಿ ವಿರಂಬಿ ಮೊದಲಾದ ತೃಣಾಂಶ ಯಿಂ ।  
ಗಿರಿ ವನಧಿ ಲೋಕಗಳು ವನೆಜ ಜಾಂಡವ ।  
ಹರಿ ತಾನು ವ್ಯಾಪಿಸಿ ಪೊಬ್ಬರಿಂದಲಿ ಪೊಬ್ಬರ ಪಾಲಿಸುವ ।  
ನರ ನಾಡಿನೋಳಗಿದ್ದ ಕುಟುಂಬ ರಹಿಸುವ ।  
ಧರೆ ಪಶಿ ಗಳೋಳಗಿದ್ದ ಪೊಷಿಸುವ ।  
ನರ ತಿರಯಾದಿ ನಾನಾ ಜೀವರಾಶಿಗೆ ಪರಿ ।  
ಪರಿಯ ಗ್ರಾಸವ ಸೃಜಿಸಿಟ್ಟು ಅವರವರ ।

ಅರಿತು ಕಾಲಗಳನ್ನು ವಿಾರಗೊಡಿ ದೇವನು |  
 ಮರೆಯಾಗಿ ಸರುವರನು ಪೂರೆವನು ಭಾರಕರ್ತ |  
 ಇರುವದು ಯಿನ್ನಿದರೊಳು ಬಲು ಹರಿವಿಧಿ |  
 ಅಂತ ಮಾನ್ಯವಸಿಗೆ ಸರಿಯಿಲ್ಲ ಧರೆಯೊಳು |  
 ಪರಮ ಕಾರುಣ್ಯಕ ಸಿರಿ ವೇಣುಗೊಪಾಲ ವಿ |  
 ಸ್ತುರ ಮಂಟಪನೆಂದು ಪೂಗಳುವನೆ ಸುಗುಣ

||೩||

### ಶ್ರೀವಿಷಿ ತಾಳ

ತನ್ನ ಯಿಚ್ಛೆಯಲಿಂದ ಜಗವ ಪಾಲಿಸುವ |  
 ತನ್ನ ಯಿಚ್ಛೆಯಲಿಂದ ಜಗವ ಸೃಜಿಸುವ |  
 ತನ್ನ ಯಿಚ್ಛೆಯಲಿಂದ ಜಗವ ಕೆಡಿಸುವತೆರ |  
 ವನ್ನ ಕೇಳಿ ಸಕಲ ಸಜ್ಜನರು ಅನಂತ ಜೀವರ |  
 ಮನ್ನ ಕಾರಣಗಳನ್ನು ಮಾಡಿ ಸಂಹರಿಸುವನು |  
 ಯಿನ್ನ ತತ್ವವಗಳನು ಸೂಕ್ತದಿಂದ |  
 ಬಣ್ಣ ಬಣ್ಣಗಳನ್ನು ಏದಿಸುವಹಂ |  
 ತನ್ನ ಭಕ್ತರಾದ ಅನಂತ ತಾತ್ಪರೆ |  
 ಚನ್ನಾಗಿ ಲಯವ ಏದಿಸುವ ಕಡಿಗೆ |  
 ಯಿನ್ನಿತು ಸರ್ವರ ಏದಿಸಿ ಆವೇಲೆ |  
 ತನ್ನ ಸುತನ ಚಮುಷವನ್ನು ತೇಗೆದು |  
 ಸಣ್ಣಾರಂತೆ ತಿರಕೆ ಸುತ್ತು ಶುಣೆಯುವನು |  
 ತನ್ನತೆ ಸಿರಿ ವ್ಯಾಪಾರವ ಬಡಿಸುವ |  
 ಘನ್ನ ಸಂಕೋರದೊಳಗೆ ಆಗುವಲಯ ಕ್ರಿಯ |  
 ಅನ್ನಂತ ನಿಧಿಗಳಿಗೆ ಹರಿ ಕಾರಣವನ್ನುತ್ತಾ ಸುಖಿಸುವ |  
 ಗೆನ್ನಿತೊ ಸುಖಗಳು ಬಣ್ಣ ಸಲಭವಲ್ಲ ವ್ಯಾಖ್ಯಾರಿಂದ |  
 ಹನ್ನಾದಿನಿವಾಸ ವೇಣು ಗೊಪಾಲ ಭವ |  
 ವನ್ನೆ ಧಾಟಿಸುವನು ಈ ವಿವರವನ್ನು ತಿಳಿ

||೪||

## ರುಂಪೆತಾಳ

ಕಾಲ ದ್ವಾರ್ಥದಿ ಸುಖ ದುಃಹಾದಿ ಜೀವೇಶ ವಿ |  
 ಶಾಲದ ಕ್ರೀಯದ ತೊಡರು ಯಿಂದು ವಚನ |  
 ಸೀಲ ದುಸ್ಸಿಲು ಕುಶಾಲ ಕ್ರೀಯಾದಿಗಳು |  
 ಶ್ರೀ ಲೋಲ ಸಿತ್ತರೆ ಜಾಳನ ವಹದೊ |  
 ಆ ಲಕುಮಿಯೋಳಗೆ ತಾನಿದ್ದು ಪ್ರಳಯಾಂತ |  
 ಕಾಲ ಜಾಳನವ ಸಿತ್ತದಾರಂಭಿಸಿ |  
 ಬಾಲಕಗೆ ಕ್ಷುಧಿಯಾಗೆ ಒಳಲು ವಾನಿತಕ್ಕೆ |  
 ಆ ಲಿಂಗ ದೇಹದಿ ಮನೈಮಾಡಿ ಜೀವರಿಗೆ |  
 ಕಾಲ ನಾಮಕ ಹರಿ ಯುಗ ಪ್ರವರ್ತ |  
 ಮೇಲು ಕೆಳಗಾಗಿದರು ಇದರೋಳಗೆ ಯಿನ್ನು ಬಹು |  
 ಸೂರ್ಯ ಸೂಕ್ತಂಗಳು ಪುಂಟು ಮತ್ತೆ |  
 ಆಲದೆಲೆಯ ಶಾಯಿ ನೇಣಿಗೋಪಾಲ ಶುಭ |  
 ಆಲಯವ ಸೇರುವಗೆ ಭಕ್ತರಲಿ ತಿಳಿಸುವ

॥೩॥

## ಧ್ರುವ ತಾಳ

ಸ್ತುತಿರಹಿತಿದಲ್ಲಿ ಕರ್ತು ನಾನಹು ದಿನ್ನು |  
 ಸತಿಪ್ರತ್ಯರಿಗೆ ಮಾತ್ರ ದಯ ಮಾಡುವ |  
 ತೃತೀಯಾಕ್ಷವುಳ್ಳ ಸರ್ವ ಜೀವರಿಗೆ  
 ಮತಿ ತಿರೋಳಿ ಭೂತ ಮಾಡಿ ತಿರುಗಿಸುವ  
 ಸ್ವೇತಯೋಳು ಉಂಟ ಸೀಚ ಜೀವರಲ್ಲಿ ಸ್ತುತಿ-ಗೆ |  
 ಖತಿ ಸುಖಗಳು ಕೂಡ ನಾವಲ್ಲವೇ |  
 ತೃತೀಯಾಗಳವಲ್ಲ ದಿತಿ ಸುತರು ನೋಡಲಿಲ್ಲ  
 ಕತ ಭೂಜರಲ್ಲವಯ್ಯ ಸಾಪ್ತಂತ್ರದಿ |  
 ಪತಿತ ಪಾವನ ವೇಣಿ ಗೋಪಾಲರೇಯಾ |  
 ದೃಢತ ಮಹಿಮನ ಲೀಲೆ ತಿಳಿಯೋ ಭಕ್ತಿಯ ಪಡೆಯೋ

॥೪॥

### ಅಪ್ತಿ ತಾಳ

ಸಿರದೇವಿ ಮೊದಲಾಗಿ ತೃಣಬೀವ ಕಡೆಯಾಗಿ ಬ  
ಹಿ ರಂತರದಲ್ಲಿ ಪ್ರೇರಕನು ಹರಿ |  
ಸರುವರ ಮನ ಮೊದಲಾದ ಯಿಂದಿ (ಯ) ಗಳೊಳು |  
ಬೆರತು ಕೊಂಡಿಹ್ಯಾನು ಹರಿ ತಾನು ಸ್ಥಿರವಕ್ಕು |  
ಪರಮ ಪುರುಷನು ತಾನು ಸ್ವಾಳೆಗೆ ನಿಯಾಮಕ |  
ಹೊರಗೆ ಅಧಿಷ್ಟಾನದಿಂದ ಪ್ರವದೇಶ |  
ವರಾವರ ನರಿತು ಮಾತಾದುತಲಿ ವಿಹರಿಸುವ ವಿ |  
ಹರಿಸುವ ನರನ ತಪ್ಪೇನಯಾಂ ಯಿದರ ಮೇಲೆ ತಳ |  
ದರೆ ಪ್ರೇಂದು ವ್ಯಾಪಾರ ಪೂಛುರ ವಶವಲ್ಲ  
ಹರಿ ಸ್ವಾತಂತ್ರಸಿದ್ಧ ವೇನಿಸಿ ಕೊಂಬ  
ಗರುವ ದೈವರ ದೈವ ನೇಣು ಗೋಪಾಲ ವಿ |  
ಸ್ತ್ರೀ ಮಾಡಿ ತೋರುವ ಮತ್ತು ವಿಚಾರಿಸೆ

### ಅದಿ ತಾಳ

ಖಗರಾಜ ವರದನ್ನ ಜಗದೊಳು ವ್ಯಾಪ್ತನ್ನು |  
ಅಗಣಿತ ಬಂಧಕ್ಕೇಯ ವಿಗಡ ಮಾಡುವ ತನ್ನು |  
ಬಗೆ ಬಗೆ ಶಕ್ತಿಯಿಂದ ಬಾಧೆ ಬಡಿಸುವನ |  
ನಗುವ ನೋಡಿ ತಾನು ಹಗಲಿರಳೆನ್ನದೆ |  
ಸಿಗಸ್ಯೇಯಾಂ ಪೇಬ್ಬಂಗೆ ಸಿಲುಕಾನು ಸಿಲಕೆ |  
ಮಿಗೆ ಪೇಬ್ಬ ರಾಧೀನವಲ್ಲ ದುನುಜಾರಿ |  
ಸಿಗಮ ಗೋಚರ ಸಿರ ನೇಣು ಗೋಪಾಲ ರೇಯ ಯಿಂ |  
ಬಗೆಯಲಿ ಬಂಧಕ್ಕ ನಹುದೂ ತಿಳಿಯ ಬೇಕು

### ಜತೆ

ಸಿರ ಮೊದಲಾದ ಜೀತನೆ ಜಡಗಳ ಮೋಹನ್ |  
ಸಿರ ನೇಣು ಗೋಪಾಲನಾಧಿನ ತಿಳಿದವ ಸುಖಿಯೋ :

ಶ್ರೀ ವಾರ್ಷಿಕ ನಿತ್ಯಲ ವಿರಚಿತ

ಸ್ವಾಷಿ ಸುಳಾದಿ

ಅ) ಸುಳಾದಿ

ರಾಗ: ಭೃತ್ಯರವಿ

ಧ್ರುವ ಶಾಳ

ಶೈಲಿಗಿ ಶೋಗುವದಲ್ಲಿ ತೊಂಡನಾದ ಕಾಲಕ್ಕೂ |  
ಜಲಜ ಸಂಭವನು ಅನಾದಿಯಿಂದ |  
ನೇಲೆಯಾಗಿ ಮಾಡಿದ ಸಂಕ್ಷಲ್ಪ ವೆಂದಿಗು |  
ತಲೆದೊಗಿದರೆ ತಪ್ಪಲರಿಯ ದಿದಕೊ |  
ಕಲಾಲಕೆ ತಿಳಿದು ಕರಿಣವಾದ ನೋಹೆ |  
ಬಲೆಯೊಕು ಸಿಗಬಿದ್ದು ಭ್ರಮಣನಾಗಿ |  
ತಿಲಮಾತುರ ದುಃಖ ಅನುಭವ ವಲ್ಲೀಂದು |  
ಹಲವು ಸೌಖ್ಯಗಳ ಹಂಬಲಿಸಿ |  
ಹಲುಬಿ ಹಲುಬಿ ನಿತ್ಯ ತಳಮಳ ಗೊಂಡರಾಗಿ |  
ಫಲವಿಲ್ಲ ಫಲವಿಲ್ಲ ನಿಜ ವಾಹದು |  
ಬಿಲು ಮೂಳಧತನ ವ್ಯಾಖ್ಯಾ ಬಾಲ ಭಾವದ ಚಂ |  
ಚಲ ಬುದ್ಧಿಯನ್ನೇ ಬಿಟ್ಟು ಚತುರನಾಗಿ |  
ತಿಳವ ಮಾಗ್ರವ ಕೇಳು ತೀವ್ರದಿಂದಲಿ ನು |  
ಮರ್ಕ ಪರಿಷ್ಕೀದದಲ್ಲಿ ನಿಲ್ಲಿಸಿಹ ಮನವೆ |  
ಬಲವಂತಳಾಗಿದ್ದ ಸಿರಿ ಚೋಮ್ಮು ಜಡಜೀವ |  
ಮಿಳಿತ ವಾಗಿದ್ದ ಜಗನೆ ಚಿದ ಚಿದಾತ್ಮಕ ವೆಂದು |  
ಸ್ವಾಷಿಪುತ್ರಲಿಹ ಬಲ್ಲಿ ಜ್ಞಾನಿಗಳಗೆ |  
ಜಲಧರ ವನ್ನ ನಮ್ಮ ವಾರ್ಷಿಕ ವಿಶಿಷ್ಟಲನಂಷ್ಟಿ |  
ಸಿಲಿಸಿ ನಿನ್ನ ಮುಂದೆ ತಿಳಿಯೊ ಯಿದರ ವಿವರ

### ಮೆಟ್ಟಿ ತಾಳ

ದ್ವಿವಿಧಾತ್ಮಕವಾದ ಜಗವು ನಾಲ್ಕುಬಗೆ |  
 ವಿವರದಲ್ಲಿಪ್ಪದು ಪಾಕೃತ ಅಪಾಕೃತ ಪ್ಯೇಕೃತ |  
 ಶ್ರೀವಿಧವು ಅತಿಸೂಲ ಸೈಕೃತನೆಂದು ಸಂ |  
 ಭವಿಸಿಪ್ಪದು ಗಡ ವ್ಯೋಂದು ಮಾತುರ ಬಿಟ್ಟು |  
 ತವಕದಿ ನೀಕ್ಕಿಸಲು ವ್ಯೋಂದಕೆ ವ್ಯೋಂದಧಿಕ |  
 ದ್ವಿವಿಧವು ಸರಿಯೆನ್ನ ಅನುಮಾನವೇ ಸಳ್ಳ !  
 ಹವನಂತಯಾರ್ಮಿ ವಾಯಾಸ ವಿಶಲ ಯಿಸಿತು |  
 ನವ ನವ ಕೃತ್ಯವನ್ನು ಮಾಡುವ ಸೆಂದರಿಯೋ

॥೫॥

### ಶ್ರೀವಿಡಿ ತಾಳ

ವರಣಾತ್ಮಕವಾದ ನೇದ ದೇಶ ಕಾಲ |  
 ಪರಮಾಣು ಪುಂಜ ಪ್ರಕೃತಿಯು ನಾಲ್ಕು ಬಗೆ |  
 ಕರಿಸಿ ಕೊಳುತ್ತಲಿನೆ ಪಾಕೃತ ನಾಮದಲಿ ಜ |  
 ತುರ ಪದಾರ್ಥಂಗಳು ಚಿರ ಕಾಲದಿ  
 ಪರಿಮಿತ ತೊರೆದು ಬ್ರಹ್ಮಾಢ್ಯರಿಗೆ ಆ |  
 ಪರಿಚ್ಛಿನ್ನ ವಹದು ಆಗಮ ವಾಕ್ಯವೇ ಸಿದ್ಧ |  
 ಪರಿಯ ಕೇಳಿದು ವ್ಯೋಂದರಂತೆ ವ್ಯೋಂದಲ್ಲ ಮುಂ |  
 ದರಿಯೋ ವಿಕಾರವು ಯೆಂದಿಗಾದರು |  
 ಚಿರ ಪದಾರ್ಥಂಗಳ ಚಿನ್ನಯ ಹರಿಯಿಂದ |  
 ಶರಿಯಿಂತು ಜಡದ ವಿಚಾರವನ್ನು |  
 ಮರಳಿ ಮರಳಿ ಕೇಳು ನಿತ್ಯ ಮುಕ್ತಳು |  
 ಭರಿತಳಾಗಿ ಹರಿಯ ಧೇನಿಸುತ್ತು |  
 ಸ್ಥಿರವಾಗಿಯಷ್ಟಳು ಯಿವುಗಳಲಿ ಸಿದ್ಧ |  
 ಅರಿಯಲಾಗದು ಯಿತರ ಜಡಚೇತನಗಳಲ್ಲಿ |

పురియలాగదు చెతుర బగి తతి జగదొళు |  
 కూరియింతు ప్రకృతియు జేతనా జేతన |  
 పరమ పురుష వ్యాస వితలనంస్తిగే |  
 ఎరగి తిక్కియో పాక్షత విచారవ

||2||

### అట్టుతాళ

సాదిగుణత్రయ మహద ఆహంకారవు |  
 నోదదిందలి మన గగనాది పెంచే |  
 వాదుదే సరి ఆవరణ (ఆవణ) బేధదిందం |  
 శోధిసు బుధరోళు ప్రకృతి భాగగళేలు |  
 భేదిసిప్పవు నిక్షేపహుదు నాశవిల్ల |  
 సాధిసి తిలముండే జేతనద విచార |  
 వేద గభణింద శనిపరియంత వి |  
 వాదవిల్లదే దేవతీగళు యిప్పరుయెన్ను |  
 ఈ దేవతీగళ అంతగళు విచారిసే |  
 కొర్కెధ నోహవిల్ల ఆమరానేళవిల్ల |  
 సాధనశే జ్ఞాన తిరోహితవిల్ల |  
 ఆదరిసి నోడే పాక్షత జడ జేత |  
 నాద స్థతియు యింతు యితర జీవరుయిల్ల |  
 వాదవిల్ల వికృతయిదరంతే సిద్ధ వి |  
 నోదదింద జడవధిక ఉభయదల్లి |  
 భోదమారుతి నమ్మ వ్యాసవితల జగ |  
 (ప్రాణ్య) ద్వేచనేదు నంబు ముక్తి లియింబు

||3||

ಅದಿತಾಳ

ಕೇಳು ಪೈಕ್ಕೆ ತದೊಳಗೆ ಸಿಂತೆ ಹೇಳಿದ ಹೆಲ್ಲ |  
 ಸಾಲಾಗಿ ಬಂದಿದೆ ಇಡ ಚೇತನಗಳಲ್ಲಿಗೆ |  
 ಶ್ರೀ ಲಕುಮಾ ದೇವಾಂಶಿಗಳು ಮೇಲೆ ಶ್ರೀವಿಧ ಇಡವು |  
 ಶೂಲ ಜಡಚೇವರಲ್ಲಿ ಮಿಳಿತ ವಾಗಿಪ್ಪವು |  
 ಹೇಳುವೆ ಯಿದರ ವಿನಹ ಯಿತರ ಮುಕ್ತಿಯೋಗ್ಯರು |  
 ಅಳಳಜನರು ನಿತ್ಯಶಂಸಾರಿಗಳು ಯಿಂತು |  
 ಅಲಂಕರಿಲ್ಲದೆ ಸಿದ್ಧವಾಯಿತು ಪೈಕ್ಕೆತ |  
 ಲಾಲಿಸು ಜಡಚೇತನ ಯಿನೆ ಸಿದ್ಧಯಿನೊಂದಿಲ್ಲ |  
 ಪಾಲ ಸಾಗರ ಕಾಯಿ ವಾಯಿಸ ವಿಶಲನಪಾದ |  
 ಕೇಲಾಲಜವಿಂತು ಭಜಿ ಕೇಳಯೋಚನೆ ಬಿಡು

॥೩॥

ಜತೆ

ನಿತ್ಯಾ ನಿತ್ಯಾಗಳಲ್ಲಿ ಸಾರನಿಸ್ತಾರವ |  
 ಅಂತ್ಯದಲ್ಲಿ ತಿಳಿದು ವಾಯಿಸವಿಶಲನ್ನ ಭಜಿಸು

॥೪॥



॥ ಶ್ರೀ ಗುರು ಮದ್ಧತ್ತ ||  
 ॥ ಶ್ರೀ ಕೃಷ್ಣ ಹೇಳಿಸು ||



## ಭೋಕತಿ ದೇಹ ಗಭ್ರಳಾತ್ಮತ್ವ ಮತ್ತು ಯೋತನಾ

ಇಂ) ಸುಳಾದಿ

ರಾಗ: ಭೈರವಿ

ಧ್ಯಾನ ತಾಳ

ಅಗರ ಸತಿ ಸುತ ಸೌಖ್ಯ ವೆಂದೆಂಬೊ ದುಃಖಿ ।  
 ಸಾಗರದೊಳಗೆ ಮುಳುಗಿ ಇರುಳು ಹಗಲು ।  
 ಲೋಗರ ಗೋಸುಗ ಚೆಂತಿಸಿ ಕಂಡಕಡೆ  
 ವಾಗರಕೆ ತಿರುಗಿ ಬೆಂಡಾಗುವೆ ।  
 ಭೋಗರಹಸ್ಯ ದಿಂದ ಭ್ರಮಣನಾಗಿ ಪ್ರ ।  
 ಜಾಗರವನ್ನು ಮರೆದು ಮಂದನಾದೆ ।  
 ಭಾಗಾರ ಮಾಡಿದರು ಸತ್ಯಾಧನ ಧರ್ಮ ।  
 ಯೋಗಾರಾಧನೆ ಶಾಣಿ ನಕಟಕಟಿ ।  
 ರಾಗ ರಾಗ ದಿಂದ ನಾನು ನನ್ನದು ಯೆಂಬೊ ।  
 ಕಾಗಾರಣ್ಯದ ಮಧ್ಯ ಸುತ್ತುವೆನೊ ।  
 ಹಾಗರ ಹಾಗದಾಸೆ ಮಲದಿಂದ ಮಾತು ಹೇಳಿ ।  
 ನೇಗ ರಾಜ್ಯ ಸಂಚರಿಸಿ ಜರೆ ಪ್ರೋರಿದೆ ।  
 ನಾಗರಾಜನ ವೆಡಿಯ ಭಾಯಾದುಲ್ಲಿದ್ದು ವೈ ।  
 ಭೋಗದಾಸೆಯ ಬಯಸುವ ಮನುಜ ನಾಹೆ ।  
 ಸಾಗರ ಶಾಯಿ ನಮ್ಮ ವಿಜಯ ವಿಶಲ ಸ್ವಾಮಿ ।  
 ಪೂಗಾರರಂತೆ ಮೆಚ್ಚಿಸದೆ ಭವಸಾದೇ

10||

ಮಂಟ್ಪತಾಳ

ಸ್ವರ್ಗ ನರಕ ಭೂಮಿ ಚರಿಸಿದೆ ಸರ್ವದಲ್ಲಿ ।  
 ಮುಗ್ಗಿ ಮುಂಗಾಳದೆ ನಾನಾ ಪ್ರೇಣಿಯಲ್ಲಿ ।  
 ನೆಗ್ಗಳಿಸಿ ಪ್ರೋಕ್ಕೆ ವ್ಯಧಿ ಪಟ್ಟ ಮತ್ತೆ ।

ನುಗ್ಗಾದೇನೊ ಬಲು ದೇಹವನೆ ಧರಿಸಿ |  
 ತಗ್ಗಿ ಪ್ರೋಗಲಿಲ್ಲ ತಗಲಿದ ಈ ಕರುಫ |  
 ಸುಗ್ಗಿ ಯೋಳಗೆ ಬಿದ್ದು ಸುಖ ದುಃಖವನುಂಬೆ |  
 ಹಿಗ್ಗುವೇನೊ ವಿಷಯಾ ಹಿತವೆಂದು ನಂಬಿ |  
 ಮಗ್ಗಿ ಲೋಳಗೆಯಿದ್ದು ಮಾರಿಯ ಕಾಣದೆಲೆ |  
 ಸ್ವರ್ಗನರಕೆ ಭೂಮಿ ಚರಿಸಿದೆ ಕರುಣಾದೆ (ಕಾಣದೆ)  
 ಕಗ್ಗತ್ತಲೆ ಮಧ್ಯಸಿಲ್ಕು ಬಳಲುತ್ತಿಸ್ತೇ |  
 ಅಗ್ಗಿ ಇಕಾಡ್ಪೆನ ವಿಜಯ ವಿಶಲಯೆನ್ನು |  
 ಯೋಗ್ಯತ್ವ ಬಲವನೆ ಭಿನ್ನಪವನು ಕೇಳು ||೨||

### ಶ್ರೀವಿಧಿ ತಾಳ

ಗಗನಾದಿಂದಲಿ ಮೇಘಪರವೇಶವನು ಮಾಡಿ |  
 ಮಿಗೆವರುಷದ್ವಾರದಲಿ ಧರಿಗೆ ಯುಳಿದು |  
 ಬಗೆ ಬಗೆ ಫಲದಲ್ಲಿ ಪ್ರೋಕ್ಕುಪಕ್ಕುವಾಗಿ |  
 ಹಗಲಿರಳು ಬಳಲಿ ಅನ್ನಮುಖಿಂದ |  
 ವಿಗಡ ಮನುಜಾನಲ್ಲಿ ಶ್ರವಿಷ್ಟನಾಗಿದ್ದು |  
 ಮನುಳೆ ರೇತ್ತೋ ಕಣರೂಪದಿಂದ |  
 ಜಿಗಳ ಮೂತ್ರದ್ವಾರ ಪ್ರೋಕ್ಕೆನಯಾಗ್ಯ ನಕಟ |  
 ಶ್ರೀಗುಣದಲೆ ಚೆಕ್ಕಿವಾ ಪರಿಯೇಸೆಂಬೆ |  
 ರಗಳೆ ಪ್ರೋಂದುದಿವಷ ತ್ರರಾಶ್ರಿಗೆಕೆಲ್ಲವು |  
 ಬಗೆ ಪಂಚರಾಶ್ರಿಗೆ ಚೊಬ್ಬುಳಿಯಂತೆ |  
 ಸೊಗಡು ದಶರಾಶ್ರಿಗೆ ವೇಶಾಂಡವು |  
 ತಿಂಗಳಿಗೆ ಶಿರಸು ಬಾಹುವಿಗ್ರಹರೂಪ |  
 ಮುಗಿದ ತರುವಾಯ ಮೂರನೆತಿಂಗಳಿಗೆ ರೋಮು |  
 ಉಗರು ಚರುಫ್ಫಿ ಸಿಮಾರಣ ಭಿದ್ರ ;  
 ಚಿಗಿನ ಧಾತುಗಳು ನಾಲ್ಕುನೇ ತಿಂಗಳಿಗೆನ್ನು |

ದುಗುಡವಾಹೆದು ಪದನೇ ಮಾಸಕ್ಕೆ ಹಸಿನಿ |  
ತ್ರಿಗುಣಾತೀತ ನಮ್ಮೆ ವಿಜಯ ನಿಶಲರೀಯ |  
ಯುಗಳ ಭಾವದಿಂದಲಿ ಈ ಪರಿ ಚರಿಕುವನು

### ಅಟ್ಟಿತಾಳ

ಆರನೇ ಮಾಸಕ್ಕೆ ವಾಮಭಾಗದಿಂದ |  
ಭೋರನೇ ದಕ್ಷಣ ಭಾಗಕ್ಕೆ ಆವತ್ರ |  
ಈ ರೀತಿಯಲಿ ಶ್ರವು ಜರಾಯು ಜನಾಹ |  
ಮೇರೆಯಿಲ್ಲದೆ ಸಪ್ತಮಾಸಕ್ಕೆ ಜೀವಕ್ಕೆ |  
ಕ್ರಾವರ್ ಜನ್ಮದ ಕರ್ಮ ಸ್ವರಣೆ ಪುಂಟು |  
ಭಾರಿ ಭಾರಿಗೆ ನೆನಿಸಿವ ಸುಖಿಧುಃಖಿ |  
ವಾರಗಾಣದಲಿಷ್ಟ ತಿಂಗಳೆಂಟಕ್ಕೆ ಕಟು |  
ಕ್ಷಾರ ತೀಷ್ಣ ಉಷ್ಣ ಸೀತಾಮ್ಲರಸದಲ್ಲಿ ವಿ |  
ಕಾರ ಉಲ್ಪಣ ಯಾತನೆ ಬಾಧ್ಯಯಾಗೋದು |  
ಭೋರನೇ ಒಂಬತ್ತು ತಿಂಗಳಿಗೆ ಕ್ರಿಮಿ |  
ಕೂರ ಕ್ಷತದಿಂದ ಸವಾರಂಗ ಭಗ್ನಿದಿ |  
ಮೇರೆ ಕೆಳಗಾಗಿ ನೊಳಕಾಲ ಸಂದಿಲಿ |  
ಫೋರೆ ಸರಕ ಪ್ರೇಲುವ ಗಭರ್ದಲಿ ಬಿದ್ದು |  
ನಾರುವ ದುರ್ಗಂಥ ಸನ್ನಿರುದ್ಧವಾಗಿ |  
ದಾಷ್ಟರಾಭಿ ಮುಖಿದಿಂದ ಅಳಲಿ ಬಳಲುತ |  
ಶಾರಿರ ಮುರಿದು ಮುಟ್ಟಿಗೆನೂಡಿ ಕಟ್ಟಿದ |  
ಚೋರೆ ನಂದದಿ ಯಿಪ್ಪ ಸಿಭರ್ಂದ ತೊಲಗದು |  
ಆರಿಗೆ ದೂರಲಿ ಆರು ಬಿಡಿಪರಿಲ್ಲ |  
ಆರಿಂದ ಸಿವರಹಿಸಿ ಆರು ಚಿಂತಿಪರಿಲ್ಲ |  
ಆರು ಯೆನಗೆ ಗತಿ ಕಾಣಿನೊ ಶಾರಿ ಮು |  
ರಾರಿ ಶ್ರೀ ವಿಜಯ ನಿಶಲರೀಯ |  
ತಾರಿ ಬೆಂಡಾಗುವ ತೈತಾಪ ವೇದಿಸೊ

ಆದಿ ತಾಳ

ಸೂತಿಕ ಫಾಳಯಿಂದ ಹೊಡಿಸಿ ಕೊಂಡು ಬಲು |  
ಭೀತಿ ಗಾತುರನಾಗಿ ಸಂಕಟ ಬಟ್ಟೆ ಅಥೋ !  
ಪೂರ್ತಿ ಗಂಧದಿಂದ ಪೂರಟು ಪ್ರಭಾವದಿಂದ |  
ಭೂತಳದೊಳು ಬಿದ್ದು ಹೊರಳುವೇನೋ |  
ವಾತ ಶೈತ್ಯ ಪ್ರೇತಾ ಧಾತುವಿನಲ್ಲಿ ಹೀನ |  
ಅತೇರ ವಂತನಾಗಿ ಭವದಲ್ಲಿ ಮುಣಗಿ ಸರ್ವ |  
ಜಾತಿಯಲ್ಲಿ ಪುಟ್ಟಿಸುವಿ ಈ ಪ್ರಕಾರದಿ ಗಭರ್ |  
ಯಾತನೆ ಹೇಳಲಳನೆ ಅಹೋ ಅಹೋ ಅಯೋ |  
ಪಾತಕ ಮತ ಯಿಂದ ಪುಣ್ಯವ ಕಳಕೊಂಡು |  
ಜ್ಞಾತನುಷ್ಠಾನ ಮರದೆ ಮಮತೆಯಿಂದ |  
ಅತುನೂ ಅಹಂ ಮಮತೆಯಲ್ಲಿ ಸಂಚರಿಸಿಕಾಲಾ |  
ತೀತನಾದೆ ಸ್ವಧರ್ವ ತೋರಿದು |  
ಮಾತು ಲಾಲಿಸಿ ಕೇಳೋ ಹೃದಯಾಕಾಶನಾಮಕನೆ |  
ಮಾತು ಕಾಲನಾದರೆ ಪ್ರೋತ್ಕತನ ಧರಿಸಿ ಈ |  
ಮಾತೆ ಗಭರ್ದಲ್ಲಿ ಒಲ್ಲೆ ಒಲ್ಲೇ |  
ಭೂತಾದಿ ವರ್ತಮಾನ ಬಲ್ಲ ನೈಕುಂಠ ರಮಣ |  
ಭೂತಿಕ ಕಾಯವೆ ಬಿಡಿಸು ನಿನ್ನ ನಾಮವೆ ನುಡಿಸು |  
ಜೊತೆಮರ್ಯಾದೆ ಮೂಲಿ ವಿಜಯ ವಿಶಲರೇಯ |  
ಕಾತುಕವಾಗಿದೆ ಸಿನ್ನ ವ್ಯಾಪಾರ ನಿತ್ಯ || ೫ ||

ಜತೆ

ಪುಟ್ಟಿಸುವದು ಬಿಡಿಸೋ ಪ್ರಾಣ ಕರುಣಾಂಬುಧೇ |  
ವಿಶಲ ವಿಜಯ ವಿಶಲ ಮತ್ತೀಯಾ

ಶ್ರೀ ವಿಜಯ ವಿಶಲ ಶ್ವತ

ಇಂ) ಸುಭಾದ್ರಿ

ರಾಗ :- ಮಾರವಿ

ಧ್ವನತಾಳಿ

ಹತ್ತೆಪ್ಪದು ವಿಂತತಿ ಮಾಡಲೆರಡು ಸಾವಿರ |  
ಮತ್ತೆನೂರೊಂದುನಾಡಿ ದೇಹದೂಳಗೆ |  
ತಥ್ತ ಉಸುತಿಪ್ಪದು ಬಲಸನ್ಯವಿಡಿದು ಯಿ |  
ಸ್ವಿತ್ತು ಕೇಳುವದು ನಾಡಿಗಳಾಖಾ |  
ಹತ್ತು ಹತ್ತೊಂದು ಮುಖ್ಯನಾಡಿಯ ನೂರರಿಂದ |  
ಬಿತ್ತರಿಸೆ ಗುಣಸೆ ಅಯುತನೂರು |  
ಸತ್ಯನಾಯಿತು ನೋಡಿಯಿದಕೆ ವಿವರವುಂಟು |  
ಉತ್ತಮ ಗುಣದವರು ತಿಳಿಯಬೇಕು |  
ಹತ್ತು ಹತ್ತು ಗುಣಸೆ ಅದರನ್ನು ಅಷ್ಟರಿಂದ |  
ಜತ್ತಾಗಿ ಹೆಚ್ಚಿಸಲು ಸಾವಿರ ವಹುದು |  
ಇತ್ತ ಮುಂದಕೆ ನೂರು ಯಿಟ್ಟುಕೊಂಡು ಒಂ  
ಭತ್ತರಿಂದಲಿ ಗುಣಸೆ ಒಂಭತ್ತುನೂರು |  
ಸುತ್ತದಿರಿ ಯಿನ್ನು ತ್ರಯನೂರು ಎಂಟರಿಂದ |  
ಚಿತ್ತದಲ್ಲಿ ಗುಣಸೆ ಆದಾದಿಕೊ ಯಿ |  
ಪ್ರತ್ತನಾಲ್ಯನೂರು ಆ ತರುವಾಯ ಒಂ |  
ಭತ್ತ ಸಾವಿರದ ಆರುನೂರು |  
ಅಧಿಯಿಂದಲೆ ಯಿಡಿ ಅರಾರಿಂದ ಗುಣಸೆ |  
ಹತ್ತೆಪ್ಪದು ಯೇಳು ಸಾವಿರಾರುನೂರು |  
ಯಿತ್ತಂಡದಿಂದ ಪೂರ್ವೇತ್ತರ ನೋಡಿ ಅರ |  
ವತ್ತೊಂದು ಸಾವಿರೆಂಟೊಂದು ನೂರು |  
ಮತ್ತೆಯಿಡರ ಕೆಳಗೆ ಮಾಡಲಿನ ಅಯುತನೂರು |

ಇತ್ತರೆ ಸಪ್ತರದು ಅಯ್ಯುತನಾಡಿಯು |  
 ಸತ್ಯವೇಸರಿಯಿದಕೆ ನೂರೊಂದು ಮುಖ್ಯನಾಡಿ |  
 ತತ್ತಳ ಗೊಳ್ಳದಲೆ ಕೂಡಿಸಲು |  
 ಮತ್ತೆ ವುಳ್ಳದಕೆ ಹೆಚ್ಚು ವಾದಿಸ್ತೇ ನಾಡಿಗಳು |  
 ಮತ್ತ್ಯಲೋಕದ ಜನರು ಗುಣಿಸಿದರು |  
 ಅತ್ಯಂತ ಮಹಿಮಾ ನಮ್ಮ ವಿಜಯ ವಿಶಲರೇಯ |  
 ಸ್ಮಾತ್ರ ಮಾಡಿದವರ ಮನಕೆ (ಇ)ಯಿಂಥು ತಿಳಿವುವಾ

||೧||

### ಮಟ್ಟ ತಾಳ

ಇನಿತು ನಾಡಿಯ ಶಾಖ ಭೇದವನ್ನೇ ತಿಳಿದು |  
 ಗುಣಿಸುವದು ನಿತ್ಯ ಸಕಲರು ಮನದಲ್ಲಿ |  
 ಇನಿತರೊಳಗೆ ಮುಖ್ಯ ನೂರೊಂದು ನಾಡಿ |  
 ಅನಿತರ ಮಧ್ಯದಲಿ ಕೇವಲ ಪೇಸರಾಗಿ |  
 ಮಿನುಗುತ್ತಪ್ಪವು ದ್ವಾದಶನಾಡಿಗಳಲ್ಲಿ |  
 ಕೊನೆ ಮೊದಲೊಂದಾಗಿ ನವದ್ವಾರವೆ ವಿಡಿದು |  
 ಘನನಾಡಿ ವ್ಯಂದಿ ಆಡಿ ಅಂಬರವ್ಯಾಪ್ತಿ |  
 ತನವು ವ್ಯಾಸಿಸಿ ಕೊಂಡದು ವಂದುನಾಡಿ |  
 ಯನು ತಿಳಿವದು ವಂದೆನಾಡಿಯು ವಂದೇ ತಾ |  
 ವಿನಲಿ ವ್ಯೋಂದಿಸ್ತದು ತಿಳಿದರೆ ಬಲು ಶುಲಭ |  
 ಕೈಳಿ ಬಿಡದಲೆ ಕಾವ ವಿಜಯವಿಶಲರೇಯ |  
 ಜಿನುಮಯನಾಗಿ ಕಾಣಿಸುವನು ವ್ಯೋಂದರಲ್ಲಿ

||೨||

### ಶ್ರವಿಡಿ ತಾಳ

ಒಂದೊಂದು ನಾಡಿಯಲಿ ವ್ಯೋಂದೊಂದು ಸದಿಗಳು |  
 ಕುಂದದೆ ವ್ಯಂಟು ಹನ್ನೆರಡರಲ್ಲಿ |  
 ಮಂದಾಕಿನಿ ಇಡ್ಡಾ ನಾಡಿಯಲ್ಲಿ ಭಾನು |

ನಂದನೆ ಅ ಸಿಂಗಳಾನಾಡಿಯಲ್ಲಿ |  
 ಇ ಗಾಂಥಾರಿಯಲಿ ಶುಂಟು ಕಾವೇರಿ ಇ ಹಸ್ತಿನಿಗೆ |  
 ಶಿಂಥು ನದಿಯೆನ್ನಿ ತಾಮ್ರಪಣಿ |  
 ಸಂದಿದೆ ಬಹು ಬಗೆ ಇ ಲಂಬುಶಿನಾಡಿಯಲ್ಲಿ |  
 ಭಂದುಳ್ಳ ಗೋಮತಿ ಇ ಮಧ್ಯನಾಡಿಯಲ್ಲಿ |  
 ಯಿಂದ ಗಂಡಿಕೆ ಸೋಡಿ ಇ ಸರಸ್ವತಿ ನಾಡಿಯಲ್ಲಿ |  
 ಇ ನಂದ ಕೃಷ್ಣ ವೇಣಿ ಇ ಕುಹದಿ ಸೋಮು |  
 ನಂದನೆ ತಪತಿ ಗಂ ಶಂಖಿನಿ ನಾಡಿಯಲ್ಲಿ ವಾಸ |  
 ವೆಂದು ತಿಳಿಯೊ ಗೋಡೆ ಗಂ ವಾರುಣಿ ನಾಡಿಯಲ್ಲಿ |  
 ಅಂದವಾದ ಗಂ ಪೂರ್ಣ ಪೂರ್ಣ ಪರುತ್ವನಿ |  
 ಯಿಂದ ಪುಟ್ಟಿಪದು ಅಲ್ಲಿಗಲ್ಲಿ |  
 ಪ್ರೌಂದಿಕೊಂಡಿಪ್ಪವು ಜಾಣಿಗಳು ಸ್ತುತಿಸಿ |  
 ಮಿಂದು ಪರಮ ಪದವಿಯ ಪಡಕೊಂಬುವರೊ |  
 ವ್ಯಂದಾರಕವಂದ್ಯ ವಿಜಯ ವಿಶಲರೇಯನ |  
 ಸಂದರುಶನ ಮಾಳ್ವ ಮಾಹತ್ತೆ ಬಲನು

॥೩॥

### ಅಟ್ಟಿತಾಳೆ

ಮಹತತ್ವತ್ತಕ ಬಲಭಾಗದನಾಡಿ |  
 ಮಹದೇವ ತತ್ವತ್ತಕ ಎಡಗಡಿನಾಡಿ |  
 ಇಹದನು ಸೋಡಿ ಯಿವಕಿವಕೆ ಮಾನಿಗಳುಂಟು |  
 ಆ ಹಿರಣ್ಯೋದರ ವಾಯು ಯಿವರ ಪತ್ತಿ |  
 ಮಹಕೇಶ ಸರ್ವ ಬಿಗೀಶ್ವರ ತರುವಾಯ |  
 ರೋಹಿಣಿ ನೀಲ ಮೊದಲಾದ ಸತಿಯರು |  
 ತೀಹರಿಗೆ ಹೆಂಡರು ಕಾಣೊ ತಿಳಿವದು |  
 ಗುಹನ ಜವನಿ ವಾರುಣಿ ಸೌಪರಣಿಯು |

ಮೋಹದಿಂದಲಿ ನಾಡಿ ನಾಡಿಯಲಿಪ್ಪರು |  
 ರಹಸ್ಯವಿದು ಬಿಚ್ಚಿ ಬಿಸಾಟ್ದಿರು |  
 ಕುಹಕರಿಗೆ ಸೇಳಿದರೆ ಫಲಿಸದು |  
 ಮೋಹನ ಮೂರುತಿ ನಮ್ಮ ವಿಜಯ ವಿಶಲರೇಯ |  
 ಇಹನೊ ಚ್ಚಾನಾನಂದ ಮಯನಾಗಿ

||೭||

### ಅದಿ ತಾಳ

ಪ್ರೋಕ್ಕಳ ಭಾಗದಿಂದ ನಾಡಿಗಳೊಂದೊಂದು |  
 ದಿಕ್ಕಿಗೆ ಪ್ರೋಗಿಪ್ಪವು ಶೋದಿಸಿ ಸೋದುವದು |  
 ಮುಕ್ಕಣನುತ ವಾಯು ನಿತ್ಯ ಜೀವಿಗಳ |  
 ತಕ್ಕ ವ್ಯಾಪಾರವ ಮಾಡುವ ಬಿಡದೆ ದೇ |  
 ವಕ್ಕಳ ಕೂಡ ತಾನೆ ಹರಿಪ್ರೇರಣೆಯಿಂದ |  
 ಭಕ್ತಿ ಭಕ್ತಿಯ ಕೊಡುವ ವಂದನೇಕ ರೂಪನಾಗಿ |  
 ಸಿಕ್ಕಿಗೊಡನು ತನ್ನ ಭಕ್ತರ ಸರಕದಲ್ಲಿ |  
 ರಕ್ಕಸ ಗಣಕೆ ಕುವೃತ್ತಿಯ ಪ್ರೇರಿಸಿ |  
 ರಕ್ಕಸ ಗತಿಯಲ್ಲಿ ಸೇರಿಸುವ ಹರುಷದಲ್ಲಿ |  
 ಸೋಕ್ಕಿದವರ ಗಂಡ ವಿಜಯ ವಿಶಲರೇಯ |  
 ದಕ್ಕವ ಯಿದರಂತೆ ಧೈರ್ಯವಷ್ಟುಜನರಿಗೆ

||೮||

### ಜತೆ

ನಾಡಿ ಪ್ರಕರಣವನು ತಿಳಿದು ಕೊಂಡಾಡಲು |  
 ಗೂಡಿನೊಳಗಿದ್ದಂಥ (ತೆ) ವಿಜಯ ವಿಶಲ ಒಲಿವ (ಸೀಲ್ವ)

||೯||

ಭೋತಿಕ ದೇಹ

ಇಂ) ಸುಳಾದಿ

ರಾಗ :- ತಂಕರಾಭರಣ

ಧ್ವನಿ

ಭೋತಿಕಾತ್ಮದೇಹ ಬಹುಜನ್ಯ ಕರ್ಮದಿಂದ |  
 ಭೂತಳದೊಳು ಬಂದಸ್ಥಿತಿಯ ನೋಡು |  
 ಚಾತುಭಾರಗ ಪ್ರಥಮ ಶ್ರಿಭಾಗವಾರಿ ವಂದು |  
 ಜೋತಿಭಾರಗದಿಂದ ಸುತ್ತುತಿದಕೊ |  
 ಧಾತು ಸಪ್ತಗಳುಂಟು ಹೆಚ್ಚೊಳಾತ್ಮಕ ಈ |  
 ಗಾತುರ ಸಪ್ತರಂಡು ಸಾವಿರ ನಾಡಿ |  
 ಮಾತ್ರಾಸ್ವಶರ ಕರ್ಮ ಜ್ಞಾನೇಂದ್ರಿಯ ಕಾಲಯೋಗ |  
 ವಾತ ಗಗನ ವಾಯಸ್ತಯಿಂದ ಸಿದ್ಧ |  
 ಶ್ವೇತ ರಕುತನೀಲ ವರ್ಣಗುಣತ್ವಯ |  
 ಶೀತೋಷ್ಣ ಸೂಕ್ಷ್ಮಸೂಲ ಜ್ಞಾನಾ ಜ್ಞಾನಾ |  
 ತಾತ್ಸಕ ಮೊದಲಾವಾದ ದೇವತೀಗಳಿಪ್ಪರು |  
 ಸಾತ್ಸಕ ರಾಜಸ ತಾಮಸದೇಹದಿ |  
 ಪೂತುರೆ ವ್ಯಾಂದೊಂದು ರೂಪಾಂಶರ ಆ |  
 ಧ್ಯಾತುಮ ಅಧಿಧೈನ ಅಧಿಭೋತಿಕ |  
 ಖ್ಯಾತರಾಗಿ ವೇಂದಂಗವ ಧರಿಸಿ ಪ್ರ |  
 ಜೋತಿಯಂತೆ ಪೋಕಿಪುತ ಶ್ರಿಸತ್ಯಾನದಿ |  
 ಆತುಮಕರಣ ಭೂತ ಪ್ರವೇತಿಸಿಕೊಂಡು |  
 ವಾತ ಕರ್ಮಗಳೆಲ್ಲ ಮಾಡಿಸುವರೊ |  
 ಧಾತ ವಾತರೊಂದಾಗಿ ರುದ್ರಗೆರುದ್ರ ಪುರು |  
 ಹೂತ ಈ ಕ್ರಮದಿಂದ ಗ್ರಹಿಸು ಗುಣಿಸು |  
 ಭೂತಾದಿ ಹತ್ತೊಂಭತು ತತ್ವಂಗಳು ಏ |

ಜಾತಿ ಪೇಸರಿನಲ್ಲಿ ಕರೆಸುತ್ತವಕೋ |  
 ಪ್ರಾತಃ ಕಾಲಾದಿವಿದಿದು ದಿನಾಂತ ಕಾಲಕ್ಕೆ |  
 ಈ ತೀರದಲಿ ತಿಳಿ ನಾಡಿಯೊಳಗೆ |  
 ಶ್ರೀತ ನಿರ್ಣಯದಿಂದ ನಿಶ್ಚಯವಾಡಿ ನಿ |  
 ಭೀರುತನಾಗೆಲೊ ಮನುಜಾ ಬದ್ಧಿದಿಂದ |  
 ತಾತ ತುಂಗ ಮಹಿಮ ವಿಜಯ ವಿಶಲರೇಯ |  
 ಪ್ರೀತನಾಗುವ ಸತತಯಿನಿತು ಕೊಂಡಾಡಲು

||೧||

### ಮಟ್ಟಿತಾಳ

ಪಕೋತ್ತರಶತನಾಡಿಗಳು ಮುಖ್ಯ |  
 ಲೋಕಾಂತರದ್ವಯಕೇ ಪ್ರೋಪ ಪ್ರೋಗಿಬರುವ |  
 ಸಾಕಾರ (ಸೌಕರ್ಯ) ಮಾರ್ಗಸಿದ್ಧವಾಗಿದೆ ಸೋದು |  
 ಈ ಕಾಯದೊಳಗೆ ಪಂಚ ಪ್ರಚೀಧ ಏ |  
 ನೇರ ಮತಿಗಳಿಗೆ ತ್ರೀವಿಧ ತೋರುತ್ತಿದೆ |  
 ಏಕ ದ್ವಿತೀಯ ತೃತೀಯ ನಾಲ್ಕು ( $1+2+3=6 \times 4 = 24$ ) ತತ್ವಾತ್ಮಕ ನಾಡಿಗಳೇನ್ನ  
 ವಾಕು ವೊದಲು ಮಾಡಿ ಯಿಂದಿಯಂಗಳಿಗೆ |  
 ಅಕಾರವಾಗಿ ಪ್ರೋಳಿವುತ್ತಿಲಿನೆ ಭೋ |  
 ಶೀಕ ಸಂಬಂಧದ ತತ್ವ ಭಾಗ ಪ್ರಚುರ |  
 ಪ್ರಾಕೃತ ಬಾಹ್ಯದಲಿ ಸುತ್ತಿಕೊಂಡಿದೆ ನಿತ್ಯ |  
 ಶಾಖಾನಾಡಿಗಳನೇರ ವಾಗಿನೆ ಬಲ ಎಡಭಾಗನೆ ವಿಡಿದು |  
 ಶ್ರೀಕಾಂತ ನಮ್ಮ ವಿಜಯ ವಿಶಲರೇಯ |  
 ನಾಕ ಜನರೊಡನೆ ವಾಸವಾಗಿಯಷ್ಟು

### ತ್ರಿವಿಡಿ ತಾಳ

ಪ್ರಧಾನ ನಾಡಿಗಳು ಐದು ಅದರ ಮುಸುಕಿ |  
 ಭೀರು ನಾಡಿಗಳು ಸಹ್ಯರಷು ಸಹಸ್ರ |

||೨||

ಆಧಾರವಾಗಿವೆ ಶರೀರದಲ್ಲಿ ಮಹೆ ।  
 ಬೋಧ ಮಾನವರೆಲ್ಲ ಗ್ರಹಿಸಬೇಕು ।  
 ಈ ದೇಹದಲ್ಲಿದ್ದ ನವಕೊಟಿ ಖಿದ್ದುಗಳು ।  
 ಸಾದಿ ವಿಡಿದುಪ್ರೇಂಟು ನಾಡಿಗಳಲ್ಲಿ ।  
 ಶೋಧಿಸಿ ಸೋಡಿದರು ಪ್ರೇಂಡೊಂದರಲ್ಲಿ ರಂಧ್ರ ।  
 ಪಾದಾದಿ ವಿಡಿದು ಮಸ್ತಕತನಕೆ ।  
 ಇಷ್ಟೇವತ್ತು ಮಾಯಾಲೆ ಭಾವಿಸು ಅಹಸ್ಮಿತಿ ।  
 ಮೋದಧ್ಯಾನದಿಂದ ಗುಣಿಸು ಯೆಣಿಸು ।  
 ಹಾದಿಯಾಗುವದು ಇಹದಲ್ಲಿ ಸಾಧನಕೆ ನಾ ।  
 ಶ್ರೋದಧಿ ಬತ್ತುವದು ತಡವಿಲ್ಲದೆ ।  
 ಸಾಧಾರಣವಲ್ಲ ಕಂಡವರಿಗೆ ಪ್ರಾಸ್ತಿ ।  
 ಪ್ರೇದೀಕ ಬಲ್ಲವಗೆ ಬಲುಸುಲಭವೇ ।  
 ಮೇಧ ನಾನಾದಾನ ಪ್ರತ ಧರ್ಮಸರ್ವದ ।  
 ಮೇದಿಸಿಯೋಳು ಬಲುನೇಸಗಲೇನು ।  
 ಸಾಧನ ವಾಗೋ (ಗ) ದು ಅಪರೋಕ್ಷಕೆ ಇ ।  
 ನಾಂದಿಗೆ ಯಿದು ಕಾರಣ ವಹುದು ।  
 ಆದಿ ಮೂರುತಿ ನಮ್ಮ ವಿಜಯ ವಿಶಲನ್ನ ಪ್ರ ।  
 ಸಾದ ವಾಗದೆ ಯಿದು ದೋರಕಬಲ್ಲದೆ ಮರುಳಿ

||೫||

### ಅಟ್ಟಿ ತಾಳ

ಮನಮತ್ತಿವಿಧವನ್ನು ಯಿದೆ ಅನಂತವಾಗಿ ।  
 ಆಣಮಾತ್ರವಾದರು ವಾಸಿಸಿ ಕೊಂಡಿದೆ ಅಂತ ಅಂಶಗಳಿಂದ ।  
 ಹೈ ಪ್ರತಿಹೈಳಾಕೆ ಸಾವಪುಣ್ಯಮಾಳ್ಯದು ।  
 ದಸುಚಾರಮರಲ್ಲಿ ಅಭಿವಾಸಿಗಳಿನ್ನು ।  
 ಅನಿತರೋಳಗೆ ಕೇಳಿ ತಿಳಿವ ಬಗೆಯುಂಟು ।

ಅನುಮಾನ ಯಿದರೆಲ್ಲ ಅಂಡಾಂತರ ಬಾಹ್ಯ |  
 ಮನಸು ಸೂಕ್ಷ್ಮಸೂಲ ಪೂರ್ವೋತ್ತರ ಕ್ರಮ |  
 ಅನಿಮಿಷಗಳ ತಾರತಮ್ಯ ಸಾಂಶರು |  
 ಕ್ಷೇತ್ರಲವ ತೃಪ್ತಿಕಾಲ ಕಾಷ್ಟಸಿಮಿಷ ಮುಹೂರ್ತ |  
 ದಿನ ವಸ್ತು ಮಾನವ ವಕ್ಷ್ಯ ಮಾನ ಮತು ಆ |  
 ಯನ ಸಂಪತ್ತರ ವಕ್ಷ್ಯರ ಯಿಳಾ ಪರಿ |  
 ಯೋನಿಗಳ ಬೇದ ತತ್ತ್ವದ್ವೀಹಗತಿ |  
 ಇನಿತು ಯುಗ ಮಹಯುಗ ಮತ್ತೆ ಚತುರ್ಥ |  
 ಮನುದಿನ ಬ್ರಹ್ಮಾಯು ಪರಿಮಿತದ ಕಾಲ |  
 ಘನವಾಗಿ ತಿಳಿವದು ಕಲ್ಪಭೇದಗಳಿಂತು |  
 ಎಣಿಸು ಈ ಕರಿಪಮರ ಸಾಧನ ನಾಡೊದು |  
 ಜನುಮ ಜನುಮಾಂತರ ಸಂಸ್ಕಾರ ಸಂಸ್ಕಾರ |  
 ಮನನೆ ಕಾರಣವೆನ್ನು ಯಿದರಲ್ಲಿವು ದು |  
 ಜರ್ನ ಸಜ್ಜನರಖಗಾಲಾ |  
 ಹೂಣಿಕೆ (ಹೊಣಿಕೆ) ಯಂದಲಿ ಮಾಡಿಸವರು ಯೇನೆಂಟೆ |  
 ತನುವಿನ ವಿಚಾರ ಬಹುಜನ ಕಾಶ್ಯಯ |  
 ಲನಿಮಿತ್ಯ ಬಂಧು ಶ್ರೀ ವಿಜಯ ವಿಶಲರೇಯ |  
 ಕುಣಿಸಿ ಸೋದುವ ಸರ ಜಿವರೋಳಗೆ ಯಿದ್ದು |

### ಆದಿತಾಳ

ನಿತ್ಯ ಮೂರತಿ ನಿತ್ಯ ಕೀರುತಿ |  
 ನಿತ್ಯ ಹತ್ತವ ತಾರನೋ ನಿತ್ಯನೇತವತಾರನೋ |  
 ನಿತ್ಯ ಉತ್ತುತ್ತಿ ಅಗಿರಿ ಇಕ್ಕಿತ್ತಿ ಇದ್ದೈತ್ಯಪುತ್ರ ಉದಾರನೋ |  
 ನಿತ್ಯ ಬಲಿಯಾಗ ಬಿಕ್ಕೆಕನೋ ನಿತ್ಯ ನೃಪಕುಲ ರಾವಣ ಕಂಸ |  
 ಪುತ್ರ ತ್ರಯ ದುಷ್ಪ ಸಂಹಾರನೋ |  
 ನಿತ್ಯ ಭಕ್ತರ ಕಾವನೋ ನಿತ್ಯ ಸತ್ಯವತಿ ನಂದನ |

ನಿತ್ಯ ಸೃಷ್ಟಿದ್ವಷ್ಟಕರ್ತ |  
 ನಿತ್ಯ ಜಾಂನಮಯ ಶರೀರ ನಿತ್ಯ ನವನಿತ ಚೋರೆ |  
 ನಿತ್ಯ ಗೋಸಿಜನ ಜಾರ |  
 ನಿತ್ಯ ವಾತ್ರ ನಿತ್ಯ ಸಿತ್ಯ ನಿತ್ಯ ಭಾತಾ ನಿತ್ಯ ಬಂಧು |  
 ನಿತ್ಯ ಗುರುವೆ ನಿತ್ಯ ಸಾಮಿ ನಿತ್ಯ ನಿತ್ಯ ನಿತ್ಯನೆ |  
 ನಿತ್ಯ ಮನೋಪಾದಾನ ದಿಂದ |  
 ನಿತ್ಯ ವ್ಯಾಪಾರ ಮಾಡುವ |  
 ನಿತ್ಯ ಬ್ರಹ್ಮಾದಿ ಕಲ್ಲಾಯಿದ್ವರ |  
 ನಿತ್ಯ ಪುಟ್ಟಿಸಿ ಬಡದಾಡಿಸುವ |  
 ನಿತ್ಯ ಲೀಲಾ ವಿನೋದ ನಿತ್ಯ ನಿದೋಷ ಸ್ವತಂತ್ರ |  
 ನಿತ್ಯ ಅಂಚಿತ್ಯಾದ್ಬುತ |  
 ಸತ್ಯ ಸಂಕಲ್ಪ ವಿಜಯ ವಿಶಲ |  
 ನಿತ್ಯ ಸವೇಶ ಸಾಕಾರ

||೭||

ಜತೆ

ಚಿಂತಿಸು ಈ ಪರಿ ಮನದಲ್ಲಿ ಸೃಷ್ಟಿಯ |  
 ಸಂತತ ವಿಜಯ ವಿಶಲ ಮಾಡುವನೆಂದು

||೮||



ದೇಹಗತ ನಾಡಿ ಪ್ರಕರಣ ಸುಳಾಡಿ

ಇಂ) ಸುಳಾಡಿ

ರಾಗ: ಭೃತ್ಯೆ

ಧ್ವನ ತಾಳ

ಎಪ್ಪತ್ತಿರಡುಸಾವಿರ ನಾಡಿ ಅತೀಂದ್ರಿಯ |  
 ಇಸ್ವವು ದೇಹದೊಳಗೆ ನಾಭಿಮೂಲದಲ್ಲಿ |  
 ಒಪ್ಪತ್ತಿನೆ ಕೇಳಿ ಎರಡು ವಿಧವಾಗಿ |  
 ಅಪ್ಪಸವ್ಯಾಸವ್ಯಾ ಅರ್ಥಧಾರಲೆಖ್ಯದಲ್ಲಿ |  
 ಅಪ್ಪಾರ ಮಹಿಮನು ಪುರುಷಾಯುಷ ಪ್ರಮಾಣ |  
 ಶ್ರೀಪುರುಷರೂಪದಲ್ಲಿ ಮೇರೆಪ್ಪತ್ತಿಹ |  
 ಇಸ್ವತ್ತೊಂದು ಸಾವಿರ ಆರುನೂರು ಮಂತ್ರಜಪಿಸುವ |  
 ಅಪ್ಪತ್ತಿ ಸೂತ್ರವಾಯು ಸತತ ಲಕ್ಷಮಿ ಪತಿಯ |  
 ಅಪ್ಪಣೆಯಿಂದಲಿ ಜೀವನ ಕೈಯಿಂದ |  
 ಸುಪುಣ್ಯ ವರಾಡಿಸುವ ದಾಸೋಹಂ ಯೆಂದಾನುಡಿಗೆ |  
 ಸಫಲ ವಾಗುವದು ಪ್ರೊಂದು ಕಾಸು ಕೊಟ್ಟರೆ |  
 ಕೊಪ್ಪರಿಗೆ ಧನಮಾಡಿ ಉಣಿಸುವ ಜಗದ್ಗುರು |  
 ಇಪ್ಪತ್ತುನಾಲ್ಕು ನಾಡಿ ಮೊದಲಾದ ನಾಡಿಯೊಳು |  
 ತಾಪ್ರಧಾನವಾಗಿ ಯಿಪ್ಪವು ಯಿದರೊಳು |  
 ತಪ್ಪದೆ ನಾಲ್ಕು ನಾಡಿ ಬಲಗಡೆ ಪ್ರೊಂದಿಪ್ಪವು |  
 ಒಪ್ಪದಿಂದಲಿ ಸೋಡಿ ಉಳಿದನಾಡಿಗೊಳು |  
 ಇಪ್ಪತ್ತುಯಿನೆ ಉಧ್ವರ ಅಧೋಮುಖ ವರ್ಧಧಾರ |  
 ಗಪ್ಪನೆ ಮೇಲುಗಡೆ ಹಬ್ಬಿದ ಹತ್ತುನಾಡಿ |  
 ಯಪ್ಪಸರು ಲಾಲಿಸುವದು ಶ್ರುತಿ ಸ್ತುತಿಸಮೃತ |  
 ಅಪ್ಪಧಾನನಾಡಿ ಸರ್ವವುಯಿದರೊಳು |

ಇವೆದು ಸುಷುಪ್ತನಾಡಿ ಶ್ರೀಷ್ಟಿ |  
 ಅಪ್ಯಾಡಿಯಾದಿದೆ ಧಾರ್ಮಾನಕ್ಯೇ ಶ್ರೀ ಹರಿ |  
 ಬಪ್ಯ ಸಾಧನವೆ ತಿಳಿದು ನೋಳ್ಳಿರಿಗೆ |  
 ಸರ್ವ ಪೃಂಶೀತನ ವಿಜಯ ವಿಶಲ ಹರಿಯ |  
 ಅಪನ್ನನಾಗುವನು ತಿಳಿದರೆ (ಯದೆ) ಗತಿಯಿಲ್ಲ

||೮||

### ಮಟ್ಟಿತಾಳ

ಇ ಸಿಂಗಳ ಅ ಗಾಂಥಾರಿ ಇ ಲಂಬುಸ (ಶಿಖಿ) ಉ ಪೂಂಸ |  
 ಇ ಹಿಂಗಡೆ ಉ ಹಸ್ತಿನಿ ಉ ಕುಹ ಉ ಶಂಖಿನಿ ಇ ಶಾರದಿ ಇಡಾ |  
 ಗಂಗೆ ಎನಿಸಿಕೊಂಬ ಗಂ ಬ್ರಹ್ಮನಾಡಿಸಹಿತ |  
 ಅಂಗ ವಾಗಿಯಿದ್ದ ಹತ್ತುನಾಡಿಯು ಕಾಣೋ |  
 ಸಿಂಗಳ ಬಲಭಾಗೆ ಎಡಭಾಗಕ್ಕೆ ಇಡಾ |  
 ಸಂಗತಿ ಯಾದಂತೆ ಮೂಗಿನಲಿ ಸಂಚಾರ |  
 ತಿಂಗಳ ಸೂರ್ಯ ಸ್ವರಗಕೆನಿಸುವವು |  
 ಮಂಗಳರಮಣನ್ನ ಚರಣ ಕಾಣುವ ಜ |  
 ನಂಗಳು ಚ್ಯಾನದಲಿ ಸ್ವರಭೇದ ಗ್ರಹಿಸುವದು |  
 ಅಂಗಜ ಸಿತ ನಮ್ಮ ವಿಜಯ ವಿಶಲ ಅಂತ |  
 ರಂಗದೊಳಗೆ ಯಿದ್ದು ತನ್ನ ತೋರಿಸಿ ಕೊಡುವ

||೯||

### ಶ್ರೀವಿದಿ ತಾಳ

ನಾಸಿಕದಲಿ ಇಡಾ ಇ ಸಿಂಗಳ ಅ ನಾಡಿಗಳು |  
 ಪುಂಸಾ ಇ ಲಂಬುತ್ತಿಖಾ ಉ ಎರಡುಕಣ್ಣಿನಲಿ |  
 ಲೇಸು ಗಾಂಥಾರಿ ಇ ಹಸ್ತಿನಿ ಉ ಯೋಂಬೋ ನಾಡಿ ಪ್ರ |  
 ಕಾಶವಾಗಿವೆ ನೋಡಿ ಕಣದಲ್ಲಿ |  
 ಆ ಶಾರದ ಉ ಜಂಪ್ಯೇಯಲ್ಲಿಪ್ಪುದು |  
 ಭೂಷಣವಾಗಿದ್ದ ಕುಹವೆ ಉ ಗುದದಲ್ಲಿ |

ಮೋಸವಿಲ್ಲದೆ ಲಿಂಗದಲ್ಲಿ ಶಂಕನಿ (೯) ನಾಡಿ |  
 ಈ ಮು ನಾಡಿಗಳು ಅಲ್ಲೆಲಿಪ್ಪವು |  
 ಸುಷುಮ್ಮೆ ಗಂ ನಾಡಿ ಮೂಲಾಧಾರ ವಿಡಿಮು |  
 ಶಾಶಿನಿಯಿಲ್ಲದೆ ಮೂರ್ಧಿ ತನಕ |  
 ಶ್ವಾಸ ಅಲ್ಲಿಂದ ಪೂರ್ದವಗೆ ಪೂರ್ಣಜ್ಞಾನ |  
 ವೀಬಲ ಪದವಿಗೆ ಆಹನಯಾಗ್ಯ |  
 ಈ ಸಮಸ್ತನಾಡಿಗಳಲ್ಲಿ ಶಿವಪುತ್ರರು |  
 ದಾಸ ಪ್ರಾಣರು ಮತ್ತೆ ಮುಖ್ಯಪ್ರಾಣ |  
 ಶ್ರೀಶನ ಸೀನೆ ಗೋಸುಗಾಧಿಷ್ಠಾನ ರಾಗಿ |  
 ಈ ಶರೀರದ ಸ್ಥಿತಿ ನಡೆಸುವರು |  
 ದೇಶಕಾಲ ಬಿಡದೆ ಆವಾವ ಕರ್ಮಗಳು |  
 ಲೇಶ ತಪ್ಪದಂತೆ ಪ್ರೇರಿಪರೋ |  
 ಲೇಶಿಗೆ ಯಿವರಯಾಗ್ಯ ಹೊಲಿಗೆ ಯಿದೆನಾಮು |  
 ಆಷರಿ ಜನರಲ್ಲಿ ಮಾಡಿಸುವರು |  
 ಈ ಶುಂಠಿಗೆ ಮುಖ್ಯ ಕಲಿ ಪ್ರೇರಕ ನಾಹ |  
 ವಾಸುದೇವನೇ ಅವಗೆ ಶಿಕ್ಷಿಕನು |  
 ದೇಶಕಾಲ ವ್ಯಾಪ್ತ ವಿಜಯ ವಿಶಲ ಹರಿಯ |  
 ದಾಸರೋಳಿಗೆ ಮುಖ್ಯ ಪ್ರಾಣನೆ ಬಲ್ಲಿದಕಾಣೊ

||೭||

### ಅಟ್ಟಿ ತಾಳ

ಪ್ರಾಣ ಹೃದಯದಿ ಶ್ವಾಸ ಕಾರಣ ಆ |  
 ವಾನನು ಮಲ ಮೂತ್ರ ಬಿಡಿಸುವ ಅಧೋದಿಂದ |  
 ವ್ಯಾನ ಕಂಠದಲ್ಲಿ ತೃಷ್ಣೀಯ ಮಾಷ್ಟೆ ಉ |  
 ದಾನ ತಾಲು ಸಾಫ್ತನದಲ್ಲಿ ಆಹಾರ |  
 ವಾನು ಬುಂಜಿಸು ಆಕಳಿಸುವ |

ಈ ನಾಭಿಯಲ್ಲಿ ಸಮಾನ ವಾಯು ಕೈ |  
 ಶಾನುವಿಗೆ ಬೀಸಿ ದೀಪನವ ಮಾಡುವ |  
 ಏನಂಬೇ ಸಮಸ್ತ ಸೂಕ್ಷ್ಮನಾಡಿಯಲ್ಲಿ |  
 ತಾನಿದ್ದು ಅಹಾರವ ನಾಗನು ಕೊಡುತ್ತಿವೆ |  
 ಏಣಿಸಿ (ಎಣಿಸೆ) ಗುಣಿಪದು ಯಿವರಿವರಿದ್ದಂಥೆ |  
 ಸ್ತಾಂತ್ರಿಕನಂಗಳು ಅಲ್ಲಿ ನಾಡುವ ಪ್ರಾಪಾರ |  
 ಜ್ಯಾಂತಿನಾಂಬುಧಿ ನಮ್ಮ ವಿಜಯ ವಿಶಲ ಬಲು |  
 ಜಾಣನು ಕಾಣೋ ಜಗದೊಳಗಾಡುವ

॥೪॥

### ಅದಿತಾಳ

ಕಣ್ಣಿನಲಿ ಕೂರುರೆಪ್ಪೆ ಹಾಕಿ ಮುಚ್ಚಿಸುವ |  
 ಮುನ್ನೆ ಕೈಲವಾಯು ನಾತಿಕದಲ್ಲಿ ವಾ |  
 ಸನ್ನೆ ತೆಗೆದುಕೊಂಬ ನಾನಾ ವಿಚಿತ್ರವಾದ |  
 ಧನ್ಯಂ (ಧನಂ) ಜಯ ಯೆಂಬುದು ಎಂಟುದಿಕ್ಕಿನ ಶಬ್ದ |  
 ಕರ್ನದಲ್ಲಿ ಶುಭಾಶುಭ ಕೇಳಿಸುವದು ಬಿ |  
 ನುಣ ದೇವದತ್ತನು ಜಿಂಹ್ಯೆಯಲಿ |  
 ಚನ್ನಾಗಿ ವಾಕ್ಯಗಳ ನುಡಿಸುವ ಕೊಡಿಸುವ |  
 ಒನ್ನು ಬಡಿಸುವರು ಯಿವರೆ ದೈತ್ಯರೋಳದ್ದು |  
 ಗುಣ್ಣಿಸೆ ದಶವಾಯು ಪ್ರವರ್ತಿಸುವರು |  
 ಅನ್ಯಂತ ಬಗೆಯಲ್ಲಿ ಸಾಧನ ಮಾಡುತ್ತ |  
 ಅನ್ಯಂತ ಜಿವರಾತಿಯೋಳಗೆ ವಾಸನಾಗಿ |  
 ಭಿನ್ನ ಭಿನ್ನ ಚೆಷ್ಟೆ ಮಾಡಿಸುವರು ನಿಂದು |  
 ಇನ್ನು ಯಿವರಿಗೆ ಅಧಿಷ್ಟಾನ ಮುಖ್ಯಪ್ರಾಣ |  
 ತನ್ನೋಳಗೆ ಸಿರಿ ಹರಿಸಿತ ಯಿದ್ದಾ |  
 ಗಣ್ಯ ವಿಲ್ಲದ ಕರು ಮಾಡಿ ಮಾಡಿಸುತ್ತಿವೆನು |  
 ಅನ್ಯ ದೈವನೆ ಯಿಲ್ಲ ಈತನೆ ಮಖ್ಯ ಕರ್ತ |

ಮನ್ಮಜ ಈ ಪರಿ ತಿಳಿದು ತನ್ನ ಗುರು |  
 ವಿನ್ನ ಮೊದಲು ನಾಡಿ ಮುಖ್ಯಪ್ರಾಣಾಂತರ್ಯಾಮಿ |  
 ಸನ್ಮತ್ತಿ ಯಿಂದ ಸಮರ್ಪಣೆ ನಾಡಿದರೆ ಪಾ |  
 ವನ್ನ ನಾಗುವ ತನ್ನ ಕುಲಕೋಟಿ ಕೂಡಿಕೊಂಡು |  
 ಬೆಣ್ಣೆಗಳ್ಳ ನಮ್ಮ ವಿಜಯ ವಿಶಲನ ಕಾ |  
 ರುಣ್ಯ ಪಡೆದು ಮಹಾಧನ್ಯರೇಸಿಸುವದು

||೩೩||

ಜತೆ

ತಿಳಿದು ಈ ಬಗೆಯಿಂದ ಧ್ಯಾನವ ನಾಡಿರೋ |  
 ಒಲಿವನು ವಿಜಯವಿಶಲ ನಾಡಿಯೋಳು ಸೋಳೆವ

||೩೪||



ಶ್ರೀ ಅಭಿನವ ಜನಾರ್ಥನ ವಿಶಲ ಕೃತ

ಅಧ್ಯಾತ್ಮ ಉಪಾಸನೆ, ಬ್ರಹ್ಮಾಂಡ ಪಿಂಡಾದ ವಿ

ಜಲ) ಸುಖಾದಿ

ರಾಗ :- ಶಂಕರಾಭರಣ

ಧ್ವನಿ

ವಾರಿಜ ಜಾಂಡದ ವಿಸ್ತಾರವೈ ಅಂತರೆ ಬಾ |  
ಹಿರದಲಿ ಯಿದ್ದ ಪ್ರಮೇಯವ |  
ವಾರಿಜಾಲಯಾತ್ಮಕ ಅವಶ್ಯಕ್ತಾಕಾಶ |  
ಸಾರುವೆ ಅದರಿಂದಿತ್ತಾವರಣಾದ |  
ನಾರಾಯಣ ವಾಸುದೇವ ಸಂಕರುಷಣ |  
ಧಿರೆ ಪ್ರಮೃಷ್ಣ ಅನಿರುಧ್ತ ತ್ರಿಗುಣಾ  
ವಾರಿಜಾನನ ತತ್ವ ಅಹಂಕಾರ ಆಕಾಶ |  
ಕುರ ತೈಚಸ್ಸು ಅಪ್ವಿ ಧಾರುಣೀಯು |  
ಮೇರು ಪರವತ ಉಪಪರವತ ಅಷ್ಟದಿಕ್ಕು ||  
ಕುದ್ದೆದು ನಾಲ್ಕು ಲೋಕ ಅಷ್ಟಗಜ |  
ವಾರಿಧಿಗಳು ಸಪ್ತಾ ನದಿಗಳು ಖಂಡಾಹರಿ |  
ಈ ರೋಂದು ಪುರ ಲೋಕಾಲೋಕ ಸ್ವನ್ರ |  
ಧಾರುಣ ಕುದ್ದೆಂದಕ ಸವರ್ವಮರರ ಈ  
ಶಾರಿರ ದೊಳಗೆ ವಿಚಾರ ಮಾಡಿ |  
ಶ್ರೀರಮಣ ಮಹಿಂಸಮೇಂದು ತಿಳಿದು ಸ್ವಿ |  
ಜಾರು ಮನಸೀಂದ ಧ್ಯಾನಮಾಡೊ |  
ಘೋರ ವಿಷಯ ಕಡೆಗ್ರುದುವದಕ್ಕೆ ಸಾ |  
ಕಾರ ವಾಸುವದು ಈ ಜಾಣಿನ ಬಂದು |  
ಧಿರ ಶ್ರೀ ಅಭಿನವ ಜನಾರ್ಥನ ವಿಶಲ |  
ಸೇರಿಸುವನು ತನ್ನ ಪದಸಪ್ತಿಧಾನದಲ್ಲಿ

### ಮುಟ್ಟಿ ತಾಳ

ಹರಣವೆ ಅಜನಾಂಡ ನೆಂದು ತಿಳಿದು ಯಿಲ್ಲಿ ।  
ಹೊರಗೆ ಯಿಪ್ಪವದೆಲ್ಲ ಆಕಾಶವೆನ್ನು ।  
ಎರಡು ಮೂರು ಕೋಶದಲ್ಲಿ ಯಿದ್ದ ಶಾಂತಿ ।  
ವರನೇ ಮೊದಲಾದ ಹರಿಯ ರೂಪವೆ ನಾಲ್ಕು ।  
ವರಣವೆಂದು ತಿಳಿಯಿದರ ಸಂಖ್ಯೆ ವಿಲ್ಲ ।  
ದರ ತರುವಾಯದಲ್ಲಿ ಕೋಶಕ್ಕುಭಿಮಾನಿ ।  
ಸುರರು ಪ್ರಕೃತಿ ಬ್ರಹ್ಮಾ ಹರನತತ್ವ ವಿಡಿದು ।  
ಧರಣಿಯೆ ಮೊದಲಾದ ಭೂತಗಳೈದು ಈ ।  
ಕರಣಗಳಿ ಸಷ್ಟಾವರಣ ವೆನಿಸುವದು ।  
ಸಿರಿಪತಿ ಅಭಿನವ ಜನಾರ್ಥನ ವಿಶಲ ।  
ಸರುವ ನಿಯಾಮಕನಾಗಿ ಯಿರುತಿಪ್ಪ ನಿತ್ಯ ॥೫॥

### ಶ್ರೀವಿಡಿ ತಾಳ

ಹೃದಯೆ ದೊಳಿಗೆಯಿಪ್ಪ ಹದಿನಾಲ್ಕು ದಳದ ಸು ।  
ಪದುಮವೆ ಚತುರ್ವರ್ತ ಲೋಕ ವೆಂದು ತಿಳಿ ।  
ಇದರಲ್ಲಿ ಪಾಣಿಪದೇವ ಅಧಿಪ ವಿರಾಟ ರೂ ।  
ಪದ ವಿವರವನೆಲ್ಲ ಯಿಲ್ಲಿ ಚೆಂತಿಸುವದು ।  
ಈದರ ಮಧ್ಯದಲ್ಲಿ ಯಿಪ್ಪ ಕರ್ಣಕೆ ಸುವ ।  
ನರದ ಪರ್ವತವೆಂದು ತಿಳಿದು ನೋಡು ।  
ಅದಕೆ ಕೇಸರಗಳು ಉಪ ಪರ್ವತವೆನ್ನು ।  
ಮೊದಲಾ ಪದುಮಕೆ ಅಷ್ಟದಳ ವೆಂತೆಂದು ।  
ಇದರಲ್ಲಿ ಜಾಣಾಕರ ಉದಯಾವೆನ್ನು ।  
ಶ್ರೀದಶ ವರ್ಗವು ದೃತ್ಯರಿಲಿಪ್ಪ ನೋಡು ।  
ಮುದದಿಂದ ಶ್ರೀಹರಿ ವಾಹ ಸುಪುಣ್ಯ ಕ್ರೀ ।

ಯದೆ ಪತಿಗಳೆಂದೆನೇಸುತ್ತಿಪ್ಪೆ |  
 ಅದುಭೂತ ವಿಶ್ವ ತೈಜಸ ಪ್ರಾಜ್ಞರಿವರು |  
 ಅಧಿಪತಿಗಳು ದಿವಾರಾತ್ರಿಯಲ್ಲಿ |  
 ಪದುಮಲೋಚನ ಅಭಿನವ ಜನಾರ್ಥನ ವಿಶಲಾ |  
 ಇದರಂತೆ ಧೈನಿಸೆ ವೈದಗಿ ಕೊಡುವ ಸುಖ

॥२॥

### ಅಟ್ಟಿತಾಳ

ಎಳು ಎರಡು ಭಕ್ತುತಯೆ ನವ ಖಂಡವು |  
 ಏಳು ಸಾಗರಗಳು ಏಳು ಧಾತುಗಳಿನ್ನು |  
 ಕೇಳು ನದಿಗಳಲ್ಲಿ ನಾಡಿಗಳಿಂತೆಂದು |  
 ಮಾತ್ರಾಕ್ಷೇಸಿ ಯಿರುತ್ತಿಪ್ಪೆ ದ್ವಯ ಪರಿಜ್ಞೀದ ಲೋ |  
 ಕಾ ಲೋಕ ಪರಮತವೆಂದು ತಿಳಿಯಬೇಕು |  
 ಕಾಳಾಗಿಯಿಪ್ಪೆ ತಮಸು ತಮೋಗುಣವೆಂದು |  
 ಮಾತ್ರಾಲೆ ರಜೋಗುಣ ಸ್ವರ್ವರ್ಚಭೂಮಿ ಯೆನ್ನು  
 ಆಲೋಚಿಸು ಸತ್ಯಗುಣವೆ ಶುದ್ಧೋದಕ |  
 ಯೇಳು ಧಾತುಗಳೊಳು ಯಿದ್ದ ಕವುಲಗಳೆ |  
 ಶ್ರೀ ಲೋಲನಿಹ ಸ್ನೇತ ದ್ವೀಪಾನಂತಾಸನ |  
 ಆಲಯ ವೈಕುಂಠವೆಂದು ತಿಳಿಯಬೇಕು |  
 ಯೇಳೋಂದು ಗಜಗಳೆ ಅಷ್ಟವುದಗಳು ಯೆನ್ನು |  
 ಸೂಳಲ ಅನಿರುದ್ಧ ದೇಹದಿ ಗುಣಾದಿಂದ |  
 ವಾಲಗ ಮಾಡುವ ಸುರರೆ ಜೀವಿಗಳಿನ್ನು |  
 ಮೂಲೋಕ ಹರಿಯ ಕೆಲಾಲಜ ಪದದಲ್ಲಿ |  
 ಆಳಾಗಿಯಿಪ್ಪೆ ಪ್ರಾಣನೆ ಮಂತ್ರಯೆಂತೆಂದು |  
 ಶ್ರೀ ಲತಾಂಗಿ ಶ್ರೀ ಭೂ ದುರ್ಗಾಯರಿಂದಲಿ |  
 ಈ ಲಿಂಗದಿ ವಿಷ್ಣು ಬ್ರಹ್ಮ ರುದ್ರನೆಂದು |  
 ಪಾಲಕೆ ಸೃಷ್ಟಿಲಯವು ಮಾತ್ರ ಹರಿತಾನೇ |

ಶ್ರೀಲ ಮೂರುತ್ತಿ ಅಭಿನವ ಜನಾದ್ರಿನೆ ವಿಶೇಳ |  
ಕೇಳುವರಿಗೆ ಅತ್ಯಾಶ್ಚಯ್ಯ ತೋರುತ್ತಿಪ್ಪ |

||೪||

### ಅದಿತ್ಯಾಳ

ಈ ಪರಿಯಲ್ಲಿ ನಾನಾಪರಿ ಜೀವರ |  
ಅವಾರ ದೇಹದಿ ವ್ಯಾಪಕ ತಾನಾಗಿ |  
ವ್ಯಾಪಾರ ಮಾಣಿ ತದ್ವಾಪಾನುಸಾರವಾಗಿ |  
ಸೂಪ್ರಾಣಿ ಜೀವಿಗಳ ಅಪತ್ತು ಪ್ರೋಗಾಡುವ |  
ಪಾಸಿಷ್ಟ್ ಜನರ ಮಹಾಪತ್ತು ಬಡಿಸುವ |  
ಪಾನ ಪುಣಿಗಳು ನಿರ್ಲೀಂಪಗೆ ಯಿವು ಬಂದು |  
ಲೇಸಿಸಬಲ್ಲವೆ ತಿಳಿದು ವಿಚಾರಿಸೊ |  
ಈ ಪರಿಯಿರಲಿಕ್ಕೆ ಹ್ಯಾದ್ರ ಜೀವರು ತಾನೆ |  
ಶ್ರೀಪತಿ ಎಂತೆಂದು ಚೋಗಳ ಕೊಂಬರು ನಿತ್ಯ |  
ಆ ಪಂಚಾನರನ ಕಂಡು ಸಹಿಷದೆ ಬ |  
ಹೂ ಪರಿನರಿಗಳು ಕೂಗಿದರೇನಯ್ಯ |  
ತಾಪಸ ಜನರು ಹರಿಪರನೆಂದು ಮ |  
ಹಾ ಪದವಿಯಲ್ಲಿ ಸುಖದಲ್ಲಿಪ್ಪರು ಕೇಳಿ |  
ಆ ಪುಣಿ ತೋಲ್ಲಿಕೆನ ದಯವ ಬೇಕಾದರೆ |  
ಈ ಪದ್ಮಜ ಸಿಂಧಾಂಡ ಸ್ಥಿತಿಯ ವಿಚಾರಿಸು |  
ಶ್ರೀ ಪತಿ ಯಿದ್ದಲ್ಲಿ ಸಕಲ ಹೈತ್ರಿಗಳುಂಟು |  
ಆ ಪದ್ಮಸಂಭವ ಸರ್ವ ನಿಜರರು ಸಾ |  
ರೂಪ ಸಾಲೋಕ್ಯ ಸಾಮೀಪ್ಯ ಸಾಯುಜ್ಯ ವೆಂ |  
ಬೀಧರಿ ಮುಕುತಿ ಗಳುಂಟು | ಪಂಚ ವಿಧ |  
ಕೊಸಿಷ್ಟ ಜನರಿಗೆ ದುರ್ಬಳವ್ಯೋ ಹಂ |  
ಶ್ರೀ ಪಾದ ದಾಸರಿಗುಂಟು | ಪ್ರತಿದಿನ |  
ಈ ಪ್ರಕಾರದಲ್ಲಿ ಸದು ಪಾಶ್ಚ ಜನರಿಗೆ |

ಭೂಪ ಅಭಿನವ ಜನಾರ್ಥನ ವಿಶಲ |  
ಗೋಪ ನಾರಿಯರಿಗೊಲಿದ ತೇರ ಹೊಲಿವನು

## ಜತೆ

ಚೊಮ್ಮಾಂಡ ಸಿಂಡಾಂಡ ಪ್ರಕೃತಿಗಳಿಗೆ ಕರ್ತೃ |  
ಚೊಮ್ಮೆ ಜನಕ ಅಭಿನವ ಜನಾರ್ಥನ ವಿಶಲ



(ಇ) ಮಂಗಳ

## ಶೋಭನ ಪದ

ರಾಗ

ಶೋಭನ ವೆನ್ನಿರೆ ಶ್ರೀ ದೇವಿ ಅರಸಗೆ |  
ನಾಭಿಯಿಂದಜನ ಪಡೆದ್ದನಿಗೆ ||  
ಪಡದಾ ಶ್ರೀ ಕೃಷ್ಣಗೆ ಶೋಭನವೆನ್ನಿರೆ ಸುರರೀಲ್  
ಸಿರಿ ತನ್ನ ರಮಣಗೆ ಕಮಲದಾರುತ್ತಿ ಸ್ನೇಹಿತ್ತೆ |  
ಪರಿ ಪರಿ ಪುಷ್ಟಿ ರಚಿಸಲು |  
ರಚಿಸಲು ಕೈಕೊಂಬ ನರಹರಿ ಗಾರುತ್ತಿಯ ಚೆಳಗರೆ  
ಹೊನ್ನು ಹರಿವಾಣದಲ್ಲಿ ರನ್ನು ದಾರುತ್ತಿ ಯಾನಿಟ್ಟು |  
ಕನ್ನಾಗ್ಯ ಸೌಪರಣಿ ವಾರುಣಿ ಉಮಾದೇವಿ |  
ಕನ್ನಾಗ್ಯ ಸೌಪರಣಿ ವಾರುಣಿ ಉಮಾದೇವಿ ಆರುತ್ತಿಯಾನೆತ್ತೆ |  
ಬ್ರಹ್ಮಾಂಡದೊಡೆಯನ ಚರಣಕ್ಕೆ

ಆವರಣ ಪ್ರಾಜೆಗಳಿಂದ ಅಮುರರು ಮುದ್ದಿಂದ |

ತಾರತಮ್ಯ ಭಾವದಿಂದ ರಚಿಸಲು |

ರಚಿಸಲು ಕೈಕೊಂಬ ನರಹರಿ ಗಾರುತಿಯಾ ಬೆಳಗೆ

||೫||

ಇಂದ್ರ ಮಾಡಿಕ ಬಿಗಿದ ಶ್ರೋಸ ಕುಂದಣ ದಾರುತಿಯನೆತ್ತೆ |

ಇಂದ್ರನ್ನ ರಾಣಿ ಶಚಿದೇವಿ |

ಶಚಿದೇವಿ ಆರುತಿಯಾನೆತ್ತೆ |

ಇಂದಿರಾ ಪತಿಯಾ ಚರಣಕೈ

||೬||

ಇಂತು ಹಯವದನನ್ನಾ ಎಂತು ನಾಪೋಗಳುವೆ |

ಸಂತೋಷದಿಂದ ಸುರರೆಲ್ಲ |

ಸಂತೋಷದಿಂದ ಸುರರೆಲ್ಲ ಪಾಡಿದರು ಕಾಂತೇರಿಗೈದುತನವೆಂದು

||೭||



ಶ್ರೀ ಹಯವದನ ಕೃತ  
ಚೋಗಂಳ ಪದ

(१०) ಪದ್ಮರಾಗ

ಅನಂದ ಭ್ರಿರವಿ

ಭಾಪುತಾಳ

ಚೋ ಚೋ ಕಂದರ್ಥ ಕೋಟಿಲಾವಣ್ಯ |  
ಚೋ ಚೋ ವೃಂದಾರೆಕ ಶಿರೀಂರನ್ನು |  
ಚೋ ಚೋ ಮುನಿ ಹೃತ್ಯಮಲ ಪ್ರದೇಶ್ಯೀತ |  
ಚೋ ಚೋ ಎಮ್ಮುಣ್ಡಾಗಮೃತ ಪ್ರದಾತ |

॥೫॥

ಪ್ರಳಯ ಜಲಧಿಯೋಳಗಾಲದೆಲಿಯ ಮಾತ್ಯಲೆ |  
ಮಲಗಿರೆ ಜಗವ್ಯ ಜರೆದೊಳಗಿರಲು |  
ಕೆಲವು ದಿವಸ ಯೋಗ ನಿದ್ರೀಯೋ ಮಲಗೆದ್ದು |  
ಒಲಿದು ಸೃಷ್ಟಿಯ ಮಾಡುವೆನೇಂದು ನೇನುದು

॥೬॥

ಪ್ರಕೃತಿಯ ಮೂಲ ಕಾರಣವನು ಮಾಡಿ |  
ಸಕಳ ತತ್ವಗಳ ಸಮ್ಮೈಳನಗ್ರಿಸಿ |  
ವಿಕರಿಸುವಂತೆಲ್ಲ ಪ್ರಕಚನ ಮಾಡಿ |  
ಸಕಲ ಮಹದಾದಿ ತತ್ವಗಳ ನಿರ್ಮಿಸಿದೆ |

॥೭॥

ಮಹ ತತ್ವದಿಂದ ಹಂಕಾರವ ಸೃಜಿಸಿ |  
ಅಹಂಕಾರ ತತ್ವತ್ರಯದ ಕಾರ್ಯಗಳ |  
ಬಹುವಿಧ ತತ್ವ ನಿರ್ವಾಣವ ಮಾಡಿ |  
ಮಹಮಹಿನೆಯ ತೋರಿದೆ ಜಗನರಿಯ

॥೮॥

ಸೋಮ ಸೂರ್ಯರ ದೇಹ ವೈಕಾರಿಕದಿ |  
ಆ ಮುನ್ನೆ ತೈಜಸ ಇಂದಿಯಂಗಳನು |

ತಾಮಸದಿಂದ ಭೂತಾದಿ ಪಂಚಕವ |

ನೇಮಿಸಿ ಆಧ್ಯಾತ್ಮಿಕದಲಿ ತೋರಿದೆ

||೭||

ಅಲೋಚನೆಯಿಂದ ಸರ್ವಜಗ ವಿಷಯವನ್ನು |

ಲೀಲೆಯಿಂದಲಿ ಕಾಂಬ ಕಮಲ ಸಂಭವನು |

ನೇಲುನುಡಿಗಳಿಂದ ತಲೆವಾಗಿ ತುಕಿಸಲು |

ಶ್ರೀಲೋಲನೆ ಶೃಪೆಯಿಂದ ನೀ ಕಾಯ್ದೆ

||೮||

ದತ್ತದಿಕ್ಷು ನೋಡಿ ತಾಭಯಿಂದ ಕಮಲಜ |

ಬಿಸ್ಜದೊಳಗೆ ಇಳಿದು ಹಾಡಿಯ ಕಾಣದಲೆ |

ದಶಪಂಚ ವರುಷ ನಿನಾಂಜ್ಞದಿ ತಪವಿರೆ |

ವಸುಧೀತ ಶನಯಃಗೆ ನಿಜವ ನೋರಿಸಿದೆ

||೯||

ಒಂದು ಮೂರುತಯಿಂದ ಸೃಷ್ಟಿಯ ಮಾಡಿದೆ |

ಒಂದು ಮೂರುತಯಿಂದ ಪಾಲನೆ ಮಾಡಿದೆ |

ಒಂದು ಮೂರುತಯಿಂದ ಸಂಹಾರ ಮಾಡಿದೆ |

ಒಂದೊಂದು ಗುಣವನ್ತಂತಾನಂತದ್ವಾತವೇ

||೧೦||

ಜನನ ಮರಣ ರಹಿತನೆ ದೇವತೆಗಳು |

ಅನುದಿನ ನಿನ್ನ ಸೇವೆಯ ಮಾಡಲೆಂದು |

ಮನನ ನಿಯಾಮಿಸಿ ನಿರ್ಮಾಣಮಾಡಿದೆ |

ಮನುಜನಾಗಿ ತೋರಿದೆ ಜಗವರಿಯೆ

||೧೧||

ಒಂದೊಂದು ರೋಮ ಕೂಪಗಳಲ್ಲಿ ಬ್ರಹ್ಮಾಂಡ |

ಪೂಂದಿದನಂತ ಬ್ರಹ್ಮಾದಿಗಳರಲು |

ಒಂದು ಗೋಕ್ರಳದಲ್ಲಿ ಶಿಶುವಾಗಿ ಜನಿಸಿದೆ |

ನಂದದಿಂದಲಿ ಶರಣಿಂದರು ಸುರರು

||೧೨||

ಸಂದ ಯಶೋದೆ ದೇವಿಯರತಿ ಹರುಷದಿ ।

ಹಿಂದೆ ಬಹುದಿನ ಮಾಡಿದ ತಪಕೆ ।

ಇಂದಿರ ಪತಿಯೇ ತಾ ಜನಿಸಿದನೇಂದು ।

ಬಂದ ಬ್ರಹ್ಮಣರ ದಣಿಸಿದರು ದ್ರವ್ಯದಲಿ

॥೧೦॥

ಜಾತ ಕರ್ಮ ಮಾಡಿಸಿದರಾಗ ದ್ವಿಜರು ।

ನೂತನವಾದ ಮಥುವ ಬಾಯೋಳಿಟ್ಟು ।

ಜತನೇ ಸಾಕ್ಷಾತ್ಕಾರಗಂತನೇಂದು ।

ಸೂತಿಕ ಗ್ರಹದಿ ಪೂರ್ವಾಂಶಿ ಕೆರೆದರಂಬರದಿಂ

॥೧೧॥

ಕರಾರು ದಿನದಿ ಸರಸ್ಯತಿ ಭಾರತೀ ।

ವಾರುಣಿ ಪಾರ್ವತಿ ಸೌಪರಣೀಯರು ।

ನಾರಾಯಣನವತಾರ ವೆಂದಿನುತಲಿ ।

ನಾರಿಯರಕಿ ಹರುಷದಲಿ ಪಾಡಿದರು

॥೧೨॥

ಬ್ರಹ್ಮರುದ್ರಾದಿ ದೇವತೆಗಳಾದರು ।

ಒಮ್ಮೆ ನಿಲುಕ ಸಿರಿನಲ್ಲ ಚಲುವನು ।

ಉಮ್ಮೆಯದಿಂದ ನೋಡುವೆನೇಂಬ ಭರದಿಂದ ।

ಅಮ್ಮೆ ಮಾನದಿ ತಲೆವಾಗಿ ನಾಚಿದಳು

॥೧೩॥

ನಾಮಕರಣ ದಿನ ಬ್ರಹ್ಮಾದಿ ಸುರರು ।

ಆ ಮನು ಮುನಿಸಿದ್ಧ ಸಾಧ್ಯಚಾರಣರು ।

ಸೋಮವೇಲ್ಲವು ನೇರದೀ ಮಹಿಶನ

ಪ್ರೇಮದಿಂದಲಿ ನೋಡಿದರು ಅಧಿರ್ಯಲಿ

॥೧೪॥

ವಾತಾನ ಗಾಗ್ರೇಯಾದಿ ಖುಷಿಗಳು ನೇರಿದು ।

ಸಾಸಿರ ಕೋಟಿ ಅನಂತ ನಾಮಗಳು ।

ವಾಸುದೇವಗೆ ಕೃಷ್ಣನೆಂಬ ನಾಮನಿಟ್ಟು |  
ಸೂಸಿದರು ಮಂತ್ರಕ್ಷತೀಯ ಮನ್ತ್ರಕದಿ

॥೧೫॥

ಪುಟ್ಟ ಪದಗಳಿಂದ ತೊಟ್ಟಿಲ ಸೋದೆಯಲು |  
ದುಷ್ಪ ಶಗಟನು ಸುಗ್ರೂಸುಸಿಯಾಗಿ ಬೀಳಿ |  
ಕಟ್ಟಿದ ವರಗಳಿಂದ ಮರಗಳ ಕೆಡಹಲು |  
ಕೆಟ್ಟಿವೆದರು ದಾಸವರು ಬೇಗದಲಿ

॥೧೬॥

ವೇದ ಚತುಷ್ಪಯ ಸೇಣಗಳಾಗೆ ಹೆ |  
ಯೋದಧಿ ಪತಿಯೆ ತೊಟ್ಟಿಲ ರೂಪವಾಗೆ |  
ಆದಿಶೇಷ ಬಂದು ಹಾಸಿಕೆಯಾಗಲು |  
ಶ್ರೀ ದೇವಿ ಪತಿ ಹಯವದನ ಮಲಗಿದನೂ

॥೧೭॥

॥ ಶ್ರೀ ಗುರು ಮಧ್ಯೇಶ ಶ್ರೀ ಕೃಷ್ಣಾ ಪರಣಮಸ್ತು ॥  
ಶುಭಂ ಭವತು ಒಂ ಶಾಂತಿಃ ಶಾಂತಿಃ ಶಾಂತಿಃ

— \* —

